



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೦ Volume 150	ಬೆಂಗಳೂರು, ಗುರುವಾರ, ಅಕ್ಟೋಬರ್ ೨೯, ೨೦೧೫ (ಕಾರ್ತಿಕ ೭, ಶಕ ವರ್ಷ ೧೯೩೭) Bengaluru, Thursday, October 29, 2015 (Karthika 7, Shaka Varsha 1937)	ಸಂಚಿಕೆ ೪೩ Issue 43
-------------------------	---	-----------------------

ಭಾಗ ೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉಡುಪಿ ಜಿಲ್ಲೆ, ಉಡುಪಿ 576101

OFFICE OF THE DEPUTY COMMISSIONER UDUPI DISTRICT, UDUPI 576101

ಅಧಿಸೂಚನೆ

ಸಂಖ್ಯೆ: ಗಭೂಇ/ಹಿಭೂ(ಉಡುಪಿ)/ಜಕ್/3449/2015-16 ದಿನಾಂಕ: 26-08-2015

No. S.C.A/CR/2/2015-16 Dated : 26-08-2015

ವಿಷಯ: ಉಡುಪಿ ಜಿಲ್ಲೆಯಲ್ಲಿ ಗುರುತಿಸಲಾದ ಜಿಲ್ಲೆ ಕ್ರಷರ್ ಘಟಕಗಳಿಗೆ ಸುರಕ್ಷಿತ ವಲಯ ಘೋಷಿಸಿ ಅಧಿಸೂಚನೆ ಜಾರಿ ಮಾಡುವ ಕುರಿತು.

ಉಲ್ಲೇಖ: ದಿನಾಂಕ 13-08-2015 ರಂದು ಜರುಗಿದ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡುವ ಪ್ರಾಧಿಕಾರ ಸಮಿತಿ ಸಭೆಯ ನಡವಳಿ.

ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಕಲ್ಲು ಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ 2011 ರನ್ವಯ ಮತ್ತು (ತಿದ್ದುಪಡಿ) ವಿಧೇಯಕ 2013 ರನ್ವಯ ಜಿಲ್ಲೆಯಲ್ಲಿರುವ ಜಿಲ್ಲೆ ಕ್ರಷರ್‌ಗಳಿಗೆ ಸುರಕ್ಷಿತ ವಲಯ ಸ್ಥಾಪನೆಗೆ 6 ನೇ ಪ್ರಕರಣದ ಅಡಿಯಲ್ಲಿ ಗೊತ್ತುಪಡಿಸಲಾದ ಷರತ್ತುಗಳಿಗೆ ಅನುಸಾರವಾಗಿ 01 ಸುರಕ್ಷಿತ ವಲಯಗಳನ್ನು ಗುರುತಿಸಿ, ಅಧಿಸೂಚನೆ ಜಾರಿ ಮಾಡಿದೆ.

ಪ್ರಾಧಿಕಾರವು (4) ನೇ ಉಪ ಪ್ರಕರಣದ ಅಡಿಯಲ್ಲಿ ಹೊಸದಾಗಿ ಜಿಲ್ಲೆ ಕ್ರಷರ್ ಘಟಕಕ್ಕೆ ಸುರಕ್ಷಿತ ವಲಯ ಪಾಲನಾ ಪ್ರಮಾಣ ಪತ್ರವನ್ನು ನೀಡಿದ ದಿನಾಂಕದಿಂದ ಒಂದು ವರ್ಷದೊಳಗೆ ಹಾಗೆ ಪ್ರಮಾಣೀಕರಿಸಲಾದ ಸುರಕ್ಷಿತ ವಲಯಕ್ಕೆ ಸ್ಥಳಾಂತರಿಸತಕ್ಕದ್ದು.

ಜಂಟಿ ಸ್ಥಳ ಪರಿಶೀಲನೆ ನಡೆಸಿ ಗುರುತಿಸಲಾಗಿರುವ 01 ಸುರಕ್ಷಿತ ವಲಯಗಳ ವಿವರ ಕೆಳಕಂಡಂತಿದೆ.

Sl. No.	Taluk	Village	Sy. No.	Extent of area in acres
1	Udupi	Hosuru	188/2A (patta)	1-50

This Notification is subjected to the following conditions of Karnataka State Pollution Control Board.

1. Open drain should be constructed all along the periphery of the proposed area to avoid entry of dust/stone powder into the tributary flowing adjacent to the proposed sooda safer zone.
2. Action should be initiated to construct an appropriate boundary around it and there shall be planting of tall growing foliage bearing perennial trees all along the boundaries. At least five such rows of tall growing leafy trees shall form a curtain to the surrounding area so that there is no escape of dust particles to its surrounding limits.
3. Each stone crusher should be allocated with a minimum of 1.00 acre of land in the safer zone as per the requirement of the Karnataka Regulation of Stone Crushers Amendment Rules, 2013.
4. Link roads and internal roads within the safer zone should be properly tarred and maintained so that fugitive emissions are reduced. The ambient air quality in the safer zone shall conform to the National Ambient Air Quality Standards as specified in Environment (Protection) Seventh Amendment Rules 2009.
5. The entire area should have a planned rain water harvesting system so that the location is self reliant as far as water requirement is concerned.

(೪೦೮೫)

6. This notification is subject to any judgment/s of the Hon'ble Supreme Court or Hon'ble High Court or any other Courts that may be pronounced from time to time in the said matter of Safer Zone.
7. The Applicant should shift the crushers to the safer zone within the time prescribed under the Karnataka Regulation of Stone Crushers amendment rules 2014. This notification is subject to the conditions of the Karnataka Regulation of Stone Crusher Amendment Rules 2013.

PR-888
SC-5

Chairman Udupi District
Jelly Crusher Licence issuing & Controlling Authority
Deputy Commissioner
Udupi Dist., Udupi

DEPARTMENT OF AYUSH
OFFICE OF THE RETURNING OFFICER
CENTRAL COUNCIL OF HOMOEOPATHY (KARNATAKA)
NOTICE OF ELECTION

NO. CCH/EL/01/CAO(PS)/RO/2014-15, Dated : 08-11-2015

Election of Members to the Central Council of Homoeopathy,

New Delhi as per Homoeopathic Central Council (Election) Rules, 1975.

Notice is here by given that :

1	Filling of Nomination Nomination Papers may be delivered between the hours of 11 O' Clock in the morning and 4 O' Clock in the afternoon by a candidate or his proposer or seconder, at the Office of the Returning Officer not later than.....	02-11-2015 To 07-11-2015 4 : 00 P.M.
2	Date of Scrutinization of Nomination Papers Nomination Papers will be taken up for scrutiny at 11 A.M. at the Office of the Returning Officer on...	09-11-2015
3	Last date for Withdrawal of Nomination Papers Notice of withdrawal of candidature may be delivered by a candidate or by his proposer who has been authorized in his behalf in writing by such candidate at the Office of the Returning Officer before 4 O' Clock in the afternoon on...	20-11-2015
4	Announcing the names of candidates The names of the candidates will be announced at 11 A.M. at the Office of the Returning Officer	21-11-2015
5	Despatch of Voting Papers to the Electors All the voting papers will be dispatched on or before...	15-12-2015
6	Last date for Receipts of Ballot Papers The last date of receipt of Ballot Papers by the office of the Returning Officer not later than 5 P.M. on...	16-01-2016
7	Date of Scrutiny and Counting of Votes The counting of votes will be held at the Office of the Returning Officer at 11 A.M. on.....	18-01-2016

Yours faithfully,

SMT. K. LEELAVATHI, KAS (Sr. Scale),
Returning Officer,
Central Council of Homoeopathy Election &
Chief Administrative Officer,
Department of AYUSH,
Government of Karnataka, Bengaluru.

PD. 59
SC. 05

KARNATAKA STATE ROAD TRANSPORT CORPORATION CENTRAL OFFICES: BENGALURU**NOTIFICATION****No:KST/CO/ADM/SR/ 91 :15-16 Dated: 27-8-2015**

In exercise of the powers conferred by section 45 of the Road Transport Corporation Act, 1950 (Central Act 64 of 1950) and with the previous sanction of the Government of Karnataka, the Karnataka State Road Transport Corporation hereby amends the Karnataka State Road Transport Corporation (Cadre & Recruitment) Regulations, 1982 as follows namely:-

1. Title and commencement:-

1) These regulations may be called the Karnataka State Road Transport Corporation (Cadre & Recruitment) (Amendment) Regulations, 2015.

2) They shall come into force on the date of their publication on the Notice Board of KSRTC Central Offices, Bengaluru.

II Amendment to schedule 'A' of Regulation 3(2) of the Karnataka State Road Transport Corporation (Cadre & Recruitment) Regulations 1982 .

In Schedule 'A' to the Karnataka State Road Transport Corporation (Cadre & Recruitment) Regulations 1982, under the Information and Technology Department the following shall be substituted and inserted namely,

CATEGORY: 6: SYSTEMS SUPERVISOR (CLASS-III)

Two out of every three vacancies by Promotion on the basis of Seniority –Cum-Merit.

Must have rendered a service of not less than three (3) years as Systems Assistant.

OR

Must have rendered a service of not less than three (3) years in the IT/EDP/Systems Department against the post (Under Clause 17/1) of Computer Operator or Senior Data Entry Operator and re-categorised as Systems Assistant and Must posses a Diploma in Computer Science/ Application from a recognised Institution Or acquire the same within the period of One (I) year from the date of Promotion.

AND

Every third vacancy by Direct Recruitment.

BE in Computer Science/ Information Science Or BCA from a recognised University established by Law.

Note: From the date the existing computer Operators/Senior Data Entry Operators are promoted, all the vacancies under this category will be filled in Only by Direct Recruitment - DELETED.

Category:7: System Assistant (Class-III)

By Direct Recruitment:

Educational Qualification:

Must possess three years Diploma in Computer Science /Computer Engineering /Computer Application from a recognised Institution **OR** BCA **OR** Bachelor Degree in Science with Computer Science as one of the subjects in each year from a recognised University.

RAJENDER KUMAR KATARIA, I.A.S.,

MANAGING DIRECTOR.

KSRTC, C.O Bengaluru

KARNATAKA STATE ROAD TRANSPORT CORPORATION CENTRAL OFFICES: BENGALURU**NOTIFICATION****No:KST/CO/ADM/SR/ 92 :15-16 Dated: 27 -8-2015**

In exercise of the powers conferred by Section-44 of the RTC Act 1950 (Central Act 64 of 1950) and with the previous sanctions of the State Government, the KSRTC hereby makes the following amendment to regulation 55 &60 of the KSRTC Rules 1961.

I. Title and commencement:-

1) These amendments may be called the Karnataka State Road Transport Corporation Rules 1961.

(2) They shall come into force from the date they are notified on the Notice Board of the Central Offices of KSRTC, Bengaluru.

II. **Amendment to Regulation-55 & 60**

For the existing provisions under regulation 55 and 60 the following shall be substituted.

<p>Existing provision: Regulation 55:</p> <p>The Annual Accounts for each financial year showing the financial results of the undertaking shall be drawn up within six months from the close of the financial year provided that, on the application of the Corporation, the State Government may in consultation with the Accountant General, Karnataka extend the time for drawing up any such accounts by such period as it may deem necessary. These accounts shall take into account all liabilities for the year incurred but not liquidated as also all expenditure incurred in the year in advance of the period to which it pertains. The annual accounts shall consist of the following accounts in the PROFORMA prescribed by the Comptroller and Auditor General of India:-</p> <p>(a) Operational Account (b) Net Revenue Appropriation Accounts (c) Detail of Capital Expenditure (d) Balance Sheet (e) Details of Loan Transactions of Internal funds.</p>	<p>Amendment proposed Regulation 55:</p> <p>a) The Annual Accounts for each financial year showing the financial results of the undertaking shall be drawn up within six months from the close of the financial year provided that, on the application of the Corporation, the State Government may in consultation with the Accountant General, Karnataka extend the time for drawing up any such accounts by such period as it may deem necessary. These accounts shall take into account all liabilities for the year incurred but not liquidated as also all expenditure incurred in the year in advance of the period to which it pertains. The annual accounts shall be as per the PROFORMA prescribed by the Comptroller and Auditor General of India :-</p> <p>b) The Accounts of the Corporation as certified by the Comptroller and Auditor General of India or any person appointed by him in this behalf together with the audit report thereon shall be forwarded to the State Government on or before 31st of December. In case any delay arises due permission from the State Government shall be obtained.</p>
<p>Regulation : 60:</p> <p>A detailed report called the Annual Report shall be submitted to the Government as soon as possible at the end of each financial year, reviewing the activities of the undertaking, its program's and the progress achieved during the year.</p>	<p>Regulation : 60:</p> <p>A detailed report called the Annual Report shall be submitted to the Government after the end of each financial year, reviewing the activities of the undertaking, its program's and the progress achieved during the year, on or before 15th March of succeeding financial year.</p>

RAJENDER KUMAR KATARIA, I.A.S.,

MANAGING DIRECTOR.

KSRTC, C.O Bengaluru

KARNATAKA STATE ROAD TRANSPORT CORPORATION CENTRAL OFFICES: BENGALURU

NOTIFICATION

NO:KST/CO/ADM/SR/ 93 :15-16 Dated: 27-8-2015

In exercise of the powers conferred by section 45 of the Road Transport Corporation Act, 1950 (Central Act 64 of 1950) and with the previous sanction of the Government of Karnataka, the Karnataka State Road Transport Corporation hereby amends the Karnataka State Road Transport Corporation (Cadre & Recruitment) Regulations, 1982 as follows namely:-

I. Title and commencement:-

- These regulations may be called the Karnataka State Road Transport Corporation (Cadre & Recruitment) (Amendment) Regulations, 2015.
- They shall come into force on the date of their publication on the Notice Board of KSRTC Central Offices, Bengaluru.

II Amendment to schedule 'A' of Regulation 3(2) of the Karnataka State Road Transport Corporation (Cadre & Recruitment) Regulations 1982 .

In Schedule 'A' to the Karnataka State Road Transport Corporation (Cadre & Recruitment) Regulations 1982, under the Administration Department for the existing nomenclature for the posts at Sl. No 12, 13 and 14 the following shall be substituted.

Category 12: Office Helper (Sweeping). (Class-IV)

Category 13: Havildar (Horticulture) (Class-IV).

Category 14: Office Helper (Horticulture) (Class-IV)

RAJENDER KUMAR KATARIA, I.A.S.,
MANAGING DIRECTOR.
KSRTC, C.O Bengaluru

KARNATAKA STATE ROAD TRANSPORT CORPORATION CENTRAL OFFICES: BENGALURU**NOTIFICATION****NO:KST/CO/ADM/SR/ 94 : 15-16 Dated: 27-8-2015**

In exercise of the powers conferred by section 45 of the Road Transport Corporation Act, 1950 (Central Act 64 of 1950) and with the previous sanction of the Government of Karnataka, the Karnataka State Road Transport Corporation hereby amends the Karnataka State Road Transport Corporation (Cadre & Recruitment) Regulations, 1982 as follows namely:-

I. Title and commencement:-

- These regulations may be called the Karnataka State Road Transport Corporation (Cadre & Recruitment) (Amendment) Regulations, 2015.
- They shall come into force on the date of their publication on the Notice Board of KSRTC Central Offices, Bengaluru.

II Amendment to schedule 'A' of Regulation 3(2)of the Karnataka State Road Transport Corporation (Cadre & Recruitment) Regulations 1982 .

In Schedule 'A' to the Karnataka State Road Transport Corporation (Cadre & Recruitment) Regulations 1982, under the Labour Department the following shall be inserted namely:

Category 1: Chief Labour and Welfare Officer (Class-I Selection Grade)/ (Class-I Senior)

By Promotion on the basis of Seniority-cum-Merit.

Must have rendered a service of not less than three (3) years as Class-I Senior Officer/Class-I Junior Officer in Labour Department or with lien in Labour Department respectively.

RAJENDER KUMAR KATARIA, I.A.S.,
MANAGING DIRECTOR.
KSRTC, C.O Bengaluru-27

KARNATAKA STATE ROAD TRANSPORT CORPORATION CENTRAL OFFICES: BENGALURU**NOTIFICATION****NO:KST/CO/ADM/SR/ 95 : 15-16 Bengaluru, Dated: 27-8-2015**

In exercise of the powers conferred by section 45 of the Road Transport Corporation Act, 1950 (Central Act 64 of 1950) and with the previous sanction of the Government of Karnataka, the Karnataka State Road Transport Corporation hereby amends the Karnataka State Road Transport Corporation (Cadre & Recruitment) Regulations, 1982 as follows namely:-

I. Title and commencement:-

- These regulations may be called the Karnataka State Road Transport Corporation (Cadre & Recruitment) (Amendment) Regulations, 2015.
- They shall come into force on the date of their publication on the Notice Board of KSRTC Central Offices, Bengaluru.

II . Amendment to schedule 'A' of Regulation 3(2)of the Karnataka State Road Transport Corporation (Cadre & Recruitment) Regulations 1982 .

In Schedule 'A' to the Karnataka State Road Transport Corporation (Cadre & Recruitment) Regulations 1982, under the Traffic Department for the existing provision in respect of qualification for the post of Senior Driver Class-III post meant for promotion the following shall be substituted and inserted Viz.,

11. Category : Senior Driver (Class-III)

b) 2200 days of minimum attendance for the remaining period of 10 years of service after obtaining higher grade scale by serving 15 years, to consider for promotion to the post of Senior Driver.

c) at the time according promotion to the post of Senior Driver the concerned employee must not have involved in any default cases and no punishments should be under currency.

P.D.55**SC -10**

RAJENDRA KUMAR KATARIA, I.A.S.
Managing Director
KSRTC, C.O Bengaluru

**PROCEEDINGS OF THE ASST. COMMISSIONER OF COMML. TAXES LOCAL VAT OFFICE-25(ADDL.)
RAJENDRANAGAR, KORAMANGALA, BENGALURU**

DATED : 03-08-2015

Present : Pundalik L. Sadure,

Asst. Commissioner Of Commercial Taxes,
LVO-25(Addl.), Bengaluru.

Sub : Loss of C-Form in the Case of M/s. Maxwatt Turbines Pvt. Ltd., Plot No. 113, Jigani Link Road, Anekal Taluk, Bengaluru-05, TIN : 29790351736.

Ref : Letter of dealer dt : 18-06-2015.

Preamble :-

M/s Maxwatt Turbines Pvt. Ltd., Plot No. 113, Jigani Link Road, KIADB Indl. Area, Jigani, Anekal Taluk, Bengaluru-05, is a registered dealer borne on the files of this office vide TIN : 29790351736. The dealer in his letter cited at reference above has intimated that C-form bearing No. KACA 1973751, dt :17/03/2011 for Rs. 21,81,464/- which was issued to M/s BDK Engg. Industries Ltd., Hubli has been lost while their custody.

Accordingly, they have made complaint to the jurisdictional police officer, executed indemnity bond in Form-G in favour Govt. as laid down under Rule 12(2) and 12(9) of the CST Act, 1956 and also produced paper cuttings for having published in two local papers and requested this office to issue duplicate C-Form and also to treat the above lost C-Form to be invalid. Hence this order.

ORDER NO. ACCT/LVO-25 (ADDL.)/CR-15/16, DATED : 03-08-2015

In view of the circumstances as explained above the said C-Form bearing No. KACA 1973751 as amounting to Rs. 21,81,464/- issued to M/s Maxwatt Turbines has been treated as invalid with immediate effect.

Asst. Commissioner Of Commercial Taxes,
LVO-25(Addl.), Bengaluru

OFFICE OF THE ACCT LVO-25(Addl.), BENGALURU.

Notification Authority under Rule 6(1) of the CST (Karnataka) Rule, 1957.

By virtue of the provisions of rule 12(2) of the CST (R&T) rules 1957, it is hereby notified for general information that the declarations in Forms-C shown below is declared to be lost in custody of selling dealer and also be invalid.

Sl. No.	Number (including code No.) of declaration form lost/ destroyed/ stolen	Name & Address of the dealer to whom declaration form/s is/are issued by the department with date of C-forms issued	Registration Certificate No. of the dealer under CST Act 1956	The address of the dealer to whom the declaration/s is/are send	Date of issue of Forms of the dealer	Whether lost/ stolen/ destroyed	Remarks (Rs.)
1	2	3	4	5	6	7	8
1	1	M/s Maxwatt Turbines Pvt. Ltd., Plot No. 113, Jigani Link Road, KIADB Indl. Area, Jigani, Anekal Taluk, Bengaluru-05.	29790351736	M/s BDK Engg. Industries Ltd., Gokul Road, Hubli TIN : 2997002631	17-03-11	Lost	2181464

ನಿರ್ದೇಶನಾಲಯ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಬೆಂಗಳೂರು-1

ಜ್ಞಾಪನ

ಸಂಖ್ಯೆ: ಎನಿ/ಸಿಶಾ/ಉ.ನಿ.ಬ/972/2015-16, ಬೆಂಗಳೂರು ದಿನಾಂಕ : 08-09-2015

ವಿಷಯ : ಶ್ರೀ ಹೆಚ್.ಸಿ. ಲಕ್ಷ್ಮೀಕಾಂತನ್, ಜಿಲ್ಲಾವಿಮಾಧಿಕಾರಿಗಳು, ಕ.ಸ.ವಿ.ಇ., ಚಿತ್ರದುರ್ಗ, ಇವರಿಗೆ ಉಪ ನಿರ್ದೇಶಕರ ವೃಂದಕ್ಕೆ ಸ್ಥಾನಪನ್ನು ಮುಂಬಡ್ತಿ ನೀಡಿರುವ ಬಗ್ಗೆ.

ಉಲ್ಲೇಖ : ಸರ್ಕಾರದ ಅಧಿಸೂಚನೆ ಕ್ರಮ ಸಂಖ್ಯೆ : ಆಇ/28ಕವಿಇ/2015, ಬೆಂಗಳೂರು, ದಿನಾಂಕ : 07-09-2015

ಶ್ರೀ ಹೆಚ್.ಸಿ. ಲಕ್ಷ್ಮೀಕಾಂತನ್, ಜಿಲ್ಲಾವಿಮಾಧಿಕಾರಿಗಳು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಚಿತ್ರದುರ್ಗ, ಇವರಿಗೆ ಉಲ್ಲೇಖಿತ ಸರ್ಕಾರದ ಅಧಿಸೂಚನೆಯನ್ವಯ ರೂ. 36,300-900-39,000-1050-45,300-1200-52,500-1350-53850ರ ವೇತನ ಶ್ರೇಣಿಯಲ್ಲಿ ಉಪನಿರ್ದೇಶಕರ ವೃಂದಕ್ಕೆ ಸ್ಥಾನಪನ್ನು ಮುಂಬಡ್ತಿ ನೀಡಿ ಉಪನಿರ್ದೇಶಕರು-1, ವಿಮಾ ನಿರ್ದೇಶನಾಲಯ, ಬೆಂಗಳೂರು, ಇಲ್ಲಿಗೆ ನೇಮಿಸಿ ಆದೇಶಿಸಲಾಗಿದೆ. (ಪ್ರತಿ ಲಗತ್ತಿಸಿದೆ).

ಅದರಂತೆ ಮೇಲ್ಕಂಡ ಅಧಿಕಾರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ವಿಮಾಧಿಕಾರಿಗಳು, ಚಿತ್ರದುರ್ಗ, ಹುದ್ದೆಯ ಕರ್ತವ್ಯಗಳಿಂದ ಬಿಡುಗಡೆ ಮಾಡಿದ ಹಾಗೂ ಜಿಲ್ಲಾ ವಿಮಾಧಿಕಾರಿಗಳ ಹುದ್ದೆಯ ಕರ್ತವ್ಯಗಳನ್ನು ಕಛೇರಿಯ ಅಧೀಕ್ಷಕರಾದ ಶ್ರೀ ವಿ. ಸೋಮಶೇಖರಯ್ಯ, ಇವರಿಗೆ ವಹಿಸುವಂತೆ ಆದೇಶಿಸಿದೆ.

ನಿರ್ದೇಶಕರ ಕೇಂದ್ರ ಸ್ಥಾನಿಕ ಸಹಾಯಕರು,

ವಿಮಾ ಇಲಾಖೆ

PR. 884

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರವರ ಕಾರ್ಯಾಲಯ

ನಂ. 14, ನವೋದಯ ಸಹಕಾರ ಬ್ಯಾಂಕ್ ಕಟ್ಟಡ, 10ನೇ ಎ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 055

ವಿಷಯ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸಮಾಪನೆಗೊಂಡ ಸಹಕಾರ ಸಂಘಗಳ ಸಮಾಪನಾಧಿಕಾರಿಗಳ ಬದಲಾವಣೆ ಮಾಡುವ ಕುರಿತು.

- ಉಲ್ಲೇಖ : 1. ಈ ಕಛೇರಿ ಆದೇಶ ಸಂಖ್ಯೆ ಡಿಆರ್‌ಬಿ(ಆರ್)ಸಮಾಪನೆ/56/2010-11, ದಿ : 15-09-2011 ಮತ್ತು ಡಿಆರ್‌ಬಿ(ಆರ್)ಸಮಾಪನೆ/46/2010-11, ದಿನಾಂಕ : 01-12-2010 ಮತ್ತು ಡಿಆರ್‌ಬಿ(ಆರ್) ಸಮಾಪನೆ/57/2010-11, ದಿನಾಂಕ : 08-03-2011.
2. ಶ್ರೀ ಅಂಜುಮ್ ಅಹಮದ್, ಸಮಾಪನಾಧಿಕಾರಿ ರವರ ಪತ್ರ ದಿನಾಂಕ : 26-06-2014, ಶ್ರೀ ಮಂಜುನಾಥ್, ಸಮಾಪನಾಧಿಕಾರಿ ರವರ ಪತ್ರ ದಿನಾಂಕ : 25-05-2015, ಶ್ರೀ ಕೃಷ್ಣಮೂರ್ತಿ, ಸಮಾಪನಾಧಿಕಾರಿ ರವರ ಪತ್ರ ದಿನಾಂಕ : 20-07-2015.
3. ಸಹಾಯಕ ನಿಬಂಧಕರು, ದೊಡ್ಡಬಳ್ಳಾಪುರ ಉಪವಿಭಾಗ ರವರ ಪತ್ರ ದಿ : 27-07-2015.

ಪ್ರಸ್ತಾವನೆ :-

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಸಮಾಪನೆಗೊಂಡ ಸಹಕಾರ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಅವುಗಳ ಆಸ್ತಿ ಜಬಾಬ್ದಾರಿ ವಿಲೇವಾರಿ ಹಾಗೂ ಸಮಾಪನಾ ನಡವಳಿ ಪೂರ್ಣಗೊಳಿಸುವಲ್ಲಿ ಕಾರ್ಯ ಪ್ರಗತಿ ಸಮರ್ಪಕವಾಗಿರುವುದಿಲ್ಲ. ಅಲ್ಲದೆ ಕೆಲವು ಸಮಾಪನಾಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ಮತ್ತು ವಯೋನಿವೃತ್ತಿ ಹೊಂದಿರುವುದರಿಂದ ಅವರುಗಳ ಹುದ್ದೆಗೆ ಬದಲಿ ಅಧಿಕಾರಿಗಳನ್ನು ನೇಮಿಸಬೇಕಾಗಿದೆ. ಈ ಸಹಕಾರ ಸಂಘಗಳ ಸಮಾಪನೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅನುವಾಗಲು ಆಡಳಿತಾತ್ಮಕ ಹಿತದೃಷ್ಟಿಯಿಂದ ಉಲ್ಲೇಖ 1ರಲ್ಲಿ ನೇಮಕವಾಗಿದ್ದ ಸದರಿ ಸಮಾಪನಾಧಿಕಾರಿಗಳನ್ನು ಮಾರ್ಪಾಡು ಮಾಡಿ ಬದಲಿ ಸಮಾಪನಾಧಿಕಾರಿಗಳನ್ನು ನೇಮಕ ಮಾಡುವುದು ಅಗತ್ಯವೆಂದು ಕಂಡು ಬಂದಿರುವುದರಿಂದ ಈ ಕೆಳಗಿನ ಆದೇಶ ಹೊರಡಿಸಲಾಗಿದೆ.

“ಮಾರ್ಪಾಡು ಆದೇಶ”

ಸಂಖ್ಯೆ : ಡಿಆರ್‌ಬಿ(ಆರ್)ಸಮಾಪನೆ/03/2015-16, ದಿನಾಂಕ: 28-07-2015

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72ರ ಅನುಸಾರ ಹಾಗೂ ಸರ್ಕಾರದ ಅಧಿಸೂಚನೆ ಕ್ರ.ಸಂ.ಸಿಓ/139/ಸಿಎಲ್‌ಎಂ/2010 ದಿನಾಂಕ : 17-02-2011ರನ್ವಯ ದತ್ತವಾಗಿರುವ ಅಧಿಕಾರ ಚಲಾಯಿಸುತ್ತಾ ನಂಜುಂಡೇಗೌಡ ಕೆ.ಎನ್. ಸಹಕಾರ ಸಂಘಗಳ ಉಪನಿಬಂಧಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಆದ ನಾನು ಈ ಕೆಳಕಂಡ ಸಮಾಪನೆಯಲ್ಲಿರುವ ಸಹಕಾರ ಸಂಘಗಳಿಗೆ ಸಮಾಪನಾಧಿಕಾರಿಗಳನ್ನು ನೇಮಕ ಮಾಡಿರುವುದನ್ನು ಮಾರ್ಪಾಟು ಮಾಡಿ ಅವರ ಹೆಸರಿನ ಮುಂದೆ ಸೂಚಿಸಿರುವವರನ್ನು ಸಮಾಪನಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿರುತ್ತೇನೆ.

ಕ್ರ. ಸಂ.	ಸಮಾಪನೆಯಲ್ಲಿರುವ ಸಹಕಾರ ಸಂಘಗಳ ಹೆಸರು	ಈ ಹಿಂದೆ ನೇಮಕ ಮಾಡಿರುವ ಸಮಾಪನಾಧಿಕಾರಿಯ ಹೆಸರು	ಪ್ರಸ್ತುತ ಮಾರ್ಪಾಟು ಮಾಡಿ ನೇಮಕ ಮಾಡಿರುವ ಸಮಾಪನಾಧಿಕಾರಿಯ ಹೆಸರು
1	ವ್ಯವಸಾಯ ಸೇವಾ ಸಹಕಾರ ಸಂಘ ನಿ ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರ ತಾಲ್ಲೂಕು	ಶ್ರೀ ಕೃಷ್ಣಮೂರ್ತಿ ಸ.ಸಂ. ನಿರೀಕ್ಷಕರು	ಅಧೀಕ್ಷಕರು, ಸ.ಸಂ. ಉಪ ನಿಬಂಧಕರ ಕಛೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ
2	ವ್ಯವಸಾಯ ಸೇವಾ ಸಹಕಾರ ಸಂಘ ನಿ ಕೊಡಿಗೆಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು	ಶ್ರೀ ಅಂಜುಮ್, ಸ.ಸಂ., ನಿರೀಕ್ಷಕರು	

ಕ್ರ. ಸಂ.	ಸಮಾಪನೆಯಲ್ಲಿರುವ ಸಹಕಾರ ಸಂಘಗಳ ಹೆಸರು	ಈ ಹಿಂದೆ ನೇಮಕ ಮಾಡಿರುವ ಸಮಾಪನಾಧಿಕಾರಿಯ ಹೆಸರು	ಪ್ರಸಕ್ತ ಮಾರ್ಪಾಟು ಮಾಡಿ ನೇಮಕ ಮಾಡಿರುವ ಸಮಾಪನಾಧಿಕಾರಿಯ ಹೆಸರು
3	ವ್ಯವಸಾಯ ಸೇವಾ ಸಹಕಾರ ಸಂಘ ನಿ ತಿಮ್ಮಸಂದ್ರ, ದೊಡ್ಡಬಳ್ಳಾಪುರ ತಾಲ್ಲೂಕು	ಶ್ರೀ ಕೃಷ್ಣಮೂರ್ತಿ ಸ.ಸಂ. ನಿರೀಕ್ಷಕರು	ಸಹಕಾರ ಅಭಿವೃದ್ಧಿ ಅಧಿಕಾರಿ, ಸ.ಸಂ. ಉಪ ನಿಬಂಧಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
4	ವ್ಯವಸಾಯ ಸೇವಾ ಸಹಕಾರ ಸಂಘ ನಿ ಚನ್ನಾದೇವಿ ಅಗ್ರಹಾರ, ದೊಡ್ಡಬಳ್ಳಾಪುರ ತಾಲ್ಲೂಕು	ಶ್ರೀ ಮಂಜುನಾಥ್, ಸ.ಸಂ. ನಿರೀಕ್ಷಕರು	
5	ವ್ಯವಸಾಯ ಸೇವಾ ಸಹಕಾರ ಸಂಘ ನಿ ರಾಮದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು	ಶ್ರೀ ಅಂಜುಮ್, ಸ.ಸಂ. ನಿರೀಕ್ಷಕರು	ಸಹಕಾರ ಅಭಿವೃದ್ಧಿ ಅಧಿಕಾರಿ, ನೆಲಮಂಗಲ ತಾಲ್ಲೂಕು.
6	ಕೋಡುಹಳ್ಳಿ ದಲಿತಾಭಿವೃದ್ಧಿ ವಿವಿಧೋದ್ದೇಶ ಸಹಕಾರ ಸಂಘ ನಿ., ದೊಡ್ಡಬಳ್ಳಾಪುರ ತಾಲ್ಲೂಕು	ಶ್ರೀ ಕೃಷ್ಣಮೂರ್ತಿ ಸ.ಸಂ. ನಿರೀಕ್ಷಕರು	
7	ದೊಡ್ಡಬಳ್ಳಾಪುರ ನಗರ ಶ್ರೀ ವರಲಕ್ಷ್ಮೀ ಮಹಿಳಾ ಕೈಗಾರಿಕಾ ಸ.ಸಂ.ನಿ., ದೊಡ್ಡಬಳ್ಳಾಪುರ ಟೌನ್.	ಶ್ರೀ ಕೃಷ್ಣಮೂರ್ತಿ ಸ.ಸಂ. ನಿರೀಕ್ಷಕರು	ಮಾರಾಟಾಧಿಕಾರಿ, ಸ.ಸಂ. ಸಹಾಯಕ ನಿಬಂಧಕರ ಕಛೇರಿ, ದೊಡ್ಡಬಳ್ಳಾಪುರ ಉಪವಿಭಾಗ, ದೊಡ್ಡಬಳ್ಳಾಪುರ.
8	ಶಿಂಪಾಡಿಪುರ ಹರಿಜನ ಗಿರಿಜನ ವೀಣಾ ಕೈಗಾರಿಕಾ ಸ.ಸಂ.ನಿ., ಶಿಂಪಾಡಿಪುರ, ದೊಡ್ಡಬಳ್ಳಾಪುರ ತಾಲ್ಲೂಕು.	ಶ್ರೀ ಮಂಜುನಾಥ್, ಸ.ಸಂ. ನಿರೀಕ್ಷಕರು	
9	ಹಾಲು ಉತ್ಪಾದಕರ ಸಹಕಾರ ಸಂಘ ನಿ., ಬನವತಿ, ದೊಡ್ಡಬಳ್ಳಾಪುರ ತಾಲ್ಲೂಕು.	ಶ್ರೀ ಜಯಣ್ಣ ಮಾರ್ಗಾವಿಸ್ತರಣಾಧಿಕಾರಿ ಬಮೂಲ್ ಶಾಖೆ, ದೊಡ್ಡಬಳ್ಳಾಪುರ	ಶ್ರೀ ಅಕ್ಷಯ್ ಪಿಸೆ ಮಾರ್ಗಾವಿಸ್ತರಣಾಧಿಕಾರಿಗಳು ಬಮೂಲ್ ಶಾಖೆ, ದೊಡ್ಡಬಳ್ಳಾಪುರ
10	ಮಜರಾ ಹೊಸಹಳ್ಳಿ ತಾಂಡ ಹಾಲು ಉತ್ಪಾದಕರ ಸಹಕಾರ ಸಂಘ ನಿ., ದೊಡ್ಡಬಳ್ಳಾಪುರ ತಾಲ್ಲೂಕು	ಮಾರಾಟಾಧಿಕಾರಿ, ಸ.ಸಂ. ಸಹಾಯಕ ನಿಬಂಧಕರ ಕಛೇರಿ, ದೊಡ್ಡಬಳ್ಳಾಪುರ ಉಪವಿಭಾಗ	

ಮೇಲ್ಕಂಡ ಅಧಿಕಾರಿಗಳು ಸಂಬಂಧಪಟ್ಟ ಸಮಾಪನೆಯಲ್ಲಿರುವ ಸಹಕಾರ ಸಂಘಗಳ ಪ್ರಭಾರವನ್ನು ಹಿಂದಿನ ಸಮಾಪನಾಧಿಕಾರಿಗಳಿಂದ ಕೂಡಲೇ ವಹಿಸಿಕೊಂಡು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಹಾಗೂ ಕಾನೂನು ಪ್ರಕಾರ ಆಸ್ತಿ ಜವಾಬ್ದಾರಿ ವಿಲೇವಾರಿ ಮಾಡಿ ಈ ಸಂಘಗಳ ನೋಂದಣಿ ರದ್ದತಿಗೆ ಪ್ರಸ್ತಾವನೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.

ಈ ಆದೇಶವನ್ನು ನನ್ನ ಸ್ವಸ್ತಾಕ್ಷರ ಮತ್ತು ಕಛೇರಿ ಮುದ್ರೆಯೊಂದಿಗೆ ಈ ದಿನ ದಿನಾಂಕ : 28-07-2015 ರಂದು ಹೊರಡಿಸಿರುತ್ತೇನೆ.

PR-886

ಸಹಕಾರ ಸಂಘಗಳ ಉಪ ನಿಬಂಧಕರು,

SC-10

ಬೆಂಗಳೂರು ಗ್ರಾಮಾಂತರ ಜಿಲ್ಲೆ

ಸಹಕಾರ ಇಲಾಖೆ

ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕೇಂದ್ರ ವಲಯ ವೃತ್ತ ಹಾಗೂ ವಸೂಲಾಧಿಕಾರಿಗಳು ನಂ. 32, ಕರ್ನಾಟಕ ರಾಜ್ಯ ಸಹಕಾರ

ಮಹಾಮಂಡಲದ ಕಟ್ಟಡ, 2ನೇ ಮಹಡಿ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-01.

ಸಿಇಪಿ ಸಂಖ್ಯೆ : ಎಆರ್‌ಬಿ-ಸಿ(45)ಸಿಇಪಿ/279/2014-15, ದಿನಾಂಕ : 21-09-2015

ವಿಷಯ : ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು-560 011, ಈ ಬ್ಯಾಂಕಿನ ಅಮಲ್ದಾರಿ ಸಂಖ್ಯೆ : ಎಆರ್‌ಬಿ-ಸಿ(45)ಸಿಇಪಿ/279/2014-15ಕ್ಕೆ ಸಂಬಂಧಪಟ್ಟಂತೆ ಮಾರಾಟ ಮಾಡಲಾದ ಸಾಲಗಾರರ ಸ್ಥಿರಾಸ್ತಿಯನ್ನು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 38(7)(ಎ) ಅನ್ವಯ ಮಾರಾಟ ಸ್ಥಿರೀಕರಣಗೊಳಿಸುವ ಬಗ್ಗೆ.

- ಉಲ್ಲೇಖ : 1. ದಾವೆ ಸಂಖ್ಯೆ : ಜೆಆರ್‌ಬಿ/ಡಿ/833/2011-12, ದಿನಾಂಕ : 11-08-2014.
 2. ಅಮಲ್ದಾರಿ ಸಂಖ್ಯೆ : ಎಆರ್‌ಬಿ-ಸಿ(45)ಸಿಇಪಿ/279/2014-15, ದಿನಾಂಕ : 20-09-2014.
 3. ಕಾರ್ಯದರ್ಶಿ, ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು ಇವರ ಪತ್ರ ದಿನಾಂಕ : 02-04-2015.
 4. ಕಾರ್ಯದರ್ಶಿ ಮತ್ತು ಮಾರಾಟಾಧಿಕಾರಿ, ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು ಇವರ ವರದಿ ದಿನಾಂಕ : 04-05-2015.
 5. ಮಾರಾಟಾಧಿಕಾರಿ, ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು ರವರ ಪತ್ರ ದಿನಾಂಕ : 07-05-2015.
 6. ಕಾರ್ಯದರ್ಶಿ, ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು ರವರ ಪತ್ರ ದಿನಾಂಕ : 15-09-2015.
 7. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, (ಎನ್‌ಐ ಆಕ್ಟ್) ಕೋರ್ಟ್ ನಂ. 18, ಪಿಹೆಚ್‌ಸಿ, ನವದೆಹಲಿ ಆದೇಶ ಸಂಖ್ಯೆ : ಸಿ.ಸಿ. 1562/1, ದಿನಾಂಕ : 26-08-2015.

ಶ್ರೀ ಜಿ.ಕೆ. ಶಿವಣ್ಣ ಬಿನ್ ಶ್ರೀ ಕರೀಗೌಡ ಇವರಿಗೆ ದಿನಾಂಕ : 24-05-2007 ರಲ್ಲಿ ನಿವೇಶನ ಖರೀದಿಗಾಗಿ ರೂ. 48,00,000/-ಗಳನ್ನು ಸಂಘದಿಂದ ಸಾಲ ಪಡೆದು, ಸಾಲ ಮರುಪಾವತಿಸದ ಕಾರಣ ಸಂಘವು ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಇವರ ವಿರುದ್ಧ ದಾವಾ ಹೂಡಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು ಇವರ ನ್ಯಾಯಾಲಯದಲ್ಲಿ ದಿನಾಂಕ : 11-08-2014 ರಂದು ದಿಕ್ತಿ ಪಡೆದು, ಸಾಲ ವಸೂಲಿಗಾಗಿ ಅಮಲ್ದಾರಿ ಸಂಖ್ಯೆ : ಎಆರ್‌ಬಿ-ಸಿ(45)ಸಿಇಪಿ/279/2014-15 ರಂತೆ ದಿನಾಂಕ : 27-09-2014 ರಂದು ಫಾರಂ ನಂ.2 ಜಾರಿ ಮಾಡಲು ಸಾಲಗಾರರು ಸಾಲ ಪಡೆಯುವಾಗ ನೀಡಿದ್ದ ವಿಳಾಸ ನಂ. 30, ನೇತ್ರಾವತಿ ನಿಲಯ, 2ನೇ ಕ್ರಾಸ್, ಅಂಬಲೀಪುರ, ಬೆಳ್ಳಂದೂರು ಗೇಟ್, ಬೆಂಗಳೂರು-34, ಇಲ್ಲಿಗೆ ಭೇಟಿ ನೀಡಲಾಗಿ, ಅಲ್ಲಿನ ಮನೆ ದುರಸ್ತಿ, ನವೀಕರಣ ನಡೆಯುತ್ತಿದ್ದು, ಸಾಲಗಾರರು ಬೇರೆ ಕಡೆ ವಾಸಿಸುತ್ತಿರುವುದಾಗಿ ಅಕ್ಕಪಕ್ಕದವರಿಂದ ತಿಳಿದು ಬಂದಿರುವುದಾಗಿ ತಿಳಿಸಿರುತ್ತಾರೆ. ದೂರವಾಣಿ ಮುಖಾಂತರ ಸಾಲಗಾರರಿಗೆ ಫಾರಂ ನಂ.2ನ್ನು ಬಾಗಿಲಿಗೆ ಚುಟುಕಾಯಿಸಿರುವುದಾಗಿ ತಿಳಿಸಿರುತ್ತಾರೆ. ಫಾರಂ ನಂ.6ನ್ನು ಶ್ರೀ ಜಿ.ಕೆ. ಶಿವಣ್ಣರವರು ಖುದ್ದಾಗಿ ಪಡೆಯಲು ನಿರಾಕರಿಸಿದ್ದರಿಂದ ಅಂಚೆ ಮುಖಾಂತರ ದಿನಾಂಕ : 24-11-2014 ರಂದು ಕಳುಹಿಸಿದಾಗ ಮನೆಯಲ್ಲಿ ಬೇರೆಯವರು ವಾಸಿಸುತ್ತಿದ್ದು ಬೇರೆಯವರು ಪಡೆದಿರುತ್ತಾರೆ. ಆದ ಕಾರಣ ವಿಜಯವಾಣಿ ದಿನ ಪತ್ರಿಕೆಯಲ್ಲಿ ದಿನಾಂಕ : 18-12-2014 ರಂದು ಪ್ರಕಟಣೆ ನೀಡಿರುವುದಾಗಿ ತಿಳಿಸಿರುತ್ತಾರೆ. ಆದಾಗ್ಯೂ ಸಹ ಸಾಲಗಾರರು ಸಾಲ ಮರುಪಾವತಿಸದೆ ಇದ್ದ ಕಾರಣ ಸಂಸ್ಥೆಯ ಹಿತ ದೃಷ್ಟಿಯಿಂದ ಆಧಾರ ಮಾಡಿರುವ ಸ್ಥಿರಾಸ್ತಿಯನ್ನು ಬಹಿರಂಗ ಹರಾಜು ಮಾಡಲು ಈ ಕಾರ್ಯಾಲಯದಿಂದ ಫಾರಂ ನಂ. 8&9 ಆದೇಶವನ್ನು ಪಡೆದು, ಅಂಚೆ ನೋಂದಣಿ ಮೂಲಕ ಕಳುಹಿಸಿದ್ದು, ಅದೂ ಸಹ ಜಾರಿಯಾಗದೆ ವಾಪಸ್ಸು ಬಂದಿರುವುದಾಗಿ ತಿಳಿಸಿರುತ್ತಾರೆ. ನಂತರ ಆಧಾರ ಮಾಡಿರುವ ಸ್ಥಿರಾಸ್ತಿಯಲ್ಲಿ ಫಾರಂ ನಂ. 8&9ನ್ನು ಚುಟುಕಾಯಿಸಿ ಪೋಟೋ ತೆಗೆದು ಸ್ಥಳೀಯರಿಂದ ಮಹಜರ್ ವರದಿಗೆ ಸಹಿ ಪಡೆದಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ : 13-01-2015 ರಂದು ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಉಪನೋಂದಣಾಧಿಕಾರಿ ಶಿವಾಜಿನಗರ ರವರ ಕಛೇರಿಗೆ ಫಾರಂ 8&9ನ್ನು ನೀಡಿರುವುದಾಗಿ ತಿಳಿಸಿರುತ್ತಾರೆ. ಅಲ್ಲದೇ ಫಾರಂ ನಂ. 8&9ನ್ನು ದಿನಾಂಕ : 14-01-2015 ರಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ತಿಳಿಸಿರುತ್ತಾರೆ ಹಾಗೂ ದಿನಾಂಕ : 08-02-2015 ರಂದು ಹರಾಜಿನ ವಿವರಗಳನ್ನು ಒಳಗೊಂಡ ದಿನಾಂಕ, ವೇಳೆ ಹಾಗೂ ಬರಬೇಕಾದ ಬಾಕಿ ಸಾಲದ ಮೊಬಲಗು ಹಾಗೂ ಮಾರಾಟವಾಗತಕ್ಕ ಸ್ಥಿರಾಸ್ತಿಯ ವಿವರ ಇವೆಲ್ಲವನ್ನೊಳಗೊಂಡ ಹರಾಜಿನ ಪ್ರಕಟಣೆಯನ್ನು ಕನ್ನಡ ಪ್ರಭ ಪತ್ರಿಕೆಯಲ್ಲಿ ನೀಡಲಾಗಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ : 12-02-2015 ರಂದು ಡಿ.ಸಿ.ಪಿ. ಪೂರ್ವ, ಹಲಸೂರಿನಲ್ಲಿ ರೂ. 1,913/- ಪಾವತಿಸಿ ಹರಾಜಿನ ದಿನಕ್ಕೆ ಪೊಲೀಸ್ ಬಂದೋಬಸ್ತ್ ಪಡೆದಿರುವುದಾಗಿ ತಿಳಿಸಿರುತ್ತಾರೆ. ಇಷ್ಟಾದರೂ ಸಾಲಗಾರರು ಸಾಲ ಮರುಪಾವತಿ ಬಗ್ಗೆ ಕ್ರಮ ಕೈಗೊಳ್ಳದ ಪ್ರಯುಕ್ತ ದಿನಾಂಕ : 18-02-2015 ರಂದು ಸಾರ್ವಜನಿಕರ ಸಮ್ಮುಖದಲ್ಲಿ ಹಾಗೂ ಸಂಸ್ಥೆಯ ಕಾರ್ಯದರ್ಶಿ, ಅಧ್ಯಕ್ಷರು ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ಸ್ವತ್ತಿನ ಬಹಿರಂಗ ಹರಾಜು ಮಾಡಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ : 18-02-2015 ರಂದು ಹರಾಜು ನಡೆದು ಸದರಿ ಹರಾಜಿನಲ್ಲಿ 5 ಜನ ಬಿಡ್ಡುದಾರರು ಭಾಗವಹಿಸಿದ್ದು, ಅಂತಿಮವಾಗಿ 55 ಲಕ್ಷಗಳಿಗೆ ಅತ್ಯಧಿಕ ಬಿಡ್ಡುದಾರರಾದ ಶ್ರೀ ಎಲ್.ವಿ. ಮಂಜುನಾಥ್ ಬಿನ್. ಎಲ್. ವಿಶ್ವನಾಥ್ ಇವರಿಗೆ ಹರಾಜು ನಿಲ್ಲಿಸಲಾಗಿದೆ. ಆದಾಗ್ಯೂ ಸಹ ಸಾಲಗಾರರಿಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ದಿನಾಂಕ : 19-02-2015 ರಂದು ನೋಂದಾಯಿಸಿದ ಅಂಚೆ ಮೂಲಕ ಸಾಲಗಾರರ ವಿಳಾಸಕ್ಕೆ ತಿಳುವಳಿಕೆ ಪತ್ರ ಜಾರಿ ಮಾಡಿ ಹರಾಜು ನಡೆದ 30 ದಿವಸದೊಳಗೆ ಸಂಸ್ಥೆಗೆ ಭೇಟಿ ನೀಡಿ ಕಟ್ಟಬೇಕಾದ ಸಾಲವನ್ನು ಮರುಪಾವತಿ ಮಾಡಿ ಸ್ವತ್ತನ್ನು ಉಳಿಸಿಕೊಳ್ಳಲು ತಿಳಿಸಿ, ಪತ್ರವನ್ನು ಜಾರಿ ಮಾಡಿರುವುದಾಗಿ ತಿಳಿಸಿರುತ್ತಾರೆ. ಆದರೂ ಸಹ ಸಾಲ ಮರುಪಾವತಿಸದ ಕಾರಣ 45 ದಿವಸದ ನಂತರ ಸ್ವತ್ತಿನ ಹರಾಜು ಸ್ಥಿರೀಕರಣಕ್ಕೆ ಪ್ರಸ್ತಾವ ಸಲ್ಲಿಸಿ, ಈ ಎಲ್ಲಾ ಅಂಶಗಳು ವಾಸ್ತವ ಎಂಬುದಾಗಿ ದೃಢೀಕರಿಸಿರುವುದಾಗಿ ತಿಳಿಸಿರುತ್ತಾರೆ. ಹರಾಜಿನ ಬಗ್ಗೆ ಮುಂದೆ ಏನಾದರೂ ಸಮಸ್ಯೆ ಉದ್ಭವಿಸಿದಲ್ಲಿ ಸಂಸ್ಥೆಯು ಜವಾಬ್ದಾರಿಯಾಗಿರುತ್ತದೆಂದು ತಿಳಿಸಿರುತ್ತಾರೆ. ಆದ ಕಾರಣ ದಿನಾಂಕ : 18-02-2015 ರಂದು ನಡೆದು ಹರಾಜಿನಲ್ಲಿ ಅತ್ಯಧಿಕ ಬಿಡ್ಡುದಾರರಾದ ಶ್ರೀ ಎಲ್.ವಿ. ಮಂಜುನಾಥ್ ಬಿನ್ ಎಲ್. ವಿಶ್ವನಾಥ್ ಇವರ ಹೆಸರಿಗೆ ಹರಾಜು ಸ್ಥಿರೀಕರಣಗೊಳಿಸಿ ಆದೇಶ ನೀಡಬೇಕೆಂದು ಕಾರ್ಯದರ್ಶಿ ಹಾಗೂ ಮಾರಾಟಾಧಿಕಾರಿಗಳು ಕೋರಿರುತ್ತಾರೆ.

ಈ ಕಾರ್ಯಾಲಯದಿಂದ ಕೋರಿದ ಹೆಚ್ಚಿನ ಮಾಹಿತಿಯನ್ನು ಉಲ್ಲೇಖ (4) ಮತ್ತು (5) ರಲ್ಲಿ ಸಂಘದ ಮಾರಾಟಾಧಿಕಾರಿರವರು ನೀಡಿರುತ್ತಾರೆ. ಶ್ರೀ ಎಲ್.ವಿ. ಮಂಜುನಾಥ್ ರವರು ಸ್ಥಳದಲ್ಲಿ ಬಿಡ್ಡು ಮೊಬಲಗಿನ 15% ಎಂದರೆ ರೂ. 8,25,000/- ಗಳನ್ನು ಡಿ.ಡಿ.ನಂ. 3162641 ದಿನಾಂಕ : 18-02-2015 ರಂದು ಪಂಜಾಬ್ ಅಂಡ್ ಸಿಂಡ್ ಬ್ಯಾಂಕ್‌ನ ಡಿಡಿ ನೀಡಿರುವುದಾಗಿ ತಿಳಿಸಿರುತ್ತಾರೆ. ಶ್ರೀ ಎಲ್.ವಿ. ಮಂಜುನಾಥ್ ರವರು ದಿನಾಂಕ : 01-04-2015 ರಂದು ಬಿಡ್ಡು ಬಾಕಿ ಮೊಬಲಗು ರೂ. 46,75,000/- ಗಳನ್ನು ಹಾಗೂ ಸ್ಟಾಂಪ್ ಮತ್ತು ನೋಂದಣಿ ಶುಲ್ಕ ರೂ. 3,65,750/-ಗಳನ್ನು ದಿನಾಂಕ : 29-04-2015 ರಂದು ಸಂಸ್ಥೆಗೆ ಪಾವತಿಸಿರುವುದಾಗಿ ತಿಳಿಸಿರುತ್ತಾರೆ. ಸಂಸ್ಥೆಯ ವತಿಯಿಂದ ದಿನಾಂಕ : 06-05-2015 ರಂದು ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿ.,ನ ಡಿ.ಡಿ. ನಂ. 071443 ರೂ. 3,10,750/- ಹಾಗೂ ಡಿ.ಡಿ.ನಂ. 071444 ರೂ. 55,000/- ಸಬ್ ರಿಜಿಸ್ಟ್ರಾರ್, ಶಿವಾಜಿನಗರ, ಬೆಂಗಳೂರು ಇವರ ಹೆಸರಿಗೆ ಪಡೆದಿದ್ದು, ಹರಾಜಾದ ಸ್ಥಿರಾಸ್ತಿಯನ್ನು ಅತ್ಯಧಿಕ ಬಿಡ್ಡುದಾರರಾದ ಶ್ರೀ ಎಲ್.ವಿ. ಮಂಜುನಾಥ್ ರವರ ಹೆಸರಿಗೆ ಸ್ಥಿರೀಕರಣ ಗೊಳಿಸಿಕೊಡಬೇಕೆಂದು ಕೋರಿರುತ್ತಾರೆ.

ದಿನಾಂಕ : 18-02-2015 ರಂದು ಸಂಘದ ಮಾರಾಟಾಧಿಕಾರಿಯವರು ನಡೆಸಿದ ಸ್ಥಿರಾಸ್ತಿಯ ಬಹಿರಂಗ ಹರಾಜಿನ ನಡವಳಿಕೆಯನ್ನು ಪರಿಶೀಲಿಸಿದಾಗ ಸದರಿ ಸ್ಥಿರಾಸ್ತಿ ಬಹಿರಂಗ ಹರಾಜಿನಲ್ಲಿ ಒಟ್ಟು 5 ಜನ ಬಿಡ್ಡುದಾರರು ಭಾಗವಹಿಸಿದ್ದು ಆ ಪೈಕಿ ಅತ್ಯಧಿಕ ಬಿಡ್ಡುದಾರರಾದ ಶ್ರೀ ಎಲ್.ವಿ. ಮಂಜುನಾಥ್ ಬಿನ್ ಎಲ್. ವಿಶ್ವನಾಥ್ ಇವರಿಗೆ ರೂ. 55,00,000/- (ರೂಪಾಯಿಗಳು ಐವತ್ತೈದು ಲಕ್ಷ ಮಾತ್ರ) ಗಳಿಗೆ ಮಾರಾಟ ಮಾಡಿರುವುದು ದಾಖಲಾತಿಗಳಿಂದ ತಿಳಿದು ಬಂದಿರುತ್ತದೆ. ಬಹಿರಂಗ ಹರಾಜು ನಡೆದ 45 ದಿನಗಳೊಳಗಾಗಿ ಬಿಡ್ಡು ಮಾಡಿದ ಬಾಕಿ ಹಣ ಪೂರ್ತಿ ಬ್ಯಾಂಕಿಗೆ ಸಂದಾಯ ಮಾಡಿದ್ದು ಈ ಪೈಕಿ ಬಾಕಿದಾರರು ವಾದಿ ಬ್ಯಾಂಕಿಗೆ ಪಾವತಿಸಬೇಕಾದ ಬಾಕಿ ಸಾಲವನ್ನು ಮರುಪಾವತಿ ಮಾಡದಿರುವುದರಿಂದ ಮತ್ತು ಈ ಹರಾಜಿನ ಬಗ್ಗೆ ಈ ಕಛೇರಿಗೆ ಯಾವುದೇ ಆಕ್ಷೇಪಣೆಗಳು ಬಾರದೇ ಇರುವುದರಿಂದ ದಿನಾಂಕ : 18-02-2015 ರಂದು ಸಂಘದ ಮಾರಾಟಾಧಿಕಾರಿಯವರು ನಡೆಸಿದ ಸ್ಥಿರಾಸ್ತಿ ಹರಾಜನ್ನು ಸ್ಥಿರೀಕರಣಗೊಳಿಸಬಹುದೆಂದು ಉಲ್ಲೇಖ (4) ಮತ್ತು (5) ರಂತೆ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಮಾರಾಟಾಧಿಕಾರಿ ರವರು ಕೈಗೊಂಡ ಕ್ರಮಗಳು ಕಾನೂನು ಬದ್ಧವಾಗಿದೆಯೆಂದು ಕಂಡು ಬಂದಿರುವುದರಿಂದ ಮಾರಾಟ ಸ್ಥಿರೀಕರಣ ಆದೇಶವನ್ನು ಹೊರಡಿಸಲಾಗಿತ್ತು.

ಸದರಿ ಆದೇಶವನ್ನು ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿ ಕೊಡಲು ಕೋರಿದಾಗ ಈ ಸ್ಥಿರಾಸ್ತಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, (ಎನ್.ಐ. ಆಕ್ಟ್) ಕೋರ್ಟ್ ನಂ. 24 ನವದೆಹಲಿ ನ್ಯಾಯಾಲಯ ದಾವಾ ಸಂಖ್ಯೆ ಸಿಸಿ 1562/1 ರ ಬಾಕಿ ವಸೂಲಿಯ ಬಗ್ಗೆ ಅಟಾಚ್‌ಮೆಂಟ್ (ಜಪ್ತಿ) ಮಾಡಲಾಗಿದೆಯೆಂದು ಸೇಲ್ ಸರ್ವಿಷ್‌ಫಿಕೇಟ್ (ಫಾರಂ ನಂ. 10) ನ್ನು ನೋಂದಾಯಿಸಲು ಸಾಧ್ಯವಿಲ್ಲವೆಂದು ತಿಳಿಸಿರುವುದಾಗಿ ಸಂಘದವರು ತಿಳಿಸಿರುತ್ತಾರೆ. ಸಂಘವು ನವದೆಹಲಿಯ ಕೋರ್ಟ್‌ನಲ್ಲಿ ದಾವಾ ಮಂಡಿಸಿ, ಆ ಸ್ಥಿರಾಸ್ತಿ ಅಟಾಚ್‌ಮೆಂಟ್ ಬಿಡುಗಡೆಗಾಗಿ ಕ್ರಮ ಕೈಗೊಂಡಿದ್ದು

ಅದರಂತೆ ನವದೆಹಲಿಯ ನ್ಯಾಯಾಲಯದಿಂದ ದಿನಾಂಕ : 26-08-2015 ರಂದು ಅಟಾರ್ನಿ ಜನರಲ್ ಬಿಡುಗಡೆಯಾಗಿ ಆದೇಶ ಬಂದಿರುತ್ತದೆಂದು ತಿಳಿಸಿರುತ್ತಾರೆ ಹಾಗೂ ಈ ಕಾರ್ಯಾಲಯದಿಂದ ಆದೇಶಿಸಿರುವ ಸೇಲ್ ಸರ್ವಿಸ್‌ಕೇಟ್ (ಫಾರಂ ನಂ. 10) ನ್ನು ನೋಂದಾಯಿಸಲು ಇದ್ದ ನಾಲ್ಕು ತಿಂಗಳು ಕಾಲಾವಕಾಶದ ಅವಧಿ ಮುಗಿದಿರುವುದರಿಂದ ಸದರಿ ಸೇಲ್ ಸರ್ವಿಸ್‌ಕೇಟ್ ಮತ್ತು ಸೇಲ್ ಪೋಸ್ಟಿಂಗ್‌ನ್ನು ಮರುಮಾನ್ಯ ಮಾಡಿಕೊಡಬೇಕೆಂದು ಉಲ್ಲೇಖ (6)ರ ಪತ್ರದಲ್ಲಿ ಕೋರಿ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕಗಳ ಮೊಬಲಗುಗಳಿಗಾಗಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿ., ಜಯನಗರ 5ನೇ ಬ್ಲಾಕ್ ಶಾಖೆಯ ಬ್ಯಾಂಕರ್ಸ್ ಚೆಕ್ ನಂ. 71837 ದಿನಾಂಕ : 15-09-2015 ರಂದು ರೂ. 3,10,750/- ಮತ್ತು ಚೆಕ್ ನಂ. 71838 ದಿನಾಂಕ : 15-09-2015ರ ಮೂಲಕ ರೂ. 55,000/- ಒಟ್ಟು ರೂ. 3,65,750/- ಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುತ್ತಾರೆ. ಈ ಮೇಲಿನ ಅಂಶಗಳನ್ನು ಪರಿಗಣಿಸಿ ದಿನಾಂಕ : 07-05-2015 ರಂದು ಹೊರಡಿಸಲಾಗಿದ್ದ ಸ್ಥಿರೀಕರಣ ಆದೇಶವನ್ನು ಮರುಮಾನ್ಯ ಮಾಡಿ ಕೆಳಕಾಣಿಸಿದ ಆದೇಶ ಹೊರಡಿಸಲಾಗಿದೆ.

ಆದೇಶ

ದೊಡ್ಡತಮ್ಮೇಗೌಡ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ವಸೂಲಾಧಿಕಾರಿಗಳು, ಕೇಂದ್ರ ವಲಯ ವೃತ್ತ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ನಂ.32, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಕಟ್ಟಡ, 2ನೇ ಮಹಡಿ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-01 ಆದ ನಾನು ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/139/ಸಿಎಲ್‌ಎಂ/2010 ದಿನಾಂಕ : 17-02-2011 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 38(7)(ಎ) ರನ್ವಯ ದತ್ತವಾಗಿರುವ ಅಧಿಕಾರವನ್ನು ಉಪಯೋಗಿಸಿ ಅಮಲ್ದಾರಿ ಅರ್ಜಿ ಸಂಖ್ಯೆ : ಎಆರ್‌ಬಿ-ಸಿ(45)ಸಿಇಒ/279/2014-15 ರಲ್ಲಿನ ಸಾಲದ ಬಾಕಿ ವಸೂಲಾತಿಗಾಗಿ ಇಲ್ಲಿ ಶ್ರೀ ಜಿ.ಕೆ. ಶಿವಣ್ಣ ಬಿನ್ ಕರೀಗೌಡರವರಿಗೆ ಸೇರಿದ ಈ ಆದೇಶದ ಷೆಡ್ಯೂಲ್‌ನಲ್ಲಿ ತಿಳಿಸಿರುವ ಸ್ಥಿರಾಸ್ತಿಯನ್ನು ದಿನಾಂಕ : 18-02-2015 ರಂದು ವಾದಿ ಸಂಘದ ಮಾರಾಟಾಧಿಕಾರಿಯವರು ನಡೆಸಿರುವ ಬಹಿರಂಗ ಹರಾಜಿನಲ್ಲಿ ಶ್ರೀ ಎಲ್.ವಿ. ಮಂಜುನಾಥ್ ಬಿನ್ ಎಲ್. ವಿಶ್ವನಾಥ್ ನಂ. 29 (ಹೊಸ ನಂ. 15), ಎ 1ನೇ ರಸ್ತೆ (ಮಿಲ್ಕ್ ಮ್ಯಾನ್ ಸ್ಟೀಟ್), ಹಲಸೂರು, ಬೆಂಗಳೂರು-08, ಇವರು ಅತೀ ಹೆಚ್ಚಿನ ಬಿಡ್‌ದಾರರಾಗಿದ್ದು ಇವರಿಗೆ ರೂ. 55,00,000/- (ರೂಪಾಯಿಗಳು ಐವತ್ತೈದು ಲಕ್ಷ ಮಾತ್ರ) ಗಳಿಗೆ ಈ ಕೆಳಗೆ ವಿವರಿಸಿದ ಸ್ಥಿರಾಸ್ತಿಯನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿರುವುದನ್ನು ಖಾಯಂಗೊಳಿಸಿ ಸ್ಥಿರೀಕರಿಸಿದ್ದೇನೆ.

ಸ್ಥಿರಾಸ್ತಿಯ ವಿವರ

ಸ್ಥತ್ತಿನ ಸಂಖ್ಯೆ : 34 (ಹಳೆ ನಂ. 13), ಎ-1 ಸ್ಟ್ರೀಟ್, ಹಲಸೂರು, ಸಿವಿಲ್ ಸ್ಟೇಷನ್, ಕಾರ್ಪೊರೇಷನ್ ಡಿವಿಷನ್ (ಹಳೆ ನಂ. 39) ಹೊಸ ನಂ. 79, ಬೆಂಗಳೂರು ಈಗಿನ ಬಿಬಿಎಂಪಿ ಪಿಐಡಿ ನಂ. 81-72-34 ಸ್ಥತ್ತಿನ ವಿಸ್ತೀರ್ಣ ಪೂರ್ವ ಪಶ್ಚಿಮ 57 ಅಡಿಗಳು ಉತ್ತರ ದಕ್ಷಿಣ 25.8 ಅಡಿಗಳು ಒಟ್ಟು 1470 ಚದರ ಅಡಿಗಳ ಅಳತೆಯುಳ್ಳ ನಿವೇಶನಕ್ಕೆ ಚೆಕ್ಕು ಬಂದಿ.

ಪೂರ್ವಕ್ಕೆ :	ಎ-1 ಸ್ಟ್ರೀಟ್
ಪಶ್ಚಿಮಕ್ಕೆ :	ಕನ್ಸರ್ವೆನ್ಸಿ ಲೇನ್
ಉತ್ತರಕ್ಕೆ :	ಶ್ರೀ ವೀರಶೈವ ಮಠ
ದಕ್ಷಿಣಕ್ಕೆ :	ಎನ್.ಎಸ್. ಲಕ್ಷ್ಮೀ ರವರ ಸ್ವತ್ತು

ಮಾರಾಟವಾದ ಮೊಬಲಗು ರೂ. 55,00,000/-ಗಳ

ಮಾರಾಟ ಮಾಡಿದ ದಿನಾಂಕ : 18-02-2015

ಈ ಆದೇಶ ನನ್ನ ಸಹಿ ಹಾಗೂ ಕಛೇರಿಯ ಮುದ್ರೆಯೊಂದಿಗೆ ದಿನಾಂಕ : 21-09-2015 ರಂದು ನೀಡಲಾಗಿದೆ.

PR-887

SC-10

ಸಹಕಾರ ಸಂಘಗಳ ಸಹಾಯಕ ನಿಬಂಧಕರು
ಹಾಗೂ ವಸೂಲಾಧಿಕಾರಿಗಳು, ಕೇಂದ್ರ ವಲಯ ವೃತ್ತ,
ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560 001.

ಸಹಕಾರ ಇಲಾಖೆ

ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ.1, ಅಲಿ ಆಸ್ಕರ್ ರಸ್ತೆ, ಬೆಂಗಳೂರು-560 052.

ಕ್ರಮ ಸಂಖ್ಯೆ : ಆರ್‌ಎಸ್‌ಆರ್/ಸೌಹಾರ್ದ/ಸಮಾಪನೆ/176/2014-15, ದಿನಾಂಕ : 26-02-2015

ವಿಷಯ : ಶ್ರೀ ಶಕ್ತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಬೆಂಗಳೂರು ಇದರ ಸಮಾಪನೆ ಕುರಿತು.

ಉಲ್ಲೇಖ : 1. ವ್ಯವಸ್ಥಾಪಕ ನಿರ್ದೇಶಕರು, ಸಂಯುಕ್ತ ಸೌಹಾರ್ದ ಸಹಕಾರಿ ನಿ. ಬೆಂಗಳೂರು ಇವರ ಪತ್ರ ಸಂಖ್ಯೆ : ಸಂಸ/ಸ.ಶಿ/ಬಿಜಿಯು 89/2014-15, ದಿನಾಂಕ : 10-12-2014.

2. ಮುಖ್ಯಕಾರ್ಯನಿರ್ವಹಣಾಧಿಕಾರಿ, ಶ್ರೀ ಶಕ್ತಿ ಸೌಹಾರ್ದ ಸಹಕಾರಿ ಇವರ ಪತ್ರ ದಿನಾಂಕ : 27-01-2015.

ಪ್ರಸ್ತಾವನೆ :-

ಶ್ರೀ ಶಕ್ತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ., ಬೆಂಗಳೂರು, ಈ ಸಹಕಾರಿಯು, ಸಹಾಯಕ ನಿಬಂಧಕರು, ಉತ್ತರ ವಲಯ, ಬೆಂಗಳೂರು ಇವರ ಕಛೇರಿ ಆದೇಶ ಸಂ:ಸನಿ/44ನೋಂದಣಿ/96/31351/2000-2001, ರಂತೆ ದಿನಾಂಕ : 20-03-2001 ರಂದು ನೋಂದಣಿಯಾಗಿರುತ್ತದೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಉಲ್ಲೇಖ(1)ರ ಪತ್ರದಲ್ಲಿ ಶ್ರೀ ಶಕ್ತಿ ಸೌಹಾರ್ದ ಕ್ರೆಡಿಟ್ ಕೋ-ಆಪ್ ಲಿ., ಬೆಂಗಳೂರು ಇದರಲ್ಲಿ ಗಂಭೀರ ರೀತಿಯ ಅವ್ಯವಹಾರ ನಡೆದಿದ್ದು ಪ್ರಸ್ತುತ ವಿಶೇಷಾಧಿಕಾರಿಯನ್ನು ನೇಮಿಸಲಾಗಿರುತ್ತದೆ. ಹಾಗೂ ಸದರಿ ಸಹಕಾರಿಯ ವಿಶೇಷಾಧಿಕಾರಿಗಳ ಅವಧಿ 12 ಡಿಸೆಂಬರ್ 2014ಕ್ಕೆ ಕೊನೆಗೊಂಡಿದ್ದು, ಸೌಹಾರ್ದ ಸಹಕಾರಿ ಅಧಿನಿಯಮದಡಿ ವಿಶೇಷಾಧಿಕಾರಿಗಳ ಅವಧಿ ವಿಸ್ತರಿಸಲು ಅವಕಾಶವಿಲ್ಲದಿರುವುದರಿಂದ ಶ್ರೀ ಶಕ್ತಿ ಸೌಹಾರ್ದ ಕ್ರೆಡಿಟ್ ಸಹಕಾರಿಯಲ್ಲಿ ಉಂಟಾಗಬಹುದಾದ ಶೂನ್ಯಾವಸ್ಥೆಯನ್ನು ತಡೆಗಟ್ಟಲು ಸಹಕಾರಿಯನ್ನು ಸಮಾಪನೆಗೊಳಿಸುವಂತೆ ಕೋರಿರುತ್ತಾರೆ.

ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ, ಈ ಸಂಬಂಧ ದಿನಾಂಕ : 07-01-2015 ರಂದು ನೋಟಿಸು ಜಾರಿ ಮಾಡಿ ಲಿಖಿತ ಹೇಳಿಕೆ ನೀಡಲು ಸೂಚಿಸಲಾಗಿತ್ತು. ಅದರ ಪ್ರಕಾರ ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನಾಂಕ : 27-01-2015 ರಂದು ಉಲ್ಲೇಖ (2)ರ ಪತ್ರದಲ್ಲಿ ವಿವರಣೆಯನ್ನು ಸಲ್ಲಿಸಿರುತ್ತಾರೆ. ಸದರಿ ವಿವರಣೆಯಲ್ಲಿ ಸಹಕಾರಿಯ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದು ಸಹಕಾರಿಯನ್ನು ಸಮಾಪನೆಗೊಳಿಸಲು ಕೋರಿರುತ್ತಾರೆ.

ಸಹಕಾರಿಯ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997, ನಿಯಮಾವಳಿಗಳು 2004 ಹಾಗೂ ಉಪನಿಯಮಗನುಗುಣವಾಗಿ ಈ ಸಹಕಾರಿಯನ್ನು ಸಮಾಪನೆಗೊಳಿಸುವುದು ಸೂಕ್ತವೆಂದು ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.

ಆದೇಶ

ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಡಾ|| ಎನ್.ಎಸ್. ಚನ್ನಪ್ಪ ಗೌಡ, ಭಾ.ಆ.ಸೇ., ಸಹಕಾರಿಗಳ ನಿಬಂಧಕರು, ಕರ್ನಾಟಕ ರಾಜ್ಯ, ಬೆಂಗಳೂರು ಆದ ನಾನು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ ಪ್ರಕರಣ 48 ರಡಿ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಶ್ರೀ ಶಕ್ತಿ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿ., ಬೆಂಗಳೂರು, ಇದನ್ನು ಈ ಕೂಡಲೇ ಜಾರಿಗೆ ಬರುವಂತೆ ಸಮಾಪನೆಗೊಳಿಸಿ, ಶ್ರೀಕಾಂತ ಸಹ ಪ್ರಧಾನ ವ್ಯವಸ್ಥಾಪಕರು ಇವರನ್ನು ಸಮಾಪಕರನ್ನಾಗಿ ನೇಮಿಸಿರುತ್ತೇನೆ.

ಸಮಾಪಕರು ಕೂಡಲೇ ತಮ್ಮ ಪ್ರಭಾರವನ್ನು ಪಡೆದು ಈ ಕಛೇರಿಗೆ ವರದಿ ಮಾಡುವುದು, ಹಾಗೂ ಕಾನೂನಿನ ಚೌಕಟ್ಟಿನಲ್ಲಿ ವಿಧಿಬದ್ಧ ಮತ್ತು ಸ್ಥಾಪಿತ ವಿಧಿವಿಧಾನಗಳನ್ನನುಸರಿಸಿ ಸಮಾಪನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳತಕ್ಕದ್ದು.

ಡಾ|| ಎನ್.ಎಸ್. ಚನ್ನಪ್ಪ ಗೌಡ
ಸಹಕಾರಿಗಳ ನಿಬಂಧಕರು
ಕರ್ನಾಟಕ ರಾಜ್ಯ, ಬೆಂಗಳೂರು

PR-891

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 199 ನಯೋಸೇ 2015, ಬೆಂಗಳೂರು, ದಿನಾಂಕ : 11-08-2015.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕರ ವೃಂದದ ದಿನಾಂಕ : 01-01-2015 ರಲ್ಲಿದ್ದಂತೆ ಈ ಕೆಳಕಂಡ ಕರಡು ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿ ನೀಡಲಾಗಿರುವ ಸ್ಥಾನ, ಸೇವಾ ವಿವರಗಳು ಮುಂತಾದವುಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಅವಶ್ಯವಿರುವ ದಾಖಲೆಗಳೊಂದಿಗೆ ಹಾಗೂ ಸಮರ್ಥನೆಗಳೊಂದಿಗೆ ಈ ಪ್ರಕಟಣೆ ಹೊರಡಿಸಿದ 15 ದಿನದೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಸದರಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಗೆ ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸಿರುವುದಿಲ್ಲ. ಅದರಂತೆ ದಿನಾಂಕ : 01-01-2015ರಲ್ಲಿದ್ದಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆಯ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

ಕ್ರ. ಸಂ.	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಮೀಸಲಾತಿ ವರ್ಗ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಜ್ಯೇಷ್ಠತೆಗೆ ನೈಜವಾಗಿ ಅರ್ಹತಾ ದಿನಾಂಕ
1	ಎಸ್.ಎಸ್. ಟೊಪಗಿ	ಮುಂಬಡ್ತಿ	-	28-03-1954	06-01-1984	22-10-2008	ವಯೋನಿವೃತ್ತಿ
2	ಎಸ್.ಬಿ. ಹೊನ್ನೂರ್	ಮುಂಬಡ್ತಿ	-	25-07-1955	15-11-1983	25-10-2008	25-10-2008
3	ಬಿ.ಎಂ. ತಿರಕನಗೌಡರ್	ಮುಂಬಡ್ತಿ	-	01-05-1956	07-11-1983	28-04-2009	03-04-2009
4	ಡಾ: ಚೌಡೇಗೌಡ	ಮುಂಬಡ್ತಿ	-	01-06-1956	20-12-1982	03-04-2009	03-04-2009
5	ಎ.ವಿ. ರಂಗೇಶ್	ಮುಂಬಡ್ತಿ	-	06-09-1956	10-06-1983	08-04-2009	03-04-2009
6	ಡಾ: ಬಿ. ಮಹೇಂದ್ರ	ಮುಂಬಡ್ತಿ	-	01-06-1959	23-04-1984	16-09-2009	ಸ್ವಇಚ್ಛೆ ನಿವೃತ್ತಿ
7	ಕೆ.ಆರ್. ವಿರೇಂದ್ರನಾಥ	ಮುಂಬಡ್ತಿ	-	08-11-1954	01-06-1975	30-04-2011	ವಯೋನಿವೃತ್ತಿ
8	ಐಜಾಜ್ ಅಹಮದ್	ಮುಂಬಡ್ತಿ	-	09-02-1957	30-10-1976	23-06-2014	18-06-2014

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ನಾಗರಾಜ

PR-810

SC-50

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 101 ಐಎಂಎಂ 2015, ಬೆಂಗಳೂರು, ದಿನಾಂಕ : 16-07-2015.

ದಿನಾಂಕ : 01-01-2015ರಲ್ಲಿದ್ದಂತೆ ಔಷಧ ನಿಯಂತ್ರಣ ಇಲಾಖೆಯ ಸೈಂಟಿಫಿಕ್ ಆಫೀಸರ್ (ವೇತನ ಶ್ರೇಣಿ ರೂ. 28100-50100) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧ-1 ಮತ್ತು 2ರಲ್ಲಿರುವಂತೆ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯ ಬಗ್ಗೆ ಬಾಧಿತರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆಯನ್ನು ಲಿಖಿತ ಮೂಲಕ ಪೂರಕ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಬರುವಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ).

ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 101 ಐಎಂಎಂ 2015, ಬೆಂಗಳೂರು, ದಿನಾಂಕ : 16-07-2015ಕ್ಕೆ ಅನುಬಂಧ-1

ಔಷಧ ನಿಯಂತ್ರಣ ಇಲಾಖೆಯ ಸೈಂಟಿಫಿಕ್ ಆಫೀಸರ್ ವೃಂದದ ದಿನಾಂಕ : 01-01-2015ರಲ್ಲಿದ್ದಂತೆ, ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಕ್ರ. ಸಂ.	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1.	ಗೋಪಾಲ್ ಎಸ್. ಮಗದುಂ	ಮುಂಬಡ್ತಿ	20-07-1963	30-05-1988	15-09-2004	15-09-2004	-
2.	ಎನ್.ಡಿ. ಪ್ರಮೀಳ	ಮುಂಬಡ್ತಿ	02-02-1972	06-10-1997	15-09-2004	15-09-2004	-
3.	ಆರ್. ವಿಜಯಲಕ್ಷ್ಮಿ (ಪ.ಜಾ)	ಮುಂಬಡ್ತಿ	20-06-1968	14-10-1999	16-09-2004	16-09-2004	-
4.	ರಾಜೇಂದ್ರ ಸಿ.ಇ.	ಮುಂಬಡ್ತಿ	01-05-1974	13-10-1999	18-04-2006	18-04-2006	-
5.	ಬಿ. ತುಕಾರಂ (ಪ.ಜಾ)		15-08-1971	15-04-2002	05-07-2008	05-07-2008	-
6.	ಲೋಕೇಶ್ ಪ್ರಸಾದ್ ಎಂ.ಎಸ್.	ಮುಂಬಡ್ತಿ	18-04-1973	25-10-1999	30-08-2010	30-08-2010	-
7.	ಉಮಾದೇವಿ ಆರ್.ಕೆ.	ಮುಂಬಡ್ತಿ	01-06-1970	13-10-1999	30-08-2010	30-08-2010	-
8.	ಮಹಮದ್ ಸೈಫುದ್ದೀನ್ ರುಬ್ಬಾನಿ	ಮುಂಬಡ್ತಿ	21-07-1970	14-10-1999	30-08-2010	30-08-2010	-

1	2	3	4	5	6	7	8
9.	ಶೈಲಾವತಿ ಕೆ.	ಮುಂಬಡ್ತಿ	09-03-1971	11-10-1999	30-09-2014	30-09-2014	ಹೈದ್ರಾಬಾದ್- ಕರ್ನಾಟಕ ರಾಜ್ಯ ವ್ಯಾಪ್ತಿ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
10.	ವೀಣಾ ಎಂ.ಕೆ.	ಮುಂಬಡ್ತಿ	20-04-1975	11-10-1999	30-09-2014	30-09-2014	-
11.	ವೀಣಾ ಎನ್.ಎಂ.	ಮುಂಬಡ್ತಿ	13-07-1977	01-07-2002	30-09-2014	30-09-2014	-
12.	ಮುರಳೀಧರ್ ಎನ್	ಮುಂಬಡ್ತಿ	28-04-1977	01-07-2002	30-09-2014	30-09-2014	-
13.	ಮಂಜುಳ ಜಿ.	ಮುಂಬಡ್ತಿ	10-06-1974	01-07-2002	30-09-2014	30-09-2014	-
14.	ಲಕ್ಷ್ಮಿ ಕೆ.ಎಸ್.ಜೆ.	ಮುಂಬಡ್ತಿ	23-07-1974	01-07-2002	30-09-2014	30-09-2014	-
15.	ನಾಗರಾಜ್	ಮುಂಬಡ್ತಿ	05-01-1976	26-06-2008	30-09-2014	30-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
16.	ನಾಗರಾಜ	ಮುಂಬಡ್ತಿ	01-06-1975	03-12-2009	30-09-2014	30-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
17.	ಶ್ರೀನಿವಾಸ ರೆಡ್ಡಿ ಎನ್.	ಮುಂಬಡ್ತಿ	08-11-1966	26-02-1990 (ಫಾರ್ಮಾಸಿಸ್ಟ್, ಆಕುಕ ಸೇವೆಗಳು) 18-01-2010 (ಜೂ.ಸೈಂ.ಆ)	30-09-2014	30-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.

1	2	3	4	5	6	7	8
18.	ಲಕ್ಷ್ಮಿನಾರಾಯಣ್ ಶೆಟ್ಟಿ	ಮುಂಬಡ್ತಿ	03-03-1979	25-03-2010	30-09-2014	30-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
19.	ಅಲಿಂ ಪಾಷ	ಮುಂಬಡ್ತಿ	11-06-1979	19-04-2010	30-09-2014	30-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ).

**ANNEXURE-II to Govt. Notification No. HFW 101 IMM 2015, Dated : 16-07-2015
AS PER OFFICIAL MEMORANDUM NO. DPAR 33 HKP 2014, DATED : 04-04-2014.**

- 1) Name of the Service : KARNATAKA STATE CIVIL SERVICE
- 2) Designation of the post : Scientific Officer
- 3) Cadre Strength as per C & R Rules : 19
- 4) State Level Reservation Envisaged under Article 371 (J) @ 8% : 2 75% : 5
- 5) Mode of filling up of the posts : a. By Direct Recruitment 0% b. By Promotion 100%
- 6) Feeding Cadre : Junior Scientific Officer
- 7) No. of Eligible Candidates among the Incumbents Exercising the

a. Promotion-6	
State Level Local Cadre (8%)-1	Local Cadre (75%)-5

8) Clear Vacancy Available in the Local Cadre after Allotment :

b. Direct Recruitment-NA

c. Total-06

a. Promotion-1

State Level Local Cadre (8%)-1

Local Cadre (75%)- NIL

b. Direct Recruitment-NA

c. Total-01

Cadre Strength as per C & R	Posts reserved for Local Persons at the rate of 8% & 75% as per Article 371(J) of the Constitution			Cadre Strength after carving out the reserved posts left over in the Residual Parent Cadre			No. of Incumbents opting for the Local Cadre			Clear Vacancy available in the Local Cadre after accepting/rejecting the option			Details of the Incumbents allotted to the Local Cadre in the Order of Seniority indicating roster category	Roster points as per the roster cycle		Roster points represented consequent to the allotment of incumbents to the local cadre		Missing roster points to be considered while filling up of the	Roster points replacing the missing points in the roster cycle
	PR	DR	TOTAL	PR	DR	TOTAL	PR	DR	TOTAL	PR	DR	TOTAL		PR (1-33)	DR (1-100)	PR	DR		
1	2	3	4	5	6	7	8	9	10	11	12	13	14	15	16	17	18	19	20
19	7	-	7	12	-	12	6	-	6	1	-	1	1) Shylavati K (PR) (9)(UR)	1(SC)	1(SC)	UR	-	SC	UR
													2) Nagaraj (PR)(15)(UR)	2(ST)	2(GM)	UR	-	ST	UR
													3) Nagaraja (PR)(16)(UR)	3(UR)	3(ST)	UR	-	-	-
													4) Srinivasa Reddy N. (PR)(17)(UR)	4(UR)	4(GM)	UR	-	-	-
													5) Laxminarayana Shetty (PR)(18)(UR)	5 (UR)	5(1)	UR	-	-	-
													6) Alim Pasha (PR) (19) (UR)	6 (UR)	6(GM)	UR	-	-	-

Details of the Missing Roster points to be made good to balance the roster in the order of priority-SC-1, ST-1

In the immediate attempt to fill in the available vacancies in the local cadre, the missing roster points shown as above are to be filled to begin with so as to balance the roster and thereon operated from roster point no. 7 onwards.

P.R. 756

SC-25

B. KAMALAMMA
UNDER SECRETARY TO GOVT.
HEALTH AND FAMILY WELFARE DEPT.
IMD & CO-ORDINATION

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ

ಸಂಖ್ಯೆ : ಆಕುಕ 102 ಐಎಂಎಂ 2015, ಬೆಂಗಳೂರು, ದಿನಾಂಕ : 17-07-2015.

ದಿನಾಂಕ : 01-01-2015ರಲ್ಲಿದ್ದಂತೆ ಔಷಧ ನಿಯಂತ್ರಣ ಇಲಾಖೆಯ ಪ್ರಾಧ್ಯಾಪಕರ (ವೇತನ ಶ್ರೇಣಿ ರೂ. 37,400-67,000) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯ ಬಗ್ಗೆ ಬಾಧಿತರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆಯನ್ನು ಲಿಖಿತ ಮೂಲಕ ಪೂರಕ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೊದಲನೇ ಮಹಡಿ, ವಿಕಾಸ ಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಬರುವಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ).

ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 102 ಐಎಂಎಂ 2015, ಬೆಂಗಳೂರು, ದಿನಾಂಕ : 17-07-2015ಕ್ಕೆ ಅನುಬಂಧ

ಔಷಧ ನಿಯಂತ್ರಣ ಇಲಾಖೆಯ ಪ್ರಾಧ್ಯಾಪಕರ ವೃಂದದ ದಿನಾಂಕ : 01-01-2015ರಲ್ಲಿದ್ದಂತೆ, ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಕ್ರ. ಸಂ.	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
	ಫಾರ್ಮಾಸ್ಯೂಟಿಕಲ್ಸ್						
1.	ಡಾ ವಿಜಯ ಜಿ. ಜೋಷಿ	ನೇರ ನೇಮಕಾತಿ	12-10-1967	14-01-2011	14-01-2011	14-01-2011	-
	ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ						
1.	ಎಂ.ಎಸ್. ನಿರಂಜನ್	ಮುಂಬಡ್ತಿ	12-09-1958	25-11-1983	22-09-2005	22-09-2005	-

2.	ಡಾ ಚನ್ನಬಸವರಾಜ್ ಕೆ.ಪಿ.	ನೇರ ನೇಮಕಾತಿ	20-06-1960	14-01-2011	14-01-2011	14-01-2011	-
	ಫಾರ್ಮಕಾಲಜಿ						
1.	ಡಾ ರಾಮಚಂದ್ರಶೆಟ್ಟಿ ಶಿದ್ದಂಶೆಟ್ಟಿ	ನೇರ ನೇಮಕಾತಿ	24-09-1963	14-01-2011	14-01-2011	14-01-2011	-

P.R. 757

SC-25

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂ : ಆಕುಕ 99 ಐಎಂಎಂ 2015, ಬೆಂಗಳೂರು, ದಿನಾಂಕ : 16-07-2015.

ದಿನಾಂಕ : 01-01-2015ರಲ್ಲಿದ್ದಂತೆ ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರಕರ (ವೇತನ ಶ್ರೇಣಿ ರೂ. 28100-50100) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧ 1 ಮತ್ತು 2 ರಲ್ಲಿರುವಂತೆ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯ ಬಗ್ಗೆ ಬಾಧಿತರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆಯನ್ನು ಲಿಖಿತ ಮೂಲಕ ಪೂರಕ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸ ಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಬರುವಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ).

ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 99 ಐಎಂಎಂ 2015, ಬೆಂಗಳೂರು, ದಿನಾಂಕ : 16-07-2015ಕ್ಕೆ

ಅನುಬಂಧ-1

ಔಷಧ ನಿಯಂತ್ರಣ ಇಲಾಖೆಯ ಸಹಾಯಕ ಔಷಧ ನಿಯಂತ್ರಕರ ವೃಂದದ ದಿನಾಂಕ : 01-01-2015ರಲ್ಲಿದ್ದಂತೆ, ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಕ್ರ. ಸಂ.	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1.	ಟಿ.ಎ. ರಾಮಬಾಬು	ಮುಂಬಡ್ತಿ	12-07-1957	19-07-1982	09-07-1999	09-07-1999	-
2.	ಆರ್.ಎಸ್. ಶಹಾ	ಮುಂಬಡ್ತಿ	22-07-1958	28-06-1984	10-05-2001	10-05-2001	-

1	2	3	4	5	6	7	8
3.	ಗೀತಾಕುಮಾರಿ ದಾಸ್	ಮುಂಬಡ್ತಿ	26-05-1960	15-10-1991	10-05-2011	10-05-2001	-
4.	ಸಿ.ಎಂ. ಶಿವಕುಮಾರ್	ಮುಂಬಡ್ತಿ	13-02-1959	18-12-1996	12-05-2004	12-05-2004	-
5.	ಸುನೀಲ್ ಎ. ಪಾಟೀಲ್	ಮುಂಬಡ್ತಿ	18-12-1959	18-12-1996	12-05-2004	12-05-2004	-
6.	ಶಂಕರ್ ಜ್ಯೋತಿ	ಮುಂಬಡ್ತಿ	20-07-1961	18-12-1996	12-05-2004	12-05-2004	-
7.	ಕೆ. ನಾಗರಾಜ್	ಮುಂಬಡ್ತಿ	12-06-1963	18-12-1996	12-05-2004	12-05-2004	-
8.	ಸಿ. ಕುಮಾರ್ (ಪ.ಜಾ)	ಮುಂಬಡ್ತಿ	13-06-1964	22-06-1998	12-05-2004	12-05-2004	-
9.	ಜೆ. ಭಾಸ್ಕರನ್ (ಪ.ಜಾ)	ಮುಂಬಡ್ತಿ	29-05-1970	22-06-1998	12-05-2004	12-05-2004	-
10.	ಜಿ.ಪಿ. ರವಿಪ್ರಸಾದ್ (ಪ.ಪಂ)	ಮುಂಬಡ್ತಿ	12-05-1965	13-10-1997 (ಕಿರಿಯ ರಸಾಯನತಜ್ಞರು) 13-10-99 (ಔಷಧ ಪರಿವೀಕ್ಷಕರು)	12-05-2004	12-05-2004	-
11.	ಎನ್. ಕೃಷ್ಣರೇಡ್ಡಿ	ಮುಂಬಡ್ತಿ	01-05-1964	18-12-1996	14-09-2004	14-09-2004	-
12.	ಟಿ.ಪಿ. ಸುಜಿತ್	ಮುಂಬಡ್ತಿ	11-09-1970	18-12-1996	14-09-2004	14-09-2004	-
13.	ಬಸವರಾಜ ಅಸಂಗಿ	ಮುಂಬಡ್ತಿ	20-07-1967	22-06-1998	06-11-2007	14-09-2004	ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 78 ಐಎಂಎಂ 2006, ದಿನಾಂಕ : 19-06-2009 ರನ್ವಯ ದಿನಾಂಕ : 14-09-2004 ರಿಂದ ಪೂರ್ವಾನ್ವಯವಾಗಿ ಬಡ್ತಿ ನೀಡಲಾಗಿದೆ.
14.	ಪಿ. ರಮೇಶ್	ಮುಂಬಡ್ತಿ	06-07-1965	22-06-1998	14-09-2004	14-09-2004	-
15.	ಕೆಂಪಯ್ಯ ಸುರೇಶ್ (ಪ.ಜಾ)	ಮುಂಬಡ್ತಿ	27-12-1974	13-10-1999	14-09-2004	14-09-2004	-

1	2	3	4	5	6	7	8
16.	ರಮಾಕಾಂತ್ ಆರ್. ಕುಂಠೆ	ಮುಂಬಡ್ತಿ	22-06-1961	24-05-1993 (ಪದವೀಧರ ಫಾರ್ಮಾಸಿಸ್ಟ್) 04-07-1998 (ಔಷಧ ಪರಿವೀಕ್ಷಕರು)	23-05-2005	23-05-2005	-
17.	ರಾಜಶೇಖರ ಮಲ್ಲಿ (ಪ.ಜಾ)	ಮುಂಬಡ್ತಿ	02-01-1972	13-10-1999	29-11-2005	29-11-2005	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸ್ಥಳಿಸಿರುತ್ತಾರೆ.
18.	ಎಸ್. ನಾಗರಾಜ್	ಮುಂಬಡ್ತಿ	12-04-1971	22-06-1998	21-01-2006	21-01-2006	-
19.	ಮಲ್ಲಿಕಾರ್ಜುನ ನಾಗೂರ್	ಮುಂಬಡ್ತಿ	10-01-1967	22-06-1998	16-05-2006	16-05-2006	-
20.	ಎಂ. ಖಾಲಿದ್ ಅಹಮದ್ ಖಾನ್	ಮುಂಬಡ್ತಿ	17-04-1971	22-06-1998	16-05-2006	16-05-2006	-
21.	ಗೋಪಾಲರಾವ್ ಹೆಚ್. ಭಂಡಾರೆ	ಮುಂಬಡ್ತಿ	15-10-1966	23-06-1998	06-11-2007	06-11-2007	-
22.	ಗೋಣಿ ಫಕೀರಪ್ಪ	ಮುಂಬಡ್ತಿ	22-07-1963	14-10-1999	06-11-2007	06-11-2007	-
23.	ಬಿ. ಸುರೇಶ್	ಮುಂಬಡ್ತಿ	01-04-1967	14-10-1999	06-11-2007	06-11-2007	-
24.	ಜಿ.ವಿ. ನಾರಾಯಣರೆಡ್ಡಿ	ಮುಂಬಡ್ತಿ	08-04-1966	26-05-1993 (ಆರೋಗ್ಯ ಇಲಾಖೆ ಫಾರ್ಮಾಸಿಸ್ಟ್) 25-10-1999 (ಔಷಧ ಪರಿವೀಕ್ಷಕರು)	19-12-2008	19-12-2008	-
25.	ಕೆ.ಎಸ್. ಮಲ್ಲಿಕಾರ್ಜುನ	ಮುಂಬಡ್ತಿ	01-04-1966	14-10-1999	19-12-2008	19-12-2008	-
26.	ಉಮಾಕಾಂತ್ ಆರ್. ಪಾಟೀಲ್	ಮುಂಬಡ್ತಿ	16-06-1964	26-05-1993 (ಪದವೀಧರ ಫಾರ್ಮಾಸಿಸ್ಟ್) 25-10-1999 (ಔಷಧ ಪರಿವೀಕ್ಷಕರು)	15-10-2010	15-10-2010	-

1	2	3	4	5	6	7	8
27.	ಸಂಗಣ್ಣ ಎಸ್. ಶೀಳಿ	ಮುಂಬಡ್ತಿ	06-02-1969	14-10-1999	15-10-2010	15-10-2010	-
28.	ಎಂ. ಸುರೇಶ್	ಮುಂಬಡ್ತಿ	13-05-1967	14-10-1999	15-10-2010	15-10-2010	-
29.	ಕೆ.ವಿ. ನಾಗರಾಜ್	ಮುಂಬಡ್ತಿ	03-03-1967	14-10-1999	15-10-2010	15-10-2010	-
30.	ಕೆ.ಎಸ್. ನಾಗಜ್ಯೋತಿ	ಮುಂಬಡ್ತಿ	05-01-1976	13-10-1999	07-07-2012	07-07-2012	-
31.	ಎನ್.ವಿ. ರಘುರಾಮ್	ಮುಂಬಡ್ತಿ	10-05-1974	06-10-1997 (ಕಿರಿಯ ರಸಾಯನತಜ್ಞರು 13-10-1999 (ಔಷಧ ಪರಿವೀಕ್ಷಕರು)	07-07-2012	07-07-2012	-
32.	ಅಜಯರಾಜ್ ಡಿ.ಪಾ	ಮುಂಬಡ್ತಿ	18-10-1969	21-10-1999	05-09-2014	05-09-2014	-
33.	ಅಣ್ಣಾರಾವ್ ಕೆ. ನಾಯಕ್ (ಪ.ಜಾ)	ಮುಂಬಡ್ತಿ	22-02-1966	5-7-2002 (ಕಿರಿಯ ರಸಾಯನತಜ್ಞರು) 9-7-2003 (ಔಷಧ ಪರಿವೀಕ್ಷಕರು)	05-09-2014	05-09-2014	-
34.	ಯಶೋಧ ಎಸ್.ವಿ. (ಪ.ಜಾ)	ಮುಂಬಡ್ತಿ	11-07-1965	11-10-1999 (ಕಿರಿಯ ರಸಾಯನತಜ್ಞರು) 9-7-2003 (ಔಷಧ ಪರಿವೀಕ್ಷಕರು)	05-09-2014	05-09-2014	-
35.	ಬಾಬು ಬಿ.ಎನ್. (ಪ.ಪಂ)	ಮುಂಬಡ್ತಿ	20-07-1972	11-07-2003	05-09-2014	05-09-2014	-
36.	ಗಣೇಶ್ ಬಾಬು ಸಿ (ಪ.ಜಾ)	ಮುಂಬಡ್ತಿ	04-05-1973	01-12-2003	05-09-2014	05-09-2014	-
37.	ಶಂಕರ ನಾಯಕ್ (ಪ.ಪಂ)	ಮುಂಬಡ್ತಿ	01-03-1977	03-12-2003	05-09-2014	05-09-2014	-
38.	ಲಿಂಗರಾಜು ಸಿ.	ಮುಂಬಡ್ತಿ	28-11-1962	15-03-2004	05-09-2014	05-09-2014	ಹೈದ್ರಾಬಾದ್- ಕರ್ನಾಟಕ ರಾಜ್ಯವ್ಯಾಪಿ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
39.	ಮಂಜುಳ ಸಿ.	ಮುಂಬಡ್ತಿ	03-08-1974	11-03-2004	05-09-2014	05-09-2014	-

1	2	3	4	5	6	7	8
40.	ಶೈಲಜಾ ಡಿ.ಎಸ್.	ಮುಂಬಡ್ತಿ	01-06-1971	11-10-1999 (ಕಿರಿಯ ರಸಾಯನಶಿಲ್ಪರು) 15-3-2004 (ಔಷಧ ಪರಿವೀಕ್ಷಕರು)	05-09-2014	05-09-2014	-
41.	ಸಾನಘೋರ್ ಜಾನ್ ಎ.ಎಂ.	ಮುಂಬಡ್ತಿ	12-03-1971	21-01-2005	05-09-2014	05-09-2014	-
42.	ವೆಂಕಟೇಶ್ ಬಿ.ಆರ್.	ಮುಂಬಡ್ತಿ	01-06-1974	20-01-2005	05-09-2014	05-09-2014	-
43.	ಕರುಣಾದೇವಿ	ಮುಂಬಡ್ತಿ	06-12-1978	27-01-2005	05-09-2014	05-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
44.	ಶರಣಬಸಪ್ಪ ಹನುಮನಾಳ್	ಮುಂಬಡ್ತಿ	22-07-1973	14-10-1999 (ಕಿರಿಯ ರಸಾಯನಶಿಲ್ಪರು) 25-01-2005 (ಔಷಧ ಪರಿವೀಕ್ಷಕರು)	05-09-2014	05-09-2014	-
45.	ಮುದುಗಲ್ ಅಜಯ್ ಕೃಷ್ಣಪ್ಪ (ಪ.ಜಾ)	ಮುಂಬಡ್ತಿ	27-03-1975	02-02-2005	05-09-2014	05-09-2014	-
46.	ವಿ. ಮಮತ	ಮುಂಬಡ್ತಿ	04-07-1975	(13-10-1999 ರಿಂದ 17-09-2003) 21-07-2005 (ಔಷಧ ಪರಿವೀಕ್ಷಕರು)	05-09-2014	05-09-2014	-
47.	ಬಿ.ಬಿ. ಓಂಕಾರೇಶ್ವರ	ಮುಂಬಡ್ತಿ	20-07-1967	(13-10-1999 ರಿಂದ 17-09-2003) 15-07-2005 (ಔಷಧ ಪರಿವೀಕ್ಷಕರು)	05-09-2014	05-09-2014	-
48.	ನಜಿಯಾ ಖುರಾತ್ ಉಲ್ ಐನ್	ಮುಂಬಡ್ತಿ	16-08-1980	14-05-2007	05-09-2014	05-09-2014	-
49.	ಭಾಗ್ಯಜ್ಯೋತಿ ಬಿ.ಜಿ. (ಪ.ಪಂ)	ಮುಂಬಡ್ತಿ	19-07-1973	04-02-2004 (ಫಾರ್ಮಾಸಿಸ್ಟ್) 09-05-2007 (ಔಷಧ ಪರಿವೀಕ್ಷಕರು)	05-09-2014	05-09-2014	-

1	2	3	4	5	6	7	8
50.	ವೆಂಕಟೇಶ್ ಎಸ್.	ಮುಂಬಡ್ತಿ	25-08-1969	09-05-2007	05-09-2014	05-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
51.	ಹೊಸಕೆರೆ ಮಠದ ರೇಣುಕಾಸ್ವಾಮಿ	ಮುಂಬಡ್ತಿ	18-05-1969	09-05-2007	05-09-2014	05-09-2014	ಹೈದ್ರಾಬಾದ್- ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದ ಮೀಸಲಾತಿಗಾಗಿ ಅಭಿಮತ ಸಲ್ಲಿಸಿರುತ್ತಾರೆ.
52.	ವೀರಭದ್ರೇಗೌಡ	ಮುಂಬಡ್ತಿ	22-05-1973	13-10-1999 (ಜೂನಿಯರ್ ಕೆಮಿಸ್ಟ್) 11-05-2007 (ಔಷಧ ಪರಿವೀಕ್ಷಕರು)	05-09-2014	05-09-2014	-
53.	ಮಂಜುನಾಥ ರೆಡ್ಡಿ ವಿ.	ಮುಂಬಡ್ತಿ	14-05-1979	07-05-2007	05-09-2014	05-09-2014	-
54.	ಪರಶುರಾಮ್ ಆರ್.	ಮುಂಬಡ್ತಿ	05-03-1971	07-08-2004 (ಫಾರ್ಮಾಸಿಸ್ಟ್) 17-05-2007 ಔಷಧ ಪರಿವೀಕ್ಷಕರು	05-09-2014	05-09-2014	-
55.	ನೀಲಕಂಠ ರಾಥೋಡ್ (ಪ.ಜಾ)	ಮುಂಬಡ್ತಿ	01-06-1974	18-07-2005 (ಉಪನ್ಯಾಸಕರು) 08-05-2007 (ಔಷಧ ಪರಿವೀಕ್ಷಕರು)	05-09-2014	05-09-2014	-

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ).

**ANNEXURE-II to Govt. Notification No. HFW 99 IMM 2015, Dated : 16-07-2015
AS PER OFFICIAL MEMORANDUM NO. DPAR 33 HKP 2014, DATED : 04-04-2014.**

- 1) Name of the Service : KARNATAKA STATE CIVIL SERVICE
- 2) Designation of the post : Assistant Drugs Controller
- 3) Cadre Strength as per C & R Rules : 60
- 4) State Level Reservation Envisaged under Article 371 (J) @ 8% : 2 75% : 8
- 5) Mode of filling up of the posts : a. By Direct Recruitment 0% b. By Promotion 100%
- 6) Feeding Cadre : Drugs Inspector
- 7) No. of Eligible Candidates among the Incumbents
 - a. Promotion-5
State Level Local Cadre (8%)-2 Local Cadre (75%)-3
 - b. Direct Recruitment-NA
 - c. Total-05
- 8) Clear VAcancy Available in the Local Cadre after Allotment :
 - a. Promotion-5
State Level Local Cadre (8%)-NIL Local Cadre (75%)- 5
 - b. Direct Recruitment-NA
 - c. Total-05

Cadre Strength as per C & R	Posts reserved for Local Persons at the rate of 8% & 75% as per Article 371(J) of the Constitution			Cadre Strength after carving out the reserved posts left over in the Residual Parent Cadre			No. of Incumbents opting for the Local Cadre			Clear Vacancy available in the Local Cadre after accepting/rejecting the option			Details of the Incumbents allotted to the Local Cadre in the Order of Seniority indicating roster category	Roster points as per the roster cycle		Roster points represented consequent to the allotment of incumbents to the local cadre		Missing roster points to be considered while filling up of the vacant post to balance the roster	Roster points replacing the missing points in the roster cycle
	PR	DR	TOTAL	PR	DR	TOTAL	PR	DR	TOTAL	PR	DR	TOTAL		PR (1-33)	DR (1-100)	PR	DR		
1	2	3	4	5	6	7	8	9	10	11	12	13	14	15	16	17	18	19	20
60	10	-	10	50	-	50	5	-	5	5	-	5	1) Rajashekar Malli (PR) (17)(SC)	1(SC)	1(SC)	SC	-	-	-
													2) Lingaraju C (PR)(38)(UR)	2(ST)	2(GM)	UR	-	ST	UR

													3) Karunadevi (PR)(43)(UR)	3(UR)	3(ST)	UR	-	-	-
													4) Venkatesh. S (PR)(50)(UR)	4(UR)	4(GM)	UR	-	-	-
													5) Hosakere Matada Renukaswamy (PR)(51)(UR)	5 (UR)	5(1)	UR	-	-	-

Details of the Missing Roster points to be made good to balance the roster in the order of priority- ST-01

In the immediate attempt to fill in the available vacancies in the local cadre, the missing roster points shown as above are to be filled to begin with so as to balance the roster and thereon operated from roster point no. 6 for promotion. The roster points replacing the missing points in the Promotion Roster Cycle (2) already represented in the allotment from 1-5 shall be set off against the respective roster points while operating the roster subsequently.

P.R. 754

SC-25

B. KAMALAMMA

UNDER SECRETARY TO GOVT.

HEALTH AND FAMILY WELFARE DEPT.

IMD & CO-ORDINATION

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂ : ಆಕುಕ 100 ಐಎಂಎಂ 2015, ಬೆಂಗಳೂರು, ದಿನಾಂಕ : 17-07-2015.

ದಿನಾಂಕ : 01-01-2015ರಲ್ಲಿದ್ದಂತೆ ಔಷಧ ನಿಯಂತ್ರಣ ಇಲಾಖೆಯ ಚೀಫ್ ಸ್ಟಂಟಿಫಿಕ್ ಆಫೀಸರ್ (ವೇತನ ಶ್ರೇಣಿ ರೂ. 36,300-53,850) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯ ಬಗ್ಗೆ ಬಾಧಿತರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆಯನ್ನು ಲಿಖಿತ ಮೂಲಕ ಪೂರಕ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೊದಲನೇ ಮಹಡಿ, ವಿಕಾಸ ಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಬರುವಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ).

ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 100 ಐಎಂಎಂ 2015, ಬೆಂಗಳೂರು, ದಿನಾಂಕ : 17-07-2015ಕ್ಕೆ ಅನುಬಂಧ

ಔಷಧ ನಿಯಂತ್ರಣ ಇಲಾಖೆಯ ಚೀಫ್ ಸ್ಟಂಟಿಫಿಕ್ ಆಫೀಸರ್ ವೃಂದದ ದಿನಾಂಕ : 01-01-2015ರಲ್ಲಿದ್ದಂತೆ, ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಕ್ರ. ಸಂ.	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1.	ಪಾರ್ವತಿ ಅನಂದಗೌಡರ್	ಮುಂಬಡ್ತಿ	16-09-1960	02-05-1988	30-07-2004	30-07-2004	-

2.	ಸುಧಾ ಸ್ವಾಮಿ	ಮುಂಬಡ್ತಿ	07-10-1961	02-05-1988	18-04-2006	18-04-2006	-
3.	ಎಸ್.ಎನ್. ಶಿವಶಂಕರ್	ಮುಂಬಡ್ತಿ	06-03-1958	09-05-1988	20-12-2008	20-12-2008	-
4.	ಶಿವಲಿಂಗಯ್ಯ ಮೋಹನ್ (ಪ.ಜಾ)	ಮುಂಬಡ್ತಿ	23-04-1972	21-11-1997	03-03-2014	03-03-2014	-

P.R. 755

SC-25

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ ಮತ್ತು ಸಮನ್ವಯ).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 96 ಐಎಂಎಂ 2015, ಬೆಂಗಳೂರು, ದಿನಾಂಕ : 01-08-2015.

ದಿನಾಂಕ : 01-01-2015ರಲ್ಲಿದ್ದಂತೆ ಔಷಧ ನಿಯಂತ್ರಣ ಇಲಾಖೆಯ ಔಷಧ ನಿಯಂತ್ರಕರ (ವೇತನ ಶ್ರೇಣಿ ರೂ. 48900-63600) ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯ ಬಗ್ಗೆ ಬಾಧಿತರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆಯನ್ನು ಲಿಖಿತ ಮೂಲಕ ಪೂರಕ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೊದಲನೇ ಮಹಡಿ, ವಿಕಾಸ ಸೌಧ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಬರುವಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ).

ಸರ್ಕಾರದ ಅಧಿಸೂಚನೆ ಸಂಖ್ಯೆ : ಆಕುಕ 96 ಐಎಂಎಂ 2015, ಬೆಂಗಳೂರು, ದಿನಾಂಕ : 01-08-2015ಕ್ಕೆ ಅನುಬಂಧ

ಔಷಧ ನಿಯಂತ್ರಣ ಇಲಾಖೆಯ ಔಷಧ ನಿಯಂತ್ರಕರ ವೃಂದದ ದಿನಾಂಕ : 01-01-2015ರಲ್ಲಿದ್ದಂತೆ, ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಕ್ರ. ಸಂ.	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ/ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿಗೆ/ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1.	ರಘುರಾಮ ಭಂಡಾರಿ	ಮುಂಬಡ್ತಿ	01-06-1956	31-01-1983	21-02-2014	21-02-2014	-

P.R. 812

SC-25

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾ.ವೈ.ಪ ಮತ್ತು ಸಮನ್ವಯ).

ಒಳಾಡಳಿತ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ : ಒಇ 17 ಪಿಪಿಇ 2015, ಬೆಂಗಳೂರು, ದಿನಾಂಕ : 24-07-2015.

ವಿಷಯ : ದಿನಾಂಕ : 01-01-2015ರಲ್ಲಿದ್ದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಭಿಯೋಗ ಉಪ ನಿರ್ದೇಶಕರ ವೃಂದದ ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ

ಉಲ್ಲೇಖ : 1. ಅಭಿಯೋಗ ನಿರ್ದೇಶಕರ ಪತ್ರ ಸಂಖ್ಯೆ : ಡಿಪಿಎನ್/ಸಿಶಾ/1/01/256/2014-15, ದಿನಾಂಕ : 02-03-2015.

2. ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಸಮ ಸಂಖ್ಯೆ ದಿನಾಂಕ : 12-05-2015.

ದಿನಾಂಕ : 01-01-2015ರಲ್ಲಿದ್ದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಭಿಯೋಗ ಉಪ ನಿರ್ದೇಶಕರ ವೃಂದದ ಅಧಿಕಾರಿಯ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿ ಪ್ರಕಟಿಸಲಾಗಿದೆ.

ದೇವೇಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ದಿನಾಂಕ : 01-01-2015ರಲ್ಲಿದ್ದಂತೆ ಅಭಿಯೋಗ ಉಪ ನಿರ್ದೇಶಕರ ವೃಂದದ ಜ್ಯೇಷ್ಠತಾ ಪಟ್ಟಿ

ಕ್ರಮ ಸಂಖ್ಯೆ	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ ಮುಂಬಡ್ತಿ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ
1	2	3	4	5	6	7
1.	ಕೆ. ರಾಮಣ್ಣ	ಮುಂಬಡ್ತಿ	07-09-1955	05-03-1982	ಒಇ 234 ಪಿಪಿಇ 2010, ದಿನಾಂಕ : 26-04-2014	26-04-2014
2.	ವಿ.ಆರ್. ಹೊಸೂರ	ಮುಂಬಡ್ತಿ	09-08-1956	27-06-1986	ಒಇ 234 ಪಿಪಿಇ 2010, ದಿನಾಂಕ : 19-06-2014	19-06-2014
3.	ಪಿ.ಕೆ. ಮಲಪುರೆ	ಮುಂಬಡ್ತಿ	22-01-1957	27-06-1986	ಒಇ 234 ಪಿಪಿಇ 2010, ದಿನಾಂಕ : 16-08-2014	16-08-2014

ಸ್ಥಳ : ಬೆಂಗಳೂರು

ದಿನಾಂಕ : 24-07-2015.

P.R. 773

SC-20

ದೇವೇಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾಫಿ ಪೋಸ ಮತ್ತು ಅಭಿಯೋಗಗಳು).

ಒಳಾಡಳಿತ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ : ಒಇ ೨೨ ಪಿಪಿಇ ೨೦೧೫, ಬೆಂಗಳೂರು, ದಿನಾಂಕ : ೨೪-೦೭-೨೦೧೫.

ವಿಷಯ : ದಿನಾಂಕ : ೦೧-೦೧-೨೦೧೫ರಲ್ಲಿದ್ದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಆಡಳಿತಾಧಿಕಾರಿ ವೃಂದದ ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ

ಉಲ್ಲೇಖ : ೧. ಅಭಿಯೋಗ ನಿರ್ದೇಶಕರ ಪತ್ರ ಸಂಖ್ಯೆ : ಡಿಪಿಎನ್/ಸಿಐ/೧/೦೧/೨೫೬/೨೦೧೪-೧೫, ದಿನಾಂಕ : ೦೨-೦೩-೨೦೧೫.

೨. ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಸಮ ಸಂಖ್ಯೆ ದಿನಾಂಕ : ೧೨-೦೫-೨೦೧೫.

ದಿನಾಂಕ : ೦೧-೦೧-೨೦೧೫ರಲ್ಲಿದ್ದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕರ ವೃಂದದ ಅಧಿಕಾರಿಯ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿ ಪ್ರಕಟಿಸಲಾಗಿದೆ.

ದೇವೇಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ದಿನಾಂಕ : ೦೧-೦೧-೨೦೧೫ರಲ್ಲಿದ್ದಂತೆ ಆಡಳಿತಾಧಿಕಾರಿಗಳ ವೃಂದದ ಜ್ಯೇಷ್ಠತಾ ಪಟ್ಟಿ

ಕ್ರಮ ಸಂಖ್ಯೆ	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ ಮುಂಬಡ್ತಿ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ
1	2	3	4	5	6	7
1.	ಪಿ.ಐ. ದಳವಾಯಿ	ಮುಂಬಡ್ತಿ	01-09-1955	24-04-1978	17-12-2012 (ಡಿಪಿಎನ್ :ಸಿಐ-2:21: 2011-12)	17-10-2012
2.	ಎಂ.ಎಸ್. ಮುಲ್ಲಾ	ಮುಂಬಡ್ತಿ	01-06-1956	14-11-1977	01-07-2013 (ಡಿಪಿಎನ್ :ಸಿಐ-2:21: 2011-12)	04-06-2013
3.	ಶಕುಂತಲಾ	ಮುಂಬಡ್ತಿ	15-03-1961	21-06-1984	12-06-2013 (ಡಿಪಿಎನ್ :ಸಿಐ-2:21: 2011-12)	04-06-2013
4.	ಮಂಜುಳಾದೇವಿ	ಮುಂಬಡ್ತಿ	25-01-1961	15-03-1980	10-06-2013 (ಡಿಪಿಎನ್ :ಸಿಐ-2:21: 2011-12)	04-06-2013
5.	ನಾರಾಯಣಸ್ವಾಮಿ	ಮುಂಬಡ್ತಿ	23-07-1967	15-12-1997	06-06-2013 (ಡಿಪಿಎನ್ :ಸಿಐ-2:21: 2011-12)	04-06-2013

ಸ್ಥಳ : ಬೆಂಗಳೂರು

ದಿನಾಂಕ : 24-07-2015.

P.R. 774

SC-10

ದೇವೇಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು-ಬಿ).

ಒಳಾಡಳಿತ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ : ಒಇ ೨೧ ಪಿಪಿಇ ೨೦೧೫, ಬೆಂಗಳೂರು, ದಿನಾಂಕ : ೨೪-೦೭-೨೦೧೫.

ವಿಷಯ : ದಿನಾಂಕ : ೦೧-೦೧-೨೦೧೫ರಲ್ಲಿದ್ದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕರ ವೃಂದದ ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ

ಉಲ್ಲೇಖ : ೧. ಅಭಿಯೋಗ ನಿರ್ದೇಶಕರ ಪತ್ರ ಸಂಖ್ಯೆ : ಡಿಪಿಎನ್/ಸಿಐ/೧/೦೧/೨೫೬/೨೦೧೪-೧೫, ದಿನಾಂಕ : ೦೨-೦೩-೨೦೧೫.
೨. ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಸಮ ಸಂಖ್ಯೆ ದಿನಾಂಕ : ೧೨-೦೫-೨೦೧೫.

ದಿನಾಂಕ : ೦೧-೦೧-೨೦೧೫ರಲ್ಲಿದ್ದಂತೆ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕರ ವೃಂದದ ಅಧಿಕಾರಿಯ ಜ್ಯೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿ ಪ್ರಕಟಿಸಲಾಗಿದೆ.

ದೇವೇಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ದಿನಾಂಕ : ೦೧-೦೧-೨೦೧೫ರಲ್ಲಿದ್ದಂತೆ ನಿರ್ದೇಶಕರ ಕೇಂದ್ರ ಸ್ಥಾನಿಕ ಸಹಾಯಕರ ವೃಂದದ ಜ್ಯೇಷ್ಠತಾ ಪಟ್ಟಿ

ಕ್ರಮ ಸಂಖ್ಯೆ	ಹೆಸರು ಶ್ರೀ/ಶ್ರೀಮತಿ	ನೇರ ನೇಮಕಾತಿ ಮುಂಬಡ್ತಿ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿ ಜ್ಯೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ
1	2	3	4	5	6	7
1.	ಬಿ.ಎಲ್. ವಿಜಯಕುಮಾರ್	ಮುಂಬಡ್ತಿ	10-09-1955	19-10-1981	06-12-2014 (ಒಇ 394 ಪಿಪಿಇ 2014)	06-12-2014

ಸ್ಥಳ : ಬೆಂಗಳೂರು

ದಿನಾಂಕ : ೨೪-೦೭-೨೦೧೫.

P.R. 775

SC-10

ದೇವೇಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಕಾಫಿ ಪೋಸ ಮತ್ತು ಅಭಿಯೋಗಗಳು)

Commercial Taxes Department

PROCEEDINGS OF THE COMMISSIONER OF COMMERCIAL TAXES, (KARNATAKA), BENGALURU.

Present: RITVIK PANDEY, IAS,
Commissioner of Commercial Taxes.
(Karnataka) Bengaluru.

Sub: KVAT Act, 2003- clarification of rate of tax applicable on Certain Medical Equipments -Reg.

Ref: Letter dated 30.07.2014 of M/s. Trivector Origio Scientific Private Limited, 111-115, Marathon Max, L.B.S.Marg, Mulund (W), Mumbai-400080.

PREAMBLE :

In the application dated 30.07.2014 M/s. Trivector Origio Scientific Private Limited, 111- 115, Marathon Max, L.B.S. Marg, Mulund (W), Mumbai-400080 has sought clarification under 59(4)of KVAT Act, 2003 on the rate of tax applicable to the following goods indicating CET Tariff item Number against each of the goods.

- 1) Media (BE classification 38210000)
- 2) Denuding (BE classification 39269099)
- 3) Houlding (BE classification 39269099)
- 4) Nikon Microscope Ti-s (BE classification 90989099)
- 5) Fertifef wipes (BE classification 28530010)

- 6) Humagen Galss Pipettes (BE classification 70179090)
- 7) Mid -Atlantic Devices (BE classification 39269099)
2. The applicant company claims that they are Pioneer in infertility services and the above products are used in the field of Assisted Reproductive Technology (ART).
3. The matter is examined.
- i) "Media" is admittedly covered in the CET Tariff item number 38210000 which reads as follows:
" prepared culture media for development are maintenance of micro-organisms (including viruses and the like) or of plant, human or animal cells"
- ii) Denuding, Houlding, Mid-Atlantic Devices are admittedly covered by the commodity description in the Tariff item 39269099 which is as under:
"Other articles of plastics and article of other materials of heading 3901 to 3914 ... other "
- iii) Fertiliser wipes is admittedly covered by the description of commodity in the Tariff item 28530010 which is as under:
"Distilled are conductivity water and water of similar of purity"
- iv) Humagen Galss Pipettes is admittedly covered by the description of commodity in the Tariff item 70179090 which is as under:
"Other laboratory, hygienic or pharmaceutical glassware ,whether or not graduated or calibrated"
- v) Nikon Microscope Ti-s though admittedly covered under the Tariff item 90989099, no such Tariff item exists in the Central Excise Tariff Act, 1985.
4. None of the above goods are covered either in SI.No. 60 or 61 of Third Schedule to KVAT Act, or notified to attract lower rate of tax. The description of commodity in the above SI.Nos is as under:
"60. Medical and pharmaceutical preparations; Medicated ointments manufactured or imported under licence granted under the Drugs and Cosmetics Act, 1940; Light liquid paraffin of IP grade; Wadding gauze, bandages and similar articles for medical, surgical, dental or veterinary purposes; Surgical gloves and Syringes including needles; Diagnostic or laboratory reagents including prepared diagnostic or laboratory reagents".
"61. Medical equipments, devices and implants".
Thus all the above goods are liable to tax at the rate applicable to unscheduled goods.
5. In the light of the above discussion the following clarification is issued.

CLARIFICATION NO. CLR.CR.70/2014-15 DATED: 25.07.2015

It is clarified that the above goods are liable to tax at the rate of 14.5% under section 4(1)(b)(iii) of KVAT Act, 2003, with effect from 01.08.2012 .

P.R. 776
SC-25

RITVIK PANDEY
Commissioner of Commercial Taxes,
(Karnataka) Bengaluru.

OFFICE OF THE PRL. DISTRICT AND SESSIONS JUDGE, HAVERI
NOTIFICATION

Adm/Notfn. No. 01/2015, 27th July 2015.

Sri. T. R. Harishappa, Chief Administrative officer, Prl. District & Sessions Court, Haveri, is permitted to surrender the earned leave for 15 days from 17.07.2015 to 31.07.2015 for encashment benefit for the Calendar year 2015.

He shall be paid pay and allowances admissible for the period of leave so surrendered at the rate of 1/15th of the monthly pay and allowances for each day of leave surrendered as per the provisions contained in G.O. No. ಅಇ 5 ಸೇನಿಸೇ : 2014, ಬೆಂಗಳೂರು, ದಿನಾಂಕ : 27-11-2014.

P.R. 801

K. B. Asode
I/c. Prl. District and Sessions Judge,
Haveri

IN THE COURT OF XI ADDL CHIEF METROPOLITAN MAGISTRATE, BENGALURU CTIY

It is here by notified to the public that the Ashoknagar Police Station, Bengaluru City have Seized the following vehicles as unclaimed and such vehicles are lying in the police station as unclaimed so for, Hence the owners of vehicles may put their claim one month form the date of this publication.

By order of the Court

11th ACMM

Mayohall, Bengaluru City
XI Addl. Chief Metropolitan
Magistrate Bengaluru City

Bengaluru City
Date: 28-07-15

List of the Seized vehicles are lying in Ashok nagar Police Station, Bengaluru City which have seized under C Miss Numbers.

Sl.No.	C.Miss No	PFNo	Vehicle Details	Engine No	Chasis No.
1	08/14	67/14	Black Colour Santro Car KA-03-MG-951	G4HG6M947630	MALAA51HR6M960713
2	09/14	68/14	Black Colour Auto rikshav KA-02-A-547	24M95K47487	24F95K47621
3	11/14	72/14	One Black Colour Pulsor M NO.PY -03-4152	DHGBLF60208	DHBBLF61440
4	12/14	73/14	One Black Colour Hero Honda Passion M/C No.KA-25-U-8825	03F21M06992	03F21 C07971
5	13/14	74/14	One Blue Colour TVS XL Super Moped No.KA-04-v-1383	P1808F04872	P1808F04872
6	14/14	75/14	One Green Colour TVS X Super Heavy duty Moped No Number Plate	ODIFA1588693	MD621BDI0AIF62668
7	15/14	76/14	One Black & Green Colour Kawasaki Caliber M/C No.KA-03-EK-7406	DDMBKF23245	DDFBKF96675
8	16/14	77/14	One Silver Colour Suzuki Fiero M/C No. AP-09-AL-7499	M1111M1117999	M1111F11D266
9	17/14	78/14	One Silver Colour TVS Scooty Moped No.Ka-02-EH-6072	K803DM848524	NOT SEEN
10	25/14	174/14	One Grey Colour Bajaj Chetak Scooter No.KA-02-U-254	35MBCJ49610	06FBCJ41 000
11	26/14	175/14	One Black Colour Honda Dio Scooter No.KA-03-EY -5050	NOT SEEN	ME4FT14B986458
12	29/14	178/14	One Silver Colour TVS Victor M/C NO.KA-14-P-7839	OFIA411182382	MD625AF 1 041 A390
13	32/14	181/14	One Blue Colour R15 Yamaha M/C No.KA-05-HL-9233	3881010544	ME138B016AZ010718
14	33/14	182/14	One Red Colour Bajaj Pulsor M/C No.KA-03-ET-9194	DHGBMF62889	DHVVMF64061
15	34/14	183/14	One Gray Colour Kinetic Style Scooter No.KA-05-EB-6837	09X4051D3	NOT SEEN
16	35/14	184/14	One Blue Colour Bajaj Pulsor M/S No.KA-04-EQ-9096	DHBMM24911	MD2DHD72MGM05766
17	36/14	185/14	One Black Colour RX100 Yamaha M/C No Number Plate	IL1430490	IL1430490
18	37/14	186/14	One Red Colour Bajaj Boxer MIC No.KA-34-J-1350	31MBEE51703	DFFBEE02121
19	38/14	190/14	One Black Colour Honda Dio Scooter NO.KA-03-HE-1562	JF11E6122874	ME4JF114B98845827
20	44/14	204/14	One Black Colour Bajaj Company Passenger Autorikshwa No.KA-03-A-3523	24MBEL96606	24FBEL50077
21	48/14	256/14	Meroon Colour Royal Enfield Classic 350 M/C No.DL45M4424	5B476099B	5B476099B
22	49/14	268/14	One Black Colour Autorikshaw No.KA-03-D-822	AEMBPH49707	MD2AA24ZZPWH46126
23	50/14	269/14	One Black Colour Pulsor M/C NO.KA-04-EL-2605	DHGBMA09656	DHVBMA 1 0834
24	03/15	22/15	One White Colour Honda Activa Scooter No.KL-49-E-2823	JF48E800 11571	ME4JF481 GD80 11560
25	04/15	23/15	One black Colour Bajaj Discover M/C No.KA-03-EZ-2114	DUMBPA18216	MD2DDDDZZPWA58173

26	06/15	25/15	One Green Colour TVS XL Super Moped KA-02-ER-1782	ODID51371129	MD621AB 1452D26664
27	07/15	26/15	One Silver Colour Bajaj Pulsar M/C No.KA-51-Q-953	DHGBPE35107	MD2DHDH22PCE96022
28	08/15	27/15	One Pink & Silver Colour TVS Scooter No.KA-53-U-4371	DG3DB2448995	NOT SEEN
29	09/15	28/15	One Purpal Colour Bajaj Pulsar M/C No.KA-05-EM-7295	DHGBKA6869I	DHVBKA68576
30	10/15	29/15	One Old grey Colour LML VESPA Scooter No.KA-01-K-4227	EOIQB307075	NOT SEEN
31	11/15	30/15	One Black Colour Honda Activa Scooter No.KA-04-EB-295	JF08EOO 11951	ME4JF085J18011910
32	12/15	31/15	One Black Colour Pulsar M/C No.KA-03-HB-7591	DHGBPM44709	MD2DHDHZZECM44282
33	13/15	32/15	One Black Colour Honda Activa Scooter No.KA-53-EA-9827	JF50E70072574	ME4JF501BD7072496
34	14/15	33/15	One Old Blue Colour Kinetic Honda Scooter No Number Plate	556536H11ELL	NOT SEEN
35	15/15	34/15	One Black Colour Honda Eveater Scooter No.AP-28-BJ-5080	JF21E0038619	NOT SEEN

By order of the Court

Bengaluru City

Date: 28-07-15

P.R. 802

SC-10

11th ACMM

Mayohall, Bengaluru City

XI Addl. Chief Metropolitan

Magistrate Bengaluru City

ಇಂಧನ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ : ಇಎನ್ 177 ಇಬಿಎಸ್ 2015, ಬೆಂಗಳೂರು, ದಿನಾಂಕ : 28-07-2015.

ವಿಷಯ : ದಿನಾಂಕ : 01-01-2015 ರಲ್ಲಿದ್ದಂತೆ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರುಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಉಲ್ಲೇಖ : ಅಧಿಕೃತ ಜ್ಞಾಪನ ಸಂಖ್ಯೆ : ಇಎನ್ 177 ಇಬಿಎಸ್ 2015, ದಿನಾಂಕ : 26-06-2015.

ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರುಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ : 01-01-2015 ರಲ್ಲಿದ್ದಂತೆ ಉಲ್ಲೇಖಿತ ದಿನಾಂಕ : 26-06-2015 ರ ಅಧಿಕೃತ ಜ್ಞಾಪನದಲ್ಲಿ ಪ್ರಕಟಿಸಲಾಗಿತ್ತು. ಜ್ಯೇಷ್ಠತಾ ಕ್ರಮಾಂಕ ಹಾಗೂ ಇತರ ವಿಷಯಗಳ ಬಗ್ಗೆ ಆಕ್ಷೇಪಣೆ ಏನಾದರೂ ಇದ್ದಲ್ಲಿ ಸಂಬಂಧಪಟ್ಟವರು ಅವುಗಳನ್ನು ಪತ್ರ ಹೊರಡಿಸಿದ 15 ದಿನಗಳೊಳಗೆ ಸರ್ಕಾರಕ್ಕೆ ಮುಖ್ಯ ವಿದ್ಯುತ್ ಪರಿವೀಕ್ಷಕರ ಮೂಲಕ ಕಳುಹಿಸಿಕೊಡುವಂತೆ ಕೋರಲಾಗಿತ್ತು.

ಈ ಸಂಬಂಧ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರುಗಳಿಂದ ಯಾವುದೇ ಆಕ್ಷೇಪಣೆಗಳು ಬಂದಿರುವುದಿಲ್ಲ. ಆದ್ದರಿಂದ, ಈಗಾಗಲೇ ಪ್ರಕಟಿಸಿರುವ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಅವಶ್ಯಕತೆ ಇಲ್ಲದಿರುವುದರಿಂದ ಹಾಗೂ ದಿನಾಂಕ : 26-06-2015 ರಂದು ಹೊರಡಿಸಿರುವ ತಾತ್ಕಾಲಿಕ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರುಗಳ ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ : 01-01-2015ರಲ್ಲಿದ್ದಂತೆ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಶಿವಕುಮಾರ್

ಪೀಠಾಧಿಕಾರಿ,

ಇಂಧನ ಇಲಾಖೆ.

ಅನುಬಂಧ

ದಿನಾಂಕ : 01-01-2015ರಲ್ಲಿದ್ದಂತೆ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರ ವೃಂದದ ಅಂತಿಮ ಜೈಷ್ಠತಾ ಪಟ್ಟಿ

ಕ್ರಮ ಸಂಖ್ಯೆ	ಹೆಸರು ಶ್ರೀಯುತರು	ನೇರ ನೇಮಕಾತಿ ಮುಂಬಡ್ತಿ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ಮುಂಬಡ್ತಿಗೆ ನೈಜವಾದ ಅರ್ಹತಾ ದಿನಾಂಕ
1	ಹೆಚ್.ಬಿ. ಲಕ್ಷ್ಮೀಶ	ಮುಂಬಡ್ತಿ	20-07-1959	30-01-1984	28-11-2013	04-12-2013
2	ಡಿ.ಎಲ್. ನಾಗರಾಜು	ಮುಂಬಡ್ತಿ	24-03-1960	25-01-1984	28-11-2013	04-12-2013
3	ಪಿ. ಮಹಮ್ಮದ್ ಜಾವಿದ್ ರಬ್ಬಾನಿ	ಮುಂಬಡ್ತಿ	01-11-1960	16-01-1984	28-11-2013	30-11-2013
4	ಎಂ.ಎಸ್. ಬಸವರಾಜು	ಮುಂಬಡ್ತಿ	05-01-1955	17-01-1984	28-11-2013	04-12-2013
5	ಎಂ.ವಿ. ಶಶಿಧರ್	ಮುಂಬಡ್ತಿ	02-04-1958	23-01-1984	28-11-2013	05-12-2013
6	ನಂದಾ ವಿ. ಕುಲಕರ್ಣಿ	ಮುಂಬಡ್ತಿ	15-05-1960	25-01-1984	29-11-2014	23-12-2014
7	ಎಸ್.ಜಿ. ಸಿದ್ದಬಸಪ್ಪ	ಮುಂಬಡ್ತಿ	02-07-1958	23-01-1984	29-11-2014	11-12-2014

ಇಎನ್ 177 ಇಬಿಎಸ್ 2015

P.R. 803

SC-50

ಎನ್. ಶಿವಕುಮಾರ್

ಪೀಠಾಧಿಕಾರಿ,

ಇಂಧನ ಇಲಾಖೆ.

PROCEEDING OF THE DISTRICT JUDGE, UDUPI.

Dated : 1st Day of August 2015

Sub : Establishment-Sanction of Extra Ordinary Leave for 47 days on private affairs to Kum. Bharathi T., Software Technician of this Court-Orders passed.

Read : 1. Application submitted by the Official on 26-06-2015 and orders passed thereon.
2. Letter in No. GE/XIII/J1/2015-16/622 dated : 16/23-07-2015 of the office of the Accountant General, Karnataka, Bengaluru.
3. Rule 117 of the K.C.S.R.'s.

ORDER NO. ADMN/97/2015, DATED ; 01-08-2015.

Kum. Bharathi T., Software Technician, District Court, Udupi is hereby sanctioned Extra Ordinary Leave for 47 days i.e. on 02-03-2015 and from 22-04-2015 to 06-06-2015 (b.d.i) on private affairs under rule 117(a)(l) of K.C.S.R.'s.

Kum. Bharathi T., Software Technician, District Court, Udupi is re-posted to the same post on expiry of leave.

P.R. 805

Shivashankar B. Amarannavar

Prl. District Judge, Udupi.

ಸಹಕಾರ ಇಲಾಖೆ

ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1, ಅಲಿ ಆಸ್ಕರ್ ರಸ್ತೆ, ಬೆಂಗಳೂರು-52

ಮಾರ್ಪಾಡು ಅಧಿಸೂಚನೆ

ಸಂಖ್ಯೆ : ಸಿಬ್ಬಂದಿ/31/ಇಜಿ/2015-16, ದಿನಾಂಕ : 10-08-2015.

ವಿಷಯ : ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013 ರಡಿಯಲ್ಲಿ ಸಹಕಾರ ಇಲಾಖೆಯ ವಿವಿಧ ವೃಂದಗಳಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದವರಿಗಾಗಿ ಕೇಂದ್ರ ಕಛೇರಿಯಲ್ಲಿ ಶೇ. 8 ರಷ್ಟು ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ವೃಂದವಾರು ಮೀಸಲಾತಿಯನ್ವಯ ಹುದ್ದೆಗಳನ್ನು ಗುರುತಿಸಿರುವ ಕುರಿತು.

ಉಲ್ಲೇಖ : ಈ ಕಛೇರಿಯ ಅಧಿಸೂಚನೆ ಸಂಖ್ಯೆ : ಸಿಬ್ಬಂದಿ/02/ಇಜಿ/2014-15, ದಿನಾಂಕ : 25-04-2014.

ಪ್ರಸ್ತಾವನೆ :

ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ)ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ 13ರ ಅನ್ವಯ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರ ಕಛೇರಿಯನ್ನು ರಾಜ್ಯ ಮಟ್ಟದ ಕಛೇರಿಯೆಂದು ಗುರುತಿಸಲಾಗಿದ್ದು, ಸದರಿ ಕಛೇರಿಯ ಸೇವೆಯಲ್ಲಿನ ಹುದ್ದೆಗಳಲ್ಲಿ ವೃಂದಗಳವಾರು ಹೈದರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಲಭ್ಯವಿರುವ ಶೇ. 8 ರಷ್ಟು ಹುದ್ದೆಗಳನ್ನು ಕೆಳಕಂಡ ಭಾಗ-I ರಂತೆ ಮೀಸಲಿರಿಸಿ ಗುರುತಿಸಲಾಗಿದೆ ಹಾಗೂ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಮಂಜೂರಾದ ಹುದ್ದೆಗಳಿಗೆ ಅನುಚ್ಛೇದ 371(ಜೆ)ಯ ಪ್ರಕಾರ ಗ್ರೂಪ್-'ಎ' ಮತ್ತು 'ಬಿ' ಹುದ್ದೆಗಳಿಗೆ 75% ರಷ್ಟು, ಗ್ರೂಪ್ 'ಸಿ' ಹುದ್ದೆಗಳಿಗೆ 80% ರಷ್ಟು ಮತ್ತು ಗ್ರೂಪ್ 'ಡಿ' ಹುದ್ದೆಗಳಿಗೆ 85% ರಷ್ಟು ಮೀಸಲಿಟ್ಟ ಹುದ್ದೆಗಳನ್ನು ಭಾಗ-II ರಲ್ಲಿ ಗುರುತಿಸಿ ಉಲ್ಲೇಖದ ಅಧಿಸೂಚನೆಯಲ್ಲಿ ಹೊರಡಿಸಲಾಗಿತ್ತು. ಆದರೆ, ಕೆಲವು ಅಂಶಗಳನ್ನು ಪರಿಷ್ಕರಿಸಿ ಮಾರ್ಪಾಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಭಾಗ-I

ಕ್ರ. ಸಂ.	ಹುದ್ದೆ	ವೇತನ ಶ್ರೇಣಿ (ರೂ.ಗಳಲ್ಲಿ)	ಮಂಜೂರಾದ ವೃಂದಬಲ (ವೃ ಮತ್ತು ನೇ.ನಿ.ಯ ನಂತರದ ಪರಿಷ್ಕರಣೆ ಸಹಿತ)	ಮುಂಬಡ್ತಿ	ನೇರ ನೇಮಕಾತಿ	ಸ್ಥಳೀಯ ವೃಂದದಲ್ಲಿ ಹೈ-ಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 8 ರಷ್ಟು ಹುದ್ದೆಗಳು		
						ಮುಂಬಡ್ತಿ	ನೇರ ನೇಮಕಾತಿ	ಒಟ್ಟು
1	2	3	4	5		6	7	8
1	ಸಹಕಾರ ಸಂಘಗಳ ನಿಬಂಧಕರು	—	01	—	—	—	—	—
2	ಸಹಕಾರ ಸಂಘಗಳ ಅಪರ ನಿಬಂಧಕರು	48900–63600	04	100% 4	—	—	—	—
3	ಸಹಕಾರ ಸಂಘಗಳ ಜಂಟಿ ನಿಬಂಧಕರು	40050–56550	04	100% 4	—	—	—	—
4	ಸಹಕಾರ ಸಂಘಗಳ ಉಪ ನಿಬಂಧಕರು	36300–53850	02	100% 2	—	—	—	—
5	ಸಹಕಾರ ಸಂಘಗಳ ಸಹಾಯಕ ನಿಬಂಧಕರು	22800–43200	20	50% 10	50% 10	1	1	2
6	ಸಹಕಾರ ಅಭಿವೃದ್ಧಿ ಅಧಿಕಾರಿ	21600–40050	10	100% 10	—	1	—	1
7	ಅಧೀಕ್ಷಕರು	20000–36300	11	100% 11	—	1	—	1
8	ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು	17650–32000	12	100% 12	—	1	—	1
9	ಸಹಕಾರ ಸಂಘಗಳ ನಿರೀಕ್ಷಕರು	14550–26700	18	—	100% 18	—	2	2
10	ಪ್ರಥಮ ದರ್ಜೆ ಸಹಾಯಕರು	14550–26700	32	50% 16	50% 16	1	2	3
11	ಶೀಘ್ರಲಿಪಿಗಾರರು	14550–26700	12	33 1/3% 04	66 2/3% 08	—	1	1
12	ಹಿರಿಯ ಬೆರಳಚ್ಚುಗಾರರು	14550–26700	6	100% 6	—	1	—	1
13	ಹಿರಿಯ ವಾಹನಚಾಲಕರು	14550–26700	6	100% 6	—	1	—	1

14	ದ್ವಿತೀಯ ದರ್ಜೆ ಸಹಾಯಕರು	11600-21000	29	25% 7	75% 22	1	2	3
15	ಬೆರಳಚ್ಚುಗಾರರು	11600-21000	11	-	100% 11	-	1	1
16	ವಾಹನಚಾಲಕರು	11600-21000	11	100% 11	-	1	-	1
17	ಜಾರಿಗಾರರು	11000-19000	8	50% 04	50% 04	-	1	1
18	ಡಿ ಗ್ರೂಪ್ ನೌಕರರು	9600-14550	32	-	100% 32	-	3	3
	ಒಟ್ಟು		229	107	121	09	13	22

ಭಾಗ-II

ಕ್ರ. ಸಂ.	ಹುದ್ದೆ	ವೇತನ ಶ್ರೇಣಿ (ರೂ.ಗಳಲ್ಲಿ)	ಮಂಜೂರಾದ ವೃಂದಬಲ (ವೃ ಮತ್ತು ನೇ.ನಿ.ಯ ನಂತರದ ಪರಿಷ್ಕರಣೆ ಸಹಿತ)	ಮುಂಬಡ್ತಿ	ನೇರ ನೇಮಕಾತಿ	ಸ್ಥಳೀಯ ವೃಂದದಲ್ಲಿ ಹೈ-ಕ ಪ್ರದೇಶದವರಿಗಾಗಿ ಗುರುತಿಸಲಾದ 'ಎ' & 'ಬಿ' ಗೆ ಶೇ. 75, 'ಸಿ' ಗೆ ಶೇ. 80 ಹಾಗೂ 'ಡಿ' ಗೆ ಶೇ. 85 ರಷ್ಟು ಹುದ್ದೆಗಳು		
						ಮುಂಬಡ್ತಿ	ನೇರ ನೇಮಕಾತಿ	ಒಟ್ಟು
1	2	3	4	5		6	7	8
1	ಸಹಕಾರ ಸಂಘಗಳ ಉಪ ನಿಬಂಧಕರು (75%)	36300-53850	07	100% 7	-	6	-	6
2	ಸಹಕಾರ ಸಂಘಗಳ ಸಹಾಯಕ ನಿಬಂಧಕರು (75%)	22800-43200	26	50% 13	50% 13	10	10	20
3	ಸಹಕಾರ ಅಭಿವೃದ್ಧಿ ಅಧಿಕಾರಿ (75%)	21600-40050	33	100% 33	-	25	-	25
4	ಅಧೀಕ್ಷಕರು (80%)	20000-36300	13	100% 13	-	11	-	11
5	ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು (80%)	17650-32000	60	100% 60	-	48	-	48
6	ಸಹಕಾರ ಸಂಘಗಳ ನಿರೀಕ್ಷಕರು (80%)	14550-26700	84	-	100% 84	-	68	68
7	ಪ್ರಥಮ ದರ್ಜೆ ಸಹಾಯಕರು (80%)	14550-26700	25	50% 12	50% 13	10	10	20
8	ಶೀಘ್ರಲಿಪಿಗಾರರು (80%)	14550-26700	07	33 1/3% 2	66 2/3% 5	2	4	6
9	ದ್ವಿತೀಯ ದರ್ಜೆ ಸಹಾಯಕರು (80%)	11600-21000	69	25% 17	75% 52	14	42	56

10	ಬೆರಳಚ್ಚುಗಾರರು (80%)	11600-21000	20	-	100% 20	-	16	16
11	ವಾಹನಚಾಲಕರು (80%)	11600-21000	13	-	100% 13	11	-	11
12	ಜಾರಿಗಾರರು (85%)	11000-19000	6	50%	50%	-	-	-
	ರಾಯಚೂರು ಜಿಲ್ಲೆ-2		2	1	1	1	1	2
	ಬಳ್ಳಾರಿ ಜಿಲ್ಲೆ-1		1	-	1	-	1	1
	ಬೀದರ್ ಜಿಲ್ಲೆ-1		1	1	-	1	-	1
	ಕಲಬುರಗಿ-1		1	-	1	-	1	1
	ಕೊಪ್ಪಳ-1		1	1	-	1	-	1
13.	ಡಿ ಗ್ರೂಪ್ ನೌಕರರು (85%)	9600-14550	84	-	100%	-	-	-
	ರಾಯಚೂರು ಜಿಲ್ಲೆ-20		20	-	20	-	17	17
	ಬಳ್ಳಾರಿ ಜಿಲ್ಲೆ-11		11	-	11	-	10	10
	ಬೀದರ್ ಜಿಲ್ಲೆ-12		12	-	12	-	11	11
	ಕಲಬುರಗಿ-17		17	-	17	-	15	15
	ಕೊಪ್ಪಳ-14		14	-	14	-	12	12
	ಯಾದಗಿರಿ-10		10	-	10	-	09	09
	ಒಟ್ಟು		447	160	287	140	227	367

P.R. 809

ಎಂ.ಕೆ. ಅಯ್ಯಪ್ಪ

SC-200

ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ, ಬೆಂಗಳೂರು

ಸಹಕಾರ ಇಲಾಖೆ

ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯ, ಬೆಂಗಳೂರು ಪ್ರಾಂತ, ಚಾಮರಾಜಪೇಟೆ, ಬೆಂಗಳೂರು-18

ದಾವಾ ಸಂಖ್ಯೆ:- ಜೆಆರ್‌ಬಿ/ದಾವಾ/ಎಸ್‌ಹೆಚ್/79/2014-15

ವಾದಿ	ವಿರುದ್ಧ	ಪ್ರತಿವಾದಿ
ಮಹಾಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ., ನಂ-664, ಆಶೀರ್ವಾದ್, 4ನೇ ಅಡ್ಡರಸ್ತೆ, ಮಹಾಲಕ್ಷ್ಮೀ ಲೇಔಟ್, ಬೆಂಗಳೂರು-86.	1) ಶ್ರೀಮತಿ ಲಕ್ಷ್ಮೀಬಾಯಿ, ಕೋಂ ಮಧುರಾವ್. ವಯಸ್ಸು 37 ವರ್ಷ. 2) ಶ್ರೀ ಮಧುರಾವ್. ವಯಸ್ಸು 43 ವರ್ಷ. ವಿಳಾಸ : ನಂ-29, ಶಾರದಾ ನಗರ, ಚುಂಚನಘಟ್ಟ ಮುಖ್ಯರಸ್ತೆ, ಕೋಣನಕುಂಟೆ, ಬೆಂಗಳೂರು-62.	

ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ಕಲಂ 44 (1) ರನ್ವಯ ಆದೇಶಪೂರ್ವ ಜಪ್ತಿ

ನೋಟೀಸು

ವಾದಿ ಸಹಕಾರಿಯು, ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರ ಕಲಂ 39 ರಡಿಯಲ್ಲಿ ಸಲ್ಲಿಸಿರುವ ಈ ದಾವಾ ಅರ್ಜಿಯಲ್ಲಿ, ಪ್ರತಿವಾದಿಗಳಿಂದ ರೂ.19,05,000-00 ಗಳನ್ನು ಶೇ 18 ರ ಬಡ್ಡಿಯೊಂದಿಗೆ ವಸೂಲು ಮಾಡಿಕೊಳ್ಳಲು ದಾವಾದೇಶ ಕೋರಿದೆ. ದಾವಾ ಅರ್ಜಿಯೊಂದಿಗೆ ಕಲಂ 44 ರನ್ವಯ ಪ್ರಮಾಣೀಕರಿಸಿದ ಅರ್ಜಿ ಸಲ್ಲಿಸಿ, ಪ್ರತಿವಾದಿಗಳಿಗೆ ಸೇರಿದ ಷೆಡ್ಯೂಲ್ ಸ್ಥಿರಾಸ್ತಿಗಳಿಗೆ ಆದೇಶಪೂರ್ವ ಜಪ್ತಿ ಮಾಡಿ ಆದೇಶ ನೀಡಬೇಕಾಗಿ ಕೋರಿದೆ.

2) ಕಲಂ 44 ರನ್ವಯ ವಾದಿ ಸಹಕಾರಿಯು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ, ಕಲಂ 39 ರನ್ವಯ ಸಲ್ಲಿಸಿರುವ ಅರ್ಜಿಯನ್ನು ಮೇಲ್ಮೋಟಕ್ಕೆ ಪರಿಶೀಲಿಸಲಾಗಿ, ಒಂದನೇ ಪ್ರತಿವಾದಿಯು ರೂ.15.00 ಲಕ್ಷಗಳ ಸಾಲ ಮಂಜೂರಾತಿಗಾಗಿ ವಾದಿ ಸಹಕಾರಿಯನ್ನು ಕೋರಿದ್ದಾರೆ. ಅರ್ಜಿಯನ್ನು ಪರಿಶೀಲಿಸಿ, ರೂ 15.00 ಲಕ್ಷಗಳ ಸಾಲ ಮಂಜೂರು ಮಾಡಲಾಗಿದೆ. ಮಂಜೂರಾದ ಸಾಲವನ್ನು 3 ವಿವಿಧ ದಿನಾಂಕಗಳಂದು ವಾದಿ ಸಹಕಾರಿಯಿಂದ ಒಂದನೇ ಪ್ರತಿವಾದಿಯು ಪಡೆದ ಸಾಲಕ್ಕೆ ಎರಡನೇ ಪ್ರತಿವಾದಿಯು ಜಾಮೀನುದಾರರಾಗಿದ್ದಾರೆ. ಸಾಲ ಮರುಪಾವತಿಯ ಖಾತಿಗೆ ಸಂಬಂಧಿಸಿದಂತೆ, ಒಂದನೇ ಪ್ರತಿವಾದಿಯು ದಿನಾಂಕ :01-06-2013 ರಂದು ಡೆಪಾಸಿಟ್ ಆಫ್ ಟ್ರೆಸ್ಟರ್ ಡೀಡ್ ಅನ್ನು ಬ್ಯಾಂಕಿಗೆ ನೀಡಿದ್ದಾರೆ. ಸದರಿ ಡೀಡ್‌ಗಳನ್ನು ಹಿರಿಯ ಉಪ ನೋಂದಣಾಧಿಕಾರಿಗಳು, ಜಯನಗರ (ಜೆ.ಪಿ.ನಗರ), ಬೆಂಗಳೂರು, ಇವರ ಕಛೇರಿಯಲ್ಲಿ ದಿನಾಂಕ : 01-06-2013 ರಂದು ಸಂಘದ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ಪಡೆದ ಸಾಲವನ್ನು ಒಪ್ಪಂದದನ್ವಯ ಮರುಪಾವತಿ ಮಾಡಲು ಪ್ರತಿವಾದಿಗಳು ವಿಫಲರಾಗಿರುವುದರಿಂದ, ಪ್ರಸ್ತುತ ದಾವೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿ, ಮೇಲಿನಂತೆ ಪರಿಹಾರ ಕೋರಿದೆ. ಈ ಕೆಳಗೆ ವಿವರಿಸಿದ ಷೆಡ್ಯೂಲ್ ಆಸ್ತಿಯನ್ನು ಡೆಪಾಸಿಟ್ ಆಫ್ ಟ್ರೆಸ್ಟರ್ ಡೀಡ್ ಮೂಲಕ ಬ್ಯಾಂಕಿಗೆ ನೋಂದಣಿ ಮಾಡಿಕೊಟ್ಟಿದ್ದರೂ ಸಹಾ, ಪ್ರತಿವಾದಿಗಳು ಸ್ಥಿರಾಸ್ತಿಯನ್ನು ಕಾನೂನುಬಾಹಿರ ಮಾರಾಟ, ಪರಭಾರೆ ಮಾಡಲು ಅವಕಾಶ ಕಲ್ಪಿಸಿದಲ್ಲಿ, ಈ ದಾವಾ ಪ್ರಕರಣದಲ್ಲಿ ಈ ನ್ಯಾಯಾಲಯವು ನೀಡಬಹುದಾದ ಆದೇಶವನ್ನನುಸರಿಸಿ, ಪ್ರತಿವಾದಿಗಳಿಂದ ದಾವಾ ಮೊತ್ತವನ್ನು ವಸೂಲು ಮಾಡುವುದು ಕಷ್ಟಸಾಧ್ಯವಾಗುವುದೆಂದು ಮನಗಂಡು, ವಾದಿ ಸಹಕಾರಿಯು ಕಲಂ 44 ರನ್ವಯ ಅರ್ಜಿ ಸಲ್ಲಿಸಿದೆ.

3) ನ್ಯಾಯಾಲಯವು ಮೇಲಿನ ಅಂಶಗಳನ್ನು ಮೇಲ್ಮೋಟಕ್ಕೆ ಕೂಲಂಕುಷವಾಗಿ ಪರಿಶೀಲಿಸಿದೆ, ವಾದಿ ಸಹಕಾರಿಯು ಕೋರಿರುವಂತೆ ಒಂದು ವೇಳೆ ಕಲಂ 44(1) ರನ್ವಯ ಷೆಡ್ಯೂಲ್ ಸ್ಥಿರಾಸ್ತಿಗೆ ಆದೇಶಪೂರ್ವ ಜಪ್ತಿ ಮಾಡಿ ಆದೇಶ ಹೊರಡಿಸದೇ ಇದ್ದಲ್ಲಿ ಷೆಡ್ಯೂಲ್ ಆಸ್ತಿಯನ್ನು ಮಾರಾಟ, ಪರಭಾರೆ ಮಾಡುವ ಮೂಲಕ ದಾವೆಯಲ್ಲಿ ಹೊರಡಿಸಬಹುದಾದ ಹಣವನ್ನು ವಸೂಲು ಮಾಡಿಕೊಳ್ಳಲು ಸಹಕಾರಿಗೆ ಕಷ್ಟಸಾಧ್ಯವಾಗುವುದನ್ನು ಪರಿಗಣಿಸಿ, ಕಲಂ 44(1) ರನ್ವಯ ಆದೇಶಪೂರ್ವ ಜಪ್ತಿ ನೋಟೀಸು ನೀಡುವುದು ಸೂಕ್ತವೆಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಆದಕಾರಣ ಈ ಕೆಳಕಂಡ ಆದೇಶ.

ಆದೇಶ

ಪ್ರಸ್ತಾವೆಯಲ್ಲಿ ವಿವರಿಸಿರುವ ಕಾರಣದಿಂದಾಗಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರ ಕಲಂ 44 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಒ/139/ಸಿಎಲ್‌ಎಂ/2010 ದಿನಾಂಕ : 17-02-2011 ರನ್ವಯ ನನಗೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತಾ ಡಿ. ಪಾಂಡುರಂಗ ಗರಗ್, ಸಹಕಾರಿಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು. ಆದ ನಾನು ಈ ಪ್ರಕರಣದ ಪ್ರತಿವಾದಿಗೆ ಸೇರಿದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಸ್ಥಿರಾಸ್ತಿಗಳನ್ನು ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ರ ಕಲಂ 44 (1) ರನ್ವಯ ಅವಕಾಶದಂತೆ ಷರತ್ತುಬದ್ಧ ಆದೇಶಕ್ಕೆ ಪೂರ್ವ ಜಪ್ತಿ ಮಾಡಿ ನೋಟೀಸು ನೀಡಿರುತ್ತೇನೆ.

ಪ್ರತಿವಾದಿಗಳು ಈ ಷರತ್ತುಬದ್ಧ ಆದೇಶದಿಂದ ಮುಕ್ತವಾಗಿಸಲು ಇಚ್ಛಿಸಿದಲ್ಲಿ, ಈ ಆದೇಶ ಹೊರಡಿಸಿದ 30 (ಮೂವತ್ತು) ದಿವಸದೊಳಗಾಗಿ ಕ್ಲೈಂ ಮೊತ್ತವನ್ನು ಬಡ್ಡಿಯೊಂದಿಗೆ ವಾದಿ ಸಹಕಾರಿಯ ಅಮಾನತ್ತು ಖಾತೆಗೆ ಜಮಾ ಮಾಡಿ, ಅಧಿಕೃತ ರಸೀದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ, ಈ ಷರತ್ತುಬದ್ಧ ಆದೇಶದಿಂದ ಮುಕ್ತಗೊಳಿಸಲಾಗುವುದು.

SCHEDULE

All the piece and parcel of the property bearing No.39, B.M.Kavala, Agara Village, Kengeri Hobli, Bengaluru South, measuring 40 * 30 feet. bounded on :

East by : Site No.36

West by : Road

North by : Site No.40

South by : Site No.38

2) All the piece and parcel of the property bearing No.29, Sharada nagara, Chunchagatte Main Road, Konankunte Bengaluru-560062 with three stories building.

ಈ ಆದೇಶವನ್ನು ನನ್ನ ಸಹಿ ಮತ್ತು ಕಛೇರಿ ಮೊಹರಿನೊಂದಿಗೆ ಈ ದಿನ ಅಂದರೆ ದಿನಾಂಕ : 27-07-2015 ರಂದು ಹೊರಡಿಸಿರುತ್ತೇನೆ.

ಡಿ. ಪಾಂಡುರಂಗ ಗರಗ್

PR-811

SC-10

ಸಹಕಾರಿಗಳ ಜಂಟಿ ನಿಬಂಧಕರು,

ಬೆಂಗಳೂರು ಪ್ರಾಂತ, ಬೆಂಗಳೂರು.

ಅನುಬಂಧ-1

(1-119) 10ನೇ ಬ್ಲಾಕ್

(Local Cadre)

ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ತತ್ಸಮಾನ ವೃಂದದ
ಅಧಿಕಾರಿಗಳ ಸ್ಥಳೀಯ ವೃಂದದ (ಹೈದರಾಬಾದ್ ಕರ್ನಾಟಕ ಪ್ರದೇಶದ) ಜೇಷ್ಠತಾ ಪಟ್ಟಿ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರಾಫ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1994 ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ ಮೂಲಕ ನೇರ ನೇಮಕಾತಿ ಹೊಂದಿದ ಪ್ರೌಢಶಾಲಾ ಅಧಿಕಾರಿಗಳು						
1	ಸರ್ಕಾರಿ	919	ರಾಮಕೃಷ್ಣ ಕುಲಕರ್ಣಿ	18/02/1963	21/01/1994	
2	ಸರ್ಕಾರಿ	957	ಬಸಂತಿ ಬಾಯಿ ಅಕ್ಕಿ	01-06-1994	04-02-1994	
3	ಸರ್ಕಾರಿ	986	ಶರಣಪ್ಪ ಕೋಬಾಳಕರ	01-06-1958	19/01/1994	ಎಸ್.ಸಿ
3 A	ಸರ್ಕಾರಿ	994	ವಿಜಯ ಕುಮಾರ್ ಬಾರಿಕರ	01-07-1966	27-01-1994	
3 B	ಸರ್ಕಾರಿ	1161	ಭರತರಾಜ ಸಾವಳಗಿ	22/09/1963	19/01/1994	
1999 ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ ಮೂಲಕ ನೇರ ನೇಮಕಾತಿ ಹೊಂದಿದ ಪ್ರೌಢಶಾಲಾ ಅಧಿಕಾರಿಗಳು						
4	ಸರ್ಕಾರಿ	28	ಇನಾಯತುರ್ ರಹಮಾನ್	03-10-1963	05-03-1999	
5	ಸರ್ಕಾರಿ	33	ಚನ್ನಬಸಪ್ಪ	12-08-1972	05-03-1999	
6	ಸರ್ಕಾರಿ	35	ಶಿವರಾಜಪ್ಪ ವಾಲಿ	06-08-1967	05-03-1999	
7	ಸರ್ಕಾರಿ	38	ಲೀಲಾವತಿ ಶಿವಯ್ಯ ಹಿರೇಮಠ್	19-06-1972	04-05-1999	
8	ಸರ್ಕಾರಿ	43	ವೆಂಕಟೇಷ	07-01-1967	05-05-1999	
9	ಸರ್ಕಾರಿ	77	ಚಂದ್ರಶೇಖರ	25/6/1970	05-03-1999	
10	ಸರ್ಕಾರಿ	78	ಬಸವರಾಜ ಮುರಗೇಪ್ಪ	02-04-1971	30/4/1999	
11	ಸರ್ಕಾರಿ	86	ಗುರಣ್ಣಾ ಗುಂಡಗುರ್ತಿ	20/6/1963	05-04-1999	
12	ಸರ್ಕಾರಿ	94	ಚಂದ್ರಕಾಂತರೆಡ್ಡಿ	15/7/1966	05-03-1999	
13	ಸರ್ಕಾರಿ	104	ಬಾಬು ಪತ್ರಸಾಬ	06-01-1962	30/4/1999	
14	ಸರ್ಕಾರಿ	106	ಜೆ.ಎಂ. ತಿಪ್ಪೇಸ್ವಾಮಿ	22/7/1973	30/4/1999	
15	ಸರ್ಕಾರಿ	113	ಶಿವಕುಮಾರ ವೀರಯ್ಯ	28/5/1960	05-04-1999	
16	ಸರ್ಕಾರಿ	118	ಅಶೋಕ ಕುಮಾರ	06-01-1966	30/4/1999	
17	ಸರ್ಕಾರಿ	120	ಸೋಮಶೇಖರಗೌಡ ಬಸನಗೌಡ	06-01-1967	05-06-1999	
18	ಸರ್ಕಾರಿ	133	ಹನುಮಂತಪ್ಪ	08-01-1966	05-04-1999	
19	ಸರ್ಕಾರಿ	158	ರುದ್ರಗೌಡ	05-08-1965	30/4/1999	
20	ಸರ್ಕಾರಿ	172	ಜನಾರ್ದನರೆಡ್ಡಿ	06-01-1966	30/4/1999	
21	ಸರ್ಕಾರಿ	178	ವಿಠಲ ಯಲಪ್ಪ	18/6/1963	05-04-1999	
22	ಸರ್ಕಾರಿ	197	ಎಸ್. ಎಂ. ವೀರಭದ್ರಯ್ಯ	22/5/1963	05-05-1999	
23	ಸರ್ಕಾರಿ	201	ಮೊಹಮ್ಮದ್ ಗುಲ್‌ಷನ್	08-01-1968	29/4/1999	
24	ಸರ್ಕಾರಿ	204	ಕೆ.ಕಣ್ಣನ್ ಪ್ರಭು	10-05-1966	30/4/1999	
25	ಸರ್ಕಾರಿ	223	ಪಿ.ಎಂ. ಸಿದ್ದಲಿಂಗಮೂರ್ತಿ	08-08-1975	30/4/1999	
26	ಸರ್ಕಾರಿ	225	ಜಗದೇವಿ ಭೀಮಾಶಂಕರ	26/8/1972	30/4/1999	
27	ಸರ್ಕಾರಿ	233	ಲಕ್ಷ್ಮೀಬಾಯಿ ಲಾಚಪ್ಪಲಾಲಿ	22/7/1969	29/4/1999	
28	ಸರ್ಕಾರಿ	240	ಸಾದತ್ ಹುಸೇನ್	20/9/1962	05-04-1999	
29	ಸರ್ಕಾರಿ	243	ಮಹಾದೇವ ರೆಡ್ಡಿ	24/8/1964	30/4/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
30	ಸರ್ಕಾರಿ	245	ಎ.ಬಿ.ಡಿ ಗನಿ	04-05-1963	05-05-1999	
31	ಸರ್ಕಾರಿ	249	ವೆಂಕಟೇಷ	06-01-1974	30/4/1999	
32	ಸರ್ಕಾರಿ	264	ವೀರಣ್ಣ ಭೀಮರಾಯ	24/10/1968	05-03-1999	
33	ಸರ್ಕಾರಿ	297	ಸಿದ್ರಾಮಯ್ಯ	15/2/1962	05-04-1999	
34	ಸರ್ಕಾರಿ	302	ಎಚ್. ಶಿವಗುಂಡಪ್ಪ	06-01-1967	05-03-1999	
35	ಸರ್ಕಾರಿ	308	ಚಿತ್ರಶೇಖರ	20/7/1970	05-03-1999	
36	ಸರ್ಕಾರಿ	313	ವಿರೋಬಾ ಮಲ್ಲೇಶಪ್ಪ	06-01-1968	05-04-1999	
37	ಸರ್ಕಾರಿ	316	ಪಿ. ಸುನಂದಾ	01-09-1964	30/4/1999	
38	ಸರ್ಕಾರಿ	319	ಜ್ಯೋತಿ ಜಗದೇವಪ್ಪ ಪಾಟೀಲ್	28/1/1971	05-03-1999	
39	ಸರ್ಕಾರಿ	331	ಚಂದ್ರಶೇಖರಗೌಡ	04-10-1967	05-03-1999	
40	ಸರ್ಕಾರಿ	333	ಶರಣಪ್ಪ ವಟಗಲ್	06-01-1966	05-05-1999	
41	ಸರ್ಕಾರಿ	370	ಸುಜಾತಾ ಹೂನೂರ	22/5/1971	05-03-1999	
42	ಸರ್ಕಾರಿ	382	ಶಾಂತಪ್ಪ ಗಂಗಪ್ಪ	24/8/1965	30/4/1999	
43	ಸರ್ಕಾರಿ	383	ಈಶ್ವರಪ್ಪ	04-05-1967	05-03-1999	
44	ಸರ್ಕಾರಿ	389	'ಹೊನ್ನಪ್ಪ	30/11/1968	05-03-1999	
45	ಸರ್ಕಾರಿ	407	ಎಸ್. ಆರ್ ಸುರೇಶಬಾಬು	18/8/1969	30/4/1999	
46	ಸರ್ಕಾರಿ	414	ಸಿದ್ದವೀರಯ್ಯ	01-11-1971	05-03-1999	
47	ಸರ್ಕಾರಿ	430	ಚನ್ನಪ್	15-12-1966	04-05-1999	
48	ಸರ್ಕಾರಿ	431	ಚಂದ್ರಶೇಖರ	01-06-1967	04-05-1999	ಎಸ್.ಸಿ
49	ಸರ್ಕಾರಿ	436	ಎಂ. ಪದ್ಮಾವತಿ	16-10-1966	30-04-1999	
50	ಸರ್ಕಾರಿ	467	ಬಿ.ನಿರ್ಮಲಾ	12-04-1970	03-05-1999	
51	ಸರ್ಕಾರಿ	510	ಕಮಲಾ ಕುಲಕರ್ಣಿ	08-03-1973	29-04-1999	
52	ಸರ್ಕಾರಿ	512	ಚನ್ನಬಸಪ್ಪ	16-03-1965	03-05-1999	
53	ಸರ್ಕಾರಿ	540	ಶಂಕರಮ್ಮ ಬಿ ಡವಳಗಿ	10-06-1974	30-04-1999	ಸಾಮಾನ್ಯ
54	ಸರ್ಕಾರಿ	549	ನಾಗಪ್ಪ ಸಾಯಿಬಣ್ಣ	15-09-1961	06-05-1999	
55	ಸರ್ಕಾರಿ	559	ನಾಗರತ್ನ ಪಾಂಡುರಂಗ	01-06-1967	04-05-1999	
56	ಸರ್ಕಾರಿ	565	ಶಿವಶರಣಪ್ಪ	19-09-1961	04-05-1999	ಎಸ್.ಸಿ
57	ಸರ್ಕಾರಿ	578	ಸಾಹೇಬ್‌ಜಿಲಾನ್ ವೈ. ಸಿಲಾಸ್	07-03-1964	29-04-1999	
58	ಸರ್ಕಾರಿ	602	ಶೇಖರಪ್ಪ ಮಲ್ಲಪ್ಪ	01-06-1970	04-05-1999	
59	ಸರ್ಕಾರಿ	612	ನಿಂಗಪ್ಪ ಚಂದ್ರಪ್ಪ	20-07-1970	03-05-1999	
60	ಸರ್ಕಾರಿ	623	ಜೀವನ್ ಸಾಬ್	23-07-1967	05-05-1999	
61	ಸರ್ಕಾರಿ	625	ಟಿ.ಅಂಭಣ್ಣ	01-06-1964	03-05-1999	
62	ಸರ್ಕಾರಿ	629	ಚಾಂದ್‌ಬಾಯಿ	20-07-1964	03-05-1999	
63	ಸರ್ಕಾರಿ	671	ಹನುಮಂತರಾಯ	22-10-1966	04-05-1999	
64	ಸರ್ಕಾರಿ	684	ಹೆಚ್. ಗುರಪ್ಪ	01-06-1968	06-05-1999	ಎಸ್.ಸಿ
65	ಸರ್ಕಾರಿ	694	ರಾಮಲಿಂಗ ಕೋಬಣ್ಣ	01-06-1964	03-05-1999	ಎಸ್.ಸಿ
66	ಸರ್ಕಾರಿ	697	ಮೈತಾಬಾಯಿ ಪರಪ್ಪ	01-06-1965	05-05-1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಪರಾ
67	ಸರ್ಕಾರಿ	709	ಹುಂಬಣ್ಣ ಲಕ್ಷ್ಮಪ್ಪ	01-06-1969	03-05-1999	ಎಸ್.ಸಿ
68	ಸರ್ಕಾರಿ	729	ಎಸ್. ಮಂಜಮ್ಮ ಲೋಕೇಶ	02-03-1969	03-04-1999	
69	ಸರ್ಕಾರಿ	730	ಮಾರುತಿ	10-07-1972	04-05-1999	
70	ಸರ್ಕಾರಿ	745	ಈರಣ್ಣ	12-03-1967	03-05-1999	ಎಸ್.ಸಿ
71	ಸರ್ಕಾರಿ	753	ಸುಖದೇವ	01-06-1972	06-05-1999	ಎಸ್.ಸಿ
72	ಸರ್ಕಾರಿ	760	ಮದರ್‌ಖಾನ್ ಅಲೀಖಾನ್	02-01-1973	03-05-1999	
73	ಸರ್ಕಾರಿ	766	ಡಿ.ಟಿ. ತೇನ್‌ಸಿಂಗ್‌ನಾಯ್ಕ	27-02-1973	04-05-1999	ಎಸ್.ಸಿ
74	ಸರ್ಕಾರಿ	776	ಓಂಕಾರ್ ಶಿವರಾಯ	26-12-1970	03-05-1999	ಎಸ್.ಸಿ
75	ಸರ್ಕಾರಿ	779	ಹಂಪಾಳಪ್ಪ ಮೇಟಿ	18-06-1962	04-05-1999	
76	ಸರ್ಕಾರಿ	781	ತುಲಸಿರಾಮ ರಾಮಣ್ಣ	01-06-1965	05-05-1999	ಎಸ್.ಸಿ
77	ಸರ್ಕಾರಿ	797	ಬಸವಂತರಾಯ ಯಲ್ಲಪ್ಪ	22-07-1973	04-05-1999	ಎಸ್.ಸಿ
78	ಸರ್ಕಾರಿ	807	ಹನುಮಂತಪ್ಪ	01-04-1959	03-04-1999	ಎಸ್.ಸಿ
79	ಸರ್ಕಾರಿ	814	ಜಹೀದಾ ಬೇಗಂ	15-08-1968	30-04-1999	
80	ಸರ್ಕಾರಿ	827	ಶಹನಾಜ ಬೇಗಂ	25-02-1958	04-05-1958	
81	ಸರ್ಕಾರಿ	836	ಎಸ್.ಆರ್.ಅನಿತಾ	23-07-1971	30-04-1999	
82	ಸರ್ಕಾರಿ	847	ರೂಪಾ ಬಾಬುರಾವ್	06-10-1968	04-05-1999	ಪ.ಜಾ
83	ಸರ್ಕಾರಿ	870	ವಿಜಯಲಕ್ಷ್ಮಿ	04-01-1969	30-04-1999	ಎಸ್.ಸಿ
84	ಸರ್ಕಾರಿ	878	ಸರೋಜ	02-06-1968	03-05-1999	ಎಸ್.ಸಿ
85	ಸರ್ಕಾರಿ	890	ಬಿ ನಿರ್ಮಲಾ	01-06-1966	03-05-1999	ಎಸ್.ಟಿ
86	ಸರ್ಕಾರಿ	894	ವಜೀದಾ ಮಜೀದ್	15-03-1965	03-04-1999	
87	ಸರ್ಕಾರಿ	904	ಸುಧಾರಾಣಿ	14-07-1969	03-05-1999	ಎಸ್.ಟಿ
1999 ನೇ ಸಾಲಿನ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ಹೊಂದಿದ ಅಧಿಕಾರಿಗಳು						
88	ಸರ್ಕಾರಿ	3725 ಎ	ದೌಲಪ್ಪ ಆನಂದಿ	01-12-1955	24-09-1999	ಪ.ಜಾ.
89	ಸರ್ಕಾರಿ	3752	ರಾಮಚಂದ್ರ ಗಾಜರೆ	19-03-1955	24-09-1999	ಪ.ಜಾ.
90	ಸರ್ಕಾರಿ	3761	ಸಜ್ಜನ ಹಯ್ಯಾಳಪ್ಪ	07-06-1956	24-09-1999	ಪ.ಜಾ.
91	ಸರ್ಕಾರಿ	3789	ಬಸವರಾಜ ಭೋಸಗಾ	01-08-1958	24-09-1999	ಪ.ಜಾ.
92	ಸರ್ಕಾರಿ	4152	ಓಂಕಾರ ದೇವಿದ್ರಪ್ಪ	15-06-1956	24-09-1999	ಪ.ಜಾ.
93	ಸರ್ಕಾರಿ	4158	ಶಂಕರ ಮೂದಲೆ	01-06-1956	24-09-1999	ಪ.ಜಾ.
94	ಸರ್ಕಾರಿ	4161	ಜಯಪ್ರಕಾಶ ಅಕ್ಕಿ	31-01-1955	24-09-1999	ಪ.ಜಾ.
95	ಸರ್ಕಾರಿ	4167	ಚವ್ವಾಣ ಸೇವಾನಾಥ	01-06-1955	24-09-1999	ಪ.ಜಾ.
96	ಸರ್ಕಾರಿ	4193	ಹಾದಿಮನಿ ತುಳಜಾರಾಮ	10-04-1955	24-09-1999	ಪ.ಜಾ.
97	ಸರ್ಕಾರಿ	4195	ರಾಮಲಿಂಗಪ್ಪ ಟಿ	05-07-1959	24-09-1999	ಪ.ಜಾ.
98	ಸರ್ಕಾರಿ	4196	ಭೋಸಲೆ ಅರ್ಜುನ	08-06-1956	24-09-1999	ಪ.ಜಾ.
99	ಸರ್ಕಾರಿ	4198	ಸುಧಾಮ ಅರ್ಜುನ ಕಾಂಬ್ಲೆ	22-05-1955	24-09-1999	ಪ.ಜಾ.
1999 ನೇ ಸಾಲಿನ ನೇರ ನೇಮಕಾತಿಯಾದ ಪ್ರೋಬೇಷನರಿ ಅಧಿಕಾರಿಗಳು (ಹೆಚ್ಚುವರಿ ಪಟ್ಟಿ)						
100	ಸರ್ಕಾರಿ	10	ಮೊಹಮ್ಮದ ಮಸೂದ್ ಅಹ್ಮದ್	22-05-1964	17-11-1999	
101	ಸರ್ಕಾರಿ	18	ರಾಜಪ್ಪ ಭದ್ರಶೆಟ್ಟಿ	27/4/1967	19/11/1999	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
102	ಸರ್ಕಾರಿ	19	ವೆಂಕಟೇಶ ರಾಮಣ್ಣಾ	01-06-1967	18-11-1999	
103	ಸರ್ಕಾರಿ	31	ಫದ್ವನಾಭಕರ್ಣಂ	06-01-1965	17/11/1999	
104	ಸರ್ಕಾರಿ	50	ದೇಶಮುಖಿ ಶಂಕರಪ್ಪ	18/4/1964	18/11/1999	
105	ಸರ್ಕಾರಿ	55	ಶಿವಪ್ರಕಾಶ ಚಿಗಟೇರಿ	05-01-1968	22/11/1999	
106	ಸರ್ಕಾರಿ	62	ಯುವರಾಜ ಗಾಡಿ	15/1/1969	17/11/1999	
107	ಸರ್ಕಾರಿ	70	ಹೆಚ್.ಮಹೇಶಪ್ಪ	01-06-1967	17-11-1999	
108	ಸರ್ಕಾರಿ	73	ಸಿ.ಜೆ. ಮಲ್ಲಪ್ಪ	06-01-1968	16/11/1999	
109	ಸರ್ಕಾರಿ	82	ಸಂಗ್ರಾಮಪ್ಪ	16/6/1966	17/11/1999	
110	ಸರ್ಕಾರಿ	111	ಅಮೃತಾಬಾಯಿ	01-06-1965	18-11-1999	
111	ಸರ್ಕಾರಿ	122	ಗೋದಾವರಿ	05-08-1971	17/11/1999	
112	ಸರ್ಕಾರಿ	129	ಹೃಷಿಕೇಷ ದಂತಕಾಳೆ	05-01-1971	17/11/1999	
113	ಸರ್ಕಾರಿ	156	ಸೋಮಶೇಖರಪ್ಪ ಸೋಪಣ್ಣ	08-08-1967	16/11/1999	
114	ಸರ್ಕಾರಿ	178	ಚಲುವಾದಿ ಪ್ರಕಾಶ	26-05-1969	20-11-1999	ಎಸ್.ಸಿ
115	ಸರ್ಕಾರಿ	186	ಬಿ. ಮೈಲಪ್ಪ	06-01-1973	02-07-2000	ಎಸ್.ಸಿ
116	ಸರ್ಕಾರಿ	191	ಹನುಮಂತ ಬಜ್ಜಪ್ಪ	03-03-1974	19-11-1999	ಎಸ್.ಸಿ
117	ಸರ್ಕಾರಿ	220	ಎಸ್.ವಿ. ಶಿವಮ್ಮ	15-07-1972	17-11-1999	ಎಸ್.ಸಿ
118	ಸರ್ಕಾರಿ	222	ಜೆ. ಬಿಲ್‌ಕಿಷ್ ಜಹಾನ್	14/2/1967	16/11/1999	
(ಮುಂಬಡ್ತಿ ಹೊಂದಿರುವವರು)						
119	ಸರ್ಕಾರಿ	4261	ವಾಸುದೇವ ಡಾಂಗೆ	22-07-1955	24-09-1999	ಪ.ಪಂ.
ಅನುಬಂಧ-2 11ನೇ ಬ್ಲಾಕ್ ದಿನಾಂಕ: 29-03-2005 ರಂದು ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ಹೊಂದಿದ ಅಧಿಕಾರಿಗಳು						
120	ಸರ್ಕಾರಿ	4258 ಎ	ಎಸ್.ಎಫ್. ಸಂಗಟೆ	01-06-1955	29-03-2005	ಪ.ಪಂ.
121	ಸರ್ಕಾರಿ	4489 ಎ	ಅರ್ಜುನ ದೊಡ್ಡಮನಿ	06-01-1958	29-03-2005	ಪ.ಜಾ.
122	ಸರ್ಕಾರಿ	4495	ಎಸ್.ಆರ್.ಕಟ್ಟಿಮನಿ	15-Jul-62	29-Mar-05	ಪ.ಜಾ.
123	ಸರ್ಕಾರಿ	4500	ಸಿಂಗಾರೆ ನಾಮದೇವ	1-Jun-58	29-Mar-05	ಪ.ಜಾ.
124	ಸರ್ಕಾರಿ	4501	ಕೆ. ಮೈಲಾರಪ್ಪ	26-Aug-57	29-Mar-05	ಪ.ಜಾ.
125	ಸರ್ಕಾರಿ	5213	ಶ್ರೀಮಂತ ಹೋಸಮನಿ	12-Aug-56	29-Mar-05	ಪ.ಜಾ.
126	ಸರ್ಕಾರಿ	5215	ಪುಂಡಲಿಕ ಸಿದ್ದರಾಮ	20-Jun-63	29-Mar-05	ಪ.ಜಾ.
127	ಸರ್ಕಾರಿ	5226	ವಾಗ್ಗೋರೆ ಸೋಫಾನ	1-May-56	29-Mar-05	ಪ.ಜಾ.
128	ಸರ್ಕಾರಿ	5233	ಸುರೇಶ ಕಾಂಭೆ	1-Jun-59	29-Mar-05	ಪ.ಜಾ.
ದಿನಾಂಕ: 06-01-2006 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
129	ಸರ್ಕಾರಿ	5258	ಜಿ. ರಾಮಾಂಜನೆಯ	6-Jan-60	6-Jan-06	ಪ.ಪಂ.
130	ಸರ್ಕಾರಿ	5312	ಪುಷ್ಪಾ ಸ.ಶಿ	1-Aug-57	6-Jan-06	ಪ.ಜಾ.
131	ಸರ್ಕಾರಿ	5313	ಗುರುಶಾಂತಪ್ಪ ಜೋಗ	10-Aug-57	6-Jan-06	ಪ.ಜಾ.
132	ಸರ್ಕಾರಿ	5314	ಶೋಭಿಕರ ಮಾಹದೇವಪ್ಪ	1-Apr-58	6-Jan-06	ಪ.ಜಾ.
133	ಸರ್ಕಾರಿ	5315	ಸಿ.ನರಸಪ್ಪ	1-May-58	6-Jan-06	ಪ.ಪಂ.
134	ಸರ್ಕಾರಿ	5315	ಸಿ.ವಿ ತಿಪ್ಪಸ್ವಾಮಿ	6-Jan-59	30-Oct-02	ಪ.ಪಂ.
135	ಸರ್ಕಾರಿ	5321	ಮಲ್ಲಪ್ಪ ಬಿ.	1-Jun-56	6-Jan-06	ಪ.ಜಾ.

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
136	ಸರ್ಕಾರಿ	5322	ಗೋಖಲೆ ಕೊಂಡಿರಾಮ	1-Jun-56	6-Jan-06	ಪ.ಜಾ.
137	ಸರ್ಕಾರಿ	5326	ಬಸವರಾಜ ಎಂ.	21-Sep-55	6-Jan-06	ಪ.ಪಂ.
138	ಸರ್ಕಾರಿ	5327	ಜಾಧಬ ಗೋಪಾಲ	1-Sep-56	6-Jun-06	ಪ.ಜಾ.
139	ಸರ್ಕಾರಿ	5329	ಸರೋಜ ಪ್ರಭುದಾಸ	28-Oct-59	6-Jan-06	ಪ.ಜಾ.
140	ಸರ್ಕಾರಿ	5330	ಬಸಪ್ಪ ಬಿ ರಾಜಲು	24-May-55	6-Jan-06	ಪ.ಜಾ.
141	ಸರ್ಕಾರಿ	5331	ಎಂ.ಎನ್.ವಿಭೂತಿ	5-Jun-58	6-Jan-06	ಪ.ಜಾ.
142	ಸರ್ಕಾರಿ	5333	ಜೆ.ಬಿ.ರಾಧೋಡ	18-Feb-55	6-Jan-06	ಪ.ಜಾ.
143	ಸರ್ಕಾರಿ	5334	ಎಲ್.ನಾನ್ಯನಾಯ್ಕ	1-Jun-57	6-Jan-06	ಪ.ಜಾ.
144	ಸರ್ಕಾರಿ	5341	ಹನುಮಂತ ಸಿರಗೊಳ	1-Jan-56	6-Jan-06	ಪ.ಜಾ.
145	ಸರ್ಕಾರಿ	5365	ಸಿದ್ದಪ್ಪಾ ಬಿ. ಹಡಗಲಿ	7-Aug-60	1-Jun-06	ಪ.ಪಂ.
146	ಸರ್ಕಾರಿ	5398	ಭೋಸಲೆ ಸುರೇಶ	2-Oct-56	6-Jan-06	ಪ.ಜಾ.
147	ಸರ್ಕಾರಿ	5403	ನಾಟಕರ ನಾಗೇಂದ್ರ	2-May-58	6-Jan-06	ಪ.ಜಾ.
148	ಸರ್ಕಾರಿ	5410	ಸಿ. ಸಣೇರಪ್ಪ	1-Jun-60	6-Jan-06	ಪ.ಜಾ.
149	ಸರ್ಕಾರಿ	5412	ರಾಮಪ್ಪಾ ಎಂ.	6-Jan-62	6-Jan-06	ಪ.ಪಂ.
150	ಸರ್ಕಾರಿ	18	ಕೆ.ಮಲ್ಲಣ್ಣಾ	1-Jun-62	6-Jan-06	ಪ.ಜಾ.
151	ಸರ್ಕಾರಿ	5414	ಶಾಂತಪ್ಪ ದೊಡ್ಡಮನಿ	1-Jun-55	6-Jan-06	ಪ.ಜಾ.
152	ಸರ್ಕಾರಿ	5415	ವಿಮಲ್ ಪುಂಡಲಿಕರಾವ	1-Apr-55	6-Jan-06	ಪ.ಜಾ.
153	ಸರ್ಕಾರಿ	5417	ಜಾಧವ ನಿವೃತ್ತಿ	1-Jan-57	6-Jan-06	ಪ.ಜಾ.
154	ಸರ್ಕಾರಿ	5422	ಡಿ.ಶಂಕರ ಮಾರುತಿ	20-Jun-58	6-Jan-06	ಪ.ಜಾ.
155	ಸರ್ಕಾರಿ	5425	ಅರ್ಜುನ ಬಿ	1-Aug-59	6-Jan-06	ಪ.ಜಾ.
156	ಸರ್ಕಾರಿ	5426	ಕುಂಬಾರಿ ತುಳಸಿರಾಮ	8-Nov-59	6-Jan-06	ಪ.ಪಂ.
157	ಸರ್ಕಾರಿ	5428	ಜೈಶಿಲಾ	22-Jul-60	6-Jan-06	ಪ.ಪಂ.
158	ಸರ್ಕಾರಿ	5430	ಜೈಯಶ್ರೀ ಡಣಕೆ	5-Jul-62	6-Jan-06	ಪ.ಜಾ.
159	ಸರ್ಕಾರಿ	441	ಎಚ್ ಮಲ್ಲಪ್ಪ	15-Aug-59	6-Jan-06	ಪ.ಜಾ.
160	ಸರ್ಕಾರಿ	5444	ಕೆ ನಾರಾಯಣಪ್ಪ	1-Jul-58	6-Jan-06	ಪ.ಪಂ.
161	ಸರ್ಕಾರಿ	5445	ಎ. ಶ್ರೀರಾಮುಲು	1-Feb-59	6-Jan-06	ಪ.ಪಂ.
162	ಸರ್ಕಾರಿ	5452	ಮಲ್ಲೇಶ ನಾಯ್ಕ	1-Jun-56	6-Jan-06	ಪ.ಜಾ.
163	ಸರ್ಕಾರಿ	4174	ವಿಜಯಕುಮಾರ ಪಾಟೀಲ್	8-Dec-54	6-Jan-06	ಪ.ಪಂ.
164	ಸರ್ಕಾರಿ	5461	ಸುಳ್ಳದ ಎಸ್.ಪಿ	10-Feb-59	6-Jan-06	ಪ.ಜಾ.
165	ಸರ್ಕಾರಿ	5463	ಶಿವರಾಜ ಪಿಟ್ಟೆ	15-May-60	6-Jan-06	ಪ.ಪಂ.
166	ಸರ್ಕಾರಿ	5473	ಸದಾನಂದ ಶಂಕರನಾಯಕ	28-Feb-60	6-Jan-06	ಪ.ಜಾ.
167	ಸರ್ಕಾರಿ	5475	ಟಿ.ಜೆ.ಕುಮಾರ	22-Sep-55	6-Jan-06	ಪ.ಜಾ.
168	ಸರ್ಕಾರಿ	5479	ಗೋದಾವರಿ ಸಿಂಗೊಡೆ	1-Jun-56	6-Jan-06	ಪ.ಜಾ.
169	ಸರ್ಕಾರಿ	5483	ಡಿ.ಶೀಲ	1-Aug-59	6-Jan-06	ಪ.ಜಾ.
170	ಸರ್ಕಾರಿ	5484	ಭೋಸಲೆ ಮಲ್ಲಿಕಾರ್ಜುನ	4-Jul-59	6-Jan-06	ಪ.ಜಾ.
171	ಸರ್ಕಾರಿ	5485	ದಯಾನಂದ ಎಂ	8/7/1960	6/1/2006	ಪ.ಪಂ.
172	ಸರ್ಕಾರಿ	5487	ಸಾದುರೆ ವಿಠಲ	1-Jun-58	6-Jan-06	ಪ.ಜಾ.
173	ಸರ್ಕಾರಿ	5586	ವಿಜಯಕುಮಾರ	8-Apr-59	6-Jan-06	ಪ.ಜಾ.

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
174	ಸರ್ಕಾರಿ	5616	ಶಂಕುಂತಲಾ ಧಾಂಡೇಕರ	1-Jun-56	6-Jan-06	ಪ.ಜಾ.
175	ಸರ್ಕಾರಿ	5617	ತಾರಾಬಾಯಿ	15-May-60	6-Jan-06	ಪ.ಜಾ.
176	ಸರ್ಕಾರಿ	5619	ಈಶಪ್ಪ ತಳವಾರ	20-Jun-61	6-Jan-06	ಪ.ಪಂ.
177	ಸರ್ಕಾರಿ	5642	ಸಿದ್ದಪ್ಪಾ ಬಿ.	1-Jun-61	6-Jan-06	ಪ.ಪಂ.
178	ಸರ್ಕಾರಿ	5644	ಟಿಳ್ಳೆ ವೆಂಕಟೇಶ	1-Jun-61	6-Jan-06	ಪ.ಜಾ.
179	ಸರ್ಕಾರಿ	5645	ಮಾಣಿಕಪ್ಪ ಬಕ್ಕನ	25-Jun-62	6-Jan-06	ಪ.ಪಂ.
180	ಸರ್ಕಾರಿ	5646	ರಾಮಸ್ವಾಮಿ ಎಲ್.	22-Jul-63	6-Jan-06	ಪ.ಜಾ.
ಅನುಬಂಧ-3 12ನೇ ಬ್ಲಾಕ್ ದಿನಾಂಕ: 06-02-2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
181	ಸರ್ಕಾರಿ	5277	ಸುಭಾಚಂದ್ರ ಹನುಮಾನ	1-Jan-56	6-Feb-07	ಪ.ಜಾ.
182	ಸರ್ಕಾರಿ	5529	ವಿಶ್ವನಾಥ ಹುತ್ಕಾರ	5-Jan-58	6-Feb-07	ಪ.ಜಾ.
183	ಸರ್ಕಾರಿ	286344	ಸುಭಾಚಂದ್ರ	5-Jan-59	7-Feb-07	ಸಾಮಾನ್ಯ
184	ಸರ್ಕಾರಿ	5654	ಶಿವಗುಂಡ ಅರ್ಜುನ ಕಾಳಪ್ಪ	1-Jan-59	6-Feb-07	ಪ.ಪಂ.
185	ಸರ್ಕಾರಿ	5655	ಜಿ.ವಾಯ್. ಈಟಿ	1-Jun-60	6-Feb-07	ಸಾಮಾನ್ಯ
186	ಸರ್ಕಾರಿ	5657	ಸಂಜೀವಕುಮಾರ ಹೆಗಡೆ	5-Feb-61	6-Feb-07	ಪ.ಜಾ.
187	ಸರ್ಕಾರಿ	14727	ಮಾರುತಿ	5-Jan-62	7-Feb-07	ಪ.ಜಾ.
188	ಸರ್ಕಾರಿ	5671	ಬಾಬುರಾವ ಅಮ್ಮಣವರ	1-Jun-57	6-Feb-07	ಪ.ಪಂ.
189	ಸರ್ಕಾರಿ	5681	ಕಸ್ತೂರಿ ಎಸ್. ನಾಯಕ	11-Apr-63	6-Feb-07	ಪ.ಜಾ.
190	ಸರ್ಕಾರಿ	5700	ಎಂ. ಗಂಗಾಧರ	1-Jun-62	6-Feb-07	ಪ.ಜಾ.
191	ಸರ್ಕಾರಿ	5719	ವೀರಪ್ಪ ಮಲ್ಲಪ್ಪ,	06/01/1957	06/02/2007	ಎಸ್.ಸಿ
192	ಸರ್ಕಾರಿ	5759	ಮದ್ದಾನಪ್ಪಾ ಕೆ.	6-Jan-56	6-Feb-07	ಪ.ಜಾ.
193	ಸರ್ಕಾರಿ	5763	ಎಚ್. ಭೀಮರಾವ್	1-Jun-55	6-Feb-07	ಪ.ಜಾ.
194	ಸರ್ಕಾರಿ	5768	ಗುರುಸ್ವಾಮಿ ಡಿ	6-Jan-61	6-Feb-07	ಪ.ಜಾ.
195	ಸರ್ಕಾರಿ	5790	ಸಿದ್ದರಾಮಪ್ಪ ಚೆನ್ನಗೊಂಡ	30-Jun-59	6-Feb-07	ಪ.ಜಾ.
196	ಸರ್ಕಾರಿ	5791	ರಾಮಣ್ಣ	6-Jan-64	6-Feb-07	ಪ.ಜಾ.
ದಿನಾಂಕ: 26-09-2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
197	ಸರ್ಕಾರಿ	14447	ಮಹಾದೇವ ದೇವನ್	1-Oct-59	26-Sep-07	ಪ.ಜಾ.
198	ಸರ್ಕಾರಿ	1445	ಬಿ. ವೆಂಕೋಬ	18-Feb-63	26-Sep-07	ಪ.ಜಾ.
199	ಸರ್ಕಾರಿ	14452	ಸುಭಾಶಚಂದ್ರ	18-Aug-63	26-Sep-07	ಪ.ಜಾ.
200	ಸರ್ಕಾರಿ	14486	ಸುಭಾಶ ಲಾಡೆ	1-Jun-61	26-Sep-07	ಪ.ಜಾ.
201	ಸರ್ಕಾರಿ	14487	ದಿಗಂಬರ	1-Oct-62	26-Sep-07	ಪ.ಜಾ.
202	ಸರ್ಕಾರಿ	14585	ಹೆಚ್. ನಾಣಕಿ ನಾಯಕ	1-Jun-66	26-Sep-07	ಪ.ಜಾ.
203	ಸರ್ಕಾರಿ	7331	ಶೇಷವರಾವ ಮುಚಳಾಂಬೆ	10-Mar-59	26-Sep-07	ಸಾಮಾನ್ಯ
204	ಸರ್ಕಾರಿ	14514	ಎಂ. ತಿಪ್ಪಸ್ವಾಮಿ	5-Apr-60	26-Sep-07	ಪ.ಪಂ.
205	ಸರ್ಕಾರಿ	14727	ಯು. ಓಬಯ್ಯಾ	22-Aug-62	26-Sep-07	ಪ.ಪಂ.
206	ಸರ್ಕಾರಿ	7733	ಅರ್ ಗುರುಬಸವರಾಜ	1-Jul-57	26-Sep-07	ಸಾಮಾನ್ಯ
207	ಸರ್ಕಾರಿ	15006	ಎಚ್. ವೀರಭದ್ರಪ್ಪ	1-Jun-57	26-Sep-07	ಪ.ಜಾ.
208	ಸರ್ಕಾರಿ	7673	ಕಾಶಿನಾಥ ದುಬೆ	1-May-55	26-Sep-07	ಸಾಮಾನ್ಯ
209	ಸರ್ಕಾರಿ	7697	ಶಿವಶಂಕರಪ್ಪಾ	1-Jun-55	26-Sep-07	ಸಾಮಾನ್ಯ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
210	ಸರ್ಕಾರಿ	7715	ಯೂಸುಫ್ ಖಾನ್	21-Jul-55	26-Sep-07	ಸಾಮಾನ್ಯ
211	ಸರ್ಕಾರಿ	14866	ಎಂ. ಓಬಯ್ಯಾ	1-Aug-66	26-Sep-07	ಪ.ಪಂ.
212	ಸರ್ಕಾರಿ	7733	ಆರ್. ಗುರುಬಸವರಾಜ	21-Jul-57	26-Sep-07	ಸಾಮಾನ್ಯ
213	ಸರ್ಕಾರಿ	7842	ಸೂರ್ಯಕಾಂತ ಮುಕರಾಂಗಬೆ	8-Sep-57	26-Sep-07	ಸಾಮಾನ್ಯ
214	ಸರ್ಕಾರಿ	7923	ವೆಂಕಟ ಡಿಗ್ಗಿ	22-May-55	26-Sep-07	ಸಾಮಾನ್ಯ
215	ಸರ್ಕಾರಿ	7924	ಅಶೋಕಕುಮಾರ ಕುಲಕರ್ಣಿ	1-Dec-55	26-Sep-07	ಸಾಮಾನ್ಯ
216	ಸರ್ಕಾರಿ	7958	ಸೈಹಿದಾ ರಫಾತ್ ಹಾಸ್ತಿ	15-Jun-56	26-Sep-07	ಸಾಮಾನ್ಯ
217	ಸರ್ಕಾರಿ	7965	ಷಹರಾಜ ಪಾಶ್ವೆ	16-Nov-56	26-Sep-07	ಸಾಮಾನ್ಯ
ದಿನಾಂಕ: 11-12-2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
218	ಸರ್ಕಾರಿ	14530	ಡಿ. ಕಸ್ತೂರಿ	1-Jun-67	11-Dec-07	ಪ.ಜಾ.
219	ಸರ್ಕಾರಿ	14473	ವಿ. ಲಕ್ಷ್ಮಯ್ಯಾ	1-Jun-66	11-Dec-07	ಸಾಮಾನ್ಯ
220	ಸರ್ಕಾರಿ	7973	ಎಸ್.ಜಿ. ಕೊಟ್ಟೆಪ್ಪಾ	1-Jul-56	11-Dec-07	ಸಾಮಾನ್ಯ
ದಿನಾಂಕ: 05-02-2010 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
221	ಸರ್ಕಾರಿ	1200	ಕೌಸರ್ ಬೇಗಂ	25-Jun-57	5-Feb-10	ಸಾಮಾನ್ಯ
222	ಸರ್ಕಾರಿ	1201	ವಡೇಯರ ರಾಮಮೂರ್ತಿ	1-Jun-57	5-Feb-10	ಸಾಮಾನ್ಯ
223	ಸರ್ಕಾರಿ	1209	ಜಿ.ವಿಜಯಕುಮಾರ	6-Apr-58	5-Feb-10	ಸಾಮಾನ್ಯ
224	ಸರ್ಕಾರಿ	1210	ಜಿ. ಖಾಸಿಮಲಿ	1-Jun-59	5-Feb-10	ಸಾಮಾನ್ಯ
225	ಸರ್ಕಾರಿ	73	ಸಿ. ಅನ್ನರಸಾಹೇಬ	8-Jan-60	5-Feb-10	ಸಾಮಾನ್ಯ
226	ಸರ್ಕಾರಿ	1213	ಪಾಂಡುರಂಗ ಬಿರಾದಾರ	22-Jul-61	5-Feb-10	ಸಾಮಾನ್ಯ
227	ಸರ್ಕಾರಿ	1215	ಹೆಚ್.ಎಂ.ಕೊಟ್ಟದೇವರು	22-Jul-58	5-Feb-10	ಸಾಮಾನ್ಯ
228	ಸರ್ಕಾರಿ	1216	ಭಾವಿ ರವೀಂದ್ರ	11-Jul-59	5-Feb-10	ಸಾಮಾನ್ಯ
229	ಸರ್ಕಾರಿ	1217	ಮಾರುತಿ ಸೋಪಾನರಾವ	8-Jun-55	5-Feb-10	ಸಾಮಾನ್ಯ
230	ಸರ್ಕಾರಿ	1221	ಪರಾಣ ಖಾಜಾಮಿಯ್ಯಾ	26-Jun-56	5-Feb-10	ಸಾಮಾನ್ಯ
231	ಸರ್ಕಾರಿ	1233	ಜಜಿ.ರುದ್ರಮನಿ	20-Jun-56	5-Feb-10	ಸಾಮಾನ್ಯ
232	ಸರ್ಕಾರಿ	1235	ಸುಭಾಷ ಬೆಡಗೆ	2-Aug-51	5-Feb-10	ಸಾಮಾನ್ಯ
233	ಸರ್ಕಾರಿ	1241	ಚಂದ್ರಕಲಾ	25-Jun-62	5-Feb-10	ಸಾಮಾನ್ಯ
234	ಸರ್ಕಾರಿ	1244	ಸಲೀಮಾ ಬೇಗಮ	1-Jul-66	5-Feb-10	ಸಾಮಾನ್ಯ
235	ಸರ್ಕಾರಿ	1245	ವಿನಾಯಕರಾವ	11-Feb-55	5-Feb-10	ಸಾಮಾನ್ಯ
236	ಸರ್ಕಾರಿ	1247	ಬಸಲಿಂಗಯ್ಯ	7-May-55	5-Feb-10	ಸಾಮಾನ್ಯ
237	ಸರ್ಕಾರಿ	1248	ಮಹಿಮೂದ ಅಲಿ	15-Sep-55	5-Feb-10	ಸಾಮಾನ್ಯ
238	ಸರ್ಕಾರಿ	1249	ಪಾಟೀಲ ಬಸವರಾಜ	1-Jun-57	5-Feb-10	ಸಾಮಾನ್ಯ
239	ಸರ್ಕಾರಿ	1250	ಡಿ.ಬಿ. ಜಾಧವ	30-Jul-59	5-Feb-10	ಸಾಮಾನ್ಯ
240	ಸರ್ಕಾರಿ	1251	ಎಂ ವೀರಭದ್ರಯ್ಯ	2-Aug-57	5-Feb-10	ಸಾಮಾನ್ಯ
241	ಸರ್ಕಾರಿ	1254	ಮಹ್ಮದ ಇಸ್ಮಾಯಿಲ್	10-Aug-58	5-Feb-10	ಸಾಮಾನ್ಯ
242	ಸರ್ಕಾರಿ	1255	ರೇವಣಸಿದ್ದಪ್ಪ	25-Aug-58	5-Feb-10	ಸಾಮಾನ್ಯ
243	ಸರ್ಕಾರಿ	1256	ಬಸವರಾಜ ಕರಮಣಿ	1-Jun-60	5-Feb-10	ಸಾಮಾನ್ಯ
244	ಸರ್ಕಾರಿ	1260	ಎಂ.ಸರಳಾ	1-Jul-55	5-Feb-10	ಸಾಮಾನ್ಯ
245	ಸರ್ಕಾರಿ	1261	ಫಾತೀಮಾ ಬಿ	16-Oct-55	5-Feb-10	ಸಾಮಾನ್ಯ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಪರಾ
246	ಸರ್ಕಾರಿ	1262	ಮಾನವ್ವ ಗುರಪ್ಪ ಪತ್ತಾರ	1-Jun-58	5-Feb-10	ಸಾಮಾನ್ಯ
247	ಸರ್ಕಾರಿ	1263	ಚಂದ್ರಕಾಂತ ಹವಲ್ದಾರ	1-Jun-60	5-Feb-10	ಸಾಮಾನ್ಯ
248	ಸರ್ಕಾರಿ	1265	ಎಸ್.ಸತ್ಯವಾಣಿ	8-Nov-54	5-Feb-10	ಸಾಮಾನ್ಯ
249	ಸರ್ಕಾರಿ	1267	ವಿನೋದಕುಮಾರ	6-Sep-55	5-Feb-10	ಪ.ಜಾ.
250	ಸರ್ಕಾರಿ	1268	ಫಾಳಯ್ಯ	30-Jun-55	5-Feb-10	ಸಾಮಾನ್ಯ
251	ಸರ್ಕಾರಿ	1269	ನೀಲಕಂಠಗೌಡ	1-Apr-57	5-Feb-10	ಸಾಮಾನ್ಯ
252	ಸರ್ಕಾರಿ	1270	ನಾಗಮ್ಮ	14-Aug-57	5-Feb-10	ಸಾಮಾನ್ಯ
253	ಸರ್ಕಾರಿ	1271	ವೀಮಲಾ	9-Sep-57	5-Feb-10	ಸಾಮಾನ್ಯ
254	ಸರ್ಕಾರಿ	1272	ರವಿಶಂಕರ	1-Dec-57	5-Feb-10	ಸಾಮಾನ್ಯ
255	ಸರ್ಕಾರಿ	1273	ಎಂ ಎಮ ಶಂಕ್ರರಪ್ಪಾ	1-Feb-58	5-Feb-10	ಸಾಮಾನ್ಯ
256	ಸರ್ಕಾರಿ	1274	ಮಹಾದೇವಪ್ಪ ತಾಂಬೆ	1-Jun-58	5-Feb-10	ಸಾಮಾನ್ಯ
257	ಸರ್ಕಾರಿ	1275	ಶಾಂತಪ್ಪ ಜಲ್ಲಿ	1-Jun-58	5-Feb-10	ಸಾಮಾನ್ಯ
258	ಸರ್ಕಾರಿ	1277	ಶ್ರೀಗರೆ ಉಮಾಕಾಂತ	22-Aug-58	5-Feb-10	ಸಾಮಾನ್ಯ
259	ಸರ್ಕಾರಿ	1278	ಶೈಲಜಾ ಎಸ್	23-Feb-59	5-Feb-10	ಸಾಮಾನ್ಯ
260	ಸರ್ಕಾರಿ	1279	ಅನ್ವರಸಾಬ	1-May-59	5-Feb-10	ಸಾಮಾನ್ಯ
261	ಸರ್ಕಾರಿ	1281	ಮಂಜೂನಾಥ ಗೋಪಿ	1-Jun-66	5-Feb-10	ಸಾಮಾನ್ಯ
262	ಸರ್ಕಾರಿ	1282	ಆರ್ಸಿಯಾ ಬೇಗಂ	20-Jul-60	5-Feb-10	ಸಾಮಾನ್ಯ
263	ಸರ್ಕಾರಿ	1284	ಪ್ರಕಾಶ ಡೊಂಗರೆ	1-Jan-60	5-Feb-10	ಸಾಮಾನ್ಯ
264	ಸರ್ಕಾರಿ	1285	ನಂದಕೀಶೋರ	25-Sep-59	5-Feb-10	ಸಾಮಾನ್ಯ
265	ಸರ್ಕಾರಿ	1287	ಬಬಲಾದಕರ ಗುರುರಾಜ	1-Jun-55	5-Feb-10	ಸಾಮಾನ್ಯ
266	ಸರ್ಕಾರಿ	1288	ವಾಮನ ಭೀಮರಾವ	1-Jul-55	5-Feb-10	ಸಾಮಾನ್ಯ
267	ಸರ್ಕಾರಿ	1290	ಮಲ್ಲಿಕಾರ್ಜುನ	4-May-56	5-Feb-10	ಸಾಮಾನ್ಯ
268	ಸರ್ಕಾರಿ	1292	ನಾಗರಾಜ ಕೆ.	26-Mar-59	5-Feb-10	ಸಾಮಾನ್ಯ
269	ಸರ್ಕಾರಿ	1293	ಎಂ.ಡಿ. ಯೂಸುಫ್ ಹುಸೇನ	15-Aug-59	5-Feb-10	ಸಾಮಾನ್ಯ
270	ಸರ್ಕಾರಿ	1294	ಪಿ ಮಹಿಬೂಬ ಪೀರಾ	1-Aug-61	5-Feb-10	ಸಾಮಾನ್ಯ
271	ಸರ್ಕಾರಿ	1297	ಲಿಂಗಪ್ಪ ಬಾಳನಗೌಡ ನಾಯಕ	25-Jun-62	5-Feb-10	ಪ.ಜಾ.
272	ಸರ್ಕಾರಿ	1299	ಎಂ ಸಿದ್ದರಾಮಪ್ಪ	1-Jun-62	5-Feb-10	ಪ.ಪಂ.
273	ಸರ್ಕಾರಿ	1310	ಕೆ. ಪ್ರಕಾಶ	1-Jun-67	5-Feb-10	ಪ.ಜಾ.
274	ಸರ್ಕಾರಿ	1311	ಗುಡುಮೆ ಧನರಾಜ	15-Jun-65	5-Feb-10	ಪ.ಪಂ.
275	ಸರ್ಕಾರಿ	1312	ಶಿವರಾಜ ಎಂ. ವಾಂಜ್ವೆ	2-Jul-56	5-Feb-10	ಪ.ಜಾ.
276	ಸರ್ಕಾರಿ	1313	ಶ್ರೀಮಂತ ಪಿ. ಜಿಡ್ಡೆ	12-Jan-62	5-Feb-10	ಪ.ಜಾ.
277	ಸರ್ಕಾರಿ	1314	ಶಾಂತಕುಮಾರ	4-Jul-62	5-Feb-10	ಪ.ಜಾ.
278	ಸರ್ಕಾರಿ	1315	ರಾಮಚಂದ್ರ	4-Apr-63	5-Feb-10	ಪ.ಜಾ.
279	ಸರ್ಕಾರಿ	1316	ಹವಳಪ್ಪಾ ಜಾನೆ	5-Aug-65	5-Feb-10	ಪ.ಜಾ.
ದಿನಾಂಕ: 14-07-2010 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
280	ಸರ್ಕಾರಿ	1366	ವಿನಾಯಕ ನಾಯಕ	11-Feb-55	14-Jul-10	ಸಾಮಾನ್ಯ
281	ಸರ್ಕಾರಿ	1368	ಬುಜ್ಜಿ ವೀರಪ್ಪ	11-Sep-55	14-Jul-10	ಸಾಮಾನ್ಯ
282	ಸರ್ಕಾರಿ	1369	ಪ್ರಭುಗೌಡ ಪಾಟೀಲ್	1-Mar-56	14-Jul-10	ಸಾಮಾನ್ಯ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
283	ಸರ್ಕಾರಿ	1341	ಅಶೋಕರಾವ ಮಾನಕರೆ	12-Apr-56	14-Jul-10	ಸಾಮಾನ್ಯ
284	ಸರ್ಕಾರಿ	1350	ನಾಗಪ್ಪಾ ಎಸ್. ಬಿಸಿನಳ್ಳಿ	1-Jun-56	14-Jul-10	ಸಾಮಾನ್ಯ
285	ಸರ್ಕಾರಿ	1351	ಸಂಗಪ್ಪ ರಾಜಪ್ಪ ಖಾಜಗಾರು	1-Aug-56	14-Jul-10	ಸಾಮಾನ್ಯ
286	ಸರ್ಕಾರಿ	1337	ಎಂ. ಅಮರೇಶ್ವರ	1-Mar-57	14-Jul-10	ಸಾಮಾನ್ಯ
287	ಸರ್ಕಾರಿ	1331	ಶ್ರೀಶೈಲ ಬಬಲಾದ	15-Jun-57	14-Jul-10	ಸಾಮಾನ್ಯ
288	ಸರ್ಕಾರಿ	1342	ಪಾಂಡೆ ಶಾಲನಿ	10-Jul-57	14-Jul-10	ಸಾಮಾನ್ಯ
289	ಸರ್ಕಾರಿ	1338	ಬಡಶೇಷಿ ಶ್ಯಾಮಲಾ	1-Oct-57	14-Jul-10	ಸಾಮಾನ್ಯ
290	ಸರ್ಕಾರಿ	1326	ವಾಯ್. ಎಂ. ವಿರೇಶ	1-Jan-58	14-Jul-10	ಸಾಮಾನ್ಯ
291	ಸರ್ಕಾರಿ	1322	ಖಾಜಾ ಮೊಹಿನೋದ್ದೀನ್	6-Jan-59	14-Jul-10	ಸಾಮಾನ್ಯ
292	ಸರ್ಕಾರಿ	1330	ಎಚ್ ರಾಜಣ್ಣ	1-Jul-59	14-Jul-10	ಸಾಮಾನ್ಯ
293	ಸರ್ಕಾರಿ	1343	ಭಾಲ್ಕೆ ದೇವಿಂದ್ರ	1-Sep-59	14-Jul-10	ಸಾಮಾನ್ಯ
294	ಸರ್ಕಾರಿ	1356	ಸುರೇಂದ್ರ ರೆಡ್ಡಿ	1-Sep-59	14-Jul-10	ಸಾಮಾನ್ಯ
295	ಸರ್ಕಾರಿ	1357	ಬಸವರಾಜ ನೆಲೋಗಿ	2-Oct-59	14-Jul-10	ಸಾಮಾನ್ಯ
296	ಸರ್ಕಾರಿ	1323	ಬಿ. ರವಿಯಪ್ಪ	1-Jun-60	14-Jul-10	ಸಾಮಾನ್ಯ
297	ಸರ್ಕಾರಿ	1359	ಪ್ರೇಮಲತಾ	11-Nov-60	14-Jul-10	ಸಾಮಾನ್ಯ
298	ಸರ್ಕಾರಿ	1344	ಕಾಶಿನಾಥ ಕೊಡ್ಲಿ	6-Dec-60	14-Jul-10	ಸಾಮಾನ್ಯ
299	ಸರ್ಕಾರಿ	1324	ಬಿ. ರಾಮಯ್ಯ	15-Feb-61	14-Jul-10	ಸಾಮಾನ್ಯ
300	ಸರ್ಕಾರಿ	1361	ಪಿ.ಎಂ.ಶಿವಕುಮಾರಸ್ವಾಮಿ	13-Aug-84	14-Jul-10	ಸಾಮಾನ್ಯ
301	ಸರ್ಕಾರಿ	1345	ತಿಮ್ಮನಗೌಡ	1-Jun-61	14-Jul-10	ಸಾಮಾನ್ಯ
302	ಸರ್ಕಾರಿ	1346	ಸಂಧ್ಯಾ ಕುಲಕರ್ಣಿ	1-Jun-61	14-Jul-10	ಸಾಮಾನ್ಯ
303	ಸರ್ಕಾರಿ	1347	ತಯ್ಯಾಬ ಫಾತಿಮಾ	1-Jun-62	14-Jul-10	ಸಾಮಾನ್ಯ
304	ಸರ್ಕಾರಿ	1370	ಪ್ರಕಾಶ ಮಾನಾಜಿ	21-Apr-56	15-Jul-10	ಸಾಮಾನ್ಯ
305	ಸರ್ಕಾರಿ	1377	ಮಲ್ಲಪ್ಪ ತಂ. ರತ್ನಪ್ಪ	6-Jan-66	14-Jul-10	ಪ.ಜಾ.
306	ಸರ್ಕಾರಿ	1383	ಅಂಬಣ್ಣ	5-Oct-66	14-Jul-10	ಪ.ಜಾ.
307	ಸರ್ಕಾರಿ	1378	ವಾಗಂಬರ ಲಕ್ಷ್ಮಣರಾವ	8-Aug-66	14-Jul-10	ಪ.ಜಾ.
308	ಸರ್ಕಾರಿ	1386	ಶಂಕರ ಎಸ್.	6-Sep-68	14-Jul-10	ಪ.ಜಾ.
309	ಸರ್ಕಾರಿ	1379	ಶಿವಾಜಿ	10-May-68	14-Jul-10	ಪ.ಜಾ.
310	ಸರ್ಕಾರಿ	1384	ರಾಧಾದೇವಿ	9-Aug-70	14-Jul-10	ಪ.ಜಾ.
311	ಸರ್ಕಾರಿ	1362	ಹೆಚ್. ಬದರಿನಾರಾಯಣ	15-Jul-61	14-Jul-10	ಸಾಮಾನ್ಯ
312	ಸರ್ಕಾರಿ	1364	ಎಂ. ಲಲಿತಾ	16-Nov-62	14-Jul-10	ಸಾಮಾನ್ಯ
313	ಸರ್ಕಾರಿ	1367	ಬೇವಿನಾಳ ಹನುಮಂತಪ್ಪ	18-Jun-55	14-Jul-10	ಸಾಮಾನ್ಯ
314	ಸರ್ಕಾರಿ	1376	ಯಂಕಪ್ಪ ನಾಯಕ	19-May-66	14-Jul-10	ಪ.ಪಂ.
315	ಸರ್ಕಾರಿ	1335	ಷಣ್ಮುಖಪ್ಪಾ ರುದ್ರಪ್ಪಾ ಕಮ್ಮೂರ	19-Jul-61	15-Jul-10	ಸಾಮಾನ್ಯ
316	ಸರ್ಕಾರಿ	1332	ರಾಜಶೇಖರ ಅಂಗಡಿ	20-Jul-57	14-Jul-10	ಸಾಮಾನ್ಯ
317	ಸರ್ಕಾರಿ	1372	ಎ ಎಂ ವಿಶ್ವಮೂರ್ತಿ	22-Jul-56	14-Jul-10	ಸಾಮಾನ್ಯ
318	ಸರ್ಕಾರಿ	1319	ಪಂಪಾಪತಿಗೌಡ	25-Feb-62	15-Jul-10	ಸಾಮಾನ್ಯ
319	ಸರ್ಕಾರಿ	1339	ಸುಧಾಕರ ಪೂಜಾರಿ	2-Feb-62	14-Jul-10	ಸಾಮಾನ್ಯ

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
320	ಸರ್ಕಾರಿ	1382	ವಿಜಯಕುಮಾರ ಶರಣಪ್ಪ ಹೆಗಡೆ	25-Mar-62	14-Jul-10	ಪ.ಜಾ.
321	ಸರ್ಕಾರಿ	1349	ಪಂಪನಗೌಡ ಮಲ್ಲನಗೌಡ	25-Aug-55	14-Jul-10	ಸಾಮಾನ್ಯ
322	ಸರ್ಕಾರಿ	1324	ಡಿ ರಾಮಯ್ಯ	15-Feb-61	14-Jul-10	ಸಾಮಾನ್ಯ
323	ಸರ್ಕಾರಿ	33	ಮೊಹಮ್ಮದ್ ಪೀರಾ	22-Apr-56	14-Jul-10	ಪ.ಜಾ.
324	ಸರ್ಕಾರಿ	1375	ಶಿವಕುಮಾರ ಮೇತ್ರ	25-Aug-64	14-Jul-10	ಪ.ಪಂ.
325	ಸರ್ಕಾರಿ	1363	ರವಿರಾಮ	26-Jan-62	14-Jul-10	ಸಾಮಾನ್ಯ
326	ಸರ್ಕಾರಿ	216	ಎಸ್. ಕೆ. ಭಾಗ್ಯಲಕ್ಷ್ಮಿ	3-Jan-56	16-Jul-10	ಪ.ಪಂ.
327	ಸರ್ಕಾರಿ	1329	ಜಾನಿ ಕಮರ ಸುಲ್ತಾನಾ	27-Jun-57	14-Jul-10	ಸಾಮಾನ್ಯ
328	ಸರ್ಕಾರಿ	14592	ಪಾಟೀಲ್ ನಟರಾಜ	8-Mar-59	15-Jul-10	ಸಾಮಾನ್ಯ
329	ಸರ್ಕಾರಿ	1328	ಖಲಿಮೂನ್ನಿಸಾ	26-Sep-60	16-Jul-10	ಸಾಮಾನ್ಯ
330	ಸರ್ಕಾರಿ	1289	ಎಸ್. ಬಸವನಗೌಡ	8-Jan-61	16-Jul-10	ಸಾಮಾನ್ಯ
331	ಸರ್ಕಾರಿ	210	ಸಿ. ಪಾರ್ವತಮ್ಮ	15-Jul-61	17-Jul-10	ಸಾಮಾನ್ಯ
332	ಸರ್ಕಾರಿ	210 ಎ	ಎಂ ಸಿದ್ದಪ್ಪ	1-Jun-62	5-Feb-10	ಪ.ಪಂ.
333	ಸರ್ಕಾರಿ	1355	ಲಚಮಾರೆಡ್ಡಿ	29-Dec-58	18-Jul-10	ಸಾಮಾನ್ಯ
334	ಸರ್ಕಾರಿ	1380	ಪ್ರತಿಭಾ ಪ್ರಿಯದರ್ಶಿನಿ	30-Aug-69	19-Jul-10	ಪ.ಜಾ.
335	ಸರ್ಕಾರಿ	1385	ಚಂದ್ರಕಾಂತ ಶಿವರಾಮ ಕಿವುಡೆ	3-Jun-65	20-Jul-10	ಪ.ಜಾ.
336	ಸರ್ಕಾರಿ	818919	ಸುಭಾಷ್ ಲಕ್ಷ್ಮೀಮಪ್ಪ ಶಿರುರ	7-Jan-74	21-Jul-10	ಪ.ಪಂ.
337	ಸರ್ಕಾರಿ	159	ವಾಮನರಾವ ಗಣಪತರಾವ ಜಾಧವ	3-Mar-58	5-Dec-10	ಸಾಮಾನ್ಯ
338	ಸರ್ಕಾರಿ	5414	ಶಾಂತಪ್ಪ ಶಿವಲಿಂಗಪ್ಪ	1-Jun-62	5-Dec-10	ಪ.ಜಾ.
2010 ನೇ ಸಾಲಿನ ನೇರ ನೇಮಕಾತಿಯಾದ ಪ್ರೋಬೇಷನರಿ ಅಧಿಕಾರಿಗಳು						
339	ಸರ್ಕಾರಿ	14	ಶರಣಪ್ಪ ಗೌರಿಪುರ	1/6/1977	19/7/2010	ಎಸ್.ಟಿ
340	ಸರ್ಕಾರಿ	65	ನಿಂಗರಾಜ	1/6/1978	16/7/2010	
341	ಸರ್ಕಾರಿ	70	ಜಗದೀಶ ಎಸ್.ಎಸ್ ಸೋಮೇನಗಳ್ಳಿ	10/7/1979	19/7/2010	
342	ಸರ್ಕಾರಿ	71	ವೀರಪ್ಪ	1/6/1970	23/7/2010	
343	ಸರ್ಕಾರಿ	76	ಹುಲುಗಪ್ಪ ಎ ಕೆ,	1/7/1977	22/7/2010	ಪ.ಜಾ.ತಿ
344	ಸರ್ಕಾರಿ	112	ಶ್ರೀನಿವಾಸ ಬಿ	27/1/1977	2/8/2010	ಪ.ಜಾ.ತಿ
345	ಸರ್ಕಾರಿ	132	ದೇವೇಂದ್ರ ಸಜ್ಜನ	1/6/1979	20/7/2010	
346	ಸರ್ಕಾರಿ	136	ಮಂಗಳ ಕೆ,	21/5/1983	19/7/2010	
347	ಸರ್ಕಾರಿ	137	ಶಿವಕುಮಾರ ಪಾರಶೆಟ್ಟಿ	1/6/1983	19/7/2010	
348	ಸರ್ಕಾರಿ	138	ಬ್ಯಾಟಿ ಉಮಾಪತಿ	22/7/1969	21/7/2010	ಎಸ್.ಟಿ
349	ಸರ್ಕಾರಿ	164	ಸತ್ಯನಾರಾಯಣ ಎ.ಕೆ	11/11/1979	27/7/2010	ಎಸ್.ಸಿ
350	ಸರ್ಕಾರಿ	169	ಯಮುನೂರಪ್ಪ ಕಾಯಣ್ಣನವರ,	4/7/1983	22/7/2010	ಎಸ್.ಸಿ.
351	ಸರ್ಕಾರಿ	174	ಚಾಗಪ್ಪ ಕೆ	6/1/1980	23/7/2010	
352	ಸರ್ಕಾರಿ	175	ಗುರುರಾಜ ಹನುಮಂತಪ್ಪ	1/5/1981	17/7/2010	ಎಸ್.ಟಿ
353	ಸರ್ಕಾರಿ	214	ಯಮನುರಸಾಬ ಎಚ್	8/1/1980	27/7/2010	
354	ಸರ್ಕಾರಿ	223	ರವಿಕುಮಾರ	1/3/1980	17/7/2010	ಎಸ್.ಸಿ
355	ಸರ್ಕಾರಿ	227	ಮಂಜುನಾಥ	22/7/1977	20/22/2010	

ಕ್ರ. ಸಂ.	ಯೂನಿಟ್	ಗ್ರೇಡೇಷನ್	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
356	ಸರ್ಕಾರಿ	228	ವಿಜಯಲಕ್ಷ್ಮೀ ಪಾಟೀಲ	20/12/1980	27/7/2010	
357	ಸರ್ಕಾರಿ	251	ಶಿವಚಂದ್ರ	22/7/1980	23/7/2010	
358	ಸರ್ಕಾರಿ	258	ಸಂಗಪ್ಪ ಕಿರಸುರ	1/7/1975	26/7/2010	
359	ಸರ್ಕಾರಿ	269	ಮುತ್ತಣ್ಣ ಎಚ್	11/10/1980	22/7/2010	ಎಸ್.ಸಿ
360	ಸರ್ಕಾರಿ	296	ಬಸಲಿಂಗಪ್ಪ ಜವಳಗೇರಾ	1/6/1980	21/7/2010	
361	ಸರ್ಕಾರಿ	302	ಹುಸೇನಪ್ಪ ಹರಿಜನವಾಡ	1/6/1976	19/7/2010	ಎಸ್.ಸಿ
362	ಸರ್ಕಾರಿ	309	ಶ್ರೀನಿವಾಸ. ಈ. ಬನ್ನಿಗೋಳ	20/1/1979	16/7/2010	ಎಸ್.ಟಿ
363	ಸರ್ಕಾರಿ	311	ಬಾಲಮುರಳಿಕೃಷ್ಣ	1/6/1979	19/7/2010	
364	ಸರ್ಕಾರಿ	333	ಕೃಷ್ಣಪ್ಪ ಯಂಕಪ್ಪ	15/07/1980	16/07/2010	
365	ಸರ್ಕಾರಿ	346	ಜೈಶೀಲಾಬಾಯಿ ಬಿರಾದಾರ	20/7/1978	21/07/2010	
366	ಸರ್ಕಾರಿ	348	ಜಗದೀಶ	20/06/1980	20/07/2010	ಎಸ್.ಸಿ
367	ಸರ್ಕಾರಿ	356	ಸುಧಾಕರ	10/6/1981	20/07/2010	ಎಸ್.ಸಿ
368	ಸರ್ಕಾರಿ	383	ವೀರೇಶಪ್ಪ ಹೆಚ್.	1/6/1974	20/7/2010	ಎಸ್.ಸಿ
369	ಸರ್ಕಾರಿ	390	ವೀರಭದ್ರಪ್ಪ ಗೋಂಡರಬಾಳ್ ಸ್ಟ್ರೀಟ್	2/8/1977	26/7/2010	
370	ಸರ್ಕಾರಿ	418	ಯಲ್ಲಪ್ಪ	15/7/1977	19/07/2010	
371	ಸರ್ಕಾರಿ	422	ಮಹಾಂತಯ್ಯ	5/5/1979	16/7/2010	
372	ಸರ್ಕಾರಿ	428	ಅಮರೇಶ ಕುಂಭಾರ	18/9/1971	30/7/2010	
373	ಸರ್ಕಾರಿ	431	ಶ್ರೀನಿವಾಸ	1/6/1976	28/7/2010	ಎಸ್.ಸಿ
374	ಸರ್ಕಾರಿ	434	ಶಿವರಾಜ	28/8/1979	20/7/2010	ಎಸ್.ಟಿ
375	ಸರ್ಕಾರಿ	479	ಸಣ್ಣಪ್ಪಾಟಿಪ್ಪ	1/10/1980	20/7/2010	ಎಸ್.ಸಿ
376	ಸರ್ಕಾರಿ	484	ನಾಗರಾಜ	22-07-1980	23/07/2010	ಎಸ್.ಟಿ
377	ಸರ್ಕಾರಿ	494	ಬಂದೋಲಿ ಅರಶೀಣಗಿ	10/6/1983	19/7/2010	
378	ಸರ್ಕಾರಿ	505	ಬಾಬುಸಾಬ್	1/6/1981	21/7/2010	
379	ಸರ್ಕಾರಿ	506	ನಫೀಸಾಬಾನು	12/12/1978	22/7/2010	
380	ಸರ್ಕಾರಿ	519	ಪಂಚಶೀಲ.	04-05-1980	15/07/2010	ಎಸ್.ಸಿ
381	ಸರ್ಕಾರಿ	521	ಮಂಜುಳಾ ಎಚ್.	1/6/1972	27/7/2010	ಎಸ್.ಸಿ
382	ಸರ್ಕಾರಿ	531	ಪ್ರತಿಮಾ ಜಿ. ದೇವೂರು	19/5/1979	19/7/2010	
383	ಸರ್ಕಾರಿ	532	ನರಸಪ್ಪ	10/6/1974	17/7/2010	
384	ಸರ್ಕಾರಿ	533	ಸಂಗಮೇಶ್ವರ	1/1/1969	21/7/2010	
385	ಸರ್ಕಾರಿ	535	ಕೃಷ್ಣಪ್ಪ	6/1/1974	14/7/2010	
386	ಸರ್ಕಾರಿ	542	ಶಂಕರಗೌಡ	1/7/1965	23/7/2010	
387	ಸರ್ಕಾರಿ	557	ಶಿವಮಲ್ಲಯ್ಯ ಪಿಲ್ಲೇಕಮ್ಮನಗರ	14/4/1965	22/7/2010	

ಎಂ.ಗಣೇಶ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಪ್ರೌಢ)

ಅನುಬಂಧ-1

[10ನೇ ಬ್ಲಾಕ್] (R P C)

ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಉಳಿದ ಮೂಲ ವೃಂದದ
(Residual parent Cadre) ಜೇಷ್ಠತಾ ಪಟ್ಟಿ (10, 11, 12 ನೇ ಬ್ಲಾಕ್)

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಬಿ (ಬೋಧಕ) ವೃಂದದ ಅಧಿಕಾರಿಗಳ ದಿನಾಂಕ: 14-01-1994 ರಿಂದ 15-11-1999ರ ಅವಧಿಯಲ್ಲಿ ಮುಂಬಡ್ತಿ ಹಾಗೂ ನೇರ ನೇಮಕಾತಿ ಹೊಂದಿದ ಅಧಿಕಾರಿಗಳ ಪರಿಷ್ಕೃತ ಜೇಷ್ಠತಾ ಪಟ್ಟಿ (ಈ ಪಟ್ಟಿಯನ್ನು ಸರ್ಕಾರದ ಸೀನಿಯಾರಿಟಿ ಮಾರ್ಗಸೂಚಿ ಅಧಿಸೂಚನೆ ಸಂಖ್ಯೆ: ಡಿಪಿಎಆರ್.43.ಎಸ್.ಆರ್.ಇ.1987 ದಿ: 14-12-1987 ನಿಯಮ-7 (ಎಫ್) ರಂತೆ ಪರಿಷ್ಕರಿಸಿ ತಯಾರಿಸಿದೆ) 10ನೇ ಬ್ಲಾಕ್ ದಿನಾಂಕ: 14-01-1994 ರಿಂದ 15-11-1999 ಮುಂಬಡ್ತಿ ಅನುಪಾತ: ಸರ್ಕಾರ-06, ಟಿ.ಡಿ.ಬಿ-02, ಮುನಿಸಿಪಲ್-01.

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1	ಸರ್ಕಾರಿ	2290	ಡಿ.ನಿಂಗಪ್ಪ	01-01-1952	29-10-1996	ಎಸ್.ಸಿ
2	ಟಿಡಿಬಿ	613	ಪಾಂಡುರಂಗಶೆಟ್ಟಿ ಬಿ	14-01-1942	29-10-1996	
3	ಟಿಡಿಬಿ	620	ಹಾಲೇಗೌಡ ಹೆಚ್.ಕೆ	14-12-1938	29-10-1996	
4	ಮುನಿಸಿಪಲ್	594	ಶಾಂತಮ್ಮ ಬಿ.ಎಸ್	05-04-1940	29-10-1996	
5	ಸರ್ಕಾರಿ	2351	ಮರಳಸಿದ್ದಯ್ಯ ಎಸ್	30-04-1939	29-10-1996	
6	ಸರ್ಕಾರಿ	2384	ವಿರೂಪಣ್ಣ ಎಲ್	28-01-1939	29-10-1996	
7	ಸರ್ಕಾರಿ	2399	ಸೊಪ್ಪಣ್ಣ ವಿ.ಕೆ	25-11-1939	29-10-1996	
8	ಸರ್ಕಾರಿ	2400	ಕೃಷ್ಣಮೂರ್ತಿ ಹೆಚ್	15-12-1939	29-10-1996	
9	ಸರ್ಕಾರಿ	2417	ಶಿವಮೂರ್ತಿ ಎಂ	14-06-1939	29-10-1996	
10	ಸರ್ಕಾರಿ	2674	ಅನಂತ ಪದ್ಮನಾಭಯ್ಯ	12-03-1942	29-10-1996	
11	ಟಿಡಿಬಿ	622	ಶ್ರೀನಿವಾಸ ಶೆಟ್ಟಿ ಕೆ	08-07-1941	29-10-1996	
12	ಟಿಡಿಬಿ	632	ರಾಯಪ್ಪ ಡಿ	05-05-1939	29-10-1996	
13	ಮುನಿಸಿಪಲ್	608	ಸರೋಜಮ್ಮ ಎಂ	10-11-1941	29-10-1996	
14	ಸರ್ಕಾರಿ	2812	ಮೂರ್ತಿ ಬಿ.ಸಿ.	04-08-1946	29-10-1996	ಎಸ್.ಸಿ
15	ಸರ್ಕಾರಿ	3084	ಭಾಸ್ಕರ್ ಹೆಚ್.ಎಸ್.	04-02-1940	29-10-1996	
16	ಸರ್ಕಾರಿ	3171	ಮೀರದ್ ಆಲಿ	30-06-1941	29-10-1996	
17	ಸರ್ಕಾರಿ	3209	ಗೋವಿಂದರಾಜ್ ಎನ್.ಎನ್	08-02-1939	29-10-1996	
18	ಸರ್ಕಾರಿ	341	ಹನುಮಂತಪ್ಪ ಎನ್. ಬಿ	13-01-1943	29-10-1996	
19	ಸರ್ಕಾರಿ	3590	ಮಹಾರುದ್ರಪ್ಪ	02-11-1941	29-10-1996	
20	ಟಿಡಿಬಿ	634	ಗಂಗಾಧರ ಬಿ. ಹೆಚ್	10-06-1940	29-10-1996	
21	ಟಿಡಿಬಿ	636	ಸಂಪತ್ ಕುಮಾರ್ ಸಿ.ಎನ್	10-04-1939	29-10-1996	
22	ಮುನಿಸಿಪಲ್	615	ಮೀನಾಕ್ಷಮ್ಮ ಹೆಚ್ ಆರ್	04-06-1939	29-10-1996	
23	ಸರ್ಕಾರಿ	3599	ಗಂಗಾಧರ ದೋಣಿ	10-06-1940	29-10-1996	
24	ಸರ್ಕಾರಿ	3625	ಶ್ರೀನಿವಾಸ ಹೆಚ್	05-07-1940	29-10-1996	
25	ಸರ್ಕಾರಿ	573	ವಿಮಲಮ್ಮ ಎಂ. ಹೆಚ್	12-08-1939	29-10-1996	
26	ಸರ್ಕಾರಿ	939	ಗಿರಿಜಾಬಾಯಿ ಎಂ	15-12-1939	29-10-1996	
27	ಟಿಡಿಬಿ	640	ಕಾಳಪ್ಪಗೌಡ ಕೆ. ಎ	19-09-1940	29-10-1996	
28	ಟಿಡಿಬಿ	645	ರಾಮಲಿಂಗಯ್ಯ ಪಿ. ಎಲ್	02-05-1941	29-10-1996	
29	ಮುನಿಸಿಪಲ್	622	ಕಬೀರ್ ಪಾಷಾ ಎಂ	01-02-1940	29-10-1996	
30	ಟಿಡಿಬಿ	652	ವೆಂಕಟರಾಜ್ ಎನ್	06-04-1939	29-10-1996	
31	ಟಿಡಿಬಿ	655 ಎ	ಮೊಹಮ್ಮದ್ ಕರಾಮತುಲ್ಲಾ	10-07-1944	29-10-1996	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
32	ಮುನಿಸಿಪಲ್	626	ಶ್ರೀನಿವಾಸಮೂರ್ತಿ ಸಿ. ಎನ್	16-06-1942	29-10-1996	
33	ಟಿಡಿಬಿ	658	ಬಶೇಟ್ಟಿ ಎ. ಎಸ್	02-02-194	29-10-1996	
34	ಟಿಡಿಬಿ	821	ಬಸವರಾಜು ಬಿ. ಸಿ	05-04-1939	29-10-1996	
35	ಮುನಿಸಿಪಲ್	655	ಗಣೇಶ ಹೆಚ್. ಎನ್	20-02-1940	29-10-1996	
36	ಟಿಡಿಬಿ	857	ಹಶೇಗೌಡ	08-10-1939	29-10-1996	
37	ಮುನಿಸಿಪಲ್	471	ಸಾವಿತ್ರಿ ಜಿ	02-06-1939	29-10-1996	
1999 ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ ಮೂಲಕ ನೇರ ನೇಮಕಾತಿ ಹೊಂದಿದ ಪ್ರೊಬೇಷನರಿ ಅಧಿಕಾರಿಗಳು.						
38	ಸರ್ಕಾರಿ	1	ಎಂ.ವಿ.ಕೃಷ್ಣಮೂರ್ತಿ	01-06-1965	27-04-1999	
39	ಸರ್ಕಾರಿ	3	ಡಿ.ಭಾರತಿ	02-10-1974	29-04-1999	ಇಲಾಖೆ ಬಿಟ್ಟುರುತ್ತಾರೆ
40	ಸರ್ಕಾರಿ	4	ವಿ. ಆದಿಲಕ್ಷ್ಮಮ್ಮ	24-08-1963	30-04-1999	
41	ಸರ್ಕಾರಿ	5	ಕೆ.ವಿ.ಗಂಗಾಧರಸ್ವಾಮಿ	20-05-1967	28-04-1999	
42	ಸರ್ಕಾರಿ	6	ಅನಿಲ್ ಕುಮಾರ	06-12-1964	03-05-1999	
43	ಸರ್ಕಾರಿ	7	ಕೆ.ಆರ್.ಬಿಂಬಾ	22-04-1965	30-04-1999	
44	ಸರ್ಕಾರಿ	8	ವಾಸಂತಿ	01-02-1965	05-05-1999	
45	ಸರ್ಕಾರಿ	9	ಜಿ.ವಿ.ಲೋಕೇಶ್	05-06-1966	05-05-1999	
46	ಸರ್ಕಾರಿ	10	ಎಸ್.ಸ್ವಾಮಿ	06-04-1973	03-05-1999	
47	ಸರ್ಕಾರಿ	11	ಆರ್.ಜಿ.ಮಜೇರ್ ಹುಸೇನ್	01-07-1964	03-05-1999	
48	ಸರ್ಕಾರಿ	12	ಡಿ.ಆರ್.ಅಮಿತ	03-03-1971	30-04-1999	
49	ಸರ್ಕಾರಿ	13	ಕೆ.ಎಂ.ಸುನಿತ	01-06-1965	30-04-1999	
50	ಸರ್ಕಾರಿ	14	ಕೆ.ಸಮೀನಾಯಾಸ್ಮೀನ್	01-06-1975	29-04-1999	ನಿಧನ
51	ಸರ್ಕಾರಿ	15	ಬಿ.ಹನುಮಂತರಾಯಪ್ಪ ಇವರ ಹೆಸರನ್ನು ಹನುಮಂತರಾಯ ಸಚಿದಾನಂದ ಜಮದಗ್ನಿ ಎಂಬುದಾಗಿ ಬದಲಾಯಿಸಿಕೊಂಡಿರುತ್ತಾರೆ	08-12-1964	28-04-1999	ಸರ್ಕಾರದ ಆದೇಶ
52	ಸರ್ಕಾರಿ	16	ಎನ್.ಗಾಯತ್ರಿ	19-05-1965	29-04-1999	
53	ಸರ್ಕಾರಿ	17	ವಹೀದಾನಸರೀನ್	16-09-1961	29-04-1999	
54	ಸರ್ಕಾರಿ	18	ಎಂ.ಡಿ.ಉಷಾ	20-09-1970	30-04-1999	
55	ಸರ್ಕಾರಿ	19	ಎನ್.ಲಕ್ಷ್ಮೀಪತಿ	22-02-1968	30-04-1999	
56	ಸರ್ಕಾರಿ	20	ನಿತ್ಯಾನಂದಾರಾಧ್ಯ	10-06-1959	30-04-1999	
57	ಸರ್ಕಾರಿ	21	ಗಣಪತಿಭಟ್	02-01-1967	30-04-1999	
58	ಸರ್ಕಾರಿ	22	ಶಂಕರನಿಂಗಪ್ಪ	01-06-1967	05-05-1999	
59	ಸರ್ಕಾರಿ	23	ಓ.ಡಿ.ಪ್ರಕಾಶ್	09-05-1967	03-05-1999	
60	ಸರ್ಕಾರಿ	24	ಎಂ.ವಿವೇಕಾನಂದ	12-02-1973	30-04-1999	
61	ಸರ್ಕಾರಿ	25	ಎ.ಎನ್.ಗುರುಪ್ರಸಾದ್	02-06-1966	28-04-1999	
62	ಸರ್ಕಾರಿ	26	ಎ.ಎನ್.ನಾಗೇಂದ್ರಪ್ರಸಾದ್	02-11-1962	30-04-1999	
63	ಸರ್ಕಾರಿ	27	ಎಸ್.ಆರ್.ಮಂಜುನಾಥ	20-07-1967	30-04-1999	
64	ಸರ್ಕಾರಿ	29	ಬಿ.ಹೆಚ್.ಗಿರಿಜ	20-07-1972	29-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
65	ಸರ್ಕಾರಿ	30	ವಿನೋದ ಗೋವಿಂದರಾಯನಾಯಕ್	01-03-1963	30-04-1999	
66	ಸರ್ಕಾರಿ	31	ಆರ್.ಎಸ್.ಸೀತಾರಾಮು	13-05-1967	05-05-1999	
67	ಸರ್ಕಾರಿ	32	ಎಸ್.ಎಲ್.ಪ್ರಸನ್ನಕುಮಾರ್	12-05-1971	03-05-1999	
68	ಸರ್ಕಾರಿ	34	ಲಕ್ಷ್ಮಣ ಭಟ್ಟ ಜೋಷಿ	06-01-1971	05-05-1999	
69	ಸರ್ಕಾರಿ	36	ವೈ.ಸಿ.ರವಿಕುಮಾರ	01-06-1969	04-05-1999	
70	ಸರ್ಕಾರಿ	37	ಆರ್.ಮಹದೇವಪ್ಪ	20-06-1962	30-04-1999	
71	ಸರ್ಕಾರಿ	39	ಸಿ.ಬಿ.ಷಂಕುನೀಸಾ	02-04-1964	28-04-1999	
72	ಸರ್ಕಾರಿ	40	ಯು.ಆರ್.ಲಿಂಗರಾಜಅರಸ್	31-08-1967	30-04-1999	
73	ಸರ್ಕಾರಿ	41	ಆರ್.ಶಾಂತಲಾ	31-08-1969	29-04-1999	
74	ಸರ್ಕಾರಿ	42	ಕೆ.ಜಿ.ಅಂಜನಪ್ಪ	15-06-1967	05-05-1999	
75	ಸರ್ಕಾರಿ	44	ಹೆಚ್.ಆರ್.ಕೃಷ್ಣಮೂರ್ತಿ	25-05-1971	30-04-1999	
76	ಸರ್ಕಾರಿ	45	ಎಸ್.ಎನ್.ಕನ್ನಯ್ಯ	05-08-1964	30-04-1999	
77	ಸರ್ಕಾರಿ	46	ಎಸ್. ಆರ್.ಸವರೀನಾಥನ್	12-03-1965	30-04-1999	
78	ಸರ್ಕಾರಿ	47	ತಿಮ್ಮರಾಜು	01-06-1969	30-04-1999	
79	ಸರ್ಕಾರಿ	48	ಪಿ.ಶ್ರೀನಿವಾಸ್	10-05-1971	05-05-1999	
80	ಸರ್ಕಾರಿ	49	ಟಿ. ಆರ್. ಲತಾ	06-09-1974	29-04-1999	
81	ಸರ್ಕಾರಿ	50	ಗಿರಿಮಲ್ಲಯ್ಯ	20-07-1964	05-05-1999	
82	ಸರ್ಕಾರಿ	51	ಎಸ್.ಸಿ.ಮಂಜುನಾಥ	27-10-1966	03-05-1999	
83	ಸರ್ಕಾರಿ	52	ರಾಜಶೇಖರ	18-07-1969	05-05-1999	
84	ಸರ್ಕಾರಿ	53	ಪುಷ್ಪಲತಾ	10-05-1967	29-04-1999	
85	ಸರ್ಕಾರಿ	54	ಮಂಜುನಾಥ	09-02-1971	30-04-1999	
86	ಸರ್ಕಾರಿ	55	ಸಿ.ಎಂ.ತಿಪ್ಪೇಸ್ವಾಮಿ	06-05-1971	03-05-1999	
87	ಸರ್ಕಾರಿ	56	ಕೆ.ಲಕ್ಷ್ಮಣ	01-08-1960	30-04-1999	
88	ಸರ್ಕಾರಿ	57	ಎನ್.ಶಿವಪ್ರಕಾಶ	03-11-1964	30-04-1999	
89	ಸರ್ಕಾರಿ	58	ಎಸ್.ಭಾರತಿ	15-07-1965	04-05-1999	
90	ಸರ್ಕಾರಿ	59	ಸಿರಾಬ್ ಮಹಬೂಬ್ ಸಾಬ್ ಹುಡೇದಮನಿ	20-05-1971	30-04-1999	
91	ಸರ್ಕಾರಿ	60	ಮಹದೇವ	22-05-1967	30-04-1999	
92	ಸರ್ಕಾರಿ	61	ಐ.ಎಸ್.ಮಹೇಶ	10-06-1972	30-04-1999	
93	ಸರ್ಕಾರಿ	62	ಅಯೀಷಾ ಪಿರದೋಶ್	20-05-1968	29-04-1999	
94	ಸರ್ಕಾರಿ	63	ಎ.ಮಹದೇವರೆಡ್ಡಿ	30-05-1971	30-04-1999	
95	ಸರ್ಕಾರಿ	64	ಸೈಯಿದಾಬೇಗಂ	02-04-1963	29-04-1999	
96	ಸರ್ಕಾರಿ	65	ಶ್ರೀಪತಿ	11-06-1964	04-05-1999	
97	ಸರ್ಕಾರಿ	66	ಕೆ.ಎನ್.ಬಲರಾಮ	10-07-1969	05-05-1999	
98	ಸರ್ಕಾರಿ	67	ವಿ.ಆರ್.ರವಿಕುಮಾರ	12-07-1972	05-05-1999	
99	ಸರ್ಕಾರಿ	68	ಶರಣಬಸವ	04-09-1967	04-05-1999	
100	ಸರ್ಕಾರಿ	69	ಬವಸವರಾಜ ಎಸ್ ಮಿಲ್ಲಾನಟ್ಟಿ	20-06-1973	04-05-1999	
101	ಸರ್ಕಾರಿ	70	ಬಿ.ವೆಂಕಟೇಶ	05-04-1964	04-05-1999	ಇಲಾಖೆ ಬಿಟ್ಟಿರುತ್ತಾರೆ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
102	ಸರ್ಕಾರಿ	71	ಎಂ.ಬಿ. ಕುಮಾರಿ	12-07-1964	29-04-1999	
103	ಸರ್ಕಾರಿ	72	ಕೆ.ಎಲ್.ರಮೇಶಯ್ಯ	20-12-1962	03-05-1999	
104	ಸರ್ಕಾರಿ	73	ಜಿ.ಎಸ್.ಶಶಿಧರ	20-07-1973	30-04-1999	
105	ಸರ್ಕಾರಿ	74	ಕೆ.ವಿ.ಸುರೇಶ	21-12-1970	30-04-1999	
106	ಸರ್ಕಾರಿ	75	ಆರ್.ಮಂಜುನಾಥ	13-01-1971	05-05-1999	
107	ಸರ್ಕಾರಿ	76	ಜೈನುಲ್ಲಾಬುದ್ದೀನ್ ಎಂ ಖಾಜಿ	21-07-1971	04-05-1999	
108	ಸರ್ಕಾರಿ	79	ಕೆ.ವಿ.ವಿಮಲಾ	15-07-1965	29-04-1999	
109	ಸರ್ಕಾರಿ	80	ವೈ.ಬಿ.ಸುಂದರೇಶ	09-03-1967	05-05-1999	
110	ಸರ್ಕಾರಿ	81	ಜಿ. ಜಕೀರ್ ಅಹ್ಮದ್ ಖಾನ್	14-07-1971	04-05-1999	
111	ಸರ್ಕಾರಿ	82	ಅನ್ವರ್ ಅಲಿ ಬೇಗ್	22-06-1966	04-05-1999	
112	ಸರ್ಕಾರಿ	83	ಬಿ.ಎನ್.ಮರೀಗೌಡ	22-07-1964	03-05-1999	
113	ಸರ್ಕಾರಿ	84	ಗಂಗಾಧರ ಬಿ.ಕೆ.	16-05-1967	03-05-1999	ಇಲಾಖೆ ಬಿಟ್ಟಿರುತ್ತಾರೆ
114	ಸರ್ಕಾರಿ	85	ಅಶೋಕಕಾಮತ್	30-01-1967	03-05-1999	
115	ಸರ್ಕಾರಿ	87	ಅಂಜಲಿನಾಕ್ರಿಸ್ತಿನಾ	20-12-1963	03-05-1999	
116	ಸರ್ಕಾರಿ	88	ಎಂ.ಜಗದೀಶ	06-08-1965	30-04-1999	
117	ಸರ್ಕಾರಿ	89	ಅರೀಫಾ	18-04-1970	30-04-1999	
118	ಸರ್ಕಾರಿ	90	ನರಸಿಂಹರಾಮ ಹೆಗ್ಗಡೆ	18-09-1967	04-05-1999	
119	ಸರ್ಕಾರಿ	91	ಬಿ.ಹೆಚ್.ಕೃಷ್ಣಪ್ರಸಾದ್	15-05-1968	30-04-1999	
120	ಸರ್ಕಾರಿ	92	ಸೋಮಶೇಖರಯ್ಯ	25-02-1963	04-05-1999	
121	ಸರ್ಕಾರಿ	93	ಕೆ.ಯೋಗೀಶ	18-06-1967	04-05-1999	
122	ಸರ್ಕಾರಿ	95	ಮೋಹನನಿಂಗಪ್ಪ	22-07-1967	30-04-1999	
123	ಸರ್ಕಾರಿ	96	ಕೆ.ವೆಂಕಟೇಶ	26-04-1969	30-04-1999	
124	ಸರ್ಕಾರಿ	97	ಆರ್.ಶ್ರೀನಿವಾಸ	04-02-1963	05-05-1999	
125	ಸರ್ಕಾರಿ	98	ನಾಗರಾಜ ಕೃಷ್ಣರಾವ್	21-06-1965	03-05-1999	
126	ಸರ್ಕಾರಿ	99	ಬಿ.ರೇವಣ್ಣ	09-11-1966	30-04-1999	
127	ಸರ್ಕಾರಿ	100	ಅಲ್ತಾಸ್ ಪರವೀನ್ ತಾಜ್	10-03-1969	04-05-1999	
128	ಸರ್ಕಾರಿ	101	ಭಗವಾನಿ ಅಪ್ಪಾಸಾಹೇಬ್	01-06-1967	30-04-1999	
129	ಸರ್ಕಾರಿ	102	ಎನ್.ವೈ. ಸ್ವಾಮಿ	11-05-1966	03-05-1999	
130	ಸರ್ಕಾರಿ	103	ಬಿ.ಸಿ.ಸಿದ್ದಪ್ಪ	04-03-1968	30-04-1999	
131	ಸರ್ಕಾರಿ	105	ಜಿ.ಮಂಗಳ	15-08-1973	29-04-1999	
132	ಸರ್ಕಾರಿ	107	ಅಜ್ಜಪ್ಪ ಚೂನಪ್ಪ	01-11-1968	03-05-1999	
133	ಸರ್ಕಾರಿ	108	ಮಂಗಲತಪಾಸ್ಕರ್	19-10-1965	03-05-1999	
134	ಸರ್ಕಾರಿ	109	ಎಂ.ಉದಯಕುಮಾರ್	14-07-1966	04-05-1999	
135	ಸರ್ಕಾರಿ	110	ಷಕೀರ್ ಅಲಿ ಖಾನ್	21-07-1966	04-05-1999	
136	ಸರ್ಕಾರಿ	111	ಜಿ.ಎಸ್.ರಾಜಶೇಖರಪ್ಪ	30-08-1965	30-04-1999	
137	ಸರ್ಕಾರಿ	112	ಎ.ಎಸ್.ಅನಂತಕುಮಾರ್	24-10-1966	03-05-1999	
138	ಸರ್ಕಾರಿ	114	ಡಿ. ಉದಯಕುಮಾರ್	22-05-1967	30-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
139	ಸರ್ಕಾರಿ	115	ಸಾಲಿಮತ ವೀರಯ್ಯ	30-03-1973	04-05-1999	
140	ಸರ್ಕಾರಿ	116	ಗುರುನಾಥಯಲ್ಲಪ್ಪ	15-08-1965	04-05-1999	
141	ಸರ್ಕಾರಿ	117	ಮಧುಮತಿ	27-06-1960	03-05-1999	
142	ಸರ್ಕಾರಿ	119	ರೆಹನಾಬೇಗಂ	01-06-1959	29-04-1999	
143	ಸರ್ಕಾರಿ	121	ಎನ್.ವೆಂಕಟೇಶ	08-06-1969	30-04-1999	
144	ಸರ್ಕಾರಿ	122	ಕೆ.ಜಿ.ರಘುಚಂದ್ರ	12-10-1969	03-05-1999	
145	ಸರ್ಕಾರಿ	123	ಎ.ವಿ.ಸದಾನಂದಪೂಂಜಾ	18-07-1970	30-04-1999	
146	ಸರ್ಕಾರಿ	124	ಜಿ.ವಿ.ಹರಪ್ರಸಾದ್	20-05-1974	30-04-1999	
147	ಸರ್ಕಾರಿ	125	ಬಸವರಾಜು	01-02-1968	04-05-1999	
148	ಸರ್ಕಾರಿ	126	ವಿ.ರಮೇಶ	01-06-1968	30-04-1999	
149	ಸರ್ಕಾರಿ	127	ಬಿ.ಚಂದ್ರಶೇಖರ	27-05-1972	30-04-1999	
150	ಸರ್ಕಾರಿ	128	ಹೆಚ್.ಜಿ.ಸುರೇಶ	21-05-1966	29-04-1999	
151	ಸರ್ಕಾರಿ	129	ಪಿ.ಜಯಪ್ರಕಾಶ್	01-06-1968	04-05-1999	
152	ಸರ್ಕಾರಿ	131	ಎನ್.ಎಸ್.ಸುಧಾಕರ	20-04-1973	30-04-1999	
153	ಸರ್ಕಾರಿ	132	ಎಸ್.ಪಿ.ನಟರಾಜ	10-05-1973	30-04-1999	
154	ಸರ್ಕಾರಿ	134	ಹೆಚ್.ಜಿ.ರಾಜಶೇಖರಯ್ಯ	01-06-1971	29-04-1999	
155	ಸರ್ಕಾರಿ	135	ರವೀಂದ್ರ ಟಿ ಬಳಿಗಾರ್	22-07-1965	30-04-1999	
156	ಸರ್ಕಾರಿ	136	ಪಿ.ನಾಗರಾಜ	20-12-1968	30-04-1999	
157	ಸರ್ಕಾರಿ	137	ಸಿ.ಶ್ರೀನಿವಾಸ	16-07-1973	05-05-1999	
158	ಸರ್ಕಾರಿ	138	ಆರ್.ರಾಮರಾಧ್ಯ	01-04-1963	30-04-1999	
159	ಸರ್ಕಾರಿ	139	ಪ್ರಭಾ ಅಲೆಕ್ಸಾಂಡರ್	11-10-1969	28-04-1999	
160	ಸರ್ಕಾರಿ	140	ಸಿ. ವಿಜಯಕುಮಾರ	12-06-1971	03-05-1999	
161	ಸರ್ಕಾರಿ	141	ಟಿ.ಕೆ.ರಾಘವೇಂದ್ರ	02-07-1965	29-04-1999	
162	ಸರ್ಕಾರಿ	142	ಅಡಿವೆಪ್ಪ ಬಸಪ್ಪ ಅಡಕಿ	15-07-1970	05-05-1999	
163	ಸರ್ಕಾರಿ	143	ಕೆ.ಮಂಜುನಾಥ	01-06-1963	30-04-1999	
164	ಸರ್ಕಾರಿ	144	ಎ.ಎಸ್.ಸುರೇಶ್	23-05-1965	30-04-1999	
165	ಸರ್ಕಾರಿ	145	ಚನ್ನಬಸಯ್ಯ	15-11-1965	04-05-1999	
166	ಸರ್ಕಾರಿ	146	ಉಮಾದೇವಿ ಬೀಮಪ್ಪ	21-04-1971	30-04-1999	
167	ಸರ್ಕಾರಿ	147	ಗೋಪಾಲಕೃಷ್ಣ	27-06-1971	30-04-1999	
168	ಸರ್ಕಾರಿ	148	ಬಿ.ಮಹದೇವಪ್ಪ	01-06-1964	30-04-1999	
169	ಸರ್ಕಾರಿ	149	ಟಿ.ಜಿ.ಸಿದ್ದಯ್ಯ	29-07-1961	30-04-1999	
170	ಸರ್ಕಾರಿ	150	ಎನ್.ಶ್ರೀಧರ	05-07-1969	30-04-1999	
171	ಸರ್ಕಾರಿ	151	ನಾಗರಾಜಗುಂಡೇರಾವ್	03-06-1966	03-05-1999	
172	ಸರ್ಕಾರಿ	152	ಸಿ.ಎಸ್.ರಾಜು	20-07-1971	30-04-1999	
173	ಸರ್ಕಾರಿ	153	ಡಿ.ನರಸಿಂಹಪ್ಪ	03-03-1972	03-05-1999	
174	ಸರ್ಕಾರಿ	154	ಅಕ್ಕಪ್ಪ ಕಲ್ಲಪ್ಪ	01-06-1966	03-05-1999	
175	ಸರ್ಕಾರಿ	155	ಎಂ.ಸಿ.ಆನಂದ	12-07-1963	30-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
176	ಸರ್ಕಾರಿ	156	ಕೆ.ಗೋವಿಂದಪ್ಪ	02-02-1968	04-05-1999	
177	ಸರ್ಕಾರಿ	157	ಸಿ.ಹೆಚ್.ಕಾಲೇರಯ್ಯ	02-01-1965	30-04-1999	
178	ಸರ್ಕಾರಿ	159	ಗಾಯತ್ರಿದೇವಿ	07-08-1965	03-05-1999	
179	ಸರ್ಕಾರಿ	160	ಶಿವಾನಂದ	26-10-1965	03-05-1999	
180	ಸರ್ಕಾರಿ	161	ಪಾರಯ್ಯ ಬಸಯ್ಯ	10-08-1967	30-04-1999	
181	ಸರ್ಕಾರಿ	162	ಮಲ್ಲಿಕಾರ್ಜುನ್	01-04-1969	30-04-1999	
182	ಸರ್ಕಾರಿ	163	ಶಂಕರಪ್ಪ ಲಿಂಗಣ್ಣ	07-07-1971	03-05-1999	ಇಲಾಖೆ ಬಿಟ್ಟಿರುತ್ತಾರೆ
183	ಸರ್ಕಾರಿ	164	ಕೆ.ವಿ.ವಿಶ್ವನಾಥ	20-07-1973	28-04-1999	
184	ಸರ್ಕಾರಿ	165	ವೀರೇಶ ಯಮನಪ್ಪ ಜೇವರಗಿ	02-01-1964	04-05-1999	
185	ಸರ್ಕಾರಿ	166	ಹೆಚ್.ಕುಮಾರಸ್ವಾಮಿ	04-08-1964	05-05-1999	
186	ಸರ್ಕಾರಿ	167	ಹೆಚ್.ಎಸ್.ಆನಂದ	23-05-1964	05-04-1999	
187	ಸರ್ಕಾರಿ	168	ಎಸ್.ರುದ್ರೇಶ	18-05-1969	30-04-1999	
188	ಸರ್ಕಾರಿ	169	ಬಿ.ಎಸ್.ಶ್ರೀಕಂಠ ಪ್ರಸಾದ್	15-06-1970	04-05-1999	
189	ಸರ್ಕಾರಿ	170	ಹಜರೇಸಾಬ್ ಬಿ ನಡಾಫ್	18-06-1971	05-05-1999	
190	ಸರ್ಕಾರಿ	171	ಸಿ. ಮತೀಗೌಡ	04-05-1973	30-04-1999	
191	ಸರ್ಕಾರಿ	173	ಜಾವಿದ್ ಅಹಮದ್ ಸೈಯದ್	01-08-1969	30-04-1999	
192	ಸರ್ಕಾರಿ	174	ಭಾನುಮತಿ	28-12-1961	05-05-1999	
193	ಸರ್ಕಾರಿ	175	ಹೆಚ್.ಎನ್.ಗಿರಿಜಮ್ಮ	02-11-1972	29-04-1999	
194	ಸರ್ಕಾರಿ	176	ಕೆ. ಪ್ರಕಾಶ	20-06-1962	03-05-1999	
195	ಸರ್ಕಾರಿ	177	ಹೂಗಾರ ಶಂಕರಲಿಂಗ	22-07-1962	30-04-1999	
196	ಸರ್ಕಾರಿ	179	ಟಿ.ಎಂ.ಸತ್ಯನಾರಾಯಣ	24-03-1964	05-05-1999	
197	ಸರ್ಕಾರಿ	180	ಡಿ.ಆರ್.ರಾಮಮೂರ್ತಿ	29-06-1968	30-04-1999	
198	ಸರ್ಕಾರಿ	181	ವೈ.ಕೆ.ತಿಮ್ಮೇಗೌಡ	13-04-1970	28-04-1999	
199	ಸರ್ಕಾರಿ	182	ಬಿ.ಜಗದೀಶ	10-05-1964	05-05-1999	
200	ಸರ್ಕಾರಿ	183	ಬಸವರಾಜಮಹದೇವು	15-07-1965	29-04-1999	
201	ಸರ್ಕಾರಿ	184	ಎಸ್.ಪಿ.ನಾಗರಾಜು	01-05-1967	03-05-1999	
202	ಸರ್ಕಾರಿ	185	ರವಿಕುಮಾರ	03-02-1971	03-05-1999	
203	ಸರ್ಕಾರಿ	186	ಎನ್.ಎನ್.ಪರವಿನ್	26-03-1965	05-05-1999	
204	ಸರ್ಕಾರಿ	187	ಮಲ್ಲಿಕಾರ್ಜುನ ರುದ್ರಣ್ಣ	20-05-1974	04-05-1999	
205	ಸರ್ಕಾರಿ	189	ಹೆಚ್.ಬಿ.ಶಿವಾನಂದ	01-07-1968	30-04-1999	
206	ಸರ್ಕಾರಿ	190	ಮಂಗಳಲಕ್ಷ್ಮಿ ಮಂಜುನಾಥ 'ಪಾಟೀಲ	27-08-1968	30-04-1999	
207	ಸರ್ಕಾರಿ	191	ಹೆಚ್.ಬಿ.ಮೋಹನ್‌ಕುಮಾರ್	22-07-1969	03-05-1999	
208	ಸರ್ಕಾರಿ	192	ಶ್ರೀಲತಾಕೋಟೇಮಠ್	05-01-1971	30-04-1999	
209	ಸರ್ಕಾರಿ	193	ಶಿವಾನಂದ	01-06-1971	05-05-1999	
210	ಸರ್ಕಾರಿ	194	ಎಸ್.ಎನ್.ಲೀಲಾವತಿ	10-03-1962	29-04-1999	
211	ಸರ್ಕಾರಿ	195	ಸಿ.ಎಂ.ಹೊನ್ನರಾಜು	12-06-1967	05-05-1999	
212	ಸರ್ಕಾರಿ	196	ಹೆಚ್.ಎಸ್.ಯತಿಕುಮಾರ	05-05-1963	03-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
213	ಸರ್ಕಾರಿ	198	ಕೆ.ಎಸ್.ಶಿವಕುಮಾರ	12-05-1965	05-05-1999	
214	ಸರ್ಕಾರಿ	199	ಕೆ.ಹೆಚ್.ಚಂದ್ರಶೇಖರ	06-06-1968	30-04-1999	
215	ಸರ್ಕಾರಿ	200	ಎನ್.ನಂಜುಂಡಯ್ಯ	21-06-1968	03-05-1999	
216	ಸರ್ಕಾರಿ	202	ವಿ.ಉಮಾದೇವಿ	13-12-1971	29-04-1999	
217	ಸರ್ಕಾರಿ	203	ರೇಣುಕಪ್ಪ ಶಿವಪ್ಪ	01-08-1973	04-05-1999	
218	ಸರ್ಕಾರಿ	205	ಮೊರುಟಗಿ ಮಡಿವಾಳಪ್ಪ	15-04-1968	03-05-1999	
219	ಸರ್ಕಾರಿ	206	ಬ್ರಹ್ಮಪ್ಪ ಬಿ ಕಂದಟಿ	05-04-1967	30-04-1999	
220	ಸರ್ಕಾರಿ	207	ಬಿ.ಟಿ.ಚಂದ್ರಕಾಂತ	08-04-1971	29-04-1999	
221	ಸರ್ಕಾರಿ	208	ರಾಜೇಂದ್ರ	28-07-1968	30-04-1999	
222	ಸರ್ಕಾರಿ	209	ಹೆಚ್.ಬಿ.ನಾರಾಯಣ	25-08-1960	05-05-1999	
223	ಸರ್ಕಾರಿ	210	ಕೆ.ಎನ್.ಶಿವನಂಜೇಗೌಡ	20-07-1963	30-04-1999	
224	ಸರ್ಕಾರಿ	211	ಬಿ.ಎಸ್.ಲೋಕೇಶ	01-06-1966	29-04-1999	ಇಲಾಖೆ ಬಿಟ್ಟಿರುತ್ತಾರೆ
225	ಸರ್ಕಾರಿ	212	ಸಿ. ಸದಾನಂದಸ್ವಾಮಿ	18-02-1968	04-05-1999	
226	ಸರ್ಕಾರಿ	213	ಕೆ.ಸಿ.ರಮೇಶ	15-07-1971	30-04-1999	
227	ಸರ್ಕಾರಿ	214	ಬಿ.ಎಸ್.ಕೆಂಪಲಿಂಗಪ್ಪ	22-07-1965	30-04-1999	
228	ಸರ್ಕಾರಿ	215	ಅಂಥೋಣಿರಾಜ್	01-01-1968	29-04-1999	
229	ಸರ್ಕಾರಿ	216	ಬೈಯಪ್ಪರೆಡ್ಡಿ	23-02-1970	30-04-1999	
230	ಸರ್ಕಾರಿ	217	ಬಿ.ವಿ.ನಂಜುಂಡಸ್ವಾಮಿ	20-07-1963	03-05-1999	
231	ಸರ್ಕಾರಿ	218	ಪಿ.ವೇದವತಿ	14-05-1964	30-04-1999	
232	ಸರ್ಕಾರಿ	219	ಶಾಂತೇಶರಾಮಚಂದ್ರ	09-11-1966	30-04-1999	
233	ಸರ್ಕಾರಿ	220	ಶಿವಾಜಿಮನೋಹರ ಹತ್ತಿ	01-06-1967	30-04-1999	
234	ಸರ್ಕಾರಿ	221	ರಾಜೇಗೌಡ	23-08-1970	30-04-1999	
235	ಸರ್ಕಾರಿ	222	ಮುಲ್ಲಾಸಮೀರ್ ಅಹಮ್ಮದ್	11-11-1973	04-05-1999	
236	ಸರ್ಕಾರಿ	224	ನಾಡಿಗೇರ ವಿದ್ಯಾ ಅಶೋಕ್	30-09-1964	30-04-1999	
237	ಸರ್ಕಾರಿ	226	ಎಂ.ಅಶೋಕಲಿಂಗರ	04-03-1965	04-05-1999	
238	ಸರ್ಕಾರಿ	227	ಪ್ರಭಯ್ಯಕಲ್ಲಯ್ಯ	01-06-1966	30-04-1999	
239	ಸರ್ಕಾರಿ	228	ಎಸ್.ರೇವಣ್ಣ	10-07-1967	30-04-1999	
240	ಸರ್ಕಾರಿ	229	ಎಸ್.ಸಿ.ಉಮಾದೇವಿ	13-07-1969	03-05-1999	
241	ಸರ್ಕಾರಿ	230	ಜಗದೀಶ್ ಬಾಬು ಸಾಹೇಬ್	28-07-1969	30-04-1999	
242	ಸರ್ಕಾರಿ	231	ಎ.ಎನ್.ಅನಿಲ	23-07-1973	04-05-1999	
243	ಸರ್ಕಾರಿ	232	ಆರ್.ಮೋಹನ	04-07-1963	30-04-1999	
244	ಸರ್ಕಾರಿ	234	ಮಂಜುನಾಥಗುಳೇದಗುಡ್ಡ	10-06-1974	03-05-1999	
245	ಸರ್ಕಾರಿ	235	ಎಂ.ಜಿ.ಕುಮಾರಸ್ವಾಮಿ	01-06-1968	03-05-1999	
246	ಸರ್ಕಾರಿ	236	ಪ್ರಸಾದಿ ಮಠ್	01-06-1963	05-05-1999	
247	ಸರ್ಕಾರಿ	237	ಡಿ.ಎನ್.ಸುಕನ್ಯಾ	02-06-1967	29-04-1999	
248	ಸರ್ಕಾರಿ	238	ಸಿ.ಲೋಕೇಶ	12-05-1973	03-05-1999	
249	ಸರ್ಕಾರಿ	239	ಎಸ್.ಚಂದ್ರಪಾಟೀಲ್	25-06-1969	05-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
250	ಸರ್ಕಾರಿ	241	ಬಿ.ಮೋಹನಕುಮಾರ್	18-07-1969	03-05-1999	
251	ಸರ್ಕಾರಿ	242	ಪ್ರಭಾವತಿಭೀಮಗೌಡ	04-04-1970	30-04-1999	
252	ಸರ್ಕಾರಿ	244	ಕೆ.ಎಸ್.ಅಶ್ವಥನಾರಾಯಣ	01-02-1971	03-05-1999	
253	ಸರ್ಕಾರಿ	246	ಆನಂದಕುಮಾರ್	26-04-1963	29-04-1999	
254	ಸರ್ಕಾರಿ	247	ಕೆ.ಕಲೀಲೂರ್ ರಹಮಾನ್	13-03-1966	03-05-1999	
255	ಸರ್ಕಾರಿ	248	ಎನ್.ಶಂಕರ	05-07-1971	30-04-1999	
256	ಸರ್ಕಾರಿ	250	ಟಿ.ಆರ್.ಸ್ವಾಮಿ	15-08-1974	30-04-1999	
257	ಸರ್ಕಾರಿ	251	ಹೆಚ್.ಬಿ.ಚಂದ್ರಶೇಖರ	20-07-1965	30-04-1999	
258	ಸರ್ಕಾರಿ	252	ಪ್ರಭಾಕರಮಿತ್ರಂತ್	31-08-1965	04-05-1999	
259	ಸರ್ಕಾರಿ	253	ಅಕ್ಷರ್ ಅಲಿಖಾಜಿ	21-07-1969	04-05-1999	
260	ಸರ್ಕಾರಿ	254	ಸಿ.ಗೊಂಡಶೆಟ್ಟಿ	06-06-1961	04-05-1999	
261	ಸರ್ಕಾರಿ	255	ಐ.ಪಿ.ಉಮೇಶ್	09-12-1967	03-05-1999	
262	ಸರ್ಕಾರಿ	256	ಕೆ.ಪುರುಷೋತ್ತಮಕುಮಾರ್	06-02-1968	30-04-1999	
263	ಸರ್ಕಾರಿ	257	ಎಲ್.ಹೆಚ್.ಮುತ್ತಯ್ಯ	01-06-1970	03-05-1999	
264	ಸರ್ಕಾರಿ	258	ಉಮೇಶ್ ಯಲ್ಲಪ್ಪ ಬಮ್ಮಕನವರ್	01-07-1971	04-05-1999	
265	ಸರ್ಕಾರಿ	259	ಜಿ.ಇ.ರಾಜೀವ	20-05-1964	03-05-1999	
266	ಸರ್ಕಾರಿ	260	ಯು.ಬಸವರಾಜಪ್ಪ	26-08-1964	30-04-1999	
267	ಸರ್ಕಾರಿ	261	ಎಸ್.ಸಿದ್ದೇಶ್ವರ	01-06-1962	07-05-1999	
268	ಸರ್ಕಾರಿ	262	ಶ್ರೀಶೈಲಬೀಳಗಿ	01-06-1963	07-05-1999	
269	ಸರ್ಕಾರಿ	263	ಮಹದೇವಬಸವಾನಿ	12-08-1964	30-04-1999	
270	ಸರ್ಕಾರಿ	265	ಕೃಷ್ಣ	10-03-1969	05-05-1999	
271	ಸರ್ಕಾರಿ	266	ಎಂ.ವಿ.ರಾಜಣ್ಣ	15-05-1969	04-05-1999	
272	ಸರ್ಕಾರಿ	267	ರಾಜೇಂದ್ರ	29-05-1969	30-04-1999	
273	ಸರ್ಕಾರಿ	268	ಹೆಚ್.ಕೆ.ತಾರಾನಾಥ	07-02-1972	03-05-1999	
274	ಸರ್ಕಾರಿ	269	ಅಪ್ಪಣ್ಣ ನಿಂಗಪ್ಪ ಪಾಯಟಿ	15-07-1968	04-05-1999	
275	ಸರ್ಕಾರಿ	270	ಪ್ರಮೋದ್ ಕೇಶವ ಮಹಾಲೆ	15-03-1972	30-04-1999	
276	ಸರ್ಕಾರಿ	271	ಎಂ.ಶಿವಕುಮಾರ್	26-07-1959	03-05-1999	
277	ಸರ್ಕಾರಿ	272	ಅಬ್ದುಲ್ ಗಫಾರ್ ಮುಲ್ಲಾ	01-03-1962	03-05-1999	
278	ಸರ್ಕಾರಿ	273	ಎನ್.ಜೆ.ಸೋಮನಾಥ	29-01-1963	03-05-1999	
279	ಸರ್ಕಾರಿ	274	ಶ್ಯಾಮಸುಂದರಸುಬ್ರಾಯ	13-09-1969	05-05-1999	
280	ಸರ್ಕಾರಿ	275	ಎಂ.ನಿರಂಜನಮೂರ್ತಿ	01-10-1971	03-05-1999	
281	ಸರ್ಕಾರಿ	276	ಕೆಂಪಣ್ಣನಾಂದೇರ	01-03-1963	05-05-1999	
282	ಸರ್ಕಾರಿ	277	ಬಬೀತ	21-07-1973	30-04-1999	
283	ಸರ್ಕಾರಿ	278	ಹೊನ್ನೇಶಕುಮಾರ್	27-05-1966	03-05-1999	
284	ಸರ್ಕಾರಿ	279	ಹೆಚ್.ಎಸ್.ಸಿದ್ದರಾಜಪ್ಪ	01-06-1966	06-05-1999	
285	ಸರ್ಕಾರಿ	280	ಎನ್.ಆರ್.ತಿಪ್ಪೇಸ್ವಾಮಿ	01-06-1968	03-05-1999	
286	ಸರ್ಕಾರಿ	281	ಸಿ.ವಿ.ತಿಮ್ಮರಾಯಪ್ಪ	08-06-1968	03-05-1999	
287	ಸರ್ಕಾರಿ	282	ಷೇಕ್ ಬಷೀರ್ ಅಹ್ಮದ್	02-04-1970	30-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
288	ಸರ್ಕಾರಿ	283	ಮಲ್ಲಿಕಾರ್ಜುನ	01-06-1970	04-05-1999	
289	ಸರ್ಕಾರಿ	284	ಹೆಚ್.ಆರ್.ಗಂಗಾಧರ	22-07-1974	04-05-1999	
290	ಸರ್ಕಾರಿ	285	ಆರ್.ಪಿ.ಮಹೇಶ	20-03-1971	28-04-1999	
291	ಸರ್ಕಾರಿ	286	ಎಲ್.ಜಯಪ್ಪ	20-07-1970	05-05-1999	
292	ಸರ್ಕಾರಿ	287	ಕೆ.ಆರ್.ಉಮಾಮಹೇಶ	19-04-1969	03-05-1999	
293	ಸರ್ಕಾರಿ	288	ಆರ್.ಶ್ಯಾಮಸುಂದರ್	22-07-1970	30-04-1999	
294	ಸರ್ಕಾರಿ	289	ಪ್ರಕಾಶಶಿವಮೂರ್ತಯ್ಯ	01-06-1971	03-05-1999	
295	ಸರ್ಕಾರಿ	290	ಎಂ.ಮಂಗಳ	23-03-1972	29-04-1999	
296	ಸರ್ಕಾರಿ	291	ಅಡಿವೆಪ್ಪಹತ್ತಳ್ಳಿ	27-08-1965	03-05-1999	ಜಿ.ಎಂ/ ಎಸ್.ಸಿ
297	ಸರ್ಕಾರಿ	292	ಬಿ.ಎಂ.ಚಂದ್ರಮೌಳಿ	22-07-1959	30-04-1999	
298	ಸರ್ಕಾರಿ	293	ಸಿ.ಎ.ನರೇಂದ್ರಕುಮಾರ್	25-06-1970	30-04-1999	
299	ಸರ್ಕಾರಿ	294	ಎಸ್.ಸಿ.ಶಿವಮೂರ್ತಿ	25-08-1971	03-05-1999	
300	ಸರ್ಕಾರಿ	295	ಡಿ.ಕೃಷ್ಣ	17-03-1962	03-05-1999	
301	ಸರ್ಕಾರಿ	296	ಎಸ್.ಆರ್.ಚಂದ್ರಯ್ಯ	16-12-1961	05-05-1999	
302	ಸರ್ಕಾರಿ	298	ಪಿ.ಸೋಮಲಿಂಗಯ್ಯ	10-02-1970	03-05-1999	
303	ಸರ್ಕಾರಿ	299	ಹೆರಾಲ್ಡ್ ಕ್ವಡ್ರಾಸ್	16-11-1969	30-04-1999	
304	ಸರ್ಕಾರಿ	300	ಹೆಚ್.ಆರ್.ಶೈರಾಲಿ	13-07-1965	05-05-1999	
305	ಸರ್ಕಾರಿ	301	ಹನುಮಂತೇಗೌಡ	12-12-1965	30-04-1999	
306	ಸರ್ಕಾರಿ	303	ರವಿಕುಮಾರ ಭಾರಾಟಕ್ಕೆ	01-06-1969	04-05-1999	
307	ಸರ್ಕಾರಿ	304	ಬಿ.ಟಿ.ಐ ಫಾತಿಮಾ	10-09-1970	30-04-1999	
308	ಸರ್ಕಾರಿ	305	ಎ.ಟಿ.ರಂಗದಾಸಪ್ಪ	29-04-1971	05-05-1999	ಎಸ್.ಸಿ/ಜಿ.ಎಂ
309	ಸರ್ಕಾರಿ	306	ಮೊಹಮ್ಮದ್ ಅಹ್ಮದ್	20-05-1972	03-05-1999	
310	ಸರ್ಕಾರಿ	307	ದೀಪಕಕುಲಕರ್ಣಿ	04-06-1969	04-05-1999	
311	ಸರ್ಕಾರಿ	309	ಪಿ.ನರಸಿಂಹರಾಜು	29-03-1971	03-05-1999	
312	ಸರ್ಕಾರಿ	310	ಶಿವಾನಂದಭೀಮಪ್ಪ ಹೆಳವಾರ	18-06-1959	06-05-1999	
313	ಸರ್ಕಾರಿ	310ಎ	ನಾಗರಾಜ	10-02-1963	01-09-1999	
314	ಸರ್ಕಾರಿ	311	ಪ್ರಕಾಶ್ ರಾಮಚಂದ್ರಪ್ಪ ಮಂಜುನಾಥ	01-05-1965	03-05-1999	
315	ಸರ್ಕಾರಿ	312	ಮೊಹಮ್ಮದ್ ಅಯೂಬ್ ಸೊರಾಬ್	03-07-1967	05-05-1999	
316	ಸರ್ಕಾರಿ	314	ಯಲ್ಲಪ್ಪ ಜಲದಪ್ಪ	01-06-1971	30-04-1999	ಎಸ್.ಸಿ
317	ಸರ್ಕಾರಿ	315	ಮಹಾವೀರ ಅಣ್ಣಪ್ಪ	01-09-1959	05-05-1999	
318	ಸರ್ಕಾರಿ	317	ಪಾರ್ವತಿ ಮಲ್ಲಯ್ಯ	01-06-1964	30-04-1999	
319	ಸರ್ಕಾರಿ	318	ಎನ್.ಸೋಮಶಿಖರ	28-06-1969	30-04-1999	
320	ಸರ್ಕಾರಿ	320	ಸಿ.ವೇದಮೂರ್ತಿ	08-07-1974	03-05-1999	
321	ಸರ್ಕಾರಿ	321	ವಿ.ಎ.ಅನುಪಮ	07-08-1967	29-04-1999	
322	ಸರ್ಕಾರಿ	322	ಎಂ.ಶಂಕರಯ್ಯ	20-01-1963	03-05-1999	
323	ಸರ್ಕಾರಿ	323	ನಿಂಗಪ್ಪ ಸೊಲಬಣ್ಣ	01-06-1963	04-05-1999	
324	ಸರ್ಕಾರಿ	324	ಚನ್ನಪ್ಪನೆಮಗೌಡ	12-10-1964	03-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
325	ಸರ್ಕಾರಿ	325	ಷರೀಫ್ ಸಾಹೇಬ್	20-06-1966	03-05-1999	
326	ಸರ್ಕಾರಿ	326	ಬಿ.ಎಸ್.ವಿನುತಾ	21-05-1967	04-05-1999	
327	ಸರ್ಕಾರಿ	327	ಬಿ.ಹೆಚ್. ವಿಜಯಶ್ರೀ	31-05-1968	30-04-1999	
328	ಸರ್ಕಾರಿ	328	ಕೆ.ಬಿ.ಲೋಕೇಶಪ್ಪ	06-08-1969	04-05-1999	
329	ಸರ್ಕಾರಿ	329	ಬೀನಾದಶರಥ	15-05-1968	04-05-1999	
330	ಸರ್ಕಾರಿ	330	ಅರ್ಪಣಗಣಪತಿರಾವ್	03-01-1974	30-04-1999	
331	ಸರ್ಕಾರಿ	332	ಮೊಹಮ್ಮದ್ ರಫೀಕ್ ಖಾನ್	17-07-1964	03-05-1999	
332	ಸರ್ಕಾರಿ	334	ಎಸ್.ಆರ್.ಲೋಕೇಶ	05-06-1967	03-05-1999	
333	ಸರ್ಕಾರಿ	335	ಜೇಮ್ಸ್ ಕುಟೀನೊ	15-01-1968	04-05-1999	
334	ಸರ್ಕಾರಿ	336	ಎ.ಬಿ.ದೊಡ್ಡರಂಗೇಗೌಡ	10-07-1970	06-05-1999	ನಿಧನ
335	ಸರ್ಕಾರಿ	337	ಕೆ.ಮಂಜುಳ	23-04-1975	04-05-1999	
336	ಸರ್ಕಾರಿ	338	ಡಿ.ಎ.ಶ್ರೀದೇವಿ	16-08-1970	29-04-1999	
337	ಸರ್ಕಾರಿ	339	ಚಿಕ್ಕಸ್ವಾಮಿ	01-06-1964	05-05-1999	
338	ಸರ್ಕಾರಿ	340	ರುದ್ರಪ್ಪಹುರುಳಿ	11-04-1965	03-05-1999	
339	ಸರ್ಕಾರಿ	341	ಎನ್.ವೆಂಕಟೇಶಪ್ಪ	01-06-1967	05-05-1999	
340	ಸರ್ಕಾರಿ	342	ಗಿರಿಯಿಪ್ಪತಾಯಪ್ಪಲಾಟ್ಟಿ	01-06-1967	03-05-1999	
341	ಸರ್ಕಾರಿ	343	ಮಲ್ಲಿಕಾರ್ಜುನ	31-07-1970	04-05-1999	ಎಸ್.ಸಿ
342	ಸರ್ಕಾರಿ	344	ರಿಜ್ವಾನ್ ಕೌಸರ್	21-12-1966	30-04-1999	
343	ಸರ್ಕಾರಿ	345	ಕೆ.ಆರ್.ಚಂದ್ರಶೇಖರ	01-06-1969	03-05-1999	
344	ಸರ್ಕಾರಿ	346	ಉಮ್ಮೆ ಅಸ್ಮ	14-04-1974	29-04-1999	
345	ಸರ್ಕಾರಿ	347	ಬಿ.ಎಂ.ದಾರುಕೇಶ	02-08-1974	03-05-1999	
346	ಸರ್ಕಾರಿ	348	ಎನ್.ಶ್ರೀವಲ್ಲಿ	22-07-1964	03-05-1999	
347	ಸರ್ಕಾರಿ	349	ಬಿ.ವಿ.ವಸಂತಕುಮಾರ್	05-06-1966	04-05-1999	ಇಲಾಖೆ ಬಿಟ್ಟಿರುತ್ತಾರೆ
348	ಸರ್ಕಾರಿ	350	ಕೆ.ಎಸ್.ಲೀಲಾವತಿ	14-01-1968	05-05-1999	
349	ಸರ್ಕಾರಿ	351	ಹೆಚ್.ಶ್ರೀನಿವಾಸ	28-02-1970	04-05-1999	
350	ಸರ್ಕಾರಿ	352	ಇಮಾಮ್ ಸಾಬ್ ರಫೀಸಾಬ್ ಅಕ್ಕಿ	12-10-1971	04-05-1999	
351	ಸರ್ಕಾರಿ	353	ಮಲ್ಲಪ್ಪ ರಾಮಪ್ಪ	15-06-1972	04-05-1999	
352	ಸರ್ಕಾರಿ	354	ವಿಜಯ ಬೆನಕಟ್ಟಿ ಲಕ್ಷ್ಮಣ	23-07-1970	04-05-1999	
353	ಸರ್ಕಾರಿ	355	ಆರ್.ವಿ. ಶುಭಮಂಗಲ	20-07-1974	03-05-1999	
354	ಸರ್ಕಾರಿ	356	ನಜೀಮಾ ಖಾಟೂನ್	16-05-1962	29-04-1999	
355	ಸರ್ಕಾರಿ	357	ಕೆ.ಎಂ.ನಾಗೇಶ	24-04-1965	30-04-1999	ಇಲಾಖೆ ಬಿಟ್ಟಿರುತ್ತಾರೆ
356	ಸರ್ಕಾರಿ	358	ಎಂ.ರೇಣುಕಮ್ಮ	07-05-1968	29-04-1999	
357	ಸರ್ಕಾರಿ	359	ಜ್ಯೋತಿಕ್ಮಷ್ಣಜೇ	22-04-1975	30-04-1999	
358	ಸರ್ಕಾರಿ	360	ಆರ್.ಎನ್.ಶಶಿಕಲಾ	20-05-1975	03-05-1999	
359	ಸರ್ಕಾರಿ	361	ಬಿ.ಎಲ್.ನಾಗೇಂದ್ರಸಿಂಗ್	12-12-1960	30-04-1999	
360	ಸರ್ಕಾರಿ	362	ಕಂಬೋಗಿ ಅರ್ಜುನ ನಾಗಪ್ಪ	01-06-1972	04-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
361	ಸರ್ಕಾರಿ	363	ಹೆಚ್.ಕಾತ್ಯಾಯಿನಿ	24-11-1972	29-04-1999	
362	ಸರ್ಕಾರಿ	364	ಎಂ.ಹೆಚ್.ಚಂದ್ರಯ್ಯ	12-05-1961	30-04-1999	ಎಸ್.ಸಿ
363	ಸರ್ಕಾರಿ	365	ಎಂ.ಸುರೇಶ	20-07-1961	30-04-1999	
364	ಸರ್ಕಾರಿ	366	ಶೋಭಾವತಿ ಬಸಪ್ಪ	17-08-1962	29-04-1999	
365	ಸರ್ಕಾರಿ	367	ಬಿ.ತಿರುಮಲಾಚಾರಿ	06-07-1964	30-04-1999	
366	ಸರ್ಕಾರಿ	368	ಸಿ.ಆರ್.ಅಶೋಕ	15-12-1964	03-05-1999	
367	ಸರ್ಕಾರಿ	369	ಎಂ.ಮಂಜುನಾಥಸ್ವಾಮಿ	03-08-1966	04-05-1999	
368	ಸರ್ಕಾರಿ	371	ಶಿವಶಂಕರಯ್ಯ	18-07-1972	03-05-1999	
369	ಸರ್ಕಾರಿ	372	ರೇವಕ್ಕ ಮಡಿವಾಳಯ್ಯ	01-06-1970	30-04-1999	
370	ಸರ್ಕಾರಿ	373	ಭರಮಪ್ಪ ಮೈಸೂರು	23-07-1960	06-05-1999	
371	ಸರ್ಕಾರಿ	374	ಕೆ.ಎಂ.ಪುಷ್ಪಲತಾ	10-04-1970	03-05-1999	
372	ಸರ್ಕಾರಿ	375	ಜೆಸ್ವೀನ್ ಬೇಗಂ	20-07-1974	30-04-1999	
373	ಸರ್ಕಾರಿ	376	ಬಿ.ಆರ್ ಕೃಷ್ಣಮೂರ್ತಿ	20-02-1963	04-05-1999	ಇಲಾಖೆ ಬಿಟ್ಟಿರುತ್ತಾರೆ
374	ಸರ್ಕಾರಿ	377	ಜಿ.ಎನ್.ಶೋಭಾ	10-02-1964	29-04-1999	
375	ಸರ್ಕಾರಿ	378	ಆರ್.ಎನ್.ಶೈಲಾ	09-12-1971	30-04-1999	
376	ಸರ್ಕಾರಿ	379	ಎಂ.ಬಿ. ಶೋಭಾ	21-07-1972	29-04-1999	
377	ಸರ್ಕಾರಿ	380	ಆರ್.ಕೆ.ಉಷಾ	03-04-1964	29-04-1999	
378	ಸರ್ಕಾರಿ	381	ಜೆ.ಬಿ.ತಮ್ಮಣ್ಣಗೌಡ	15-08-1964	03-05-1999	
379	ಸರ್ಕಾರಿ	384	ಸೈಯಿದಾ ಅನ್ನೀಸ್	15-05-1967	29-04-1999	
380	ಸರ್ಕಾರಿ	385	ಸಾಜನ್ ಗಾಯತ್ರಿದೇವಿ	03-07-1969	30-04-1999	
381	ಸರ್ಕಾರಿ	386	ಎಸ್.ಆರ್.ಶಿವಣ್ಣ	01-06-1971	30-04-1999	
382	ಸರ್ಕಾರಿ	387	ಎನ್.ಅಸ್ಮಾಣಿ	18-02-1965	29-04-1999	
383	ಸರ್ಕಾರಿ	388	ಕೃಷ್ಣಪ್ಪ ಕೇಧರಿನಾಯ್ಕ	05-01-1967	03-05-1999	
384	ಸರ್ಕಾರಿ	390	ಎಸ್.ನಾಗಭೂಷಣ	21-05-1973	04-05-1999	ಎಸ್.ಟಿ
385	ಸರ್ಕಾರಿ	391	ಕೆ.ಬಿ.ಶಶಿಕಲಾ	20-02-1963	29-04-1999	
386	ಸರ್ಕಾರಿ	392	ಎಸ್.ಸಿ.ನಂಜರಾಜ	20-05-1964	03-05-1999	
387	ಸರ್ಕಾರಿ	393	ರಾಜೇಶ್ವರಿ ಶಿವರಾಯ	13-12-1964	30-04-1999	
388	ಸರ್ಕಾರಿ	394	ಎಸ್.ಡಿ. ರಾಮಚಂದ್ರ	25-01-1965	30-04-1999	
389	ಸರ್ಕಾರಿ	395	ಸಿ.ಮಹೇಶ	30-03-1970	03-05-1999	
390	ಸರ್ಕಾರಿ	396	ರಾಮಕೃಷ್ಣರೇವಪ್ಪ	10-05-1970	03-05-1999	
391	ಸರ್ಕಾರಿ	397	ಸೈಯಿದ್ ಮೊಹಿಸಿನ್	21-07-1971	06-05-1999	
392	ಸರ್ಕಾರಿ	398	ಬಿ.ಎಂ.ಮಹಂತೇಶ	01-06-1972	07-05-1999	
393	ಸರ್ಕಾರಿ	399	ಎಂ.ಮಹೇಶ	01-10-1968	30-04-1999	
394	ಸರ್ಕಾರಿ	400	ಬಿ.ಎಂ.ಗೀತಾ	15-05-1970	30-04-1999	
395	ಸರ್ಕಾರಿ	401	ಗೀತಾ ಜಿ. ಕುಲಕರ್ಣಿ	22-07-1974	29-04-1999	
396	ಸರ್ಕಾರಿ	402	ಸಾವಿತ್ರಿ ಕೊಂಡಗಲ್ಲಿ	20-06-1964	03-05-1999	
397	ಸರ್ಕಾರಿ	403	ಎಸ್.ಸಿದ್ದಪ್ಪ	06-08-1963	30-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
398	ಸರ್ಕಾರಿ	404	ಬಿ.ಮಹೇಶ	04-07-1973	03-05-1999	
399	ಸರ್ಕಾರಿ	405	ಪಿ.ಲೋಕೇಶ	12-02-1970	03-05-1999	
400	ಸರ್ಕಾರಿ	406	ಡಿ. ಸೋಮಣ್ಣೇಗೌಡ	22-03-1964	30-04-1999	
401	ಸರ್ಕಾರಿ	408	ಸಿ.ವಿ.ಕುಮಾರಸ್ವಾಮಿ	22-06-1962	30-04-1999	
402	ಸರ್ಕಾರಿ	409	ಸವಿತಪ್ರಕಾಶನಾಯ್ಕ	12-02-1962	30-04-1999	
403	ಸರ್ಕಾರಿ	410	ವಿ.ತಿಪ್ಪೇಸ್ವಾಮಿ	01-03-1963	03-05-1999	
404	ಸರ್ಕಾರಿ	411	ಸಿ.ಶಾರದಮ್ಮ	22-07-1963	04-05-1999	
405	ಸರ್ಕಾರಿ	412	ಬಿ.ಬಿ.ಸುಧಾ	24-01-1966	29-04-1999	
406	ಸರ್ಕಾರಿ	413	ವಿ.ಸರ್ವಮಂಗಳ	20-07-1970	30-04-1999	
407	ಸರ್ಕಾರಿ	415	ಖಲೀದಾ ಪರವೀನ್	30-12-1961	29-04-1999	
408	ಸರ್ಕಾರಿ	416	ಟಿ.ಮಂಜಪ್ಪ	03-02-1967	04-05-1999	
409	ಸರ್ಕಾರಿ	417	ಸುರೇಶಬಾಬು ಗುಡ್ಡಪ್ಪ	07-07-1966	03-05-1999	
410	ಸರ್ಕಾರಿ	418	ಟಿ.ಎನ್.ಪುಷ್ಪವಲ್ಲಿ	16-09-1966	04-05-1999	
411	ಸರ್ಕಾರಿ	419	ಗೋಪಾಲಕೃಷ್ಣಸುಬ್ಬರಾಯ	20-07-1971	04-05-1999	
412	ಸರ್ಕಾರಿ	420	ಲಲಿತಾಬಾಯಿ ಕೊಟ್ಟಪ್ಪ	12-12-1962	04-05-1999	
413	ಸರ್ಕಾರಿ	421	ಜಕಿಯಾ ಸುಲ್ತಾನಾ ಸೈಯೀದಾ	20-08-1966	30-04-1999	
414	ಸರ್ಕಾರಿ	422	ಪಿ.ರಾಧಾ	18-02-1967	05-05-1999	
415	ಸರ್ಕಾರಿ	423	ನಿಂಗಪ್ಪ ಆರ್ ಪಾಟೀಲ್	12-10-1967	03-05-1999	
416	ಸರ್ಕಾರಿ	424	ಎಸ್.ಸಿ.ಪ್ರಸಾದ್	29-05-1969	06-05-1999	
417	ಸರ್ಕಾರಿ	425	ಟಿ.ಮಲ್ಲಿಕಾರ್ಜುನ	01-06-1969	05-05-1999	
418	ಸರ್ಕಾರಿ	426	ಹೆಚ್.ಎಸ್. ವಿರುಪಾಕ್ಷಪ್ಪ	24-04-1970	04-05-1999	
419	ಸರ್ಕಾರಿ	427	ಕಮಲಮ್ಮ	25-01-1964	03-05-1999	
420	ಸರ್ಕಾರಿ	428	ಮಂಜುಳ ಎಸ್.ರಾಘೋಡ್	30-10-1974	24-04-1999	
421	ಸರ್ಕಾರಿ	429	ದೇವರಾಜು	30-06-1964	03-05-1999	
422	ಸರ್ಕಾರಿ	432	ಎಸ್.ರೇಣುಕಾ	05-08-1972	04-05-1999	
423	ಸರ್ಕಾರಿ	433	ಟಿ.ತೆಹರಾ	10-03-1975	03-05-1999	
424	ಸರ್ಕಾರಿ	434	ಹೆಚ್.ಎಸ್.ಚಂದ್ರಕಲಾ	30-04-1970	29-04-1999	
425	ಸರ್ಕಾರಿ	435	ಪೌಸಿಯಾಬಾನು	27-09-1963	30-04-1999	
426	ಸರ್ಕಾರಿ	437	ಎಂ.ಹೆಚ್.ತಿಮ್ಮಯ್ಯ	01-06-1970	05-05-1999	
427	ಸರ್ಕಾರಿ	438	ಹಸೀನಾಬಾನು	24-08-1962	30-04-1999	
428	ಸರ್ಕಾರಿ	439	ಕೆ.ಆರ್.ಗಂಗರಾಮಯ್ಯ	20-12-1964	03-05-1999	
429	ಸರ್ಕಾರಿ	440	ಬಿ.ಕೆ.ಸುಮಾ	23-04-1972	29-04-1999	
430	ಸರ್ಕಾರಿ	441	ಪಿ.ಎನ್.ಮಂಜುಳ	07-04-1973	05-05-1999	
431	ಸರ್ಕಾರಿ	442	ಕೆ.ಪಿ.ನಾರಾಯಣ	20-06-1973	03-05-1999	
432	ಸರ್ಕಾರಿ	443	ಸಿ.ಎಸ್.ಇಂದಿರಾ	15-07-1973	28-04-1999	
433	ಸರ್ಕಾರಿ	444	ಟಿ.ಲಕ್ಷ್ಮೀ	02-05-1974	30-04-1999	
434	ಸರ್ಕಾರಿ	445	ಎಸ್.ಕೆ.ಪದ್ಮನಾಭ	20-07-1974	03-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
435	ಸರ್ಕಾರಿ	446	ಎಂ.ನಾಗಮಣಿ	27-03-1969	30-04-1999	
436	ಸರ್ಕಾರಿ	447	ಎನ್.ಗುರುಲಿಂಗಯ್ಯ	22-07-1972	03-05-1999	ಎಸ್.ಸಿ
437	ಸರ್ಕಾರಿ	448	ಟಿ.ಎಸ್.ಲುಬಾನಾ ತನವೀನ್	24-07-1965	29-04-1999	ನಿಧನ
438	ಸರ್ಕಾರಿ	449	ಬಿ.ಬಿ.ಸಾವಿತ್ರಿ	03-03-1962	03-05-1999	
439	ಸರ್ಕಾರಿ	450	ಜಿ.ಸಿ.ಪಂಕಜ	09-06-1965	04-05-1999	
440	ಸರ್ಕಾರಿ	451	ಕೆ.ಎಲ್.ಬೋರೇಗೌಡ	12-02-1966	03-05-1999	
441	ಸರ್ಕಾರಿ	452	ಜಿ.ಎನ್.ಮಂಜುಳ	22-07-1970	03-05-1999	
442	ಸರ್ಕಾರಿ	453	ಗಣೇಶ ಅನಂತ ನಾಯ್ಕ	26-06-1967	30-04-1999	
443	ಸರ್ಕಾರಿ	454	ಜಿ.ಎಸ್.ರೂಪ	02-08-1972	29-04-1999	
444	ಸರ್ಕಾರಿ	455	ಚಂದ್ರಕಲಾ	22-07-1964	03-05-1999	
445	ಸರ್ಕಾರಿ	456	ಹನುಮಂತ ಶಿವಪ್ಪ	01-04-1966	30-04-1999	
446	ಸರ್ಕಾರಿ	457	ಎನ್.ಉಷಾ	30-06-1968	30-04-1999	
447	ಸರ್ಕಾರಿ	458	ಪ್ರೇಮಲತಾ	18-08-1968	30-04-1999	
448	ಸರ್ಕಾರಿ	459	ಸಿ.ನಾಗರಾಜ	01-06-1969	04-05-1999	ಎಸ್.ಸಿ
449	ಸರ್ಕಾರಿ	460	ಎಂ.ಇ ಮಮತಾಮಣಿ	20-07-1972	29-04-1999	
450	ಸರ್ಕಾರಿ	461	ಧರ್ಮಶೆಟ್ಟಿ	20-07-1967	04-05-1999	
451	ಸರ್ಕಾರಿ	462	ಕೆ.ಟಿ.ಸೌಭಾಗ್ಯ	26-03-1970	29-04-1999	
452	ಸರ್ಕಾರಿ	463	ನಸರೀನ್ ತಾಜ್	28-07-1968	29-04-1999	
453	ಸರ್ಕಾರಿ	464	ಲಕ್ಷ್ಮಣರಾವ್ ವಿ ಯಕ್ಕಂಡಿ	22-07-1970	30-04-1999	ಎಸ್.ಸಿ.
454	ಸರ್ಕಾರಿ	465	ಎಸ್.ಪುಷ್ಪ	22-07-1971	30-04-1999	
455	ಸರ್ಕಾರಿ	466	ಟಿ.ವಿ.ಭಾನುಮತಿ	01-07-1973	03-05-1999	
456	ಸರ್ಕಾರಿ	468	ಅಲ್ ಹುಸ್ನಾ	02-06-1974	05-05-1999	
457	ಸರ್ಕಾರಿ	469	ಚನ್ನಪ್ಪಗೌಡ	22-06-1965	04-05-1999	
458	ಸರ್ಕಾರಿ	470	ಹೆಚ್.ಎ ಪರಶುರಾಮಪ್ಪ	09-06-1968	04-05-1999	
459	ಸರ್ಕಾರಿ	471	ಎಸ್.ಪ್ರಭಾ	31-12-1961	29-04-1999	
460	ಸರ್ಕಾರಿ	472	ಶಂಕರೇಗೌಡ	18-03-1965	03-05-1999	
461	ಸರ್ಕಾರಿ	473	ಬಿ.ಸಿ.ರಾಜೇಶ್ವರಿ	29-07-1969	30-04-1999	
462	ಸರ್ಕಾರಿ	474	ಕೆ.ಮುದ್ದಪ್ಪ	25-07-1961	04-05-1999	
463	ಸರ್ಕಾರಿ	475	ಸಿ.ಎನ್.ಗೋವಿಂದಪ್ಪ	01-06-1969	04-05-1999	
464	ಸರ್ಕಾರಿ	476	ಕೆ.ವನಮಾಲ	08-04-1971	03-05-1999	
465	ಸರ್ಕಾರಿ	477	ತಸನೀಮ ಸೈಯದ ಬಾದಶಾ ಕೋಲ್ಹಾರ	22/07/1972	21/08/1999	
466	ಸರ್ಕಾರಿ	478	ಬಿ.ಎಸ್.ನಿರ್ಮಲಾ	05-08-1974	30-04-1999	
467	ಸರ್ಕಾರಿ	479	ಎಸ್.ಶಿವಣ್ಣ	01-06-1962	30-04-1999	
468	ಸರ್ಕಾರಿ	480	ಎ.ಪ್ರೇಮಲತಾ	08-05-1964	29-04-1999	
469	ಸರ್ಕಾರಿ	481	ಎಸ್. ಜಮೀರ್ ಪಾಷಾ	01-06-1972	03-05-1999	
470	ಸರ್ಕಾರಿ	482	ಬಿ.ಜಿ.ಮಂಜುಳಕುಮಾರಿ	07-06-1973	29-04-1999	
471	ಸರ್ಕಾರಿ	483	ಕೆ.ಎಸ್.ಸ್ವರೂಪ	28-06-1973	04-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
472	ಸರ್ಕಾರಿ	484	ನಜಮ್ಮುನ್ನೀಸಾ ಇಮಾಮ್‌ಸಾಬ್	29-06-1958	29-04-1999	
473	ಸರ್ಕಾರಿ	485	ಮುನೇಗೌಡ	01-06-1964	30-04-1999	
474	ಸರ್ಕಾರಿ	486	ಸಿ.ಎನ್.ಕೃಷ್ಣಪ್ಪ	23-07-1967	04-05-1999	
475	ಸರ್ಕಾರಿ	487	ಎಸ್.ಎಸ್.ಸೌಮ್ಯ	08-03-1973	30-04-1999	
476	ಸರ್ಕಾರಿ	488	ಡಿ.ಜಿ.ಗುರುಶಾಂತಪ್ಪ	01-06-1972	03-05-1999	
477	ಸರ್ಕಾರಿ	489	ಡಿ.ಶ್ರೀನಿವಾಸಯ್ಯ	12-03-1961	30-04-1999	
478	ಸರ್ಕಾರಿ	490	ಡಿ.ಸಿ.ಅರಸಪ್ಪ	01-07-1962	03-05-1999	
479	ಸರ್ಕಾರಿ	491	ಗಾಯತ್ರಿದೇವಿ	02-05-1964	29-04-1999	
480	ಸರ್ಕಾರಿ	492	ಕೆ.ಎಸ್.ರೇಣುಕಾ	10-06-1960	03-05-1999	
481	ಸರ್ಕಾರಿ	493	ಡಿ.ಎನ್.ರವಿಪ್ರಸನ್ನ	20-06-1967	03-05-1999	
482	ಸರ್ಕಾರಿ	494	ವಿದ್ಯಾ ಕಂದರಗಿ	15-08-1967	30-04-1999	
483	ಸರ್ಕಾರಿ	495	ಎಂ.ಪಿ.ಜ್ಞಾನೇಶಾ	22-07-1968	05-05-1999	ಎಸ್.ಸಿ
484	ಸರ್ಕಾರಿ	496	ರಾಘವೇಂದ್ರಸ್ವಾಮಿ	20-07-1969	03-05-1999	
485	ಸರ್ಕಾರಿ	497	ಕೆ.ರಂಗನಾಥ	20-07-1969	03-05-1999	
486	ಸರ್ಕಾರಿ	498	ಮಶಕಸನಬೀಸಾ	05-01-1970	04-05-1999	
487	ಸರ್ಕಾರಿ	499	ಎ.ಜೆ.ಕೃಷ್ಣೇಗೌಡ	20-06-1973	05-05-1999	
488	ಸರ್ಕಾರಿ	500	ಈ. ಪರಶುರಾಮಪ್ಪ	25-08-1971	03-05-1999	
489	ಸರ್ಕಾರಿ	501	ವಸುಧಾಬಾಯಿ ಹುಚ್ಚಪ್ಪ	01-07-1964	30-04-1999	
490	ಸರ್ಕಾರಿ	502	ನರಸಿಂಹಯ್ಯ	12-07-1965	30-04-1999	ಎಸ್.ಸಿ
491	ಸರ್ಕಾರಿ	503	ಜಿ.ಎನ್.ಸೋಮಲಿಂಗೇಗೌಡ	14-07-1967	30-04-1999	
492	ಸರ್ಕಾರಿ	504	ಹೆಚ್.ಸಿ.ರವೀಶು	21-07-1967	30-04-1999	
493	ಸರ್ಕಾರಿ	505	ಉಮೇಶನಾಗಪ್ಪ ನಾಯ್ಕ	20-06-1968	03-05-1999	
494	ಸರ್ಕಾರಿ	506	ನಿರುಪಾಮೆಸ್ವಿ	07-01-1974	30-04-1999	
495	ಸರ್ಕಾರಿ	507	ಎನ್.ಅಶ್ವಥನಾರಾಯಣ	16-07-1966	30-04-1999	ಎಸ್.ಸಿ
496	ಸರ್ಕಾರಿ	508	ಡಿ.ಹೆಚ್.ಚಂದ್ರೇಗೌಡ	23-12-1966	04-05-1999	
497	ಸರ್ಕಾರಿ	509	ನೆಲ್ಲೇರಿ ಉಮೇಶ್ವರಿ	05-10-1972	30-04-1999	
498	ಸರ್ಕಾರಿ	511	ಹೆಚ್.ಎನ್.ದೀಪಾ	24-07-1973	29-04-1999	
499	ಸರ್ಕಾರಿ	513	ಕೆ.ಆರ್.ಪುಷ್ಪ	03-08-1965	29-04-1999	
500	ಸರ್ಕಾರಿ	514	ಮಹದೇವಪ್ಪ	10-03-1967	05-05-1999	
501	ಸರ್ಕಾರಿ	515	ಬಿ.ಎನ್.ಪದ್ಮಜಾ	11-02-1968	04-05-1999	
502	ಸರ್ಕಾರಿ	516	ಬಿ.ಸಿ.ದೊಡ್ಡೇಗೌಡ	20-02-1971	05-05-1999	
503	ಸರ್ಕಾರಿ	517	ಎಲ್.ರವಿ	22-05-1971	03-05-1999	ಎಸ್.ಸಿ
504	ಸರ್ಕಾರಿ	518	ಎಸ್.ಆರ್.ವೀಣಾ	11-08-1971	29-04-1999	
505	ಸರ್ಕಾರಿ	519	ಬಸವರಾಜು	05-03-1973	05-05-1999	
506	ಸರ್ಕಾರಿ	520	ಸುಮಂಗಲಸುಬ್ಬರಾಯ	25-03-1973	30-04-1999	
507	ಸರ್ಕಾರಿ	522	ಸುಜಾತ ಎಸ್ ಬಾಳೇಕುಂದ್ರಿ	05-01-1974	03-05-1999	
508	ಸರ್ಕಾರಿ	523	ಎಂ.ಪ್ರಕಾಶ	18-07-1966	30-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
509	ಸರ್ಕಾರಿ	524	ಅಶೋಕ ಕರಿಯಪ್ಪ	01-07-1970	04-05-1999	ಎಸ್.ಸಿ
510	ಸರ್ಕಾರಿ	525	ಚಂದ್ರಪ್ಪ	01-08-1959	04-05-1999	
511	ಸರ್ಕಾರಿ	526	ವಿ.ವಿಮಲ	18-03-1962	03-05-1999	
512	ಸರ್ಕಾರಿ	527	ಸಹೀರಾಬಾನು	20-04-1967	30-04-1999	
513	ಸರ್ಕಾರಿ	528	ಎಸ್.ಕೆ.ಸುಮ	23-09-1968	29-04-1999	
514	ಸರ್ಕಾರಿ	529	ಎಂ.ಆರ್.ರೇಣುಕಾಂಭ	05-01-1972	03-05-1999	
515	ಸರ್ಕಾರಿ	530	ವಿ.ಶೋಭಾ	19-02-1974	30-04-1999	
516	ಸರ್ಕಾರಿ	531	ಎಂ.ಎನ್.ಹೇಮಾವತಿ	26-08-1966	29-04-1999	ಇಲಾಖೆ ಬಿಟ್ಟಿರುತ್ತಾರೆ
517	ಸರ್ಕಾರಿ	532	ಕಮಲಾಕರಬಾಗಿಲವೈದ್ಯ	08-01-1967	30-04-1999	
518	ಸರ್ಕಾರಿ	533	ಸುಜಾತ ಹನುಮಂತ	01-05-1969	04-05-1999	
519	ಸರ್ಕಾರಿ	534	ವೈ ಗಣೇಶ	01-06-1973	03-05-1999	
520	ಸರ್ಕಾರಿ	535	ಕೆ.ಎಸ್.ಲೀಲಾವತಿ	24-08-1962	29-04-1999	
521	ಸರ್ಕಾರಿ	536	ಉಸೇನ್ ಸಾಬಿ	22-06-1961	04-05-1999	
522	ಸರ್ಕಾರಿ	537	ಎಸ್. ರಾಮಶೆಟ್ಟಿ	01-06-1963	03-05-1999	
523	ಸರ್ಕಾರಿ	538	ಕೆ.ರಾಮಲಿಂಗಯ್ಯ	18-06-1967	03-05-1999	
524	ಸರ್ಕಾರಿ	539	ಎನ್.ಶಾಂತಲಾ	09-07-1969	03-05-1999	
525	ಸರ್ಕಾರಿ	541	ಜಿ.ಶೋಭಾ	19-09-1974	30-04-1999	
526	ಸರ್ಕಾರಿ	542	ಶುಭಾ ನಾಗೇಂದ್ರನಾಯಕ್	18-04-1975	30-04-1999	
527	ಸರ್ಕಾರಿ	543	ಚಂದ್ರಹಾಸ್	01-06-1972	03-05-1999	
528	ಸರ್ಕಾರಿ	544	ಎ.ಯಲ್ಲಪ್ಪ	06-08-1964	03-05-1999	ಎಸ್.ಸಿ
529	ಸರ್ಕಾರಿ	545	ಮೊಹಮ್ಮದ್ ಸಾದಿಕ್	15-05-1962	05-05-1999	
530	ಸರ್ಕಾರಿ	546	ಟಿ.ನಟರಾಜನ್	18-05-1964	03-05-1999	
531	ಸರ್ಕಾರಿ	547	ಜೆ.ಎನ್.ಉಷಾ	06-03-1970	30-04-1999	
532	ಸರ್ಕಾರಿ	548	ಎನ್.ಗೀತಾ	03-01-1964	04-05-1999	
533	ಸರ್ಕಾರಿ	550	ಹೆಚ್.ಗಂಗಾಧರ	08-02-1964	03-05-1999	
534	ಸರ್ಕಾರಿ	551	ಹೆಚ್. ಶೋಭಾಶೆಟ್ಟಿ	28-07-1969	30-04-1999	
535	ಸರ್ಕಾರಿ	552	ಎಂ.ಆರ್.ಅನಂತರಾಜು	22-07-1971	05-05-1999	ಎಸ್.ಸಿ
536	ಸರ್ಕಾರಿ	553	ಇಸರತ್ ಸುಲ್ತಾನ್	08-10-1965	29-04-1999	
537	ಸರ್ಕಾರಿ	554	ಭೀಮನಾಯ್ಕ	06-05-1970	03-05-1999	ಎಸ್.ಸಿ
538	ಸರ್ಕಾರಿ	555	ಜಿ.ರಾ.ಚಂದ್ರಯ್ಯ	08-06-1972	03-05-1999	
539	ಸರ್ಕಾರಿ	556	ಕೆ. ಮೊಹಮ್ಮದ್ ಉಸ್ಮನ್	24-02-1959	10-05-1999	
540	ಸರ್ಕಾರಿ	557	ನಾಯ್ಕ ಗಣಪತಿಈರಾ	15-01-1964	03-05-1999	
541	ಸರ್ಕಾರಿ	558	ಮೆಹರುನ್ನೀಸಾ ಎಂ ಕರಜಗಿ	22-07-1964	30-04-1999	
542	ಸರ್ಕಾರಿ	560	ನಾಗರಾಜ ನಾಯ್ಕ	01-07-1967	03-05-1999	
543	ಸರ್ಕಾರಿ	561	ವೆಂಕಟೇಶ ಗೋವಿಂದರಾಯ್	01-06-1968	03-05-1999	
544	ಸರ್ಕಾರಿ	562	ಸಿ.ಎಸ್.ಕಾಂತರಾಜು	31-03-1974	03-05-1999	
545	ಸರ್ಕಾರಿ	563	ಎ.ಸೇಹ ಲತಾ	16-11-1967	30-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
546	ಸರ್ಕಾರಿ	564	ಬಿ.ಪಿ.ಪಾರ್ವತಮ್ಮ	22-07-1973	06-05-1999	
547	ಸರ್ಕಾರಿ	566	ಹೆಚ್.ಎಂ.ಸೌಭಾಗ್ಯ	11-02-1966	30-04-1999	
548	ಸರ್ಕಾರಿ	567	ಟಿ. ಗೋವಿಂದಪ್ಪ	04-02-1971	05-05-1999	
549	ಸರ್ಕಾರಿ	568	ಡಿ.ಎ. ನರಸಿಂಹಮೂರ್ತಿ	14-04-1968	05-05-1999	
550	ಸರ್ಕಾರಿ	569	ಹೆಚ್.ಎಸ್.ಶಿವಣ್ಣ	01-11-1962	03-05-1999	
551	ಸರ್ಕಾರಿ	570	ನಯೀಮ್ ಉರ್ ರೆಹಮಾನ್ ಕೆ.ಎಸ್.ಎಸ್	05-05-1965	04-05-1999	
552	ಸರ್ಕಾರಿ	571	ಆರ್. ಪಿ.ಪದ್ಮಶ್ರೀ	07-12-1968	29-04-1999	
553	ಸರ್ಕಾರಿ	572	ಸಿ.ವಿ.ನಟರಾಜ	15-07-1970	30-04-1999	ಎಸ್.ಟಿ
554	ಸರ್ಕಾರಿ	573	ಪಿ.ಪಿ.ಸೌಮ್ಯ	30-04-1971	30-04-1999	
555	ಸರ್ಕಾರಿ	574	ಆರ್.ಪುಷ್ಪ	08-07-1972	29-04-1999	
556	ಸರ್ಕಾರಿ	575	ಮಾಗುಂಡಪ್ಪ	20-06-1968	03-05-1999	
557	ಸರ್ಕಾರಿ	576	ಹನುಮಂತನಾಯಕ	22-05-1972	30-04-1999	ಎಸ್.ಸಿ.
558	ಸರ್ಕಾರಿ	577	ಜೆ.ವಿ. ಪರಮೇಶ	01-06-1960	05-05-1999	
559	ಸರ್ಕಾರಿ	579	ಪುಟ್ಟತಾಯಮ್ಮ	10-07-1973	29-04-1999	
560	ಸರ್ಕಾರಿ	580	ಕೇಶವ ವಾಮನ ಪಟ್ಟಣ್ಣ	16-04-1971	30-04-1999	ಎಸ್.ಸಿ
561	ಸರ್ಕಾರಿ	581	ಜಿ.ಜ್ಞಾನೇಶ್ವರಿ	25-12-1968	29-04-1999	
562	ಸರ್ಕಾರಿ	582	ಎನ್.ಎಂ.ಹಂಸವೇಣಿ	28-06-1976	03-05-1999	
563	ಸರ್ಕಾರಿ	583	ಎಸ್.ಎನ್.ಶೈಲಜಮ್ಮ	08-06-1959	04-05-1999	
564	ಸರ್ಕಾರಿ	584	ಮೈನುದ್ದೀನ್ ಗರೀಬ್ ನವಾಜ್	01-06-1960	03-05-1999	
565	ಸರ್ಕಾರಿ	585	ಹೆಚ್.ಆರ್. ವಿಶಾಲಾಕ್ಷಿ	20-07-1970	29-04-1999	
566	ಸರ್ಕಾರಿ	585ಎ	ಕೆ.ಜಿ.ಲಕ್ಷ್ಮಣಶೆಟ್ಟಿ	03-04-1960	03-08-1999	
567	ಸರ್ಕಾರಿ	586	ಮೊಹಮ್ಮದ್ ಇನಾಯ್ತುಲ್ಲಾ	16-07-1967	03-05-1999	
568	ಸರ್ಕಾರಿ	587	ಕೆ.ಟಿ.ನಿಂಗಪ್ಪ	25-09-1969	03-05-1999	
569	ಸರ್ಕಾರಿ	588	ಅಸ್ಮಾಬೇಗಂ	11-06-1971	29-04-1999	
570	ಸರ್ಕಾರಿ	589	ಎಲ್.ಜ್ಯೋತಿ	07-04-1971	30-04-1999	
571	ಸರ್ಕಾರಿ	590	ನಾಗರಾಜ ಇಂದ್ರಗೌಡ	27-04-1971	03-05-1999	
572	ಸರ್ಕಾರಿ	591	ಎ.ಟಿ.ಶಿವಲಿಂಗಯ್ಯ	15-02-1971	03-05-1999	ಎಸ್.ಸಿ
573	ಸರ್ಕಾರಿ	592	ಹೆಚ್.ಟಿ. ಶಶಿಕಲಾ	06-04-1965	30-04-1999	
574	ಸರ್ಕಾರಿ	593	ವಿಜಯಲಕ್ಷ್ಮೀ ನಿಂಗಪ್ಪ	06-02-1971	03-05-1999	
575	ಸರ್ಕಾರಿ	594	ಎಂ.ಉಮಾದೇವಿ	12-03-1972	05-05-1999	
576	ಸರ್ಕಾರಿ	595	ಜಕಣಾಚಾರಿ	24-11-1964	30-04-1999	
577	ಸರ್ಕಾರಿ	596	ಎಲ್.ತಾರಾಮಣಿ	14-12-1963	29-04-1999	
578	ಸರ್ಕಾರಿ	597	ಸೌಕತ್ ಬಾನು	03-04-1964	29-04-1999	
579	ಸರ್ಕಾರಿ	598	ಮೋಹನ ಪುಂಡಲೀಕ	01-06-1964	03-05-1999	ಎಸ್.ಸಿ
580	ಸರ್ಕಾರಿ	599	ಬಿ.ಈ ರಮೇಶ	20-07-1964	03-05-1999	
581	ಸರ್ಕಾರಿ	600	ಹೆಚ್.ಡಿ.ಮಂಜುನಾಥ	05-11-1964	03-05-1999	
582	ಸರ್ಕಾರಿ	601	ನಾಗರಾಜು.ವಿ	01-06-1968	30-04-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
583	ಸರ್ಕಾರಿ	603	ನಫೀಸಾಬಾನು	03-06-1972	03-05-1999	
584	ಸರ್ಕಾರಿ	604	ಸಿ.ಡಿ.ಜಯಲಕ್ಷ್ಮಿ	20-01-1974	30-04-1999	
585	ಸರ್ಕಾರಿ	605	ಹೆಚ್.ಆರ್. ಪನಮೇಶಲು	01-06-1965	05-05-1999	
586	ಸರ್ಕಾರಿ	606	ಕೆ.ವಿ.ಶ್ರೀನಿವಾಸಮೂರ್ತಿ	29-08-1965	03-05-1999	ಎಸ್.ಸಿ
587	ಸರ್ಕಾರಿ	607	ರಫಿಯಾತಬಸ್ಸಮ್	28-08-1966	03-05-1999	
588	ಸರ್ಕಾರಿ	608	ಎನ್. ಅಖಿಲಾಂಡೇಶ್ವರಿ	07-07-1969	29-04-1999	
589	ಸರ್ಕಾರಿ	609	ಬಿ.ಪುಷ್ಪಲತಾ	03-01-1970	29-04-1999	
590	ಸರ್ಕಾರಿ	610	ಕೆ.ವಿ.ಶ್ರೀನಿವಾಸಮೂರ್ತಿ	20-04-1971	30-04-1999	ಎಸ್.ಟಿ
591	ಸರ್ಕಾರಿ	611	ಹೆಚ್.ಗಿರಿಜ	12-06-1971	29-04-1999	
592	ಸರ್ಕಾರಿ	613	ಬಿ.ಗೋಪಾಲ	15-04-1961	03-05-1999	
593	ಸರ್ಕಾರಿ	614	ಆರ್.ಕೃಷ್ಣಪ್ಪ	10-08-1974	03-05-1999	
594	ಸರ್ಕಾರಿ	615	ಮಹಬೂಬ್ ಬೆಂಗಳೂರು	21-07-1974	03-05-1999	
595	ಸರ್ಕಾರಿ	616	ಎನ್. ಮಲ್ಲಿಕಾರ್ಜುನಾಚಾರಿ	20-03-1960	03-05-1999	
596	ಸರ್ಕಾರಿ	617	ಸಿ.ಹೆಚ್.ದೇವರಾಜಯ್ಯ	21-07-1961	03-05-1999	
597	ಸರ್ಕಾರಿ	618	ಎನ್.ಬಿ.ರಮ	25-07-1963	05-05-1999	
598	ಸರ್ಕಾರಿ	619	ಹೆಚ್.ಬಿ.ನಾಗಭೂಷಣ	14-11-1963	03-05-1999	
599	ಸರ್ಕಾರಿ	620	ಆರ್.ರಂಗಪ್ಪ	01-02-1964	05-05-1999	ಎಸ್.ಸಿ
600	ಸರ್ಕಾರಿ	621	ಮುನಿವೆಂಕಟರಾಮಾಚಾರಿ	22-05-1965	05-05-1999	
601	ಸರ್ಕಾರಿ	622	ಬಿ.ಎನ್.ನಾಗೇಂದ್ರ	08-05-1974	03-05-1999	
602	ಸರ್ಕಾರಿ	624	ಶಿವಕುಮಾರ	10-06-1961	05-05-1999	ಎಸ್.ಸಿ
603	ಸರ್ಕಾರಿ	626	ವಸಂತ ಉದ್ಧಾರಾಥೋಡ್	23-07-1966	03-05-1999	ಎಸ್.ಸಿ
604	ಸರ್ಕಾರಿ	627	ಸಿ.ಎಸ್.ವೆಂಕಟೇಶಪ್ಪ	01-06-1969	03-05-1999	ಎಸ್.ಸಿ
605	ಸರ್ಕಾರಿ	628	ಮಂಜಪ್ಪ ಹನುಮಂತ	19-10-1973	04-05-1999	
606	ಸರ್ಕಾರಿ	630	ಅಡಪೂರ್ ರಾಮಣ್ಣ	01-06-1974	03-05-1999	
607	ಸರ್ಕಾರಿ	631	ಎಲ್.ಜಿ. ಕೃಷ್ಣನಾಯ್ಕ	01-07-1971	03-05-1999	ಎಸ್.ಸಿ
608	ಸರ್ಕಾರಿ	632	ಹೆಚ್.ಬಿ.ಗಣಪತಿ	08-04-1959	03-05-1999	
609	ಸರ್ಕಾರಿ	633	ಸಿ.ಎಂ.ಸಿದ್ದಲಿಂಗಪ್ಪ	22-04-1960	03-05-1999	
610	ಸರ್ಕಾರಿ	634	ಸೂರ್ಯಕಲಾ	03-03-1967	29-04-1999	
611	ಸರ್ಕಾರಿ	635	ಪಿ.ರಾಜಣ್ಣ	28-07-1967	03-05-1999	ಎಸ್.ಸಿ
612	ಸರ್ಕಾರಿ	636	ಪ್ರಮೋದಿನಿ ಶೇಖರ್	22-07-1972	03-05-1999	
613	ಸರ್ಕಾರಿ	637	ಎನ್.ಗಂಗಾಧರ	02-03-1968	05-05-1999	ಎಸ್.ಸಿ
614	ಸರ್ಕಾರಿ	638	ಬಿ.ಪ್ರತಿಭಾ	19-07-1971	03-05-1999	
615	ಸರ್ಕಾರಿ	639	ಅಲ್ತಾಫ್ ಮೆಹದಿ	01-06-1966	03-05-1999	
616	ಸರ್ಕಾರಿ	640	ಎಂ.ಜಿ.ಶೈಲಜಾಕುಮಾರಿ	10-07-1966	29-04-1999	
617	ಸರ್ಕಾರಿ	641	ಶಭಾನಾ ಅಂಬುಮ್	28-05-1973	03-05-1999	
618	ಸರ್ಕಾರಿ	642	ಪರಶಪ್ಪ ದ್ಯಾಮಪ್ಪ	02-06-1973	03-05-1999	ಎಸ್.ಸಿ
619	ಸರ್ಕಾರಿ	643	ಕೆ.ಆರ್.ರಾಮಪ್ಪ	01-06-1962	05-05-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
620	ಸರ್ಕಾರಿ	644	ಕೆ.ರೇಖಾ	01-09-1970	29-04-1999	
621	ಸರ್ಕಾರಿ	645	ಉದಯ್ ರಾಮಚಂದ್ರ ನಾಯ್ಕ	01-07-1974	03-05-1999	
622	ಸರ್ಕಾರಿ	646	ಜಿ.ಆರ್.ಮಂಜಪ್ಪ	22-07-1974	03-05-1999	
623	ಸರ್ಕಾರಿ	647	ಇಕ್ಬಾಲ್‌ಅಹ್ಮದ್‌ಪಕ್ವುದ್ದೀನ್ ಅರಳಿಮಟ್ಟಿ	11-07-1963	04-05-1999	
624	ಸರ್ಕಾರಿ	648	ಹನುಮಂತಪ್ಪ	01-05-1972	03-05-1999	
625	ಸರ್ಕಾರಿ	649	ಅರುಣ್ ಬಲವಂತರಾವ್ ಪೋಟೆ	12-04-1955	04-05-1999	
626	ಸರ್ಕಾರಿ	650	ರಂಗರೇಜ ಜಯಶ್ರೀ	01-06-1960	29-04-1999	
627	ಸರ್ಕಾರಿ	651	ಪಿ.ಚಂದ್ರಶೇಖರ	20-10-1964	03-05-1999	ಎಸ್.ಸಿ
628	ಸರ್ಕಾರಿ	652	ಲವೀನರೇಖಾಫರ್ನಾಂಡೀಸ್	26-09-1968	29-04-1999	
629	ಸರ್ಕಾರಿ	653	ಜಿ.ಎ.ವೆಂಕಟೇಶ	08-06-1963	05-05-1999	
630	ಸರ್ಕಾರಿ	654	ಬಿ.ಪಿ.ಕೆಂಪಯ್ಯ	01-12-1969	05-05-1999	ಎಸ್.ಸಿ
631	ಸರ್ಕಾರಿ	655	ಬಸವರಾಜ ಕುಸುಗಲ್	30-07-1964	30-04-1999	
632	ಸರ್ಕಾರಿ	657	ಬಾಸ್ಕರ ಪಿ. ಗಾವಂಕರ್	16-04-1967	04-05-1999	
633	ಸರ್ಕಾರಿ	658	ನಾಗೇಶಕುಪ್ಪಿನಾಯ್ಕ	01-06-1970	05-05-1999	
634	ಸರ್ಕಾರಿ	659	ಎಸ್.ಭಾಗ್ಯಮ್ಮ	05-07-1971	29-04-1999	
635	ಸರ್ಕಾರಿ	660	ಎಂ. ವೆಂಕಟೇಶ	01-12-1972	03-05-1999	ಎಸ್.ಸಿ
636	ಸರ್ಕಾರಿ	661	ಎಂ.ಭಾಗ್ಯವತಮ್ಮ	26-06-1964	30-04-1999	
637	ಸರ್ಕಾರಿ	662	ಮಾರುತಿಹನುಮಗೌಡ	22-07-1970	03-05-1999	ಎಸ್.ಟಿ
638	ಸರ್ಕಾರಿ	663	ಸಿ.ಆರ್.ತಿಮ್ಮರಾಜು	22-07-1970	03-05-1999	
639	ಸರ್ಕಾರಿ	664	ವೆಂಕಟರಾಯ್ ಟಿ ನಾಯಕ	02-06-1971	04-05-1999	
640	ಸರ್ಕಾರಿ	665	ಆರ್.ಸಿದ್ದರಾಜುನಾಯಕ್	20-08-1971	03-05-1999	ಎಸ್.ಸಿ
641	ಸರ್ಕಾರಿ	666	ಟಿ.ಎಸ್.ಶಂಕರಯ್ಯ	20-07-1974	03-05-1999	ಎಸ್.ಸಿ
642	ಸರ್ಕಾರಿ	667	ಬಸವರಾಜು ಸಿ ಪೂಜಾರಿ	20-04-1962	03-05-1999	
643	ಸರ್ಕಾರಿ	668	ಈ. ಹಾಲಮೂರ್ತಿ	05-08-1974	03-05-1999	ಎಸ್.ಟಿ
644	ಸರ್ಕಾರಿ	669	ಎಸ್.ಎನ್.ಪುರುಷೋತ್ತಮ	12-03-1962	05-05-1999	
645	ಸರ್ಕಾರಿ	670	ಶ್ರೀಕಂಠೇಶ	13-06-1962	06-05-1999	
646	ಸರ್ಕಾರಿ	672	ಮುತ್ತಪ್ಪಕಾಂಬ್ಲಿ	01-04-1967	03-05-1999	
647	ಸರ್ಕಾರಿ	673	ರಾಘವೇನಾಯಕ	25-08-1967	29-04-1999	
648	ಸರ್ಕಾರಿ	674	ರೇಣುಕಾ ಚನ್ನಬಸಪ್ಪ	01-08-1970	29-04-1999	
649	ಸರ್ಕಾರಿ	675	ಕೆ.ಎಸ್.ಸುರೇಶ	23-09-1971	03-05-1999	ಎಸ್.ಟಿ
650	ಸರ್ಕಾರಿ	676	ಸಗೀರಾ ಅಂಜುಮ್	02-01-1974	30-04-1999	
651	ಸರ್ಕಾರಿ	677	ಎಸ್.ಪಿ. ಮಹದೇವ	01-06-1973	03-05-1999	ಎಸ್.ಸಿ
652	ಸರ್ಕಾರಿ	678	ಜಿ.ರಂಗನಾಥ	28-08-1963	05-05-1999	
653	ಸರ್ಕಾರಿ	679	ಬಿ.ಸಿ.ಮುನಿಲಕ್ಷ್ಮಯ್ಯ	18-10-1966	05-05-1999	
654	ಸರ್ಕಾರಿ	680	ಎಲ್.ಎಂ.ಯರಪ್ಪ	01-04-1961	06-05-1999	
655	ಸರ್ಕಾರಿ	681	ಮುಮ್ಮದ್ ಇಲಿಯಾಸ್	15-08-1963	03-05-1999	
656	ಸರ್ಕಾರಿ	682	ಬಸವರಾಜ ಸಿದ್ದಪ್ಪ	20-07-1970	04-05-1999	ಎಸ್.ಟಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
657	ಸರ್ಕಾರಿ	683	ಬಸವರಾಜ	22-11-1963	05-05-1999	ಎಸ್.ಸಿ
658	ಸರ್ಕಾರಿ	685	ಬಿ.ಎ.ಲೋಕೇಶ	18-04-1969	05-05-1999	
659	ಸರ್ಕಾರಿ	686	ಬಸವರಾಜು	01-06-1961	06-05-1999	ಎಸ್.ಸಿ
660	ಸರ್ಕಾರಿ	687	ತಿಪ್ಪಣ್ಣ ಸೋಮಣ್ಣ	01-06-1969	04-05-1999	ಎಸ್.ಸಿ
661	ಸರ್ಕಾರಿ	688	ರಮೇಶ	24-08-1970	05-05-1999	ಎಸ್.ಸಿ
662	ಸರ್ಕಾರಿ	689	ಗೋಪಿನಾಥ ನೀಲಕಂಠ	15-01-1971	03-05-1999	
663	ಸರ್ಕಾರಿ	690	ಬಸಪ್ಪ ಶಂಕರಪ್ಪ	20-06-1974	03-05-1999	
664	ಸರ್ಕಾರಿ	691	ಎ.ಎನ್.ಶೀಲಾ	22-07-1976	29-04-1999	
665	ಸರ್ಕಾರಿ	692	ಅದಪ್ಪ ದೇವಪ್ಪ	24-12-1958	05-05-1999	
666	ಸರ್ಕಾರಿ	693	ಜೆ.ಎಂ.ಜಯಲಕ್ಷ್ಮೀ	05-05-1973	30-04-1999	ಎಸ್.ಸಿ
667	ಸರ್ಕಾರಿ	695	ಡಿ.ಗಿರಿಜೇಶ್ವರಿದೇವಿ	23-02-1963	29-04-1999	ಎಸ್.ಸಿ
668	ಸರ್ಕಾರಿ	696	ಲೀನಾ ಗಣಪತಿ ನಾಯಕ್	01-07-1974	29-04-1999	
669	ಸರ್ಕಾರಿ	698	ಟಿ.ಆರ್.ರುದ್ರಪ್ಪ	17-06-1972	05-05-1999	
670	ಸರ್ಕಾರಿ	699	ಎಸ್.ಜೆ.ಸರಸ್ವತಿ	28-12-1973	30-04-1999	
671	ಸರ್ಕಾರಿ	700	ಎನ್.ಬಿ ನಜೀರ್ ಅಹ್ಮದ್	31-01-1961	06-05-1999	
672	ಸರ್ಕಾರಿ	701	ಪ್ರಮೀತಾ ಅದೋನಿ	29-06-1966	06-05-1999	ಎಸ್.ಟಿ
673	ಸರ್ಕಾರಿ	702	ಹೆಚ್.ಲೇಪಾಕ್ಷಪ್ಪ	15-05-1971	03-05-1999	
674	ಸರ್ಕಾರಿ	703	ಎಂ.ಬಿ.ವೆಂಕಟರಮಣ	02-05-1959	05-05-1999	ಎಸ್.ಸಿ
675	ಸರ್ಕಾರಿ	704	ಹಾಜೇಮಲಾಂಗ್ ಅಬ್ದುಲ್ ರಜಾಕ್	01-06-1964	03-05-1999	
676	ಸರ್ಕಾರಿ	705	ಕೆ.ಎಂ.ಲೋಕೇಶಪ್ಪ	22-07-1965	05-05-1999	
677	ಸರ್ಕಾರಿ	706	ನಾಗಪ್ಪ ಹನುಮಪ್ಪ	10-06-1970	04-05-1999	ಎಸ್.ಟಿ
678	ಸರ್ಕಾರಿ	707	ಜಿ.ಬಿ.ರಾಮಪ್ಪ	01-07-1964	05-05-1999	
679	ಸರ್ಕಾರಿ	708	ಬಿ.ಜಿ.ಹೇಮಲತಾ	25-02-1972	30-04-1999	
680	ಸರ್ಕಾರಿ	710	ಆರ್.ಹನುಮಂತರಾಜ	22-07-1971	05-05-1999	ಎಸ್.ಸಿ
681	ಸರ್ಕಾರಿ	711	ಸುನಂದ ಬಸಪ್ಪ	01-11-1959	30-04-1999	
682	ಸರ್ಕಾರಿ	712	ಡಿ.ಸುಭಾಷ್	09-06-1964	05-05-1999	
683	ಸರ್ಕಾರಿ	713	ದೊರೈಸಿ ರೇಬೆಲ್ಲೋ	15-07-1964	04-05-1999	
684	ಸರ್ಕಾರಿ	714	ಹಾಲಾಸಿದ್ದಪ್ಪ ಕರಿಯಪ್ಪ	01-06-1967	05-05-1999	
685	ಸರ್ಕಾರಿ	715	ಬಿ.ಸಿ.ಚಿನ್ನೇಗೌಡ	23-07-1964	30-04-1999	
686	ಸರ್ಕಾರಿ	716	ಎಸ್.ಸಿದ್ದರಾಜು	01-06-1960	06-05-1999	ಎಸ್.ಸಿ
687	ಸರ್ಕಾರಿ	717	ಮೈಬುಸಾ ಯಮನುರಸಾ	01-06-1962	04-05-1999	
688	ಸರ್ಕಾರಿ	718	ಡಿ.ದುರ್ಗಪ್ಪ	01-06-1967	04-05-1999	ಎಸ್.ಸಿ
689	ಸರ್ಕಾರಿ	719	ವಿ.ಇ.ಉಮಾ	31-08-1971	30-04-1999	
690	ಸರ್ಕಾರಿ	720	ಎಸ್.ಪಿ.ಶಿವಕುಮಾರ	01-06-1962	05-05-1999	ಎಸ್.ಸಿ
691	ಸರ್ಕಾರಿ	721	ಸಿ.ಪ್ರೇಮಕುಮಾರಿ	08-01-1964	03-05-1999	
692	ಸರ್ಕಾರಿ	722	ಕೆ.ಸತ್ಯಪ್ರೇಮಾ	13-06-1964	04-05-1999	
693	ಸರ್ಕಾರಿ	723	ಎಸ್.ಸಿ.ಚಂದ್ರಶೇಖರ	02-03-1969	05-05-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
694	ಸರ್ಕಾರಿ	724	ಎಂ.ಎಸ್.ನಟರಾಜ	15-07-1969	03-05-1999	
695	ಸರ್ಕಾರಿ	725	ಬಿ.ರಾಜಶ್ರೀ	16-03-1971	04-05-1999	
696	ಸರ್ಕಾರಿ	726	ಬುರಾಮದ್ದೀನ್ ಜೊಪದಾರ್	05-03-1974	03-05-1999	
697	ಸರ್ಕಾರಿ	727	ಗುಡಿಜಯಶ್ರೀಬಸಯ್ಯ	26-01-1967	03-05-1999	
698	ಸರ್ಕಾರಿ	728	ಆರ್ ಮಹದೇವ	01-10-1962	05-05-1999	ಎಸ್.ಸಿ
699	ಸರ್ಕಾರಿ	731	ಪಿ.ನಾಗರಾಜ	03-04-1966	06-05-1999	ಎಸ್.ಸಿ
700	ಸರ್ಕಾರಿ	732	ವಿ.ರುದ್ರಸ್ವಾಮಿ	01-06-1967	04-05-1999	ಎಸ್.ಟಿ
701	ಸರ್ಕಾರಿ	733	ಸಿ.ಎಸ್.ಕಮಲ	13-04-1973	29-04-1999	ಎಸ್.ಸಿ
702	ಸರ್ಕಾರಿ	734	ಕೆ.ವಿ.ವೆಂಕಟೇಶ	08-06-1965	06-05-1999	ಎಸ್.ಸಿ
703	ಸರ್ಕಾರಿ	735	ಕೆ.ಕಾಂತರಾಜು	01-06-1966	03-05-1999	ಎಸ್.ಸಿ
704	ಸರ್ಕಾರಿ	736	ಎಂ.ಮುನೇಶಾ	28-05-1971	03-05-1999	
705	ಸರ್ಕಾರಿ	737	ಈಶ್ವರಪ್ಪ	16-02-1959	05-05-1999	ಎಸ್.ಟಿ
706	ಸರ್ಕಾರಿ	738	ವಿ.ಪಿ.ಗೀತಾ	12-12-1963	30-04-1999	
707	ಸರ್ಕಾರಿ	739	ಕೆ.ಹೆಚ್.ಗೋಪಾಲನಾಯಕ	27-08-1964	05-05-1999	
708	ಸರ್ಕಾರಿ	740	ಜಿ.ರಾಮಚಂದ್ರ	15-01-1957	05-05-1999	ಎಸ್.ಸಿ
709	ಸರ್ಕಾರಿ	741	ಲಕ್ಷ್ಮಣ ಚಂದ್ರಪ್ಪ	24-12-1957	05-05-1999	ಎಸ್.ಸಿ
710	ಸರ್ಕಾರಿ	742	ಎಸ್. ಜಮೀಲುದ್ದೀನ್	22-09-1964	05-05-1999	
711	ಸರ್ಕಾರಿ	743	ಸಿ.ಹನುಮಶೆಟ್ಟಿ	03-12-1971	03-05-1999	
712	ಸರ್ಕಾರಿ	744	ವಿರುಪಾಕ್ಷಪ್ಪ ವೀರಪ್ಪ	15-05-1973	04-05-1999	ಎಸ್.ಸಿ
713	ಸರ್ಕಾರಿ	746	ಕುಬೇರಪ್ಪ ವೀರಬಸಪ್ಪ	20-06-1962	03-05-1999	
714	ಸರ್ಕಾರಿ	747	ಶಶಿಧರ	14-04-1974	04-05-1999	
715	ಸರ್ಕಾರಿ	748	ಮೀನಾಕ್ಷಿ ವೀರಪ್ಪ	01-08-1968	30-04-1999	
716	ಸರ್ಕಾರಿ	749	ಎನ್.ಹೆಚ್.ಬಾಗ್ಯಲಕ್ಷ್ಮೀ	30-11-1970	03-05-1999	
717	ಸರ್ಕಾರಿ	750	ದುರ್ಗಪ್ಪ ಭೀಮಪ್ಪ ಕುಂಜಗ	22-07-1958	07-05-1999	ಎಸ್.ಟಿ.ನಿಧನ
718	ಸರ್ಕಾರಿ	751	ಸಂಜೀವಪ್ಪ	01-06-1960	03-05-1999	
719	ಸರ್ಕಾರಿ	751ಎ	ಎಂ.ಕೃಷ್ಣಪ್ಪ	25-04-1965		
720	ಸರ್ಕಾರಿ	752	ಸಿ.ಎಸ್.ಕಾಂತಾ	31-03-1967	03-05-1999	
721	ಸರ್ಕಾರಿ	754	ಸುವರ್ಣ	05-11-1966	03-05-1999	ಎಸ್.ಸಿ
722	ಸರ್ಕಾರಿ	755	ಲಕ್ಷ್ಮಿ ದೇವಿ ಶಂಕರಪ್ಪ	26-12-1972	30-04-1999	
723	ಸರ್ಕಾರಿ	756	ಎನ್.ಓಂಕಾರನಾಯ್ಕ	12-09-1959	05-05-1999	ಎಸ್.ಸಿ
724	ಸರ್ಕಾರಿ	757	ಉದ್ಧಪ್ಪ ದುಂಡಪ್ಪ	22-01-1968	03-05-1999	
725	ಸರ್ಕಾರಿ	758	ಎಸ್.ಆರ್.ಗಿರಿಜಮ್ಮ	08-08-1968	30-04-1999	
726	ಸರ್ಕಾರಿ	759	ಎಂ.ಕೃಷ್ಣಪ್ಪ	18-06-1971	30-04-1999	ಎಸ್.ಸಿ
727	ಸರ್ಕಾರಿ	761	ಟಿ.ಜಿ.ಅನುರಾಧ	01-04-1974	03-05-1999	ಎಸ್.ಟಿ
728	ಸರ್ಕಾರಿ	762	ಜಿ.ಬಿ.ಮಲ್ಲಿಕಾರ್ಜುನ	01-06-1960	04-05-1999	ಎಸ್.ಸಿ
729	ಸರ್ಕಾರಿ	763	ಡಿ.ರಾಜಪ್ಪ	10-09-1960	05-05-1999	ಎಸ್.ಸಿ
730	ಸರ್ಕಾರಿ	764	ಸಾದಪ್ಪ ಪಕ್ಕಪ್ಪ	12-07-1965	03-05-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
731	ಸರ್ಕಾರಿ	765	ಶಮಂತ	26-12-1968	30-04-1999	
732	ಸರ್ಕಾರಿ	767	ಟಿ.ಮುಷ್ತವತಿ	29-06-1965	03-05-1999	
733	ಸರ್ಕಾರಿ	768	ಸಿ.ಎಂ.ಮಲ್ಲಮ್ಮ	15-09-1971	30-04-1999	
734	ಸರ್ಕಾರಿ	769	ರಾಜೇಂದ್ರ ಹೊಂಗಲ	12-05-1957	04-05-1999	ಎಸ್.ಸಿ
735	ಸರ್ಕಾರಿ	770	ಸೇವು ಜಗ್ಗನಾಯಕ	01-06-1966	03-05-1999	ಎಸ್.ಸಿ
736	ಸರ್ಕಾರಿ	771	ಜಿ.ಬಸವರಾಜ	21-06-1969	03-05-1999	ಎಸ್.ಸಿ ಇಲಾಖೆ ಬಿಟ್ಟಿರುತ್ತಾರೆ
737	ಸರ್ಕಾರಿ	772	ಎಸ್.ಜ್ಞಾನೇಶ್ವರಿ	10-02-1968	04-05-1999	
738	ಸರ್ಕಾರಿ	773	ಕೆ.ಭಾಗ್ಯಲಕ್ಷ್ಮೀ	13-08-1964	03-05-1999	
739	ಸರ್ಕಾರಿ	774	ಗಾಲೆಪ್ಪತಾಯಿಮಲ್ಲಪ್ಪ ಮುಂದಿನಮನಿ	20-07-1966	29-04-1999	ಎಸ್.ಸಿ
740	ಸರ್ಕಾರಿ	775	ಸುರೇಂದ್ರ ಆರ್ ಕಾಂಭೆ	18-07-1970	03-05-1999	ಎಸ್.ಸಿ
741	ಸರ್ಕಾರಿ	777	ಟಿ.ಜಿ.ಅನಂದ	08-05-1970	03-05-1999	
742	ಸರ್ಕಾರಿ	778	ಎ.ಕೆ.ನಾಗೇಂದ್ರಪ್ಪ	01-06-1966	03-05-1999	ಎಸ್.ಸಿ
743	ಸರ್ಕಾರಿ	780	ಬಿ.ಎಂ.ಹನುಮಂತಪ್ಪ	22-01-1969	03-05-1999	
744	ಸರ್ಕಾರಿ	782	ಪಿ.ಎಸ್.ಜಯಪ್ಪ	26-06-1961	03-05-1999	ಎಸ್.ಸಿ
745	ಸರ್ಕಾರಿ	783	ಅಂಜನೇಯಲು ರೊಗಣ್ಣ	01-06-1966	06-05-1999	ಎಸ್.ಸಿ
746	ಸರ್ಕಾರಿ	784	ಹೆಚ್.ಆರ್. ಈಶ್ವರ	15-10-1970	07-05-1999	ಎಸ್.ಸಿ
747	ಸರ್ಕಾರಿ	785	ಎಂ.ಜಿ.ಮಂಜುನಾಥನ್	22-11-1965	05-05-1999	ಎಸ್.ಸಿ
748	ಸರ್ಕಾರಿ	786	ಟಿ.ಎಸ್.ತಾರಾಮಣಿ	22-07-1973	03-05-1999	
749	ಸರ್ಕಾರಿ	787	ವೆಂಕಟರಮಣ ದುರ್ಗಪ್ಪ	22-07-1964	04-05-1999	ಎಸ್.ಸಿ
750	ಸರ್ಕಾರಿ	788	ಎಂ.ನಾಗರಾಜ	20-07-1964	05-05-1999	ಎಸ್.ಸಿ
751	ಸರ್ಕಾರಿ	789	ಶಂಕರಪ್ಪ	22-07-1967	04-05-1999	ಎಸ್.ಸಿ
752	ಸರ್ಕಾರಿ	790	ಹುಲಮನಿ ಪ್ರಕಾಶ	24-07-1967	03-05-1999	ಎಸ್.ಟಿ
753	ಸರ್ಕಾರಿ	791	ಜಿ.ಸುಮ	20-01-1969	03-05-1999	
754	ಸರ್ಕಾರಿ	792	ಕಮರ್ ಸುಲ್ತಾನಾ	01-06-1974	05-05-1999	
755	ಸರ್ಕಾರಿ	793	ಆರ್.ಲಿಂಗರಾಜು	19-04-1962	03-05-1999	ಎಸ್.ಸಿ
756	ಸರ್ಕಾರಿ	794	ಶಂಕರ ಮಲ್ಲಪ್ಪ	04-03-1973	03-05-1999	ಎಸ್.ಟಿ
757	ಸರ್ಕಾರಿ	795	ನಾಯ್ಕ ಮಹದೇವು ಅಪ್ಪಾಜಿ	10-06-1974	29-04-1999	ಎಸ್.ಟಿ
758	ಸರ್ಕಾರಿ	796	ಎಸ್.ಜ್ಞಾನೇಶ್ವರ	20-02-1965	03-05-1999	ಎಸ್.ಸಿ
759	ಸರ್ಕಾರಿ	798	ಕೆ.ಹನುಮಂತರಾಯಪ್ಪ	21-12-1968	05-05-1999	ಎಸ್.ಟಿ
760	ಸರ್ಕಾರಿ	799	ನಿಜಲಿಂಗಪ್ಪ ಮಲ್ಲಪ್ಪ	22-07-1957	05-05-1999	ಎಸ್.ಟಿ
761	ಸರ್ಕಾರಿ	800	ಜಿ.ಗುರುಮೂರ್ತಿ	01-06-1968	05-05-1999	ಎಸ್.ಸಿ
762	ಸರ್ಕಾರಿ	801	ಎಂ.ಹನುಮಂತಪ್ಪ	05-01-1970	03-05-1999	ಎಸ್.ಸಿ
763	ಸರ್ಕಾರಿ	802	ಜಿ.ರಾಜು	07-04-1964	03-05-1999	ಎಸ್.ಸಿ
764	ಸರ್ಕಾರಿ	803	ಎಂ.ನಾಗರತ್ನಮ್ಮ	22-02-1965	03-05-1999	ಎಸ್.ಸಿ
765	ಸರ್ಕಾರಿ	804	ಎಲ್.ಪದ್ಮಾವತಿ	23-07-1960	30-04-1999	
766	ಸರ್ಕಾರಿ	805	ಹೆಚ್.ಸಿ.ಚನ್ನಯ್ಯ	20-05-1961	05-05-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
767	ಸರ್ಕಾರಿ	806	ಎಂ.ಮಹದೇವಸ್ವಾಮಿ	20-08-1965	04-05-1999	ಎಸ್.ಸಿ
768	ಸರ್ಕಾರಿ	808	ಪಿ.ಪಾತಣ್ಣ	03-07-1967	03-05-1999	ಎಸ್.ಟಿ
769	ಸರ್ಕಾರಿ	809	ಎಸ್.ಬಿ.ಶಿವಾನಂದ	23-07-1957	03-05-1999	ಎಸ್.ಸಿ
770	ಸರ್ಕಾರಿ	810	ಆರ್.ಕೃಷ್ಣನಾಯ್ಕ	01-06-1969	05-05-1999	ಎಸ್.ಸಿ
771	ಸರ್ಕಾರಿ	811	ಎಂ.ಮಾರಯ್ಯ	01-01-1970	06-05-1999	ಎಸ್.ಸಿ
772	ಸರ್ಕಾರಿ	813	ಬಿ.ಎಲ್.ಉಮಾ	01-03-1964	29-04-1999	
773	ಸರ್ಕಾರಿ	815	ವಿಜಯಕುಮಾರ್	01-06-1968	04-05-1999	ಎಸ್.ಸಿ
774	ಸರ್ಕಾರಿ	816	ಎಂ. ಲಲಿತಮ್ಮ	22-05-1971	30-04-1999	ಎಸ್.ಸಿ
775	ಸರ್ಕಾರಿ	817	ತಾರಕೇಶ್ವರಿ	10-02-1966	29-04-1999	
776	ಸರ್ಕಾರಿ	818	ಎ.ಜೆ. ಸಜೀದಾಬೇಗಂ	30-05-1967	05-05-1999	
777	ಸರ್ಕಾರಿ	819	ಎಂ. ಶಶಿಕಲ	10-12-1972	03-05-1999	
778	ಸರ್ಕಾರಿ	820	ತಾಜ್ ಪರ್ವೀನ್	04-01-1961	30-04-1999	
779	ಸರ್ಕಾರಿ	821	ಅಸ್ಮಾ ತಬಸಮ್	16-06-1969	30-04-1999	
780	ಸರ್ಕಾರಿ	822	ಇಂದ್ರಾಣಮ್ಮ	26-06-1965	04-05-1999	ಎಸ್.ಸಿ
781	ಸರ್ಕಾರಿ	823	ನವೀದಾ ಖಾನೂಂ	05-05-1968	30-04-1999	
782	ಸರ್ಕಾರಿ	824	ಚೌಡಯ್ಯ	01-06-1959	15-05-1999	ಇಲಾಖೆ ಬಿಟ್ಟಿರುತ್ತಾರೆ
783	ಸರ್ಕಾರಿ	825	ಜಿ.ವರಲಕ್ಷ್ಮೀ	22-07-1966	30-04-1999	
784	ಸರ್ಕಾರಿ	826	ಕಲ್ಪನಾ ಸುಬ್ರಾಯ್ ನಾಯ್ಕ	15-04-1967	03-05-1999	
785	ಸರ್ಕಾರಿ	828	ಸಿ.ರಮಾದೇವಿ	13-01-1965	03-05-1999	
786	ಸರ್ಕಾರಿ	829	ಎನ್.ಮೋಹನಕುಮಾರಿ	20-12-1969	30-04-1999	
787	ಸರ್ಕಾರಿ	830	ಬಿ.ಭಾರತಿನಾಯ್ಕ	27-01-1973	29-04-1999	
788	ಸರ್ಕಾರಿ	831	ಎನ್.ವಿ. ಗೀತಾ	01-07-1970	30-04-1999	
789	ಸರ್ಕಾರಿ	832	ಸೈಯೀದಾ ನಹೀದ್ ಫಾತೀಮಾ	17-08-1970	30-04-1999	
790	ಸರ್ಕಾರಿ	833	ಕೆ.ತ್ರಿವೇಣಿ	07-09-1970	30-04-1999	
791	ಸರ್ಕಾರಿ	834	ಭಾಗ್ಯವತಿ	01-06-1967	29-04-1999	
792	ಸರ್ಕಾರಿ	835	ಮಧುಮಾಲತಿ ಪಡುವಣಿ	30-11-1966	03-05-1999	
793	ಸರ್ಕಾರಿ	837	ಟಿ.ಎಸ್.ರಾಜೇಶ್ವರಿ	01-11-1973	29-04-1999	
794	ಸರ್ಕಾರಿ	838	ಕೆ.ಬಿ.ಮೀರಾ	11-09-1971	29-04-1999	
795	ಸರ್ಕಾರಿ	839	ಎಂ.ಬಿ.ಭಾರತಿ	10-07-1969	29-04-1999	
796	ಸರ್ಕಾರಿ	840	ಪಾಸಂಕೃಷ್ಣಕುಮಾರಿ	26-01-1973	29-04-1999	
797	ಸರ್ಕಾರಿ	841	ನಾಗರತ್ನಮ್ಮ	04-02-1965	03-05-1999	ಎಸ್.ಸಿ
798	ಸರ್ಕಾರಿ	842	ಎಂ.ಮೋಹನ	29-06-1958	03-05-1999	
799	ಸರ್ಕಾರಿ	843	ಟಿ.ಹೆಚ್.ಯಶೋಧ	20-07-1968	29-04-1999	
800	ಸರ್ಕಾರಿ	844	ಎನ್.ಲೋಲಾಕ್ಷೀ	08-06-1974	29-04-1999	ಎಸ್.ಟಿ
801	ಸರ್ಕಾರಿ	845	ಆರ್.ಪದ್ಮಾವತಿ	08-08-1962	29-04-1999	
802	ಸರ್ಕಾರಿ	846	ಎಂ.ಆರ್.ಅನುರಾಧ	08-05-1974	29-04-1999	
803	ಸರ್ಕಾರಿ	848	ಹೆಚ್.ಹೇಮಾಕ್ಷಮ್ಮ	01-01-1959	30-04-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
804	ಸರ್ಕಾರಿ	849	ಬಿ.ಎನ್.ಅನಿತಾ	01-07-1974	30-04-1999	
805	ಸರ್ಕಾರಿ	850	ಆರ್.ಮನೋರಮಾ	05-02-1968	05-05-1999	
806	ಸರ್ಕಾರಿ	851	ಡಿ.ಅರುಂಧತಿ	12-01-1963	04-05-1999	
807	ಸರ್ಕಾರಿ	852	ಬಿ.ಹೆಚ್.ಶಶಿಕಲಾ	09-06-1974	03-05-1999	
808	ಸರ್ಕಾರಿ	853	ಬಿ.ಹೆಚ್.ಕುಸುಮಾ	23-06-1968	03-05-1999	ಎಸ್.ಸಿ
809	ಸರ್ಕಾರಿ	854	ಆರ್.ಕಾಮಾಕ್ಷಮ್ಮ	25-07-1963	30-04-1999	
810	ಸರ್ಕಾರಿ	855	ಉಮಾರಾಣಿ	01-06-1966	30-04-1999	
811	ಸರ್ಕಾರಿ	856	ಜಿ.ಗೀತಾ	05-07-1968	30-04-1999	
812	ಸರ್ಕಾರಿ	857	ಜಯಶ್ರೀ ಪಕೀರಪ್ಪ	20-06-1970	30-04-1999	ಎಸ್.ಸಿ
813	ಸರ್ಕಾರಿ	858	ಡಿ.ಲಕ್ಷ್ಮೀದೇವಿ	15-07-1966	04-05-1999	
814	ಸರ್ಕಾರಿ	859	ಷಹದಾಬೇಗಂ	01-04-1964	30-04-1999	ನಿಧನ
815	ಸರ್ಕಾರಿ	860	ಶಿವಮ್ಮ	28-05-1967	30-04-1999	
816	ಸರ್ಕಾರಿ	861	ಮಹಾದೇವಿ ಅಡಿವೆಪ್ಪ	31-05-1967	29-04-1999	ಎಸ್.ಟಿ
817	ಸರ್ಕಾರಿ	862	ಹೆಚ್.ಬಿ.ಇಂದ್ರಾಣಿ	20-02-1969	03-05-1999	ಎಸ್.ಸಿ
818	ಸರ್ಕಾರಿ	863	ಟಿ.ಜಯಲಕ್ಷ್ಮೀ	07-06-1969	30-04-1999	ಎಸ್.ಸಿ
819	ಸರ್ಕಾರಿ	864	ಸರಸ್ವತಿ ಡಿ ಕನವಳ್ಳಿ	20-03-1975	30-04-1999	ಎಸ್.ಸಿ
820	ಸರ್ಕಾರಿ	865	ಪವಾರ್ ಛಾಯಾ ನಾಗನಾಥ	21-05-1970	30-04-1999	ಎಸ್.ಸಿ
821	ಸರ್ಕಾರಿ	866	ರೇಖಾ ಚಂದ್ರಶೇಖರ	28-06-1971	30-04-1999	
822	ಸರ್ಕಾರಿ	867	ಸರೋಜಿನಿ ಕೃಷ್ಣಸಾ	14-01-1959	30-04-1999	
823	ಸರ್ಕಾರಿ	868	ಹೆಚ್.ಸಾವಿತ್ರಮ್ಮ	16-10-1963	29-04-1999	
824	ಸರ್ಕಾರಿ	869	ನಸೀಮಾ ಬಾನು	28-03-1964	30-04-1999	
825	ಸರ್ಕಾರಿ	871	ಮುಮ್ಮಾಜ್ ಪಿಂಜರಾ ನಬೀಲಾಲ್	01-06-1960	30-04-1999	
826	ಸರ್ಕಾರಿ	872	ಚಂದ್ರಕಲಾ	25-08-1966	30-04-1999	ಎಸ್.ಸಿ
827	ಸರ್ಕಾರಿ	873	ಕೆ.ಎಲ್.ಚಂದ್ರಕಲಾ	24-01-1969	03-05-1999	ಎಸ್.ಸಿ
828	ಸರ್ಕಾರಿ	874	ತ್ರಿವೇಣಿ ನಾರಾಯಣ ನಾಯಕ್	21-05-1974	29-04-1999	
829	ಸರ್ಕಾರಿ	875	ಶಂಕರ ಗಣಪತರಾವ್	16-09-1961	04-05-1999	
830	ಸರ್ಕಾರಿ	875(ಎ)	ಹಂಚಿನಾಳ ವಿಜಯಲಕ್ಷ್ಮಿ	09-06-1967	18-12-2000	
831	ಸರ್ಕಾರಿ	876	ಎನ್.ವೈ. ತ್ರಿವೇಣಿ	26-04-1975	01-05-1999	ಎಸ್.ಸಿ
832	ಸರ್ಕಾರಿ	877	ಶಾರದಾ ಅಣ್ಣಪ್ಪ ನಾಯ್ಕ	04-05-1966	03-05-1999	
833	ಸರ್ಕಾರಿ	879	ಬಿ.ಜ್ಯೋತಿ	11-03-1974	17-05-1999	ಎಸ್.ಸಿ
834	ಸರ್ಕಾರಿ	880	ಎಂ.ಮಂಜುಳ	06-04-1972	08-05-1999	ಎಸ್.ಸಿ
835	ಸರ್ಕಾರಿ	881	ಶಕುಂತಲಾ	14-04-1965	29-04-1999	ಎಸ್.ಸಿ
836	ಸರ್ಕಾರಿ	882	ಡಿ.ಯಶೋಧಮ್ಮ	06-02-1958	04-05-1999	ಎಸ್.ಸಿ
837	ಸರ್ಕಾರಿ	883	ಪುಷ್ಪಲತಾ	12-07-1972	04-05-1999	ಎಸ್.ಸಿ
838	ಸರ್ಕಾರಿ	884	ಎಸ್.ಗೀತಾ	07-04-1970	29-04-1999	
839	ಸರ್ಕಾರಿ	885	ಎಂ.ತನುಜ	15-06-1971	03-05-1999	ಎಸ್.ಸಿ.
840	ಸರ್ಕಾರಿ	886	ಎಂ. ವಸುಂಧರ	01-07-1972	29-04-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
841	ಸರ್ಕಾರಿ	887	ಕೆ.ಬೇಬಿ ಸುನೀತಾ	08-07-1964	03-05-1999	ಎಸ್.ಸಿ
842	ಸರ್ಕಾರಿ	888	ಯಲ್ಲಮ್ಮ	01-06-1971	04-05-1999	ಎಸ್.ಸಿ
843	ಸರ್ಕಾರಿ	889	ವಿಜಯಲಕ್ಷ್ಮಿ ಸಿದ್ದಯ್ಯ	19-04-1974	30-04-1999	
844	ಸರ್ಕಾರಿ	891	ಎಸ್.ಮಂಜುಳ	23-08-1967	03-05-1999	ಎಸ್.ಸಿ
845	ಸರ್ಕಾರಿ	892	ಎಸ್.ಎನ್.ಕುಮಾರಿಶೈಲಜಾ	20-07-1968	03-05-1999	
846	ಸರ್ಕಾರಿ	893	ಎನ್.ಶ್ರೀಮತಿ	15-11-1965	30-04-1999	
847	ಸರ್ಕಾರಿ	895	ಮುರ್ತುಜ್ ಸಾಹೇಬ್	01-06-1949	03-05-1999	
848	ಸರ್ಕಾರಿ	896	ಎಸ್.ಡಿ.ತಬೀತಾ	19-07-1958	29-04-1999	ಎಸ್.ಸಿ
849	ಸರ್ಕಾರಿ	897	ಕೆ.ಎ.ರಾಮಚಂದ್ರ	10-05-1961	03-05-1999	
850	ಸರ್ಕಾರಿ	898	ಡಿ.ಭಾಗೀರಥಿ	21-05-1964	03-05-1999	ಎಸ್.ಸಿ
851	ಸರ್ಕಾರಿ	899	ಕೆ.ಉಮಾ	05-05-1968	29-04-1999	
852	ಸರ್ಕಾರಿ	900	ಬಿ.ಪಿ.ಭಾರತಿ	20-05-1970	30-04-1999	
853	ಸರ್ಕಾರಿ	901	ಸಿದ್ದಪ್ಪ ಬಾಲಗೌಡ	01-06-1964	03-05-1999	
854	ಸರ್ಕಾರಿ	902	ಹೆಚ್.ಎಂ.ಸೌಭಾಗ್ಯಮ್ಮ	17-01-1969	03-05-1999	ಎಸ್.ಸಿ
855	ಸರ್ಕಾರಿ	903	ಆರ್.ಜಯಮ್ಮ	05-09-1966	30-04-1999	
856	ಸರ್ಕಾರಿ	905	ಸುಗಂದಾನಿಂಗಪ್ಪ	20-06-1970	29-04-1999	ಎಸ್.ಟಿ
857	ಸರ್ಕಾರಿ	906	ಎಸ್.ಆರ್.ಪೂರ್ಣಿಮಾ	05-07-1974	03-05-1999	ಎಸ್.ಸಿ
858	ಸರ್ಕಾರಿ	907	ಸೈಯಿದಾ ಉಲ್ತಾ ಫಾತಿಮಾ	22-03-1960	30-04-1999	
859	ಸರ್ಕಾರಿ	908	ಎನ್.ಎ.ಮೀನಾಕ್ಷಿ	20-07-1969	30-04-1999	ಎಸ್.ಸಿ
860	ಸರ್ಕಾರಿ	909	ಬಿ.ರೇಣುಕಾ	25-06-1968	29-04-1999	ಎಸ್.ಸಿ
861	ಸರ್ಕಾರಿ	910	ಕೆ.ಆರ್.ತ್ರಿವೇಣಿ	17-05-1971	29-04-1999	ಎಸ್.ಟಿ
862	ಸರ್ಕಾರಿ	912	ಪೈರೋಜ್ ಬೇಗಂ	01-06-1970	04-05-1999	
863	ಸರ್ಕಾರಿ	913	ಟಿ.ವಿ.ನಾಗವೇಣಿ	01-02-1965	03-05-1999	ಎಸ್.ಸಿ
864	ಸರ್ಕಾರಿ	914	ಬಿ.ರೇಣುಕಮ್ಮ	03-10-1959	29-04-1999	ಎಸ್.ಸಿ
865	ಸರ್ಕಾರಿ	915	ಅರ್ಚರ್ ಮೋಹನ ಮೊದಲಿಯಾರ್	15-12-1960	04-05-1999	
866	ಸರ್ಕಾರಿ	916	ಎಸ್.ರುಕ್ಮಿಣಿ	02-02-1973	03-05-1999	ಎಸ್.ಸಿ
867	ಸರ್ಕಾರಿ	917	ಅರ್ಜುಮಂದ್ ಬಾನೊ	10-07-1969	04-05-1999	
868	ಸರ್ಕಾರಿ	918	ಸಿ.ಸುಜಾತ	28-06-1969	29-04-1999	ಎಸ್.ಸಿ
869	ಸರ್ಕಾರಿ	919	ಎಂ.ಶೈಲಜಾ	13-05-1971	29-04-1999	ಎಸ್.ಸಿ
870	ಸರ್ಕಾರಿ	920	ಆರ್.ಪುಷ್ಪ	17-07-1971	04-05-1999	ಎಸ್.ಟಿ
871	ಸರ್ಕಾರಿ	921	ಎಂ.ಪ್ರಭಾ	09-06-1966	30-04-1999	ಎಸ್.ಸಿ
872	ಸರ್ಕಾರಿ	922	ಆಶಾದೇವಿರಾಮಚಂದ್ರ	15-05-1960	04-05-1999	ಎಸ್.ಸಿ
873	ಸರ್ಕಾರಿ	923	ಟಿ.ಎಂ..ಲತಾಮಣಿ	27-05-1969	30-04-1999	ಎಸ್.ಟಿ
874	ಸರ್ಕಾರಿ	924	ರೇಖಾ ಭಜಂತ್ರಿ	13-06-1971	30-04-1999	ಎಸ್.ಸಿ
875	ಸರ್ಕಾರಿ	925	ಆರ್.ಯಶೋಧಾ	24-06-1971	03-05-1999	ಎಸ್.ಸಿ
876	ಸರ್ಕಾರಿ	926	ವಿ.ಮಹೇಶ್ವರಿ	04-08-1958	30-04-1999	ಎಸ್.ಸಿ
877	ಸರ್ಕಾರಿ	927	ಜಿ.ಎಸ್.ವಸಂತಲಕ್ಷ್ಮಿ	07-05-1961	30-04-1999	ಖಿಅ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
878	ಸರ್ಕಾರಿ	928	ಈ.ನಿರ್ಮಲಾದೇವಿ	26-11-1972	03-05-1999	ಎಸ್.ಟಿ
879	ಸರ್ಕಾರಿ	929	ಬಿ.ಜೆ ಜಾದವ್	01-06-1946	03-05-1999	
880	ಸರ್ಕಾರಿ	930	ಶರಣಪ್ಪ	01-06-1954	04-05-1999	
881	ಸರ್ಕಾರಿ	931	ಚಂದ್ರಶೇಖರ	01-06-1965	05-05-1999	
882	ಸರ್ಕಾರಿ	933	ಪಿ.ಶಿವಶಂಕರಗೌಡ	09-11-1949	05-05-1999	
883	ಸರ್ಕಾರಿ	934	ಶಶಿಕಾಮತ ಶಿವರಾಮ	07-02-1956	29-04-1999	
884	ಸರ್ಕಾರಿ	935	ಅಶೋಕ ಮಲ್ಲಪ್ಪ	20-02-1961	04-05-1999	
885	ಸರ್ಕಾರಿ	936	ಸಣ್ಣಚಿಕ್ಕಯ್ಯ	22-07-1964	06-05-1999	
886	ಸರ್ಕಾರಿ	937	ಅಪ್ಪಣ್ಣ ಬಸಲಿಂಗಪ್ಪ	15-02-1959	05-05-1999	
887	ಸರ್ಕಾರಿ	937ಎ	ಸಿಂಗ್ರಯ್ಯ	12-06-1957	16-07-1999	ಎಸ್.ಸಿ.
888	ಸರ್ಕಾರಿ	937ಬಿ	ಪಿ.ಆರ್.ವೆಂಕಟೇಶ	15-10-1963	16-08-1999	
889	ಸರ್ಕಾರಿ	937ಸಿ	ನಾಗರಾಜ್	10-02-1963	01-09-1999	
890	ಸರ್ಕಾರಿ	937ಡಿ	ತಸಮೀಮ್ ಬಾದಷಾ	20-07-1972	16-08-1999	
891	ಸರ್ಕಾರಿ	937ಎಫ್	ಪಿ.ಚಂದ್ರಶೇಖರ	20-10-1964	16-08-1999	
892	ಸರ್ಕಾರಿ	937ಜಿ	ಹೆಚ್.ಬಿ.ನಟೇಶ	15-07-1999	01-09-1999	
ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 105 ಡಿಪಿಐ 96 ದಿನಾಂಕ: 24-09-1999 (ಮುಂಬಡ್ತಿ ಹೊಂದಿರುವವರು)						
893	ಸರ್ಕಾರಿ	1752 ಎ	ಭೀಮರಾಯ	08-06-1948	24-09-1999	
894	ಸರ್ಕಾರಿ	1988ಎ	ಸಿದ್ದಲಿಂಗಯ್ಯ	16-08-1947	24-09-1999	ಎಸ್.ಸಿ
895	ಸರ್ಕಾರಿ	1990	ತಂಗಮಣಿ ಪಿ	25-06-1942	24-09-1999	ಎಸ್.ಸಿ
896	ಸರ್ಕಾರಿ	1991	ವಿಜಯಲಕ್ಷ್ಮಿ ಎಂ.ಆರ್	25-03-1949	24-09-1999	ಎಸ್.ಸಿ
897	ಸರ್ಕಾರಿ	1985	ಭೇಗಾರ ಎಸ್.ಟಿ	12-02-1947	24-09-1999	ಎಸ್.ಸಿ
898	ಸರ್ಕಾರಿ	1995	ವಸಂತ ಟಿ.ಆರ್	06-06-1951	24-09-1999	ಎಸ್.ಸಿ
899	ಸರ್ಕಾರಿ	2001	ಗಜಕೋಶ ವಿ.ಎನ್	15-05-1951	24-09-1999	ಎಸ್.ಸಿ
900	ಸರ್ಕಾರಿ	2005	ನಾಗರಾಜೇಂದ್ರಪ್ಪ ಆರ್	08-05-1948	24-09-1999	ಎಸ್.ಸಿ
901	ಸರ್ಕಾರಿ	2009	ವೆಂಕಟಸ್ವಾಮಿ ಎಸ್.ವಿ	05-06-1947	24-09-1999	ಎಸ್.ಸಿ
902	ಸರ್ಕಾರಿ	2010	ಕಳ್ಳಮನಿ ಎನ್ ಎನ್	23-10-1949	24-09-1999	ಎಸ್.ಸಿ
903	ಸರ್ಕಾರಿ	2257	ಜಯರಾಮದಾಸ್ ಎಂ ಕುಲಕರ್ಣಿ	14-09-1943	24-09-1999	
904	ಸರ್ಕಾರಿ	2277	ಅಣ್ಣಪ್ಪ ಮಲ್ಲಪ್ಪ ಕೀಶಿ	16-05-1942	24-09-1999	ಎಸ್.ಟಿ
905	ಸರ್ಕಾರಿ	2288	ಸಿದ್ದರಾಜು ಹೆಚ್	06-07-1948	24-09-1999	ಎಸ್.ಸಿ
906	ಸರ್ಕಾರಿ	2293	ಮರಿಸಿದ್ದಯ್ಯ ಜಿ.ಎಸ್	10-10-1947	24-09-1999	ಎಸ್.ಸಿ
907	ಸರ್ಕಾರಿ	2295	ಮಾರುತಿ ಬಿ ಡಾಂಗೆ	15-11-1949	24-09-1999	ಎಸ್.ಸಿ
908	ಸರ್ಕಾರಿ	2296	ಪೂಜಿ ಎಂ ಕೆ	16-03-1947	24-09-1999	ಎಸ್.ಸಿ
909	ಸರ್ಕಾರಿ	2297	ಸಿಂದೇ ಆರ್.ಜಿ	12-09-1948	24-09-1999	ಎಸ್.ಸಿ
910	ಸರ್ಕಾರಿ	2298	ಜನವಾಡಕರ್ ಎಸ್.ಎಂ	03-01-1950	24-09-1999	ಎಸ್.ಸಿ
911	ಸರ್ಕಾರಿ	2299	ನಂದೀಶ್ ಸಿ	12-08-1948	24-09-1999	ಎಸ್.ಸಿ
912	ಸರ್ಕಾರಿ	2300	ಕಲ್ಯಾಣಿ ಜಿ	17-06-1948	24-09-1999	ಎಸ್.ಸಿ
913	ಸರ್ಕಾರಿ	2301	ಚೆಲುವಾದಿ ಎನ್ ಜಿ	01-06-1950	24-09-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
914	ಸರ್ಕಾರಿ	2302	ಚೌರ ವೈ.ಎನ್	05-06-1946	24-09-1999	ಎಸ್.ಸಿ
915	ಟಿಡಿಬಿ	411	ವೆಂಕಟರಾಮ್ ಎ	07-04-1944	24-09-1999	
916	ಟಿಡಿಬಿ	533	ರಾಘವೇಂದ್ರ ಬಿ ಕೆ	04-05-1940	24-09-1999	
917	ಮುನಿಸಿಪಲ್	670	ಈಶ್ವರಪ್ಪ ಎ	10-03-1944	24-09-1999	
918	ಸರ್ಕಾರಿ	2303	ಕುರುಣಿ ಟಿ ಡಿ	01-06-1948	24-09-1999	ಎಸ್.ಸಿ
919	ಸರ್ಕಾರಿ	2304	ಸುಶೀಲಾ ಹೆಚ್ ದಾಸರ್	01-06-1948	24-09-1999	ಎಸ್.ಸಿ
920	ಸರ್ಕಾರಿ	2305	ಮೈತ್ರಿ ಹೆಚ್.ಎನ್	07-02-1946	24-09-1999	ಎಸ್.ಸಿ
921	ಸರ್ಕಾರಿ	2308	ಸುಂದರ ಲಕ್ಷ್ಮಿ ಜಿ	04-08-1947	24-09-1999	ಎಸ್.ಸಿ
922	ಸರ್ಕಾರಿ	2309	ಗಂಗಪ್ಪ	04-02-1951	24-09-1999	ಎಸ್.ಸಿ
923	ಸರ್ಕಾರಿ	2310	ನಾರಾಯಣ ವಿ	02-07-1942	24-09-1999	ಎಸ್.ಸಿ
924	ಟಿಡಿಬಿ	534	ಕೃಷ್ಣಮೂರ್ತಿ ಕೆ	03-08-1942	24-09-1999	
925	ಟಿಡಿಬಿ	657	ಆನಂದರಾಮ ರೆಡ್ಡಿ ಕೆ ಎನ್	11-12-1941	24-09-1999	
926	ಮುನಿಸಿಪಲ್	676	ಲಕ್ಷ್ಮೀನರಸಿಂಹಯ್ಯ ಟಿ ವಿ	12-12-1943	24-09-1999	
927	ಸರ್ಕಾರಿ	2312	ಸಂಕದ ಕೆ.ಆರ್	26-02-1943	24-09-1999	ಎಸ್.ಸಿ
928	ಸರ್ಕಾರಿ	2313	ಪದ್ಮ ಸಿ ಪಿ	21-05-1953	24-09-1999	ಎಸ್.ಟಿ
929	ಸರ್ಕಾರಿ	2322	ವೇಲಾಯುಧಂ ಎ	01-06-1943	24-09-1999	ಎಸ್.ಸಿ
930	ಸರ್ಕಾರಿ	2323	ಅಂಬಲಪ್ಪ	01-08-1954	24-09-1999	ಎಸ್.ಸಿ
931	ಸರ್ಕಾರಿ	2324	ಯಂಕಪ್ಪ	08-10-1953	24-09-1999	ಎಸ್.ಸಿ
932	ಸರ್ಕಾರಿ	2325	ಕುಚಾಚಾಳ್ ಎಸ್.ಬಿ	01-06-1951	24-09-1999	ಎಸ್.ಸಿ
933	ಟಿಡಿಬಿ	671	ರಾಮಚಂದ್ರ ಭಟ್ ಬಿ	11-10-1941	24-09-1999	
934	ಟಿಡಿಬಿ	677	ಅಬ್ದುಲ್ ಅಲೀಂ	10-10-1941	24-09-1999	
935	ಮುನಿಸಿಪಲ್	678	ರುದ್ರಪ್ಪ ಬಿ	08-04-1942	24-09-1999	
936	ಸರ್ಕಾರಿ	2326	ನಿವರ್ತಿ ಜಿ	07-06-1953	24-09-1999	ಎಸ್.ಸಿ
937	ಸರ್ಕಾರಿ	2327	ವಿಷ್ಣು ಭಜಂತ್ರಿ	01-03-1954	24-09-1999	ಎಸ್.ಸಿ
938	ಸರ್ಕಾರಿ	2329	ಲಮಾಣಿ ಎಲ್	01-02-1952	24-09-1999	ಎಸ್.ಸಿ
939	ಸರ್ಕಾರಿ	2330	ರುದ್ರಯ್ಯ ಕೆ ಕೆ	19-09-1952	24-09-1999	ಎಸ್.ಸಿ
940	ಸರ್ಕಾರಿ	2331	ದೇನಾ ನಾಯಕ್	08-06-1954	24-09-1999	ಎಸ್.ಸಿ
941	ಸರ್ಕಾರಿ	2332	ಮ್ಯಾಗೀನಕೇರಿ ಎನ್ ಬಿ	01-06-1952	24-09-1999	ಎಸ್.ಸಿ
942	ಟಿಡಿಬಿ	706	ಅನಂತಜಿ ಕುಲಕರ್ಣಿ	13-01-1945	24-09-1999	
943	ಟಿಡಿಬಿ	716	ವೀರಯ್ಯ ಸಂಗಯ್ಯ	28-01-1944	24-09-1999	
944	ಮುನಿಸಿಪಲ್	721	ಶ್ರೀನಿವಾಸಮೂರ್ತಿ ಬಿ ಆರ್	04-06-1944	24-09-1999	
945	ಸರ್ಕಾರಿ	2333ಎ	ಸೋಮಶೇಖರಯ್ಯ	10-02-1962	24-09-1999	ಎಸ್.ಟಿ
946	ಸರ್ಕಾರಿ	2342ಎ	ಪಾಪಯ್ಯ ಜಿ	20-08-1946	24-09-1999	ಎಸ್.ಟಿ
947	ಸರ್ಕಾರಿ	2343	ನಾಗಶೆಟ್ಟಿ ವಿ	25-08-1942	24-09-1999	
948	ಸರ್ಕಾರಿ	2390	ಕರುಣಾ ಎನ್ ಮಾಲೂರ	10-10-1942	24-09-1999	
949	ಸರ್ಕಾರಿ	2428	ರಮಾಮಣಿ ಡಿ ಆರ್	28-10-1942	24-09-1999	
950	ಸರ್ಕಾರಿ	2430	ಕೊಟ್ಟಯ್ಯ ಹೆಚ್ ಎಂ	14-09-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
951	ಟಿಡಿಬಿ	726	ಪೋಲೀಸ್ ಪಾಟೀಲ್ ಬಿ ಎಸ್	13-12-1946	24-09-1999	
952	ಟಿಡಿಬಿ	741	ಶ್ರೀರಾಮರೆಡ್ಡಿ ಎನ್ ಡಿ	05-02-1943	24-09-1999	
953	ಮುನಿಸಿಪಲ್	725	ಶಿವಶಂಕರರಾವ್ ಜಿ ಎನ್	20-05-1946	24-09-1999	
954	ಸರ್ಕಾರಿ	2485	ಗುಡಾಳೆ ಆರ್ ಹೆಚ್	12-11-1949	24-09-1999	ಎಸ್.ಟಿ
955	ಸರ್ಕಾರಿ	2488	ಶಿವಮೂರ್ತಿ ಹೆಚ್	05-09-1952	24-09-1999	ಎಸ್.ಸಿ
956	ಸರ್ಕಾರಿ	2489	ಚಲಕದ ವಿ ಟಿ	14-02-1952	24-09-1999	ಎಸ್.ಸಿ
957	ಸರ್ಕಾರಿ	2491	ಬೆಣ್ಣೆರಪ್ಪ ಎಂ	02-11-1948	24-09-1999	ಎಸ್.ಸಿ
958	ಸರ್ಕಾರಿ	2492	ಚಂದ್ರಾ ನಾಯ್ಕ ಆರ್	20-04-1949	24-09-1999	ಎಸ್.ಸಿ
959	ಸರ್ಕಾರಿ	2493	ಪ್ರಸಾದ್ ಆರ್.ಬಿ	01-06-1943	24-09-1999	ಎಸ್.ಸಿ
960	ಟಿಡಿಬಿ	758	ಗೋಪಾಲಕೃಷ್ಣ ಎನ್ ಆರ್	15-05-1944	24-09-1999	
961	ಟಿಡಿಬಿ	764	ಚಂದ್ರಶೇಖರ ಬಿ	27-10-1942	24-09-1999	
962	ಮುನಿಸಿಪಲ್	729	ಕೆಂಜೇಗೌಡ ಬಿ	01-07-1943	24-09-1999	
963	ಸರ್ಕಾರಿ	2494	ಹನುಮಂತರಾಯ ಡಿ	09-05-1950	24-09-1999	ಎಸ್.ಸಿ
964	ಸರ್ಕಾರಿ	2495	ಸಿದ್ದರಾಮಪ್ಪ	04-10-1948	24-09-1999	ಎಸ್.ಸಿ
965	ಸರ್ಕಾರಿ	2496	ಸಿದ್ದಗಂಗಯ್ಯ ಎನ್	01-03-1946	24-09-1999	ಎಸ್.ಸಿ
966	ಸರ್ಕಾರಿ	2497	ಸೋಮನಾಯಕ್	27-03-1951	24-09-1999	ಎಸ್.ಸಿ
967	ಸರ್ಕಾರಿ	2498	ನರಸಿಂಹಸ್ವಾಮಿ ಎನ್	27-05-1953	24-09-1999	ಎಸ್.ಸಿ
968	ಸರ್ಕಾರಿ	2500	ಹನುಮಂತರಯ್ಯ ಜಿ	02-03-1949	24-09-1999	ಎಸ್.ಸಿ
969	ಟಿಡಿಬಿ	769	ತಿಪ್ಪರಾಜು ಕೆ	19-08-1943	24-09-1999	
970	ಟಿಡಿಬಿ	779	ರಾಮಮೂರ್ತಿ ಆರ್ ಎಲ್	26-02-1944	24-09-1999	
971	ಮುನಿಸಿಪಲ್	737	ವೆಂಕಟಸುಬ್ಬರಾವ್ ಎನ್	15-06-1944	24-09-1999	
972	ಸರ್ಕಾರಿ	2502	ವೆಂಕಟರಾಮಯ್ಯ ಎಸ್ ಕೆ	10-07-1949	24-09-1999	ಎಸ್.ಸಿ
973	ಸರ್ಕಾರಿ	2503	ಕವಿತಾ ಬಸಣ್ಣ ಟಿ	01-11-1955	24-09-1999	ಎಸ್.ಸಿ
974	ಸರ್ಕಾರಿ	2512	ಮಾಧವರಾವ್ ಎ	14-07-1952	24-09-1999	ಎಸ್.ಸಿ
975	ಸರ್ಕಾರಿ	2513	ಮಾಧೇಶ್ವರರಾವ್	03-03-1948	24-09-1999	ಎಸ್.ಸಿ
976	ಸರ್ಕಾರಿ	2521	ಸುಬ್ರಮಣ್ಯ ಬಿ	03-09-1944	24-09-1999	
977	ಸರ್ಕಾರಿ	2522	ಬಸರೆಡ್ಡಿ	08-02-1942	24-09-1999	
978	ಟಿಡಿಬಿ	784	ನಾಗಶೆಟ್ಟಿ ವೀರಭದ್ರಪ್ಪ ಯಲಾಲ್	01-11-1941	24-09-1999	
979	ಟಿಡಿಬಿ	791	ಕೃಷ್ಣಮೂರ್ತಿ ಹೆಚ್ ಕೆ	01-06-1944	24-09-1999	
980	ಮುನಿಸಿಪಲ್	748	ನಾರಾಯಣ ಸಿ	16-10-1943	24-09-1999	
981	ಸರ್ಕಾರಿ	2532	ಬೇಬಿ ಸರೋಜಮ್ಮ	16-11-1945	24-09-1999	
982	ಸರ್ಕಾರಿ	2566	ಅನಂತಕುಮಾರ ಎಂ ಪಿ	26-04-1946	24-09-1999	
983	ಸರ್ಕಾರಿ	2587	ರಾಘವೇಂದ್ರಾಚಾರ್ ಕೆ	18-01-1943	24-09-1999	
984	ಸರ್ಕಾರಿ	2608	ಚಂದ್ರಣ್ಣ ಜಿ ಎನ್	02-03-1944	24-09-1999	
985	ಸರ್ಕಾರಿ	2622	ಸುಧಾದೇವಿ ಹೆಚ್ ವಿ	09-04-1945	24-09-1999	
986	ಸರ್ಕಾರಿ	2684	ರಾಮಕೃಷ್ಣ ಎಂ ಎನ್	03-08-1943	24-09-1999	
987	ಟಿಡಿಬಿ	808	ಶ್ರೀಕಂಠಯ್ಯ ಎಂ ಕೆ	09-06-1946	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
988	ಟಿಡಿಬಿ	811	ಶಿವಪ್ಪ ಎ ಸಿ	03-03-1942	24-09-1999	
989	ಮುನಿಸಿಪಲ್	749	ಉಮಾದೇವಿ	04-12-1946	24-09-1999	
990	ಸರ್ಕಾರಿ	2687	ಶಾರದ ಜಿ	17-02-1942	24-09-1999	
991	ಸರ್ಕಾರಿ	2688	ಸರೋಜ ಹೆಚ್	01-05-1945	24-09-1999	
992	ಸರ್ಕಾರಿ	2693	ಸೂರ್ಯಕುಮಾರಿ ಎಂ	05-10-1943	24-09-1999	
993	ಸರ್ಕಾರಿ	2729	ಲಾತೂರ ಬಿ ಆರ್	03-04-1943	24-09-1999	
994	ಸರ್ಕಾರಿ	2759	ಅಬ್ದುಲ್ ಅಫೀಜ್	10-11-1942	24-09-1999	
995	ಸರ್ಕಾರಿ	2769	ರಾಮು ಟಿ ವಿ	03-04-1945	24-09-1999	
996	ಟಿಡಿಬಿ	813	ನರಸಿಂಹೇಗೌಡ ಹೆಚ್ ವಿ	21-02-1942	24-09-1999	
997	ಟಿಡಿಬಿ	814	ಶ್ರೀನಿವಾಸ ಐಯ್ಯಂಗಾರ್ ಎನ್	02-01-1944	24-09-1999	
998	ಮುನಿಸಿಪಲ್	761	ನಾಗೇಶ್ ಸಿ	01-03-1942	24-09-1999	
999	ಸರ್ಕಾರಿ	2826	ಚಂದ್ರಪ್ಪ ಟಿ ಹೆಚ್	02-05-1948	24-09-1999	ಎಸ್.ಟಿ
1000	ಸರ್ಕಾರಿ	2827	ಕೆ.ಎನ್ ಡಂಗಾ	01-06-1950	24-09-1999	ಎಸ್.ಟಿ
1001	ಸರ್ಕಾರಿ	2828	ರಾಜಪ್ಪ ಎಂ	01-05-1945	24-09-1999	ಎಸ್.ಟಿ
1002	ಸರ್ಕಾರಿ	2832	ಜವರಾನಾಯಕ್ ಕೆ ಎಲ್	08-10-1945	24-09-1999	ಎಸ್.ಟಿ
1003	ಸರ್ಕಾರಿ	2834	ಜಯಲಕ್ಷ್ಮಿ	15-10-1949	24-09-1999	ಎಸ್.ಟಿ
1004	ಸರ್ಕಾರಿ	2836	ಗುರುಮೂರ್ತಿ ನಾಯ್ಕ ಎನ್	03-10-1948	24-09-1999	ಎಸ್.ಟಿ
1005	ಸರ್ಕಾರಿ	2837	ವಲದೇವರ್ ವಿ ಬಿ	01-06-1950	24-09-1999	ಎಸ್.ಟಿ
1006	ಟಿಡಿಬಿ	823	ಗಂಗಣ್ಣ ವಿ ಜಿ	06-10-1941	24-09-1999	
1007	ಟಿಡಿಬಿ	824	ಆನಂದ ಕೆ ಆರ್	07-11-1941	24-09-1999	
1008	ಮುನಿಸಿಪಲ್	762	ಸದಾಶಿವಯ್ಯ ಜಿ ಎಲ್	22-12-1941	24-09-1999	
1009	ಸರ್ಕಾರಿ	2839	ಕುರುಪಿ ಆರ್ ಟಿ	02-06-1949	24-09-1999	ಎಸ್.ಟಿ
1010	ಸರ್ಕಾರಿ	2840	ನಾಗರಾಜು ಬಿ	01-08-1947	24-09-1999	ಎಸ್.ಟಿ
1011	ಸರ್ಕಾರಿ	2853	ಹಳೇಮನಿ ಬಿ ಎನ್	02-02-1944	24-09-1999	
1012	ಸರ್ಕಾರಿ	2865	ಕುರ್ಷಿಡ್ ಮಿಯಾ	05-02-1946	24-09-1999	
1013	ಸರ್ಕಾರಿ	2866	ಚನ್ನಬಸಪ್ಪ ಜಿ ವಾಲಿ	18-06-1946	24-09-1999	
1014	ಸರ್ಕಾರಿ	2874	ದೇಶನೂರ ಎಂ ಸಿ	01-09-1943	24-09-1999	
1015	ಟಿಡಿಬಿ	826	ಮೊಹಮ್ಮದ್ ಸಲಾಹುದ್ದೀನ್ ಖಾನ್	04-10-1943	24-09-1999	
1016	ಟಿಡಿಬಿ	835	ಬಸವರಾಜಪ್ಪ ಡಿ	08-02-1942	24-09-1999	
1017	ಮುನಿಸಿಪಲ್	765	ಷಡಾಕ್ಷರಯ್ಯ ಬಿ ಎಂ	10-09-1945	24-09-1999	
1018	ಸರ್ಕಾರಿ	2875	ನಾಗಶೆಟ್ಟಿ ಎಸ್ ಎನ್	01-06-1942	24-09-1999	
1019	ಸರ್ಕಾರಿ	2878	ಪಾಟೀಲ್ ಕೆ ಬಿ	28-09-1947	24-09-1999	
1020	ಸರ್ಕಾರಿ	2894	ಅಗಸ್ತಿ ಮ್ಯಾಥ್	27-08-1947	24-09-1999	
1021	ಸರ್ಕಾರಿ	2895	ಪಾವರ್ತಿ ಎನ್ ಎ	03-01-1948	24-09-1999	
1022	ಸರ್ಕಾರಿ	2925	ವಾಸುಶೆಟ್ಟಿ ಬಿ	07-05-1943	24-09-1999	
1023	ಸರ್ಕಾರಿ	2930	ಅಂಥೋಣಿ ಮನ್ಯ ರೇವನ್	02-12-1942	24-09-1999	
1024	ಟಿಡಿಬಿ	836	ಚನ್ನಬಸವಯ್ಯ ಸಿ ಎನ್	05-04-1944	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1025	ಟಿಡಿಬಿ	838	ತಾರಾಮಣಿ ಕೆ	09-09-1944	24-09-1999	
1026	ಮುನಿಸಿಪಲ್	766	ಮುರಳೀಧರ ಸಿ	01-11-1941	24-09-1999	
1027	ಸರ್ಕಾರಿ	2931	ಅನಂತರಾಜ ಜೈನ್ ಎಂ	30-06-1943	24-09-1999	
1028	ಸರ್ಕಾರಿ	2941	ಸಹೀದಾ ಸುಲ್ತಾನ	03-10-1944	24-09-1999	
1029	ಸರ್ಕಾರಿ	2947	ಮತ್ಯಾಳ್ಕರ್ ಐ ಬಿ	26-03-1942	24-09-1999	
1030	ಸರ್ಕಾರಿ	2964	ಅಜಗುಂಡಿ ಹೆಚ್ ಎಫ್	09-05-1942	24-09-1999	
1031	ಸರ್ಕಾರಿ	2966	ಬೈಗಾನಪಲ್ಲಿ ಎಂ ಎಂ	13-09-1947	24-09-1999	
1032	ಸರ್ಕಾರಿ	2972	ಜಯಣ್ಣ ಎ ಡಿ	05-04-1942	24-09-1999	
1033	ಟಿಡಿಬಿ	862	ಶ್ರೀನಿವಾಸನ್	16-07-1943	24-09-1999	
1034	ಟಿಡಿಬಿ	864	ಕೃಷ್ಣಮೂರ್ತಿ ಎನ್ ವಿ	06-06-1943	24-09-1999	
1035	ಮುನಿಸಿಪಲ್	770	ಹುಲ್ಲೂರ ಎನ್ ಟಿ	01-03-1944	24-09-1999	
1036	ಸರ್ಕಾರಿ	3013	ಸಿದ್ದಪ್ಪ ಇಮ್ಮದಾಪುರ	01-01-1946	24-09-1999	
1037	ಸರ್ಕಾರಿ	3018	ಸಾವುಕಾರ ಪಿ ಸಿ	04-03-1945	24-09-1999	
1038	ಸರ್ಕಾರಿ	3019	ಬಸನಗೌಡ ಕೆ ಆರ್	24-06-1942	24-09-1999	
1039	ಸರ್ಕಾರಿ	3029	ಲಕ್ಷ್ಮೀ ನರಸು ಕೆ	10-03-1948	24-09-1999	
1040	ಸರ್ಕಾರಿ	3033	ಬಸವರಾಜು ಎ	01-07-1945	24-09-1999	
1041	ಸರ್ಕಾರಿ	3034	ಸಾರಂಗಪಾಣಿ ಪಿ	01-12-1945	24-09-1999	
1042	ಟಿಡಿಬಿ	877	ಸಿದ್ದಪ್ಪ ಎಂ	05-04-1942	24-09-1999	
1043	ಟಿಡಿಬಿ	887	ಕೃಷ್ಣಮೂರ್ತಿ ಸಿ	04-06-1943	24-09-1999	
1044	ಮುನಿಸಿಪಲ್	775	ಚೆಲುವರಾಜು ಎಂ ಎನ್	04-12-1942	24-09-1999	
1045	ಸರ್ಕಾರಿ	3036	ಮಾರೇಗೌಡ ಬಿ	01-10-1946	24-09-1999	
1046	ಸರ್ಕಾರಿ	3037	ಕರ್ಕಿಹಳ್ಳಿ ಡಿ ಜಿ	13-06-1947	24-09-1999	
1047	ಸರ್ಕಾರಿ	3038	ಮುರುಗೇಂದ್ರ ಪ್ರಸಾದ್	14-06-1945	24-09-1999	
1048	ಸರ್ಕಾರಿ	3040	ರವೀಂದ್ರನಾಥ ಗೌಡ	03-09-1945	24-09-1999	
1049	ಸರ್ಕಾರಿ	3042	ಕೃಷ್ಣ ಮೋಹನ	21-10-1941	24-09-1999	
1050	ಸರ್ಕಾರಿ	3088	ಅನ್ವರ್ ಷರೀಫ್	06-08-1944	24-09-1999	
1051	ಟಿಡಿಬಿ	888	ತಿಪ್ಪಾ ರೆಡ್ಡಿ ಆರ್	07-03-1944	24-09-1999	
1052	ಟಿಡಿಬಿ	891	ಪರಮೇಶ್ವರಯ್ಯ ಜಿ ಎಂ	10-09-1944	24-09-1999	
1053	ಮುನಿಸಿಪಲ್	792	ರಾಜಾರಾಂ ಎನ್	08-03-1945	24-09-1999	
1054	ಸರ್ಕಾರಿ	3094	ವೆಂಕಟರಮಣಪ್ಪ ಸಿ	12-12-1941	24-09-1999	
1055	ಸರ್ಕಾರಿ	3107	ಸೈಯದ್ ಮೆಹಮೂದ್ ಬೇಗಂ	02-01-1948	24-09-1999	
1056	ಸರ್ಕಾರಿ	3127	ಮಾಧವರಾವ್ ಬಿರುಜೂದಾರ್	09-10-1943	24-09-1999	
1057	ಸರ್ಕಾರಿ	3130	ಲಕ್ಷ್ಮಪ್ಪ ಕೆ	21-11-1944	24-09-1999	
1058	ಸರ್ಕಾರಿ	3133	ಸೈಯದ್ ಮೆಹಮೂದ್ ಹುಸೇನಿ	03-01-1942	24-09-1999	
1059	ಸರ್ಕಾರಿ	3141	ಪ್ರಕಾಶ ಡಿ	01-12-1944	24-09-1999	
1060	ಟಿಡಿಬಿ	903	ಬಸವರಾಜಪ್ಪ ಕೆ	08-04-1943	24-09-1999	
1061	ಟಿಡಿಬಿ	912	ಲಕ್ಷ್ಮೀನಾರಾಯಣ	20-08-1944	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1062	ಮುನಿಸಿಪಲ್	793	ನಾಗರಾಜು ಎಂ ಕೆ	15-06-1946	24-09-1999	
1063	ಸರ್ಕಾರಿ	3142	ರಾಮಲಿಂಗಂ ಆರ್	01-06-1944	24-09-1999	
1064	ಸರ್ಕಾರಿ	3143	ದೇವರಮಣಿ ಕೆ ಜಿ	20-03-1945	24-09-1999	
1065	ಸರ್ಕಾರಿ	3145	ಶೇಖರಪ್ಪ ಜಿ	10-07-1942	24-09-1999	
1066	ಸರ್ಕಾರಿ	3146	ಗುರುಬಸವಯ್ಯ ಜಿ ಎಂ	01-06-1947	24-09-1999	
1067	ಸರ್ಕಾರಿ	3149	ನಾಗೇಶ್ವರರಾವ್ ಆರ್	05-05-1944	24-09-1999	
1068	ಸರ್ಕಾರಿ	3151	ಪ್ರಭಾಕರ ಪಿ ಎಂ	05-01-1944	24-09-1999	
1069	ಟಿಡಿಬಿ	937	ಷಣ್ಮುಖ ಉಪಾಧ್ಯಾಯ	10-09-1941	24-09-1999	
1070	ಟಿಡಿಬಿ	938	ಶಂಕರ ಪಡಸೆಟ್ಟಿ	04-08-1942	24-09-1999	
1071	ಮುನಿಸಿಪಲ್	799	ಶ್ರೀಲಕ್ಷ್ಮಮ್ಮ ಆರ್ ಸಿ	02-03-1946	24-09-1999	
1072	ಸರ್ಕಾರಿ	3155	ಮಠದ್ ಎನ್ ಎಸ್	09-04-1947	24-09-1999	
1073	ಸರ್ಕಾರಿ	3166	ವಿಠಲಶೆಟ್ಟಿ ಬಿ	15-12-1942	24-09-1999	
1074	ಸರ್ಕಾರಿ	3177	ಜೋಲಿನಾ ಇ ಸಿ	10-03-1944	24-09-1999	
1075	ಸರ್ಕಾರಿ	3183	ಚವಾಣ್ ಪಿ ಆರ್	20-05-1942	24-09-1999	
1076	ಸರ್ಕಾರಿ	3184	ಕುಲಕರ್ಣಿ ಎಸ್ ಎ	09-04-1945	24-09-1999	
1077	ಸರ್ಕಾರಿ	3187	ಜಳಕಿ ಎನ್ ಎನ್	11-11-1945	24-09-1999	
1078	ಟಿಡಿಬಿ	939	ಪರಮಶಿವಪ್ಪ ಡಿ ಎಂ	25-06-1944	24-09-1999	
1079	ಟಿಡಿಬಿ	941	ನಾಗಭೂಷಣರಾಧ್ಯ ಬಿ	20-02-1948	24-09-1999	
1080	ಮುನಿಸಿಪಲ್	818	ಅಬ್ದುಲ್ ಅಜೀಜ್	15-03-1942	24-09-1999	
1081	ಸರ್ಕಾರಿ	3188	ಶೈಲಜಾ ಎಂ ಹಲ್ಲೂರ	13-11-1942	24-09-1999	
1082	ಸರ್ಕಾರಿ	3189	ಚೌದರಿ ಎಸ್ ಜಿ	01-05-1942	24-09-1999	
1083	ಸರ್ಕಾರಿ	3196	ಮಲ್ಲಿಕಾರ್ಜುನಪ್ಪ ಎ	01-07-1945	24-09-1999	
1084	ಸರ್ಕಾರಿ	3197	ಬಣಗಾರ್ ವಿ ಎ	01-03-1943	24-09-1999	
1085	ಸರ್ಕಾರಿ	3199	ಕುಲಕರ್ಣಿ ಎಂ ಎಂ	23-09-1943	24-09-1999	
1086	ಸರ್ಕಾರಿ	3201	ಗುಡಿಹಾಳ್ ವಿ ಕೆ	22-08-1946	24-09-1999	
1087	ಟಿಡಿಬಿ	949	ನಾಗರತ್ನಂ ಕೆ ವಿ	07-05-1944	24-09-1999	
1088	ಟಿಡಿಬಿ	952	ವಿಶ್ವನಾಥ ರೆಡ್ಡಿ	08-05-1944	24-09-1999	
1089	ಮುನಿಸಿಪಲ್	823	ಮಲ್ಲಿಕಾರ್ಜುನಯ್ಯ ವೈ ಕೆ	15-04-1945	24-09-1999	
1090	ಸರ್ಕಾರಿ	3202	ವಸಂತ ವಿ ನಾಯಕ್	01-01-1944	24-09-1999	
1091	ಸರ್ಕಾರಿ	3204	ಖಾದ್ರಿ ಎನ್ ಎನ್	20-03-1945	24-09-1999	
1092	ಸರ್ಕಾರಿ	3217	ಪಾಟೀಲ್ ಎನ್ ಸಿ	18-03-1944	24-09-1999	
1093	ಸರ್ಕಾರಿ	3220	ಬೇಣರೊಟ್ಟಿ ವಿ ಬಿ	18-08-1945	24-09-1999	
1094	ಸರ್ಕಾರಿ	3221	ಹಿಪ್ಪರಗಿ ಬಿ ಆರ್	05-01-1947	24-09-1999	
1095	ಸರ್ಕಾರಿ	3225	ಬಣಕಾರ ಎನ್ ಹೆಚ್	01-03-1946	24-09-1999	
1096	ಟಿಡಿಬಿ	953	ವಿಜಯೇಂದ್ರ ಕೆ.ಆರ್	23-02-1945	24-09-1999	
1097	ಟಿಡಿಬಿ	966	ಮಧುರವಾಣಿ ಆರ್ ಎ	30-06-1946	24-09-1999	
1098	ಮುನಿಸಿಪಲ್	827	ಅಬ್ದುಲ್ ವಾಜೀದ್‌ಪಾಷಾ ಮುನೀರ್	09-05-1945	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1099	ಸರ್ಕಾರಿ	3226	ಜಿನಗುಡಿ ಸಿ ಎನ್	03-03-1946	24-09-1999	
1100	ಸರ್ಕಾರಿ	3227	ಅಂಗಡಿ ಎಂ ಬಿ	01-05-1947	24-09-1999	
1101	ಸರ್ಕಾರಿ	3229	ನವಾಬ ಕೆ ಬಿ	15-04-1944	24-09-1999	
1102	ಸರ್ಕಾರಿ	3232	ನಾಯಕ್ ವಿ ಹೆಚ್	01-01-1946	24-09-1999	
1103	ಸರ್ಕಾರಿ	3235	ಬಸ್ತವಾಡ ಎನ್ ಎನ್	22-05-1948	24-09-1999	
1104	ಸರ್ಕಾರಿ	3238	ಜ್ಞಾನೇಶ್ವರ ಎಸ್	20-03-1945	24-09-1999	
1105	ಟಿಡಿಬಿ	968	ಶಿವರಾಜ್ ಎಸ್ ಪಾಟೀಲ್	01-11-1941	24-09-1999	
1106	ಟಿಡಿಬಿ	996	ರಾಮಕೃಷ್ಣರಾಜ್ ಜಿ ಸಿ	05-06-1943	24-09-1999	
1107	ಮುನಿಸಿಪಲ್	829	ಸೈಯದ್ ಮುಖ್ತಾರ್ ಅಹ್ಮದ್	15-04-1946	24-09-1999	
1108	ಸರ್ಕಾರಿ	3241	ಶಾರದಮ್ಮ ಕೆ ಎನ್	10-08-1942	24-09-1999	
1109	ಸರ್ಕಾರಿ	3748ಎ	ಪಾಟೀಲ್ ಆರ್ ಜಿ	08-10-1946	24-09-1999	
1110	ಸರ್ಕಾರಿ	3251	ಧ್ರುವಕುಮಾರ್	11-09-1941	24-09-1999	
1111	ಸರ್ಕಾರಿ	3252	ಮುಲ್ಲಾ ಎಂ ಹೆಚ್	01-06-1945	24-09-1999	
1112	ಸರ್ಕಾರಿ	3256	ವಿಶ್ವನಾಥ ರಾವ್	12-09-1941	24-09-1999	
1113	ಸರ್ಕಾರಿ	3263	ಚಂದ್ರಪ್ಪಶೆಟ್ಟಿ ಎನ್ ಹೆಚ್	04-08-1942	24-09-1999	
1114	ಟಿಡಿಬಿ	997	ಅಜೀಮುನ್ನೀಸಾ	05-09-1945	24-09-1999	
1115	ಟಿಡಿಬಿ	999	ಸತ್ಯನಾರಾಯಣ ಗುಪ್ತ	12-10-1946	24-09-1999	
1116	ಮುನಿಸಿಪಲ್	832	ರಾಘವೇಂದ್ರರಾವ್ ಟಿ ಕೆ	08-12-1941	24-09-1999	
1117	ಸರ್ಕಾರಿ	3265	ನರಸಿಂಹಮೂರ್ತಿ	10-05-1945	24-09-1999	ಎಸ್.ಟಿ
1118	ಸರ್ಕಾರಿ	3266	ಶನಿವಾರಪ್ಪ	11-10-1950	24-09-1999	ಎಸ್.ಸಿ
1119	ಸರ್ಕಾರಿ	3267	ನರಸಿಂಹಯ್ಯ	08-01-1951	24-09-1999	ಎಸ್.ಟಿ
1120	ಸರ್ಕಾರಿ	3274	ಕಾಶೀನಾಥ ವ್ಯಾಗೆ	04-03-1932	24-09-1999	ಎಸ್.ಸಿ
1121	ಸರ್ಕಾರಿ	3277	ಶಿವಪ್ಪ ಕೆ	08-10-1952	24-09-1999	ಎಸ್.ಸಿ
1122	ಸರ್ಕಾರಿ	3278	ಭಾಗ್ಯಮ್ಮ ಎನ್	01-06-1955	24-09-1999	ಎಸ್.ಸಿ
1123	ಟಿಡಿಬಿ	1001	ಶಾರದ ಸಿ ಎನ್	03-08-1943	24-09-1999	
1124	ಟಿಡಿಬಿ	1008	ಗೌರಮ್ಮ ಎನ್ ಆರ್	02-04-1945	24-09-1999	
1125	ಮುನಿಸಿಪಲ್	833	ರಾಮಪ್ಪ ಜಿ	03-08-1942	24-09-1999	
1126	ಸರ್ಕಾರಿ	3279	ಕುಲಕರ್ಣಿ ಎ ಆರ್	31-08-1942	24-09-1999	
1127	ಸರ್ಕಾರಿ	3281	ಬಡಪ್ಪ ವಿ	01-02-1944	24-09-1999	
1128	ಸರ್ಕಾರಿ	3282	ಪದ್ಮಾವತಮ್ಮ ಹೆಚ್ ಎಂ	05-04-1945	24-09-1999	
1129	ಸರ್ಕಾರಿ	3283	ಸೀತಮ್ಮ ಎಂ ಆರ್	08-05-1946	24-09-1999	
1130	ಸರ್ಕಾರಿ	3284	ನಂಜುಂಡಸ್ವಾಮಿ ಹೆಚ್ ಕೆ	08-06-1947	24-09-1999	
1131	ಸರ್ಕಾರಿ	3289	ಮಠ್ ಆರ್ ಎಸ್	08-06-1942	24-09-1999	
1132	ಟಿಡಿಬಿ	1009	ರಾಮಲಿಂಗೇಗೌಡ	10-01-1942	24-09-1999	
1133	ಟಿಡಿಬಿ	1014	ನಾಗರಾಜೇಗೌಡ ಎ ಪಿ	12-10-1941	24-09-1999	
1134	ಮುನಿಸಿಪಲ್	838	ಪಡ್ನೀಸ್ ಆರ್ ಎನ್	01-01-1942	24-09-1999	
1135	ಸರ್ಕಾರಿ	3296	ರಾಜಲಕ್ಷ್ಮಿ ಕೆ	10-03-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1136	ಸರ್ಕಾರಿ	3298	ಹಬೀಬುಲ್ಲಾಖಾನ್	15-04-1943	24-09-1999	
1137	ಸರ್ಕಾರಿ	3299	ಶಿವಪ್ಪ ಜೆ ಪಿ	22-06-1944	24-09-1999	
1138	ಸರ್ಕಾರಿ	3300	ನಸೀಮಾ ಬೇಗಂ	02-11-1949	24-09-1999	
1139	ಸರ್ಕಾರಿ	3302	ಸ್ವಾಮಿ ಹೆಚ್ ಎನ್	16-06-1943	24-09-1999	
1140	ಸರ್ಕಾರಿ	3309	ಶ್ರೀನಿವಾಸ ಎಂ ಡಿ	22-06-1942	24-09-1999	
1141	ಟಿಡಿಬಿ	1016	ದೊಡ್ಡವೀರಯ್ಯ	08-04-1943	24-09-1999	
1142	ಟಿಡಿಬಿ	1017	ವೈರಾಜೇ ಎಂ ಬಿ	17-06-1943	24-09-1999	
1143	ಮುನಿಸಿಪಲ್	839	ಕುಮಾರಿ ಲೀಲಾ ಬಿ ಆರ್	01-09-1945	24-09-1999	
1144	ಸರ್ಕಾರಿ	3310	ಇಂದಿರಮ್ಮ ಎಂ	05-05-1943	24-09-1999	
1145	ಸರ್ಕಾರಿ	3313	ರಾಮಲಿಂಗಂ ಸಿ	05-03-1945	24-09-1999	
1146	ಸರ್ಕಾರಿ	3321	ಕಲ್ಲೇಶ್ವರರಾವ್ ಎನ್	20-10-1946	24-09-1999	
1147	ಸರ್ಕಾರಿ	3325	ಗುರುರಾಜರಾವ್ ಪಿ	05-06-1947	24-09-1999	
1148	ಸರ್ಕಾರಿ	3326	ರಘುನಾಥಯ್ಯ ಆರ್	21-05-1942	24-09-1999	
1149	ಸರ್ಕಾರಿ	3327	ಬಸವರಾಜಯ್ಯ ಡಿ ಹೆಚ್	22-06-1948	24-09-1999	
1150	ಟಿಡಿಬಿ	1018	ಸುಬ್ಬರಾಮಯ್ಯ ಬಿ ಕೆ	03-05-1945	24-09-1999	
1151	ಟಿಡಿಬಿ	1022	ಸುಬ್ರಮಣ್ಯ ಎನ್	10-11-1944	24-09-1999	
1152	ಮುನಿಸಿಪಲ್	843	ಶಶಿಧರ ಶೆಟ್ಟಿ ಬಿ	09-10-1942	24-09-1999	
1153	ಸರ್ಕಾರಿ	3330	ನಾಗರಾಜು ಟಿ ಎನ್	01-01-1942	24-09-1999	
1154	ಸರ್ಕಾರಿ	3332	ಕುಮಾರಪ್ಪ ಜಿ ಸಿ	04-05-1944	24-09-1999	
1155	ಸರ್ಕಾರಿ	3335	ಜಯವರ್ಮ ಶೆಟ್ಟಿ ಕೆ	05-04-1948	24-09-1999	
1156	ಸರ್ಕಾರಿ	3336	ನರಸಪ್ಪ ಬಿ	01-07-1944	24-09-1999	
1157	ಸರ್ಕಾರಿ	3341	ವೀರಣ್ಣ ಐ ಎನ್	01-06-1944	24-09-1999	
1158	ಸರ್ಕಾರಿ	3342	ಮಲ್ಲಿಕಾರ್ಜುನ ಶೆಟ್ಟಿ ಬಿ ಎ	05-04-1946	24-09-1999	
1159	ಟಿಡಿಬಿ	1026	ವೆಂಕಟೇಶ ಎನ್	16-12-1944	24-09-1999	
1160	ಟಿಡಿಬಿ	1031	ಬಸವಣ್ಣಪ್ಪ ಬಿ ಎಂ	12-12-1942	24-09-1999	
1161	ಮುನಿಸಿಪಲ್	844	ವಾಮನ ಭಟ್ ಜಿ	26-09-1943	24-09-1999	
1162	ಸರ್ಕಾರಿ	3344	ಪಾಟೀಲ್ ಜೆ ಡಿ	28-09-1947	24-09-1999	
1163	ಸರ್ಕಾರಿ	3346	ಶಾರದಾ ಆರ್	17-12-1942	24-09-1999	
1164	ಸರ್ಕಾರಿ	3348	ವೆಂಕಟರಮಣಯ್ಯ ಆರ್	03-10-1948	24-09-1999	
1165	ಸರ್ಕಾರಿ	3353	ಲಿಂಗಾರೆಡ್ಡಿ ಜಿ ಎಸ್	30-11-1942	24-09-1999	
1166	ಸರ್ಕಾರಿ	3355	ಶರಣಪ್ಪ ಬಿ	01-07-1944	24-09-1999	
1167	ಸರ್ಕಾರಿ	3356	ಮಹದೇವಪ್ಪ ಎ ಸಿ	15-06-1945	24-09-1999	
1168	ಟಿಡಿಬಿ	1043	ರಾಮಚಂದ್ರಯ್ಯ ಹೆಚ್ ಎಸ್	15-04-1942	24-09-1999	
1169	ಟಿಡಿಬಿ	1048	ಮಲ್ಲಿಕಾರ್ಜುನ ಐ ಗೊಂಗಡಿ	08-10-1942	24-09-1999	
1170	ಮುನಿಸಿಪಲ್	854	ನರೇಗಲ್ ಎನ್ ಸಿ	01-06-1942	24-09-1999	
1171	ಸರ್ಕಾರಿ	3358	ಸಾಧಿಕ್ ಬಾನು ಎಸ್ ಎ	15-03-1948	24-09-1999	
1172	ಸರ್ಕಾರಿ	3359	ಸುರೇಂದ್ರನಾಥ ಬ್ಯಾನರ್ಜಿ	06-06-1948	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1173	ಸರ್ಕಾರಿ	3360	ಸೈಯದ್ ಯುನಸ್	10-06-1948	24-09-1999	
1174	ಸರ್ಕಾರಿ	3363	ಜಗದೀಶಗೌಡ ಎನ್ ಸಿ	01-07-1943	24-09-1999	
1175	ಸರ್ಕಾರಿ	3364	ಕೋದಂಡರಾಮಯ್ಯ ಟಿ ಕೆ	13-05-1947	24-09-1999	
1176	ಸರ್ಕಾರಿ	3366	ಮೋಹನಕುಮಾರ ಎಸ್	20-01-1946	24-09-1999	
1177	ಟಿಡಿಬಿ	1049	ಕಮಲಾಕರ್ ರಾವ್	19-03-1943	24-09-1999	
1178	ಟಿಡಿಬಿ	1050	ಲೋಕನಾಥ ಎನ್	06-06-1944	24-09-1999	
1179	ಮುನಿಸಿಪಲ್	855	ಕೃಷ್ಣಮೂರ್ತಿ ಎಂ ಆರ್	08-05-1945	24-09-1999	
1180	ಸರ್ಕಾರಿ	3367	ಚಂದ್ರಸೇಖರಪ್ಪ ಪಿ	21-03-1946	24-09-1999	
1181	ಸರ್ಕಾರಿ	3368	ಜಯಶ್ರೀ ಕೆ ಎನ್	15-08-1947	24-09-1999	
1182	ಸರ್ಕಾರಿ	3373	ಗುರುನಂಜಮ್ಮ ಹೆಚ್ ಎನ್	10-06-1947	24-09-1999	
1183	ಸರ್ಕಾರಿ	3385	ನಾಗರಾಜು	08-01-1942	24-09-1999	
1184	ಸರ್ಕಾರಿ	3388	ಮಾದಪ್ಪ ಕೆ ಎ	28-08-1942	24-09-1999	
1185	ಸರ್ಕಾರಿ	3402	ಶ್ರೀನಿವಾಸರಾವ್ ಡಿ ಎನ್	30-04-1945	24-09-1999	
1186	ಟಿಡಿಬಿ	1063	ನರಸಿಂಹಮೂರ್ತಿ ಎಸ್	10-04-1948	24-09-1999	
1187	ಟಿಡಿಬಿ	1058	ವಿಶ್ವನಾಥಾಚಾರಿ	18-06-1943	24-09-1999	
1188	ಮುನಿಸಿಪಲ್	868	ಚಂದ್ರಶೇಖರಯ್ಯ ಎಂ ಎನ್	12-03-1942	24-09-1999	
1189	ಸರ್ಕಾರಿ	3411	ಕೌಸಲ್ಯ ಎ	06-01-1948	24-09-1999	
1190	ಸರ್ಕಾರಿ	3412	ಕೃಷ್ಣಮೂರ್ತಿ ಎನ್ ಎಸ್	01-01-1944	24-09-1999	
1191	ಸರ್ಕಾರಿ	3413	ಶಾಂತಿ ಎಂ ಎನ್	17-03-1944	24-09-1999	
1192	ಸರ್ಕಾರಿ	3414	ವಿಶ್ವನಾಥ ಕೆ ಎನ್	31-05-1945	24-09-1999	
1193	ಸರ್ಕಾರಿ	3418	ಕೊಟಬಾಗಿ ಬಿ ಬಿ	27-07-1943	24-09-1999	
1194	ಸರ್ಕಾರಿ	3423	ಶಿವಪ್ಪ ಕೆ ಪಿ	10-03-1945	24-09-1999	
1195	ಟಿಡಿಬಿ	1059	ನರಸಿಂಹರಾಜು ಬಿ	10-08-1943	24-09-1999	
1196	ಟಿಡಿಬಿ	1066	ಅಪ್ಪಾ ರಾವ್ ಕೆ	10-11-1946	24-09-1999	
1197	ಮುನಿಸಿಪಲ್	880	ಶಾಂತಕುಮಾರ	01-07-1945	24-09-1999	
1198	ಸರ್ಕಾರಿ	3424	ಉಮೇಶ ಎಸ್	14-05-1947	24-09-1999	
1199	ಸರ್ಕಾರಿ	3436	ರಮೇಶ ಎಂ ವಿ	09-10-1946	24-09-1999	
1200	ಸರ್ಕಾರಿ	3445	ನಾಯಕ್ ವಿ ಬಿ	01-02-1942	24-09-1999	
1201	ಸರ್ಕಾರಿ	3446	ಷೇಕ್ ಮಹಬೂಬ್	11-05-1944	24-09-1999	
1202	ಸರ್ಕಾರಿ	3447	ಲೀಲಾವತಿ ಬಿ ಎಸ್	02-01-1945	24-09-1999	
1203	ಸರ್ಕಾರಿ	3448	ಅವ್ವೇರ್ ಪಾಷಾ	06-04-1942	24-09-1999	
1204	ಟಿಡಿಬಿ	1075	ಕಿರ್ನಾಳೆ ಎಲ್ ಕೆ	08-12-1942	24-09-1999	
1205	ಟಿಡಿಬಿ	1076	ಯಜುರ್ವೇದಿ ಜಿ ಎಂ	04-03-1943	24-09-1999	
1206	ಮುನಿಸಿಪಲ್	881	ಪರಮೇಶ್ವರಪ್ಪ ಬಿ ವಿ	10-04-1943	24-09-1999	
1207	ಸರ್ಕಾರಿ	3453	ಬಸವರಾಜ ಹೆಚ್ ಎಂ	20-07-1945	24-09-1999	
1208	ಸರ್ಕಾರಿ	3455	ಬಸವರಾಜಪ್ಪ ಜಿ ಎಸ್	18-05-1944	24-09-1999	
1209	ಸರ್ಕಾರಿ	3468	ರುದ್ರಸ್ವಾಮಿ ವೈ ಎಸ್	27-08-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1210	ಸರ್ಕಾರಿ	3481	ಮಹಾಬಲೇಶ್ವರ ರಾವ್ ಎ	23-06-1943	24-09-1999	
1211	ಸರ್ಕಾರಿ	3482	ಯಶೋಧ ಕೆ	19-01-1944	24-09-1999	
1212	ಸರ್ಕಾರಿ	3484	ಆನಂದ ರೈ ಕೆ	05-05-1942	24-09-1999	
1213	ಟಿಡಿಬಿ	1082	ರಂಗೇಗೌಡ ಎಂ ಜಿ	06-10-1943	24-09-1999	
1214	ಟಿಡಿಬಿ	1090	ಶಿವರಾಮರೆಡ್ಡಿ ಪಿ ವಿ	29-05-1946	24-09-1999	
1215	ಮುನಿಸಿಪಲ್	893	ಮಲ್ಲಪ್ಪ ಹೆಚ್ ವಿ	13-07-1943	24-09-1999	
1216	ಸರ್ಕಾರಿ	3488	ಶಿವರಾಮೇಗೌಡ ಕೆ	16-05-1944	24-09-1999	
1217	ಸರ್ಕಾರಿ	3490	ದೇವಾಡಿಗ ಜಿ ವಿ	01-03-1945	24-09-1999	
1218	ಸರ್ಕಾರಿ	3491	ನಾಗೇಶರಾವ್ ಬಿ ಎನ್	20-04-1946	24-09-1999	
1219	ಸರ್ಕಾರಿ	3493	ಭಾಗ್ಯ ಎನ್	20-03-1946	24-09-1999	
1220	ಸರ್ಕಾರಿ	3495	ರಾಮಮೂರ್ತಿ ಸಿ ಜಿ	24-03-1942	24-09-1999	
1221	ಸರ್ಕಾರಿ	3496	ಭಟ್ ಎನ್ ಎಲ್	05-06-1945	24-09-1999	
1222	ಟಿಡಿಬಿ	1103	ಮನೋಹರರಾವ್ ಬಿ	10-05-1942	24-09-1999	
1223	ಟಿಡಿಬಿ	1106	ವೆಂಕಟಪತಿ ವೈ ಎಸ್	30-04-1945	24-09-1999	
1224	ಮುನಿಸಿಪಲ್	898	ನಾಗರಾಜ ಟಿ	30-05-1944	24-09-1999	
1225	ಸರ್ಕಾರಿ	3497	ಲಕ್ಷ್ಮಣ ಹೆಚ್ ಕೆ	02-02-1945	24-09-1999	
1226	ಸರ್ಕಾರಿ	3499	ಶಂಕರಪ್ಪ ಎಸ್ ಬಿ	25-06-1945	24-09-1999	
1227	ಸರ್ಕಾರಿ	3501	ಜಯಲಕ್ಷ್ಮಿ	01-03-1945	24-09-1999	
1228	ಸರ್ಕಾರಿ	3512	ಲಕ್ಷ್ಮಿನಾರಾಯಣ ಎನ್ ಎ	05-11-1943	24-09-1999	
1229	ಸರ್ಕಾರಿ	3528	ಮನೋಳಿ ಸಿ ಎ	10-07-1943	24-09-1999	
1230	ಸರ್ಕಾರಿ	3534	ಪ್ರಭಾಕರ ಹೆಚ್ ಎ	04-11-1942	24-09-1999	
1231	ಟಿಡಿಬಿ	1108	ಪೂಜಾರಿ ಪಿ ಎನ್	15-12-1942	24-09-1999	
1232	ಟಿಡಿಬಿ	1114	ವೆಂಕಟಾಚಲ	06-06-1943	24-09-1999	
1233	ಮುನಿಸಿಪಲ್	900	ರಂಗಾಚಾರ್ಯ	10-05-1946	24-09-1999	
1234	ಸರ್ಕಾರಿ	3541	ಬನ್ನೇರನವರ್ ಹೆಚ್ ಎಸ್	01-06-1946	24-09-1999	
1235	ಸರ್ಕಾರಿ	3560	ಕ್ಷೀರಸಾಗರ ಎಸ್ ಬಿ	26-04-1944	24-09-1999	
1236	ಸರ್ಕಾರಿ	3563	ಹಿರೇಮಠ್ ವಿ ಆರ್	20-05-1943	24-09-1999	
1237	ಸರ್ಕಾರಿ	3564	ಪಾಟೀಲ್ ಎಲ್	03-03-1942	24-09-1999	
1238	ಸರ್ಕಾರಿ	3565	ಬಸವಂತರಾಜ ಎನ್	25-02-1946	24-09-1999	
1239	ಸರ್ಕಾರಿ	3566	ಮಹೇಂದ್ರಕರ್ ವಿ ಡಿ	07-01-1949	24-09-1999	
1240	ಟಿಡಿಬಿ	1118	ಶೇಷಾಚಲ ಮೂರ್ತಿ ಕೆ ವಿ	24-05-1942	24-09-1999	
1241	ಟಿಡಿಬಿ	1122	ನಾಯ್ಕ ಆರ್ ಹೆಚ್	01-03-1943	24-09-1999	
1242	ಮುನಿಸಿಪಲ್	910	ಗವಿಸಿದ್ದಪ್ಪ ಕೆ	10-09-1941	24-09-1999	
1243	ಸರ್ಕಾರಿ	3571	ಸಜ್ಜನ್ ಬಿ ಎಸ್	01-06-1948	24-09-1999	
1244	ಸರ್ಕಾರಿ	3573	ಶೀಲಾ ಸಿ ಪಿ	10-12-1943	24-09-1999	
1245	ಸರ್ಕಾರಿ	3582	ಅಬ್ದುಲ್ ರಹೀಂ	06-07-1942	24-09-1999	
1246	ಸರ್ಕಾರಿ	3583	ಅಹೀರ್ ಸಿಂಗ್ ಎಂ ಕೆ	10-08-1943	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1247	ಸರ್ಕಾರಿ	3586	ತಂಗಮ್ಮ ಕೆ ಎಂ	05-08-1944	24-09-1999	
1248	ಸರ್ಕಾರಿ	3615	ನರಸಿಂಹಮೂರ್ತಿ ಎ ಕೆ	01-07-1942	24-09-1999	
1249	ಟಿಡಿಬಿ	1123	ರುದ್ರಮುನಿ ಸ್ವಾಮಿ ಕೆ	04-06-1943	24-09-1999	
1250	ಟಿಡಿಬಿ	1135	ಶಿವಪ್ಪ ಪಿ	19-01-1945	24-09-1999	
1251	ಮುನಿಸಿಪಲ್	913	ಕಾವೇರಮ್ಮ ಎಂ ಕೆ	11-04-1946	24-09-1999	
1252	ಸರ್ಕಾರಿ	3622	ಸೋಮಶೇಖರ ವೈ ಎನ್	03-01-1942	24-09-1999	
1253	ಸರ್ಕಾರಿ	3628	ನಳಿನಿ ಕೆ	15-07-1943	24-09-1999	
1254	ಸರ್ಕಾರಿ	3631	ವನಿತಾ ಉಪೂರ	30-04-1942	24-09-1999	
1255	ಸರ್ಕಾರಿ	3640	ಲಕ್ಷ್ಮಣರಾವ್ ಪಾಟೀಲ್	25-10-1941	24-09-1999	
1256	ಸರ್ಕಾರಿ	3641	ಜಮುನಾಬಾಯಿ ಶಾಕೂರ್	04-10-1942	24-09-1999	
1257	ಸರ್ಕಾರಿ	3644	ಕೋದಂಡ ರಾಮಯ್ಯ ಜಿ	06-10-1949	24-09-1999	ಎಸ್.ಸಿ
1258	ಟಿಡಿಬಿ	1141	ಹನುಮಂತ	05-08-1942	24-09-1999	
1259	ಟಿಡಿಬಿ	1146	ಬಸವರಾಜು ಎನ್ ಜೆ	06-03-1942	24-09-1999	
1260	ಮುನಿಸಿಪಲ್	926	ಶ್ಯಾಮಸುಂದರ ವಿ	15-06-1947	24-09-1999	
1261	ಸರ್ಕಾರಿ	3646	ಗಂಗಣ್ಣ ಎಂ	03-01-1950	24-09-1999	ಎಸ್.ಸಿ
1262	ಸರ್ಕಾರಿ	3647	ಮರಂಕಯ್ಯ ಹೆಚ್ ಕೆ	20-04-1954	24-09-1999	ಎಸ್.ಸಿ
1263	ಸರ್ಕಾರಿ	3648	ದೇವೂರ ವೈ ಎನ್	01-06-1954	24-09-1999	
1264	ಸರ್ಕಾರಿ	3650	ರಂಗಸ್ವಾಮಿ ಎಸ್ ಆರ್	28-02-1956	24-09-1999	ಎಸ್.ಸಿ
1265	ಸರ್ಕಾರಿ	3651	ಕೃಷ್ಣಪ್ಪ ವಿ	10-01-1959	24-09-1999	ಎಸ್.ಸಿ
1266	ಸರ್ಕಾರಿ	3653	ವೆಂಕಟರಾಮಯ್ಯ ಎಂ ಕೆ	20-12-1948	24-09-1999	ಎಸ್.ಸಿ
1267	ಟಿಡಿಬಿ	1151	ನಾಗೇಂದ್ರಪ್ಪ	20-08-1942	24-09-1999	
1268	ಟಿಡಿಬಿ	1168	ಅಬೂಬಕರ್ ಸಿ ಹೆಚ್	20-02-1942	24-09-1999	
1269	ಮುನಿಸಿಪಲ್	946	ದೈವಕುಮಾರ್ ಟಿ ಆರ್	07-11-1945	24-09-1999	
1270	ಸರ್ಕಾರಿ	3655	ನಾಗರತ್ನಮ್ಮ ಕೆ	27-11-1951	24-09-1999	ಎಸ್.ಸಿ
1271	ಸರ್ಕಾರಿ	3656	ನರಸಿಂಹಯ್ಯ	06-10-1953	24-09-1999	ಎಸ್.ಸಿ
1272	ಸರ್ಕಾರಿ	3657	ಬಸವರಾಜು ಸಿ	11-03-1956	24-09-1999	ಎಸ್.ಸಿ
1273	ಸರ್ಕಾರಿ	3658	ಚಿಕ್ಕಸಿದ್ದನಾಯಕ ಬಿ ಎನ್	08-07-1946	24-09-1999	ಎಸ್.ಟಿ
1274	ಸರ್ಕಾರಿ	3659	ತಿಮ್ಮಯ್ಯ ಟಿ	02-03-1949	24-09-1999	ಎಸ್.ಸಿ
1275	ಸರ್ಕಾರಿ	3660	ನರಸಿಂಹಯ್ಯ ಬಿ ಎನ್	05-06-1949	24-09-1999	ಎಸ್.ಸಿ
1276	ಟಿಡಿಬಿ	1172	ಜಿ ಟಿ ಭಟ್	09-03-1944	24-09-1999	
1277	ಟಿಡಿಬಿ	1174	ಉಮಾಶಂಕರ ನಾಯಕ್ ಪಿ	07-08-1944	24-09-1999	
1278	ಮುನಿಸಿಪಲ್	952	ಯಶೋಧರಮ್ಮ	18-05-1946	24-09-1999	
1279	ಸರ್ಕಾರಿ	3661	ಜಯಲಕ್ಷ್ಮಿ ಕೆ ತಿವಾರಿ	04-12-1950	24-09-1999	ಎಸ್.ಸಿ
1280	ಸರ್ಕಾರಿ	3662	ಧರ್ಮೇಂದ್ರ ಪಾಟೀಲ್	08-01-1951	24-09-1999	ಎಸ್.ಸಿ
1281	ಸರ್ಕಾರಿ	3663	ಮಹದೇವಯ್ಯ ಎನ್	12-02-1951	24-09-1999	ಎಸ್.ಸಿ
1282	ಸರ್ಕಾರಿ	3666	ರಂಗಸ್ವಾಮಯ್ಯ ಎಂ	15-06-1947	24-09-1999	ಎಸ್.ಸಿ
1283	ಸರ್ಕಾರಿ	3667	ರಂಗಸ್ವಾಮಿ ಎನ್	10-01-1950	24-09-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1284	ಸರ್ಕಾರಿ	3668	ವೆಂಕಟರಮಣ ಸ್ವಾಮಿ	20-01-1946	24-09-1999	ಎಸ್.ಸಿ
1285	ಟಿಡಿಬಿ	1177	ಮನೋಹರಿ ಪಿ	20-01-1946	24-09-1999	
1286	ಟಿಡಿಬಿ	1178	ಕೇಶವ ಭಟ್ ಎಂ ಸಿ	01-08-1946	24-09-1999	
1287	ಮುನಿಸಿಪಲ್	954	ಮುರಳಿ ಮಾಧವ ಶರ್ಮ	04-08-1940	24-09-1999	
1288	ಸರ್ಕಾರಿ	3669	ಶಂಕರಪ್ಪ ಕೆ	01-06-1950	24-09-1999	ಎಸ್.ಸಿ
1289	ಸರ್ಕಾರಿ	3670	ಚಂದ್ರಪ್ಪ ಎ	19-03-1951	24-09-1999	ಎಸ್.ಸಿ
1290	ಸರ್ಕಾರಿ	3671	ನಾಗರಾಜು ಎನ್	13-04-1951	24-09-1999	ಎಸ್.ಸಿ
1291	ಸರ್ಕಾರಿ	3672	ಕೆಂಭಾವಿ ಎ ವೈ	18-06-1951	24-09-1999	ಎಸ್.ಸಿ
1292	ಸರ್ಕಾರಿ	3674	ಬೈರಯ್ಯ ಎ	06-05-1954	24-09-1999	ಎಸ್.ಸಿ
1293	ಸರ್ಕಾರಿ	3675	ಶಿಮ್ಮಯ್ಯ	29-05-1954	24-09-1999	ಎಸ್.ಸಿ
1294	ಟಿಡಿಬಿ	1188	ಬಸವರಾಜು	11-10-1941	24-09-1999	
1295	ಟಿಡಿಬಿ	1196	ಹಾಲಯ್ಯ ಎಂ	01-07-1942	24-09-1999	
1296	ಮುನಿಸಿಪಲ್	958	ಪುಷ್ಪಮ್ಮ	08-11-1942	24-09-1999	
1297	ಸರ್ಕಾರಿ	3676	ಹನುಮಂತಪ್ಪ ಬಿ	01-06-1954	24-09-1999	ಎಸ್.ಸಿ
1298	ಸರ್ಕಾರಿ	3677	ರಂಗಸ್ವಾಮಿ ಬಿ ಆರ್	06-12-1950	24-09-1999	ಎಸ್.ಸಿ
1299	ಸರ್ಕಾರಿ	3678	ರಾಮಚಂದ್ರಪ್ಪ ಕೆ ಆರ್	29-08-1952	24-09-1999	ಎಸ್.ಸಿ
1300	ಸರ್ಕಾರಿ	3680	ದುರ್ಗಪ್ಪ ಎ ಕೆ	03-03-1949	24-09-1999	ಎಸ್.ಸಿ
1301	ಸರ್ಕಾರಿ	3681	ದೊಡ್ಡಯ್ಯ ಡಿ	01-04-1951	24-09-1999	ಎಸ್.ಸಿ
1302	ಸರ್ಕಾರಿ	3682	ಹೊನ್ನಪ್ಪ ಎ ಎಂ	30-10-1951	24-09-1999	ಎಸ್.ಸಿ
1303	ಟಿಡಿಬಿ	1203	ಬೆಟ್ಟಸ್ವಾಮಿ ಗೌಡ	05-05-1944	24-09-1999	
1304	ಟಿಡಿಬಿ	1210	ಸುಬ್ಬೇಗೌಡ ಎ ಎಸ್	19-03-1942	24-09-1999	
1305	ಮುನಿಸಿಪಲ್	964	ಶಂಕರ ಎಂ	20-02-1946	24-09-1999	
1306	ಸರ್ಕಾರಿ	3683	ಬಸವಯ್ಯ	09-10-1952	24-09-1999	ಎಸ್.ಸಿ
1307	ಸರ್ಕಾರಿ	3684	ಶಾಂತರಾಜು ವಿ	05-03-1952	24-09-1999	ಎಸ್.ಸಿ
1308	ಸರ್ಕಾರಿ	3686	ಶಿವಲಿಂಗಯ್ಯ	09-01-1948	24-09-1999	ಎಸ್.ಸಿ
1309	ಸರ್ಕಾರಿ	3688	ದೇವಿರಮ್ಮ ಜಿ ಎಂ	06-02-1951	24-09-1999	ಎಸ್.ಟಿ
1310	ಸರ್ಕಾರಿ	3689	ದೇವಕ್ಕನರ್ ಎಲ್ ಎನ್	01-06-1952	24-09-1999	ಎಸ್.ಸಿ
1311	ಸರ್ಕಾರಿ	3690	ನರಸಿಂಹಯ್ಯ	10-06-1954	24-09-1999	ಎಸ್.ಸಿ
1312	ಟಿಡಿಬಿ	1219	ರಂಗನಾಥ ಶೆಟ್ಟಿ ಬಿ	31-07-1942	24-09-1999	
1313	ಟಿಡಿಬಿ	1224	ವಾಸುದೇವ ಉಡುಪ ಟಿ	15-01-1947	24-09-1999	
1314	ಮುನಿಸಿಪಲ್	968	ಸತ್ಯನಾರಾಯಣ ರಾವ್ ಹೆಚ್	28-02-1948*	24-09-1999	
1315	ಸರ್ಕಾರಿ	3691	ಸ್ವಾಮಿನಾಥ ಡಿ ಎಂ	15-06-1950	24-09-1999	ಎಸ್.ಸಿ
1316	ಸರ್ಕಾರಿ	3692	ದ್ಯಾಮಪ್ಪ ಎಂ ಪಿ	06-08-1950	24-09-1999	ಎಸ್.ಸಿ
1317	ಸರ್ಕಾರಿ	3694	ತಿಪ್ಪೇಸ್ವಾಮಿ ಆರ್	04-02-1951	24-09-1999	ಎಸ್.ಟಿ
1318	ಸರ್ಕಾರಿ	3695	ಚಿಕ್ಕ ವೆಂಕಟಯ್ಯ ವೈ	28-05-1952	24-09-1999	ಎಸ್.ಸಿ
1319	ಸರ್ಕಾರಿ	3696	ಮೂಡಲಗಿರಿಯಪ್ಪ ಕೆ ಟಿ	08-09-1952	24-09-1999	ಎಸ್.ಸಿ
1320	ಸರ್ಕಾರಿ	3697ಎ	ಬಸವರಾಜು ಸಿ	10-02-1952	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1321	ಟಿಡಿಬಿ	1231	ವಸಂತಕುಮಾರಿ ಟಿ	25-08-1945	24-09-1999	
1322	ಟಿಡಿಬಿ	1234	ಶಣಿ ಕೆ ಎನ್	01-03-1944	24-09-1999	
1323	ಮುನಿಸಿಪಲ್	978	ಹೇಮಾವತಿ ವಿ ಸಿ	12-02-1944	24-09-1999	
1324	ಸರ್ಕಾರಿ	3697	ಮಂಜುಳ ವಿ	10-08-1957	24-09-1999	ಎಸ್.ಸಿ
1325	ಸರ್ಕಾರಿ	3698ಎ	ಸೂರ್ಯವಂಶಿ ವಿ ವಿ	01-06-1951	24-09-1999	ಎಸ್.ಸಿ
1326	ಸರ್ಕಾರಿ	3698	ಶೂಲಯ್ಯ ಎ	12-04-1954	24-09-1999	ಎಸ್.ಟಿ
1327	ಸರ್ಕಾರಿ	3699	ಲಿಂಗರಾಜಯ್ಯ ಎಸ್	25-04-1945	24-09-1999	ಎಸ್.ಸಿ
1328	ಸರ್ಕಾರಿ	3700	ಬೇವೂರು ಬಿ ಎಸ್	02-06-1948	24-09-1999	ಎಸ್.ಸಿ
1329	ಸರ್ಕಾರಿ	3701	ಮಹಿಮಾಗೋಳ ಎನ್ ಆರ್	19-07-1948	24-09-1999	ಎಸ್.ಸಿ
1330	ಟಿಡಿಬಿ	1239	ನೀಲಕಂಠಯ್ಯ ವಿ ಸ್ವಾಮಿ	27-08-1942	24-09-1999	
1331	ಟಿಡಿಬಿ	1242	ಸುಬ್ಬರಾವ್ ಎನ್	18-07-1942	24-09-1999	
1332	ಮುನಿಸಿಪಲ್	979	ರಾಜಶೇಖರಯ್ಯ ಎಂ ಸಿ	02-02-1944	24-09-1999	
1333	ಸರ್ಕಾರಿ	3702	ಕರುಣಿ ವಿ ಜಿ	01-04-1950	24-09-1999	ಎಸ್.ಸಿ
1334	ಸರ್ಕಾರಿ	3703	ಚಲುವಾದಿ ಎಂ ಎಲ್	01-06-1950	24-09-1999	ಎಸ್.ಸಿ
1335	ಸರ್ಕಾರಿ	3704	ಕಾಂಬಳೆ ಹೆಚ್ ಎಸ್	01-06-1951	24-09-1999	ಎಸ್.ಟಿ
1336	ಸರ್ಕಾರಿ	3705	ಶಿವಲಿಂಗಯ್ಯ ಎಂ	20-03-1952	24-09-1999	ಎಸ್.ಸಿ
1337	ಸರ್ಕಾರಿ	3707	ಭಜಂತ್ರಿ ಆರ್ ವೈ	01-12-1955	24-09-1999	ಎಸ್.ಸಿ
1338	ಸರ್ಕಾರಿ	3709	ಪದ್ಮಮ್ಮ ಬಿದ್ದಿ	02-02-1948	24-09-1999	ಎಸ್.ಸಿ
1339	ಟಿಡಿಬಿ	1244	ಆದಿ ನಾರಾಯಣಶೆಟ್ಟಿ ಎಸ್ ಎ	07-11-1942	24-09-1999	
1340	ಟಿಡಿಬಿ	1246	ಹಕ್ಕಲಮನಿ ಸಿ ಎಂ	20-03-1944	24-09-1999	
1341	ಮುನಿಸಿಪಲ್	981	ಶ್ರೀನಿವಾಸನ್ ಎನ್	25-08-1948	24-09-1999	
1342	ಸರ್ಕಾರಿ	3710	ಭೀಮಪ್ಪ ವಿ	02-01-1950	24-09-1999	ಎಸ್.ಸಿ
1343	ಸರ್ಕಾರಿ	3711	ಕೊರವ ಎಂ ಎಲ್	05-07-1956	24-09-1999	ಎಸ್.ಸಿ
1344	ಸರ್ಕಾರಿ	3713	ಕಂದಗಲ್ ಕೊಟ್ಟೇಶ	01-07-1950	24-09-1999	ಎಸ್.ಟಿ
1345	ಸರ್ಕಾರಿ	3714	ನಾಯಕ್ ಬಿ ಪಿ	20-06-1952	24-09-1999	ಎಸ್.ಸಿ
1346	ಸರ್ಕಾರಿ	3717	ಬೇವಿನಮರದ ಜಿ ವಿ	10-02-1946	24-09-1999	ಎಸ್.ಸಿ
1347	ಸರ್ಕಾರಿ	3722	ಕೊರವ ಬಿ ಎನ್	01-06-1951	24-09-1999	ಎಸ್.ಸಿ
1348	ಟಿಡಿಬಿ	1250	ಸಿದ್ದನಗೌಡ ಬಿ	01-07-1944	24-09-1999	
1349	ಟಿಡಿಬಿ	1252	ಭಟ್ ಜಿ ಪಿ	26-08-1943	24-09-1999	
1350	ಮುನಿಸಿಪಲ್	984	ಶಾಂತಮೂರ್ತಿ ಆರ್	16-07-1944	24-09-1999	
1351	ಸರ್ಕಾರಿ	3724	ಕಾರ್ಪೆಂಟರ್ ಅಣ್ಣಪ್ಪ	05-11-195	24-09-1999	ಎಸ್.ಸಿ
1352	ಸರ್ಕಾರಿ	3728	ಶಂಕರಪ್ಪ	08-06-1945	24-09-1999	ಎಸ್.ಸಿ
1353	ಸರ್ಕಾರಿ	3730	ಗದಗ ಕೃಷ್ಣ	02-01-1954	24-09-1999	ಎಸ್.ಸಿ
1354	ಸರ್ಕಾರಿ	3731	ಕಡಕೋಳ ಎ ಆರ್	22-05-1957	24-09-1999	ಎಸ್.ಸಿ
1355	ಸರ್ಕಾರಿ	3733	ಮಾಣಿಕ ಗುಗನಪಲ್ಲಿ	21-04-1945	24-09-1999	ಎಸ್.ಟಿ
1356	ಟಿಡಿಬಿ	1254	ಶೇಖರಪ್ಪ ಜಿ	01-07-1943	24-09-1999	
1357	ಟಿಡಿಬಿ	1264	ಪ್ರಸಾರ ಶಂಕರಪ್ಪ	07-12-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1358	ಮುನಿಸಿಪಲ್	992	ಮುನಿಸ್ವಾಮಯ್ಯ ಕೆ ವಿ	05-02-1946	24-09-1999	
1359	ಸರ್ಕಾರಿ	3735	ಕೈಕಡಿ ಟಿ ಎಂ	01-06-1951	24-09-1999	ಎಸ್.ಸಿ
1360	ಸರ್ಕಾರಿ	3735ಎ	ತುಲಜಪ್ಪ ಚಂದ್ರಪ್ಪ ನಾಟೇಕಲರ್	01-06-1951	24-09-1999	ಎಸ್.ಸಿ
1361	ಸರ್ಕಾರಿ	3736	ವತ್ತೋಟಿ ಜಿ ಎಲ್	01-02-1952	24-09-1999	ಎಸ್.ಸಿ
1362	ಸರ್ಕಾರಿ	3737	ಗಂಗಾಧರಯ್ಯ ಕೆ	10-07-1946	24-09-1999	ಎಸ್.ಸಿ
1363	ಸರ್ಕಾರಿ	3739	ಅಂಕನಾಳ ಡಿ ಬಿ	04-01-1900	24-09-1999	ಎಸ್.ಟಿ
1364	ಸರ್ಕಾರಿ	3740	ಚಲುವಾದಿ ಬಿ ಡಿ	01-06-1952	24-09-1999	ಎಸ್.ಸಿ
1365	ಸರ್ಕಾರಿ	3741	ಅಶೋಕಕುಮಾರ ಮದರ್‌ಕರ್	15-07-1952	24-09-1999	ಎಸ್.ಸಿ
1366	ಟಿಡಿಬಿ	1269	ಪುಟ್ಟಣ್ಣ ಎಂ	25-05-1944	24-09-1999	
1367	ಟಿಡಿಬಿ	1273	ಬೆಟ್ಟಯ್ಯ ಎಂ	26-10-1941	24-09-1999	
1368	ಮುನಿಸಿಪಲ್	1004	ಹೆಕಾರಿ ಎನ್ ಎನ್	30-12-1943	24-09-1999	
1369	ಸರ್ಕಾರಿ	3744	ಕದಂ ಎ ಡಿ	01-06-1945	24-09-1999	ಎಸ್.ಸಿ
1370	ಸರ್ಕಾರಿ	3745	ಹನುಮಂತಪ್ಪ ಎ ಡಿ	08-03-1951	24-09-1999	ಎಸ್.ಸಿ
1371	ಸರ್ಕಾರಿ	3746	ನಾರಾಲಿ ಎನ್ ಕೆ	01-06-1951	24-09-1999	ಎಸ್.ಸಿ
1372	ಸರ್ಕಾರಿ	3747	ಮರಿಚೌಡಯ್ಯ	02-12-1951	24-09-1999	ಎಸ್.ಸಿ
1373	ಸರ್ಕಾರಿ	3749	ನರಾಲಿ ಡಿ ಎಸ್	01-06-1952	24-09-1999	ಎಸ್.ಸಿ
1374	ಟಿಡಿಬಿ	1276	ಅಚನೂರು ಎನ್ ಆರ್	21-05-1942	24-09-1999	
1375	ಟಿಡಿಬಿ	1277	ಈಶಪ್ಪ ಎಂ	01-07-1943	24-09-1999	
1376	ಮುನಿಸಿಪಲ್	1005	ಕುಲಕರ್ಣಿ ಎನ್ ಎಂ	08-03-1946	24-09-1999	
1377	ಸರ್ಕಾರಿ	3753	ಇಂಗಲೇಶ್ವರ ಎನ್ ಎಲ್	13-06-1955	24-09-1999	ಎಸ್.ಸಿ
1378	ಸರ್ಕಾರಿ	3766	ರೇವಣ್ಣಪ್ಪ ರಾಣಪ್ಪ	06-06-1951	24-09-1999	ಎಸ್.ಸಿ
1379	ಸರ್ಕಾರಿ	3757	ನಿಂಗಪ್ಪ ಡಿ	01-01-1951	24-09-1999	ಎಸ್.ಸಿ
1380	ಸರ್ಕಾರಿ	3758	ಮಂಜುಳ ವೈ ಕದಂ	23-08-1952	24-09-1999	ಎಸ್.ಸಿ
1381	ಸರ್ಕಾರಿ	3760	ಮುಧೋಳ್ ಆರ್ ಎಫ್	01-06-1952	24-09-1999	ಎಸ್.ಸಿ
1382	ಟಿಡಿಬಿ	1279	ಬೊಮ್ಮನಗೌಡರ್ ಎಸ್ ಸಿ	01-10-1943	24-09-1999	
1383	ಟಿಡಿಬಿ	1289	ನಾಗಪ್ಪ ಬಿ	01-07-1943	24-09-1999	
1384	ಮುನಿಸಿಪಲ್	1007	ಅಜ್ಜಮ್ಮ ಕೆ ಜೆ	07-03-1943	24-09-1999	
1385	ಸರ್ಕಾರಿ	3762	ಕೊಂಡಯ್ಯ ಆರ್	01-05-1947	24-09-1999	ಎಸ್.ಟಿ
1386	ಸರ್ಕಾರಿ	3764	ಸಂಗಪ್ಪ ಎಂ	01-06-1950	24-09-1999	ಎಸ್.ಸಿ
1387	ಸರ್ಕಾರಿ	3767	ಬಾಲಕೃಷ್ಣ ಹೆಚ್ ಎನ್	10-06-1947	24-09-1999	ಎಸ್.ಟಿ
1388	ಸರ್ಕಾರಿ	3769	ನಾಗೇಂದ್ರಪ್ಪ ಕೆ	27-03-1949	24-09-1999	ಎಸ್.ಸಿ
1389	ಸರ್ಕಾರಿ	3771	ಪಾಂಡುರಂಗಪ್ಪ ಬಿ	06-04-1950	24-09-1999	ಎಸ್.ಟಿ
1390	ಸರ್ಕಾರಿ	3772	ದೇವೇಂದ್ರಪ್ಪ	18-07-1950	24-09-1999	ಎಸ್.ಸಿ
1391	ಟಿಡಿಬಿ	1290	ದೇವದಾನ ಪೈ ಐ	06-11-1945	24-09-1999	
1392	ಟಿಡಿಬಿ	1296	ಬಸವರಾಜ ಧನಶೆಟ್ಟಿ	22-02-1942	24-09-1999	
1393	ಮುನಿಸಿಪಲ್	1009	ಹೆಗ್ಗಡೆ ಆರ್ ಎಂ	04-05-1943	24-09-1999	
1394	ಸರ್ಕಾರಿ	3773	ಭೀಮರಾಜ ಎನ್ ಕೆ	03-08-1952	24-09-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1395	ಸರ್ಕಾರಿ	3775	ಚಿಕ್ಕಮಾದಯ್ಯ ಸಿ	01-07-1956	24-09-1999	ಎಸ್.ಸಿ
1396	ಸರ್ಕಾರಿ	3777	ಭಾರತಿ	03-03-1955	24-09-1999	ಎಸ್.ಸಿ
1397	ಸರ್ಕಾರಿ	3778	ಚಂದ್ರಣ್ಣ ಕೆ	30-06-1952	24-09-1999	ಎಸ್.ಸಿ
1398	ಸರ್ಕಾರಿ	3779	ಸರೋಜ ಎನ್ ಎನ್	01-01-1957	24-09-1999	ಎಸ್.ಸಿ
1399	ಸರ್ಕಾರಿ	3781	ಪೊನ್ನಯ್ಯ	15-10-1948	24-09-1999	ಎಸ್.ಸಿ
1400	ಟಿಡಿಬಿ	1297	ಸುಭಾಶ್ ಜಿ	01-06-1942	24-09-1999	
1401	ಟಿಡಿಬಿ	1300	ಶಿವಯ್ಯ ಎನ್ ಕೆ	10-03-1944	24-09-1999	
1402	ಮುನಿಸಿಪಲ್	1011	ಕಮಲಾದೇವಿ ಕೆ ಆರ್	10-11-1944	24-09-1999	
1403	ಸರ್ಕಾರಿ	3783	ಲಕ್ಷ್ಮಣ್ಣ	15-05-1946	24-09-1999	ಎಸ್.ಸಿ
1404	ಸರ್ಕಾರಿ	3784	ಆಂಜನೇಯ ಮೂರ್ತಿ ಜಿ ಆರ್	26-01-1953	24-09-1999	ಎಸ್.ಸಿ
1405	ಸರ್ಕಾರಿ	3785	ಕಾಂಬಳೇ ಎನ್ ಎನ್	01-01-1958	24-09-1999	ಎಸ್.ಸಿ
1406	ಸರ್ಕಾರಿ	3786	ಎಲ್.ಬಿ. ಲಮಾಣಿ	01-08-1957	24-09-1999	ಎಸ್.ಸಿ
1407	ಸರ್ಕಾರಿ	3788	ದೊಡ್ಡಣ್ಣ ಆರ್ ಎನ್	18-02-1957	24-09-1999	ಎಸ್.ಸಿ
1408	ಸರ್ಕಾರಿ	3796	ಹನುಮಂತಪ್ಪ	01-05-1956	24-09-1999	ಎಸ್.ಸಿ
1409	ಟಿಡಿಬಿ	1302	ಬಾಬುರಾವ್ ಬಿ ಕುಲಕರ್ಣಿ	10-12-1945	24-09-1999	
1410	ಟಿಡಿಬಿ	1306	ಸುಂದರರಾಜ್ ಕೆ	06-12-1942	24-09-1999	
1411	ಮುನಿಸಿಪಲ್	1013	ಗೋಪಾಲಕೃಷ್ಣ ಭಟ್ ಎಂ	16-12-1945	24-09-1999	
1412	ಸರ್ಕಾರಿ	3798	ಜಾಧವ್ ಪಿ ಎಸ್	11-02-1943	24-09-1999	ಎಸ್.ಸಿ
1413	ಸರ್ಕಾರಿ	3808	ಈರಭೇನಪ್ಪ	04-05-1942	24-09-1999	ಎಸ್.ಸಿ
1414	ಸರ್ಕಾರಿ	3809	ಜಿನ್ನಪ್ಪ ಎ ಡಿ	20-11-1941	24-09-1999	ಎಸ್.ಸಿ
1415	ಸರ್ಕಾರಿ	3816	ಪ್ರೇಮ ಸುಧಾ ಎಂ ಎನ್	17-09-1943	24-09-1999	
1416	ಸರ್ಕಾರಿ	3817	ರಾಧ ಎಲ್ ಎನ್	25-04-1945	24-09-1999	
1417	ಸರ್ಕಾರಿ	3821	ಸೈಯದ್ ಮರ್ತುಜಾ ಪಾಷಾ	24-04-1945	24-09-1999	
1418	ಟಿಡಿಬಿ	1307	ಚಂದ್ರಶೇಖರ	05-02-1943	24-09-1999	
1419	ಟಿಡಿಬಿ	1317	ಸುಬ್ಬರಾವ್ ಆರ್	21-06-1944	24-09-1999	
1420	ಮುನಿಸಿಪಲ್	1014	ಉವಾಸಿ ಎಂ ಸಿ	01-02-1945	24-09-1999	
1421	ಸರ್ಕಾರಿ	3827	ವರದರಾಜನ್ ಎನ್	15-05-1943	24-09-1999	
1422	ಸರ್ಕಾರಿ	3830	ಸುಂದರ ಬಾಯಿ	05-03-1943	24-09-1999	
1423	ಸರ್ಕಾರಿ	3831	ಕುಲಕರ್ಣಿ ಆರ್ ಬಿ	27-03-1943	24-09-1999	
1424	ಸರ್ಕಾರಿ	3834	ಅರಸು ಪಿ ಸಿ	28-08-1943	24-09-1999	
1425	ಸರ್ಕಾರಿ	3835	ಅಯ್ಯಪ್ಪ ಎನ್ ಕೆ	29-11-1942	24-09-1999	
1426	ಸರ್ಕಾರಿ	3836	ವಾದಿರಾಜರಾವ್ ಹೆಚ್ ಆರ್	09-09-1944	24-09-1999	
1427	ಟಿಡಿಬಿ	1319	ಶಾಂತ	09-06-1947	24-09-1999	
1428	ಟಿಡಿಬಿ	1322	ಗಿರಿಜಮ್ಮ ಎನ್	23-03-1947	24-09-1999	
1429	ಮುನಿಸಿಪಲ್	1015	ಶ್ಯಾಮಲ ಎನ್ ಸಿ	28-10-1942	24-09-1999	
1430	ಸರ್ಕಾರಿ	3837	ಸಿದ್ದಪ್ಪ ಬಿ	12-12-1942	24-09-1999	
1431	ಸರ್ಕಾರಿ	3837ಎ	ಗುರುರಾಜ ಕೆ	03-07-1942	24-09-1999	
1432	ಸರ್ಕಾರಿ	3838	ಅಣ್ಣಯ್ಯ ಕೆ ಎಂ	24-10-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1433	ಸರ್ಕಾರಿ	3839	ಹೊನ್ನರಾಜು ಎಂ ಎನ್	16-08-1943	24-09-1999	
1434	ಸರ್ಕಾರಿ	3840	ಕಾವೇರಮ್ಮ ಡಿ ಎಂ	21-11-1946	24-09-1999	
1435	ಸರ್ಕಾರಿ	3842	ಜರೀನಾ ತಾಜ್	07-08-1943	24-09-1999	
1436	ಟಿಡಿಬಿ	1324	ಪ್ರಮೋದ್‌ಯ್ಯ ಎನ್	01-11-1943	24-09-1999	
1437	ಟಿಡಿಬಿ	1333	ಕಂಬೀ ಪಿ ಎಫ್	05-02-1942	24-09-1999	
1438	ಮುನಿಸಿಪಲ್	1020	ಹೊಕ್ರಾಣಿ ಹೆಚ್ ವೈ	25-04-1942	24-09-1999	
1439	ಸರ್ಕಾರಿ	3843	ಸತ್ಯಣ್ಣ ರೆಡ್ಡಿ ಎ	18-03-1943	24-09-1999	
1440	ಸರ್ಕಾರಿ	3857	ಶಾರಧಾಂಭ ಎನ್	02-07-1943	24-09-1999	
1441	ಸರ್ಕಾರಿ	3859	ಲೀಲಾಬಾಯಿ ಸಿ ಎನ್	19-06-1948	24-09-1999	
1442	ಸರ್ಕಾರಿ	3861	ಪ್ರಭಾಕರ ಬಿ ಎ	18-05-1945	24-09-1999	
1443	ಸರ್ಕಾರಿ	3863	ಹಸೀಬುನ್‌ನಿಸಾ ಬಾನು	01-06-1944	24-09-1999	
1444	ಸರ್ಕಾರಿ	3864	ಗುಣವತಿ ಬಿ ಕೆ	30-07-1946	24-09-1999	
1445	ಟಿಡಿಬಿ	1335	ವಿಜಯಮ್ಮ ಎ ಜಿ	06-04-1946	24-09-1999	
1446	ಟಿಡಿಬಿ	1336	ಕಾಶಪ್ಪ ಎನ್ ಕೋರೆ	10-05-1942	24-09-1999	
1447	ಮುನಿಸಿಪಲ್	1022	ಭಾಗ್ಯವತಿ ಕೆ ಇ	12-03-1944	24-09-1999	
1448	ಸರ್ಕಾರಿ	3866	ಮುಕ್ಕಡಿ ಗೌಡ ಸಿ ಎಂ	15-07-1942	24-09-1999	
1449	ಸರ್ಕಾರಿ	3872	ಆನಂದ ನಾವಡೆ	10-05-1942	24-09-1999	
1450	ಸರ್ಕಾರಿ	3882	ಲಕ್ಷ್ಮಣ ಶೆಟ್ಟಿಗಾರ್ ಪಿ	02-10-1947	24-09-1999	
1451	ಸರ್ಕಾರಿ	3883	ಲಕ್ಷ್ಮೀಕಾಂತ	01-07-1947	24-09-1999	
1452	ಸರ್ಕಾರಿ	3888ಎ	ಅವಧಾನಿ ಬಿ ಆರ್	10-12-1946	24-09-1999	
1453	ಸರ್ಕಾರಿ	3895	ಸಂಪಾವತಿ	23-04-1948	24-09-1999	
1454	ಟಿಡಿಬಿ	1344	ಸಾಹೇಬ್ ಗೌಡ ಪಾಟೀಲ್ ಎಲ್	01-08-1944	24-09-1999	
1455	ಟಿಡಿಬಿ	1346	ಪುಟ್ಟರಾಜು ಎನ್ ಜಿ	07-11-1942	24-09-1999	
1456	ಮುನಿಸಿಪಲ್	1025	ಭಾಗ್ಯಲಕ್ಷ್ಮಮ್ಮ ಬಿ ವಿ	20-05-1945	24-09-1999	
1457	ಸರ್ಕಾರಿ	3896	ಹನುಮಂತಪ್ಪ ಬಿ ಹೆಚ್	01-02-1946	24-09-1999	
1458	ಸರ್ಕಾರಿ	3897	ಹುಲಮನಿ ಬಿ ಎನ್	05-11-1941	24-09-1999	
1459	ಸರ್ಕಾರಿ	3898	ಬಾಮಾಮಣಿ ಜಿ	05-09-1946	24-09-1999	
1460	ಸರ್ಕಾರಿ	3899	ಚಂದ್ರಸೇನಾ ಕೆ	26-12-1943	24-09-1999	
1461	ಸರ್ಕಾರಿ	3899ಎ	ವೀರಣ್ಣ ಹೆಚ್	09-06-1942	24-09-1999	
1462	ಸರ್ಕಾರಿ	3900	ಸುಂದರ ಭಟ್ ಎ	04-02-1945	24-09-1999	
1463	ಟಿಡಿಬಿ	1355	ಚಿದಂಬರನ್ ಎನ್	07-08-1947	24-09-1999	
1464	ಟಿಡಿಬಿ	1361	ಅಶ್ವಥನಾರಾಯಣ ಎನ್	25-11-1947	24-09-1999	
1465	ಮುನಿಸಿಪಲ್	1028	ಶಿರಸಂಗಿ ಜೆ ಯು	03-03-1947	24-09-1999	
1466	ಸರ್ಕಾರಿ	3902	ಜವರೇಗೌಡ ಹೆಚ್	10-05-1942	24-09-1999	
1467	ಸರ್ಕಾರಿ	3904	ರಾಜಶೇಖರಪ್ಪ ಎನ್ ಎನ್	31-07-1946	24-09-1999	
1468	ಸರ್ಕಾರಿ	3905ಎ	ಕುಲಕರ್ಣಿ ಆರ್ ಕೆ	12-02-1945	24-09-1999	
1469	ಸರ್ಕಾರಿ	3908	ಕಾವೇರಮ್ಮ ಎಂ ಎ	29-01-1943	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1470	ಸರ್ಕಾರಿ	3912	ಐಯ್ಯಪ್ಪ ಎಂ ಬಿ	04-09-1943	24-09-1999	
1471	ಸರ್ಕಾರಿ	3913	ಮೋಣಮ್ಮ ಪಿ ಜಿ	07-05-1946	24-09-1999	
1472	ಟಿಡಿಬಿ	1362	ಬನ್ನಿಗೋಳ್ ಜಿ ಎನ್	11-07-1945	24-09-1999	
1473	ಟಿಡಿಬಿ	1363	ಜಿನಮಲ್ಲು ಬಿ	02-10-1941	24-09-1999	
1474	ಮುನಿಸಿಪಲ್	1032	ಪುಟ್ಟಸ್ವಾಮಯ್ಯ ಎನ್	03-04-1943	24-09-1999	
1475	ಸರ್ಕಾರಿ	3914	ಗೋವಿಂದರಾಜು ನಾಯ್ಡು ಟಿ ಎನ್	01-11-1946	24-09-1999	
1476	ಸರ್ಕಾರಿ	3917	ಸರೋಜಿನಿ ಕೆ ಪಿ	20-04-1945	24-09-1999	
1477	ಸರ್ಕಾರಿ	3018	ಮಾದಯ್ಯ ಎನ್ ಸಿ	09-03-1949	24-09-1999	
1478	ಸರ್ಕಾರಿ	3924	ಕುಲಕರ್ಣಿ ಜಿ ಎಂ	04-09-1941	24-09-1999	
1479	ಸರ್ಕಾರಿ	3925	ನಿಂಬರಗಿ ಎನ್ ಆರ್	01-12-1946	24-09-1999	
1480	ಸರ್ಕಾರಿ	3926	ಬಂದನಾಳ್ ಮಹಂತಪ್ಪ	03-10-1945	24-09-1999	
1481	ಟಿಡಿಬಿ	1365	ಸಿದ್ದಾಪುರ ಮಠ್ ಎನ್ ಸಿ	18-03-1945	24-09-1999	
1482	ಟಿಡಿಬಿ	1366	ಮನೋಹರ ಎನ್ ಕದಂ	11-02-1942	24-09-1999	
1483	ಮುನಿಸಿಪಲ್	1039	ನಾಗರಾಜ	08-06-1943	24-09-1999	
1484	ಸರ್ಕಾರಿ	3927	ಮಠ್ ಜಿ ಸಿ	31-01-1946	24-09-1999	
1485	ಸರ್ಕಾರಿ	3930	ರಾಘವೇಂದ್ರರಾವ್ ಕೆ ಎನ್	06-03-1947	24-09-1999	
1486	ಸರ್ಕಾರಿ	3930ಎ	ದಾದಾಸಾಹೇಬ್ ಎಂ ನಾಯ್ಕ	01-05-1947	24-09-1999	
1487	ಸರ್ಕಾರಿ	3933	ಕಸ್ತೂರಿ ಬಾಯಿ	16-06-1943	24-09-1999	
1488	ಸರ್ಕಾರಿ	3936	ಆಸಿಫ್ ಜಹಾನ್ ಬೇಗಂ	05-06-1946	24-09-1999	
1489	ಸರ್ಕಾರಿ	3937	ನಾಗರಾಜರಾವ್ ಕೆ	01-07-1944	24-09-1999	
1490	ಟಿಡಿಬಿ	1373	ಶ್ರೀಕಂಠರಾವ್ ಪಿ ಎ	22-10-1942	24-09-1999	
1491	ಟಿಡಿಬಿ	1375	ಮಹದೇವಪ್ಪ ಎಂ ಎನ್	15-05-1943	24-09-1999	
1492	ಮುನಿಸಿಪಲ್	1048	ವೀರಭದ್ರಪ್ಪ ಎಸ್	09-01-1948	24-09-1999	
1493	ಸರ್ಕಾರಿ	3938	ಶರ್ಫುನ್‌ನೀಸಾ	05-07-1946	24-09-1999	
1494	ಸರ್ಕಾರಿ	3939	ಬಾಲಕೃಷ್ಣ ಹೆಚ್ ಟಿ	04-06-1946	24-09-1999	
1495	ಸರ್ಕಾರಿ	3944	ಶ್ರೀಕಂಠಯ್ಯ ಎನ್	26-04-1945	24-09-1999	
1496	ಸರ್ಕಾರಿ	3949	ರಾಮಶೇಷು ವೈ ಸಿ	20-04-1945	24-09-1999	
1497	ಸರ್ಕಾರಿ	3950	ಗಡಿಗೇವ್ವ ಕೆ	15-11-1941	24-09-1999	
1498	ಸರ್ಕಾರಿ	3952	ಕುಲಕರ್ಣಿ ಎಂ ಎನ್	05-05-1947	24-09-1999	
1499	ಟಿಡಿಬಿ	1377	ವೆಂಕಟೇಗೌಡ ಎಂ	03-06-1943	24-09-1999	
1500	ಟಿಡಿಬಿ	1380	ಗುರುಲಿಂಗಪ್ಪ ಗೌಡ	19-03-1943	24-09-1999	
1501	ಮುನಿಸಿಪಲ್	1060	ಜಯರಾಮ ಕೆ ವಿ	07-04-1942	24-09-1999	
1502	ಸರ್ಕಾರಿ	3954	ಸಲ್ಮಾನ್ ಅಬ್ದುಲ್ ಖಾದೀರ್	12-09-1944	24-09-1999	
1503	ಸರ್ಕಾರಿ	3961	ಹಂಪಣ್ಣನವರ್ ಎಸ್ ಜಿ	15-07-1944	24-09-1999	
1504	ಸರ್ಕಾರಿ	3965	ಠಾಕೂರ ಎಂ ಆರ್	01-12-1945	24-09-1999	
1505	ಸರ್ಕಾರಿ	3968	ಮೊಹಮ್ಮದ್ ಅಬ್ದುಲ್ ಹೈ	08-07-1947	24-09-1999	
1506	ಸರ್ಕಾರಿ	3969	ಪ್ರಮೀಳ	30-10-1946	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1507	ಸರ್ಕಾರಿ	3974	ಈಶ್ವರಪ್ಪ ಡಿ ಎಂ	08-10-1942	24-09-1999	
1508	ಟಿಡಿಬಿ	1394	ಲಕ್ಷ್ಮಣರಾವ್ ಬಿ ಎಂ	19-07-1942	24-09-1999	
1509	ಟಿಡಿಬಿ	1397	ಗೋಪಾಲರಾವ್ ವೈ	01-07-1947	24-09-1999	
1510	ಮುನಿಸಿಪಲ್	1066	ಮಹದೇವಯ್ಯ ಟಿ ಎಂ	24-08-1946	24-09-1999	
1511	ಸರ್ಕಾರಿ	3976	ಜೀವನರೆಡ್ಡಿ	02-01-1946	24-09-1999	
1512	ಸರ್ಕಾರಿ	3981	ಜಗದೀಶಪ್ಪ ಜಿ ಆರ್	15-04-1946	24-09-1999	
1513	ಸರ್ಕಾರಿ	3983	ಕಟ್ಟಿಮಣಿ ಎನ್ ಎಂ	14-04-1948	24-09-1999	
1514	ಸರ್ಕಾರಿ	3987	ಉಮಾಪತಿ ಬಿ	01-07-1946	24-09-1999	
1515	ಸರ್ಕಾರಿ	3989	ಪಾಟೀಲ್ ಪಿ ಆರ್	10-03-1943	24-09-1999	
1516	ಸರ್ಕಾರಿ	3992	ಮುಲ್ಲಾ ಎಂ ಟಿ	10-03-1944	24-09-1999	
1517	ಟಿಡಿಬಿ	1399	ಕಮತಿಕರ ಆರ್ ವಿ	19-02-1946	24-09-1999	
1518	ಟಿಡಿಬಿ	1400	ಕುಮಟೆ ಎಂ ಆರ್	01-05-1943	24-09-1999	
1519	ಮುನಿಸಿಪಲ್	1068	ಕುಭೇರಪ್ಪ ಕೆ ಜಿ	07-04-1942	24-09-1999	
1520	ಸರ್ಕಾರಿ	3993	ಮೊಕಾಶಿ ಎಂ ಎನ್	22-07-1945	24-09-1999	
1521	ಸರ್ಕಾರಿ	3994	ಅಬ್ದುಲ್ ಕಬ್ದೂರ್ ಸಾಬ್	01-03-1943	24-09-1999	
1522	ಸರ್ಕಾರಿ	3995	ಪರಪ್ಪ ಡಿ	08-08-1947	24-09-1999	
1523	ಸರ್ಕಾರಿ	3996	ಮಹದೇವಪ್ಪ	01-07-1946	24-09-1999	
1524	ಸರ್ಕಾರಿ	3998	ನಾಜರಾಜನ್ ಎನ್	13-06-1946	24-09-1999	
1525	ಸರ್ಕಾರಿ	3998ಎ	ವಂದಾಲಿ ಎನ್ ಎನ್	10-01-1947	24-09-1999	
1526	ಟಿಡಿಬಿ	1407	ನಾಗೇಂದ್ರ ಆರ್ ಎನ್	10-10-1946	24-09-1999	
1527	ಟಿಡಿಬಿ	1408	ಗೋದ್ರಾಳ್ ಬಿ ಬಿ	08-01-1942	24-09-1999	
1528	ಮುನಿಸಿಪಲ್	1070	ಲಕ್ಷ್ಮೀನಾರಾಯಣ ಎನ್ ಎ	13-05-1942	24-09-1999	
1529	ಸರ್ಕಾರಿ	4000	ಕೆಂಪೇಗೌಡ ವೈ ಟಿ	12-12-1944	24-09-1999	
1530	ಸರ್ಕಾರಿ	4002	ನಾಗಣ್ಣ ಎನ್	21-06-1945	24-09-1999	
1531	ಸರ್ಕಾರಿ	4003	ಮುರಾಳ್ ಬಿ ಎಸ್	01-01-1946	24-09-1999	
1532	ಸರ್ಕಾರಿ	4006	ದೇವಿಕಾ ರಾಣಿ ಪಿ	03-03-1948	24-09-1999	
1533	ಸರ್ಕಾರಿ	4007	ಪತ್ತಾರ್ ಎಂ ವಿ	03-09-1948	24-09-1999	
1534	ಸರ್ಕಾರಿ	4009	ವೆಂಕಟರಮಣ ಕೆ	23-12-1941	24-09-1999	
1535	ಟಿಡಿಬಿ	1417	ಸತ್ತಾರ್ ಸಾಬ್ ಎಂ	13-04-1944	24-09-1999	
1536	ಟಿಡಿಬಿ	1423	ಮಲ್ಲಿಕಾರ್ಜುನ ರೆಡ್ಡಿ ಪಿ	01-11-1943	24-09-1999	
1537	ಮುನಿಸಿಪಲ್	1073	ರಾಮಲಿಂಗೇಗೌಡ	10-03-1946	24-09-1999	
1538	ಸರ್ಕಾರಿ	4011	ಸಿ ಐ ಬೆನ್ನಿ ಕಟ್ಟಿ	05-06-1947	24-09-1999	
1539	ಸರ್ಕಾರಿ	4017	ಬತುಲ್ ಅಜಾರ್	30-03-1942	24-09-1999	
1540	ಸರ್ಕಾರಿ	4023	ಐರೆಡ್ಡಿ ಬಿ ಬಿ	03-04-1944	24-09-1999	
1541	ಸರ್ಕಾರಿ	4024	ಬಡಿಗೇರ ಹೆಚ್ ಬಿ	05-01-1945	24-09-1999	
1542	ಸರ್ಕಾರಿ	4025	ದೀಕ್ಷಿತ್ ವಿ ಆರ್	26-01-1947	24-09-1999	
1543	ಸರ್ಕಾರಿ	4027	ನಾರಾಯಣಪ್ಪ ಜಿ ಡಿ	17-04-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1544	ಟಿಡಿಬಿ	1426	ಮಲ್ಲಿಕಾರ್ಜುನಪ್ಪ ವಿ	02-03-1942	24-09-1999	
1545	ಟಿಡಿಬಿ	1430	ಗುಂಡಪ್ಪ ನಾಗಪ್ಪ ತಂಡೂರ್‌ಕರ್	25-06-1944	24-09-1999	
1546	ಮುನಿಸಿಪಲ್	1077	ಕಟ್ಟೇನಹಳ್ಳಿ ಹೆಚ್ ಎಸ್	04-05-1952	24-09-1999	
1547	ಸರ್ಕಾರಿ	4028	ಯಲ್ಲೂರ ಎಸ್ ಹೆಚ್	08-12-1944	24-09-1999	
1548	ಸರ್ಕಾರಿ	4029	ಕುಲಕರ್ಣಿ ಆರ್ ಎನ್	10-10-1946	24-09-1999	
1549	ಸರ್ಕಾರಿ	4032	ಜಿಕ್ಕಣ್ಣ	12-06-1946	24-09-1999	
1550	ಸರ್ಕಾರಿ	4041	ಅನ್ನಪೂರ್ಣ ಎ	21-07-1944	24-09-1999	
1551	ಸರ್ಕಾರಿ	4053	ರಾಮೇಗೌಡ ಆರ್	03-04-1945	24-09-1999	
1552	ಸರ್ಕಾರಿ	4059	ಆಯ್ತಲ್ ಹುನುರ್ ಎಂ	28-04-1944	24-09-1999	
1553	ಟಿಡಿಬಿ	1439	ಅಣ್ಣರಾವ್ ಬಿ ಜೋಗಾ	02-01-1942	24-09-1999	
1554	ಟಿಡಿಬಿ	1440	ಅನಂತಯ್ಯ	16-03-1947	24-09-1999	
1555	ಮುನಿಸಿಪಲ್	1078	ನಾಗರಾಜು ವೈ ಕೆ	04-09-1944	24-09-1999	
1556	ಸರ್ಕಾರಿ	4061	ವಿಶಾಲಾಕ್ಷಿ ಪಿ ಹೆಚ್	18-04-1945	24-09-1999	
1557	ಸರ್ಕಾರಿ	4063	ಗುರುಸಿದ್ದಪ್ಪ ಬಿ ಡಿ	07-08-1945	24-09-1999	
1558	ಸರ್ಕಾರಿ	4074	ಬಸವಯ್ಯ ಬಿ ಎಲ್	08-04-1942	24-09-1999	
1559	ಸರ್ಕಾರಿ	4075	ಸಿದ್ದಪ್ಪ ಕೆ ಜಿ	16-05-1949	24-09-1999	ಎಸ್.ಟಿ
1560	ಸರ್ಕಾರಿ	4081	ತುಕಾರಾಂ ಎನ್ ಬಾನನಾಯ್ಕ	09-10-1945	24-09-1999	ಎಸ್.ಸಿ
1561	ಸರ್ಕಾರಿ	4083	ಗೋವಿಂದರಾಜು	01-07-1943	24-09-1999	ಎಸ್.ಸಿ
1562	ಟಿಡಿಬಿ	1445	ದೊಡ್ಡ ಜೈನ್ ಎಂ ಬಿ	19-12-1942	24-09-1999	
1563	ಟಿಡಿಬಿ	1449	ಬಳಗನೂರು ಎನ್ ಜಿ	05-06-1942	24-09-1999	
1564	ಮುನಿಸಿಪಲ್	1079	ಆರ್ ಶಿವಮೂರ್ತಿ	06-05-1943	24-09-1999	
1565	ಸರ್ಕಾರಿ	4087	ಮುನಿಸ್ವಾಮಿ ಕೆ	10-08-1944	24-09-1999	ಎಸ್.ಸಿ
1566	ಸರ್ಕಾರಿ	4092	ಚಿಕ್ಕಣ್ಣ ಎ	05-08-1943	24-09-1999	ಎಸ್.ಸಿ
1567	ಸರ್ಕಾರಿ	4093	ಟಿ ಶಿವಪ್ಪ	08-04-1942	24-09-1999	ಎಸ್.ಸಿ
1568	ಸರ್ಕಾರಿ	4095	ಎಸ್ ಬಿ ರಾಮಾನಾಯಕ್	28-09-1950	24-09-1999	ಎಸ್.ಸಿ
1569	ಸರ್ಕಾರಿ	4099	ಕಮಲಾಬಾಯಿ	04-06-1946	24-09-1999	ಎಸ್.ಸಿ
1570	ಸರ್ಕಾರಿ	4100	ತುಕಾರಾಂ ಉಜ್ಜಣಗಲ್	15-06-1944	24-09-1999	ಎಸ್.ಸಿ
1571	ಟಿಡಿಬಿ	1451	ವಿರೂಪಾಕ್ಷಪ್ಪ ಬಿ	06-10-1942	24-09-1999	
1572	ಟಿಡಿಬಿ	1454	ಎಂ ಜಿ ಭಟ್	14-04-1942	24-09-1999	
1573	ಮುನಿಸಿಪಲ್	1080	ಶ್ರೀಧರ ಎಲ್	05-01-1949	24-09-1999	
1574	ಸರ್ಕಾರಿ	4101	ಸಿದ್ದಪ್ಪ ಎ	01-07-1946	24-09-1999	ಎಸ್.ಸಿ
1575	ಸರ್ಕಾರಿ	4107	ಯಲ್ಲಯ್ಯ ಪಿ	06-06-1947	24-09-1999	ಎಸ್.ಸಿ
1576	ಸರ್ಕಾರಿ	4112	ನಾಗಪ್ಪ	16-06-1944	24-09-1999	ಎಸ್.ಸಿ
1577	ಸರ್ಕಾರಿ	4115	ಪುಂಡಲೀಕರಾವ್	07-11-1942	24-09-1999	ಎಸ್.ಸಿ
1578	ಸರ್ಕಾರಿ	4116	ಚಂದ್ರಪ್ಪ	01-01-1945	24-09-1999	ಎಸ್.ಸಿ
1579	ಸರ್ಕಾರಿ	4117	ಮುನಿವೆಂಕಟಪ್ಪ ಜಿ	04-12-1950	24-09-1999	ಎಸ್.ಸಿ
1580	ಟಿಡಿಬಿ	1456	ಶಂಭುಲಿಂಗಯ್ಯ ಎಂ	01-07-1944	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1581	ಟಿಡಿಬಿ	1463	ವಾಲಿ ಎನ್ ಎನ್	06-03-1943	24-09-1999	
1582	ಮುನಿಸಿಪಲ್	1084	ಪ್ರಭಾಕರ ಆರ್	25-04-1943	24-09-1999	
1583	ಸರ್ಕಾರಿ	4118	ಚನ್ನನಾಯಕ ಎಸ್ ಎಲ್	05-10-1948	24-09-1999	ಎಸ್.ಟಿ
1584	ಸರ್ಕಾರಿ	4120	ಲಿಂಗಪ್ಪ ಸಿ	01-07-1946	24-09-1999	ಎಸ್.ಸಿ
1585	ಸರ್ಕಾರಿ	4121	ಶಿವಪ್ಪ ಡಿ	06-04-1953	24-09-1999	ಎಸ್.ಸಿ
1586	ಸರ್ಕಾರಿ	4122	ಜೆನ್ನಪ್ಪ	03-11-1943	24-09-1999	ಎಸ್.ಸಿ
1587	ಸರ್ಕಾರಿ	4123	ವೆಂಕಟಮುನಿಯಪ್ಪ ಎನ್	01-11-1948	24-09-1999	ಎಸ್.ಸಿ
1588	ಸರ್ಕಾರಿ	4124	ರತ್ನಾಕರ್ ಎಂ ಎಸ್	18-08-1946	24-09-1999	ಎಸ್.ಸಿ
1589	ಟಿಡಿಬಿ	1468	ಹೆಗ್ಗಡೆ ವಿ ಎಸ್	10-06-1943	24-09-1999	
1590	ಟಿಡಿಬಿ	1475	ಮಠಪತಿ ಎನ್ ಎನ್	09-08-1944	24-09-1999	
1591	ಮುನಿಸಿಪಲ್	1098	ಜನಾರ್ದನ ಎನ್ ಎ	31-01-1946	24-09-1999	
1592	ಸರ್ಕಾರಿ	4126	ಲೋಕ್ಯಾ ನಾಯ್ಕ	24-05-1954	24-09-1999	ಎಸ್.ಸಿ
1593	ಸರ್ಕಾರಿ	4130	ಬೈಲಾಂಜನಪ್ಪ	06-08-1942	24-09-1999	ಎಸ್.ಸಿ
1594	ಸರ್ಕಾರಿ	4131	ನರಸಿಂಹಮೂರ್ತಿ ಜಿ ಹೆಚ್	03-05-1949	24-09-1999	ಎಸ್.ಸಿ
1595	ಸರ್ಕಾರಿ	4133	ಪರಶಿವಮೂರ್ತಿ ಎಂ	08-02-1954	24-09-1999	ಎಸ್.ಸಿ
1596	ಸರ್ಕಾರಿ	4135	ಮಾಣಿಕ್	01-08-1952	24-09-1999	ಎಸ್.ಸಿ
1597	ಸರ್ಕಾರಿ	4136	ಭೀಮಣ್ಣ ಸಾಂಬಣ್ಣ	01-01-1953	24-09-1999	ಎಸ್.ಸಿ
1598	ಟಿಡಿಬಿ	1490	ಮಾಣಿಕ್ಯ ರಾಜಯ್ಯ	01-06-1944	24-09-1999	
1599	ಟಿಡಿಬಿ	1492	ಶಂಕರ ಜೆ	04-11-1944	24-09-1999	
1600	ಮುನಿಸಿಪಲ್	1100	ಬಸಪ್ಪ ಎನ್	03-05-1944	24-09-1999	
1601	ಸರ್ಕಾರಿ	4137	ದೇವೇಂದ್ರ ಡಿ ಜಿ	03-03-1953	24-09-1999	ಎಸ್.ಸಿ
1602	ಸರ್ಕಾರಿ	4138	ಮಲ್ಲಿಕಾರ್ಜುನ ಸಜ್ಜನ್	21-03-1953	24-09-1999	ಎಸ್.ಸಿ
1603	ಸರ್ಕಾರಿ	4139	ಸರಸ್ವತಿ	05-04-1950	24-09-1999	ಎಸ್.ಸಿ
1604	ಸರ್ಕಾರಿ	4140	ಘಟಕಾಂಬಳೆ ಪಿ ಆರ್	23-12-1952	24-09-1999	ಎಸ್.ಸಿ
1605	ಸರ್ಕಾರಿ	4142	ಬಾಬುರಾವ್ ರಾಮರಾವ್	27-07-1948	24-09-1999	ಎಸ್.ಟಿ
1606	ಸರ್ಕಾರಿ	4143	ಗಜ್ಜಿನ ಮನಿ	10-12-1951	24-09-1999	ಎಸ್.ಸಿ
1607	ಟಿಡಿಬಿ	1498	ರಾಮಕೃಷ್ಣ ಭಟ್ ಎನ್	30-09-1944	24-09-1999	
1608	ಟಿಡಿಬಿ	1501	ಮರುಳಸಿದ್ದಪ್ಪ ಜಿ ಆರ್	12-05-1942	24-09-1999	
1609	ಮುನಿಸಿಪಲ್	1109	ಸೀತಾದೇವಿ ಎನ್ ಎನ್	26-06-1948	24-09-1999	
1610	ಸರ್ಕಾರಿ	4145	ರುದ್ರಗೌಡ ಎಂ	07-02-1948	24-09-1999	ಎಸ್.ಸಿ
1611	ಸರ್ಕಾರಿ	4149	ವಾಮನರಾವ್ ಮಾಧವರಾವ್ ಬೋರೆ	07-08-1946	24-09-1999	ಎಸ್.ಸಿ
1612	ಸರ್ಕಾರಿ	4150	ಮೈನಾಲಿ ಎಂ ಎಂ	03-03-1948	24-09-1999	ಎಸ್.ಸಿ
1613	ಸರ್ಕಾರಿ	4151	ಮಾಧವರಾವ್ ಡಾಂಗೇ	14-11-1952	24-09-1999	ಎಸ್.ಸಿ
1614	ಸರ್ಕಾರಿ	4152ಎ	ಮಾಣಿಕ್ ಶಂಕರರಾವ್ ಸೂರ್ಯವಂಶಿ	23-07-1951	24-09-1999	ಎಸ್.ಸಿ
1615	ಟಿಡಿಬಿ	1508	ಜಳಕಿ ಎನ್	20-04-1942	24-09-1999	
1616	ಟಿಡಿಬಿ	1512	ಮುಲ್ಲಾ ಎಂ ಎ	01-03-1942	24-09-1999	
1617	ಮುನಿಸಿಪಲ್	1111	ಸುಬ್ರಮಣ್ಯ ಬಿ ಜಿ	07-12-1946	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1618	ಸರ್ಕಾರಿ	4159	ಹನುಮಂತ ಗರುಡೆ	06-08-1952	24-09-1999	ಎಸ್.ಸಿ
1619	ಸರ್ಕಾರಿ	4160	ಈರಣ್ಣ ಎನ್ ಜಾದವ್	13-12-1952	24-09-1999	
1620	ಸರ್ಕಾರಿ	4162	ತ್ರಿಪಾಠಿ ಜಗನ್ನಾಥ	10-10-1956	24-09-1999	ಎಸ್.ಸಿ
1621	ಸರ್ಕಾರಿ	4163	ಪಂಡಿತ ಯಲ್ಲಪ್ಪ	01-06-1953	24-09-1999	
1622	ಟಿಡಿಬಿ	1514	ದುರ್ಗಾದೇವಿ ಕೆ	25-09-1944	24-09-1999	
1623	ಟಿಡಿಬಿ	1516	ರತ್ನ ಕೆ	28-02-1944	24-09-1999	
1624	ಮುನಿಸಿಪಲ್	1114	ವೆಂಕಣ್ಣಚಾರ್ ಎಸ್	01-07-1944	24-09-1999	
1625	ಸರ್ಕಾರಿ	4164	ಶರಣಪ್ಪ ಎನ್	15-02-1954	24-09-1999	ಎಸ್.ಸಿ
1626	ಸರ್ಕಾರಿ	4165	ನಾಗನಾಥ ವಾಡೇಕರ್	30-01-1948	24-09-1999	ಎಸ್.ಸಿ
1627	ಸರ್ಕಾರಿ	4166	ಕದಂ ಎಸ್ ವೈ	01-05-1953	24-09-1999	ಎಸ್.ಸಿ
1628	ಸರ್ಕಾರಿ	4168	ಮಲ್ಲಪ್ಪ ಬಿಲ್ಲವ	20-06-1953	24-09-1999	ಎಸ್.ಸಿ
1629	ಸರ್ಕಾರಿ	4169	ಮಹಾಲಿಂಗಪ್ಪ ಪಿ	01-07-1953	24-09-1999	ಎಸ್.ಸಿ
1630	ಟಿಡಿಬಿ	1519	ಜಯಣ್ಣ ಪಿ ಟಿ	08-11-1943	24-09-1999	
1631	ಟಿಡಿಬಿ	1520	ಶಿವಕುಮಾರ ಡಿ ಜೋಳದ	11-12-1947	24-09-1999	
1632	ಮುನಿಸಿಪಲ್	1120	ವೈಕುಂಠಾಚಾರ್ ಜಿ ಹೆಚ್	11-01-1949	24-09-1999	
1633	ಸರ್ಕಾರಿ	4170	ಮಾರುತಿ ಎನ್	16-08-1954	24-09-1999	ಎಸ್.ಸಿ
1634	ಸರ್ಕಾರಿ	4172	ಶರಣಪ್ಪ	01-08-1954	24-09-1999	ಎಸ್.ಟಿ
1635	ಸರ್ಕಾರಿ	4174	ವಿಜಯಕುಮಾರ್ ಡಿ ಪಾಟೀಲ್	08-12-1954	24-09-1999	ಎಸ್.ಸಿ
1636	ಸರ್ಕಾರಿ	4177	ಭೀಮಣ್ಣ ಕೋಲಾರ	01-02-1953	24-09-1999	
1637	ಸರ್ಕಾರಿ	4178	ಸುಕುಮಾರಿ	01-01-1953	24-09-1999	ಎಸ್.ಸಿ
1638	ಸರ್ಕಾರಿ	4180ಎ	ಮಾರಪ್ಪ ಎನ್ ಮೆಹರ್ಝರ್	10-12-1952	24-09-1999	ಎಸ್.ಸಿ
1639	ಟಿಡಿಬಿ	1527	ಪೋಲೀಸ್ ಪಾಟೀಲ್ ಎಸ್ ಎ	01-08-1946	24-09-1999	
1640	ಟಿಡಿಬಿ	1532	ತಿಪ್ಪಣ್ಣ	01-07-1943	24-09-1999	
1641	ಮುನಿಸಿಪಲ್	1123	ಸೂರ್ಯಪ್ರಕಾಶ ಬಿ ವಿ	10-07-1947	24-09-1999	
1642	ಸರ್ಕಾರಿ	4181	ಮಹದೇವಯ್ಯ ಜಿಎಂ	05-04-1955	24-09-1999	ಎಸ್.ಸಿ
1643	ಸರ್ಕಾರಿ	4182	ಬ್ರಮೇಶ ಪಿ ಎಂ	02-12-1953	24-09-1999	ಎಸ್.ಸಿ
1644	ಸರ್ಕಾರಿ	4183	ಕೇಶವಮೂರ್ತಿ ಟಿ ಎನ್	01-06-1954	24-09-1999	ಎಸ್.ಸಿ
1645	ಸರ್ಕಾರಿ	4184	ಲಿಂಗಯ್ಯ ಎಂ ಎಲ್	09-12-1955	24-09-1999	ಎಸ್.ಸಿ
1646	ಸರ್ಕಾರಿ	4185	ಕುಮಾರ್ ಎಂ	01-06-1958	24-09-1999	ಎಸ್.ಸಿ
1647	ಸರ್ಕಾರಿ	4191	ಕುಪ್ಪಣ್ಣ ಸುಬ್ಬಣ್ಣ	19-03-1952	24-09-1999	ಎಸ್.ಸಿ
1648	ಟಿಡಿಬಿ	1534	ವೈಜಿನಾಥ ಎನ್	09-02-1946	24-09-1999	
1649	ಟಿಡಿಬಿ	1536	ರಂಗಪ್ಪ ಕೆ ಸಿ	05-04-1944	24-09-1999	
1650	ಮುನಿಸಿಪಲ್	1124	ಕರಣಿ ಹೆಚ್ ವಿ	21-10-1942	24-09-1999	
1651	ಸರ್ಕಾರಿ	4192	ಮಾಣಿಕ್ ಹೊನಾಳೆ	08-10-1952	24-09-1999	ಎಸ್.ಸಿ
1652	ಸರ್ಕಾರಿ	4199	ಕಟ್ಟಣ್ಣನವರ್ ಎಂ ಎಲ್	01-01-1955	24-09-1999	ಎಸ್.ಸಿ
1653	ಟಿಡಿಬಿ	1539	ಕಲಬುರ್ಗಿ ಆರ್ ಆರ್	01-07-1947	24-09-1999	
1654	ಟಿಡಿಬಿ	1540	ಬಸವರಾಜು ಬಿ	04-02-1942	24-09-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1655	ಸರ್ಕಾರಿ	4202ಎ	ಕಾಂಬಳೆ ಆರ್. ಕೆ	01-06-1949	24-09-1999	ಎಸ್.ಸಿ
1656	ಸರ್ಕಾರಿ	4202ಬಿ	ಮೈಲಾರಿ ಹೆಚ್. ಎನ್	05-07-1954	24-09-1999	ಎಸ್.ಸಿ
1657	ಸರ್ಕಾರಿ	4207	ಸಿದ್ದರಾಜು, ಆರ್	22-04-1953	24-09-1999	ಎಸ್.ಸಿ
1658	ಸರ್ಕಾರಿ	4208	ಶಿವಮ್ಮ	30-06-1955	24-09-1999	ಎಸ್.ಸಿ
1659	ಸರ್ಕಾರಿ	4211	ರಾಜಗೋಪಾಲ ಎಂ. ಎನ್	05-01-1954	24-09-1999	ಎಸ್.ಸಿ
1660	ಸರ್ಕಾರಿ	4213	ನಾಯ್ಕ ಟಿ. ಆರ್. ಕೆ.	01-05-1955	24-09-1999	ಎಸ್.ಸಿ
1661	ಸರ್ಕಾರಿ	4219	ಟಿ.ಜಿ.ಕೃಷ್ಣಯ್ಯ	18-08-1945	24-09-1999	ಎಸ್.ಸಿ
1662	ಸರ್ಕಾರಿ	4224	ಟಿ.ವೆಂಕಟೇಶ	03-03-1953	24-09-1999	ಎಸ್.ಸಿ
1663	ಸರ್ಕಾರಿ	4225	ಕೆ.ಕೆಂಪಯ್ಯ	04-07-1948	24-09-1999	ಎಸ್.ಸಿ
1664	ಸರ್ಕಾರಿ	4226	ಹೆಚ್.ತಿಮ್ಮಹನುಮಯ್ಯ	01-06-1956	24-09-1999	ಎಸ್.ಸಿ
1665	ಸರ್ಕಾರಿ	4231	ಕೆ.ಮಲ್ಲಿಕಾರ್ಜುನ	09-05-1947	24-09-1999	ಎಸ್.ಟಿ
1666	ಸರ್ಕಾರಿ	4234	ಶಿವಲಿಂಗಗೊಳಪ್ಪ ತಳವಾರ್	01-06-1950	24-09-1999	ಎಸ್.ಟಿ
1667	ಸರ್ಕಾರಿ	1546	ಎಂ.ವೀರಯ್ಯಸ್ವಾಮಿ	01-08-1945	24-09-1999	
1668	ಸರ್ಕಾರಿ	1125	ಎಂ.ಕೆ.ಕೊತ್ತವಾಲ	20-10-1944	24-09-1999	
1669	ಸರ್ಕಾರಿ	4236	ಬಿ.ಹೆಚ್.ಸಿಂಗಾರಿ	12-11-1952	24-09-1999	ಎಸ್.ಟಿ
1670	ಸರ್ಕಾರಿ	4238	ಡಿ.ಆರ್.ಬಡಿಗೇರ	01-07-1943	24-09-1999	ಎಸ್.ಟಿ
1671	ಸರ್ಕಾರಿ	4239	ಜಿ.ಸತ್ಯಪ್ಪ	01-01-1946	24-09-1999	ಎಸ್.ಟಿ
1672	ಸರ್ಕಾರಿ	4240	ಪಿ. ನಿಂಗಪ್ಪ	22-05-1952	24-09-1999	ಎಸ್.ಟಿ
1999 ನೇ ಸಾಲಿನ ನೇರ ನೇಮಕಾತಿಯ ಹೆಚ್ಚುವರಿ ಪಟ್ಟಿ						
1673	ಸರ್ಕಾರಿ	1	ಜಿ.ಕೆ.ಗಿರಿರಾಜು	14-02-1972	19-11-1999	
1674	ಸರ್ಕಾರಿ	2	ಸದಾನಂದಮೂರ್ತಿ	08-12-1961	19-11-1999	
1675	ಸರ್ಕಾರಿ	3	ಎನ್.ರಾಮಸ್ವಾಮಿಗೌಡ	01-06-1963	18-11-1999	
1676	ಸರ್ಕಾರಿ	4	ಎನ್.ಜಯಸಿಂಹ	08-05-1968	17-11-1999	
1677	ಸರ್ಕಾರಿ	5	ಗಾಲೀಬ್ ಚಂದ್ ಫೀರ್ಜಾದೆ	21-07-1967	17-11-1999	
1678	ಸರ್ಕಾರಿ	6	ಸಿ.ಆರ್.ಅಶ್ವಿನ್	17-12-1974	18-11-1999	
1679	ಸರ್ಕಾರಿ	7	ಎಸ್.ಆರ್.ರಾಧಾಕೃಷ್ಣ	01-09-1962	22-11-1999	
1680	ಸರ್ಕಾರಿ	8	ರವೀಂದ್ರ ವೀರಪ್ಪ	06-01-1967	16-11-1999	
1681	ಸರ್ಕಾರಿ	9	ಷೇಕ್ ಕೈರುದ್ದೀನ್	01-06-1963	18-11-1999	
1682	ಸರ್ಕಾರಿ	11	ಕೆ.ಬಿ.ಶಿವರಾಮು	02-02-1969	17-11-1999	
1683	ಸರ್ಕಾರಿ	12	ಮಲ್ಲಗೌಡ	10-04-1973	18-11-1999	
1684	ಸರ್ಕಾರಿ	13	ಎಸ್.ಎನ್ ರವಿಪ್ರಕಾಶ್	09-07-1969	19-11-1999	
1685	ಸರ್ಕಾರಿ	15	ಲಕ್ಷ್ಮೀನಾರಾಯಣ	01-06-1969	19-11-1999	
1686	ಸರ್ಕಾರಿ	17	ಮಹ್ಮದ್ ಸಾಹೇಬ್ ಧಾರಾಮಠ್	01-06-1965	17-11-1999	
1687	ಸರ್ಕಾರಿ	20	ಪೂಜಾರಿ ಮಹೇಶ	23-05-1973	16-11-1999	
1688	ಸರ್ಕಾರಿ	20ಎ	ಡಿ.ಶಿವಣ್ಣ	06-01-1964	22-11-1999	ಎಸ್.ಸಿ
1689	ಸರ್ಕಾರಿ	21	ಕೆ.ಕೆಂಪರಾಜು	12-05-1965	26-11-1999	
1690	ಸರ್ಕಾರಿ	22	ಸಿ.ಎನ್.ಪ್ರದೀಪ್ ಕುಮಾರ್	03-06-1968	19-11-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1691	ಸರ್ಕಾರಿ	23	ವಿ.ರಂಗಸ್ವಾಮಿ ಶೆಟ್ಟಿ	20-05-1966	19-11-1999	
1692	ಸರ್ಕಾರಿ	24	ವಿ.ಮಹೇಶ್ವರಪ್ಪ	01-06-1967	17-11-1999	ಇಲಾಖೆ ಬಿಟ್ಟಿರುತ್ತಾರೆ
1693	ಸರ್ಕಾರಿ	25	ರೇವಣ್ಣಸಿದ್ದಪ್ಪ	01-06-1971	17-11-1999	
1694	ಸರ್ಕಾರಿ	26	ಎನ್.ಎಸ್.ದಿನೇಶ	20-07-1972	17-11-1999	
1695	ಸರ್ಕಾರಿ	27	ಬೆಂಜಮೀನ್ ಪ್ರಾನ್ಸ್ಸೀ	23-09-1968	19-11-1999	
1696	ಸರ್ಕಾರಿ	28	ರಿಯಾಜ್ ಅಹ್ಮದ್	01-06-1970	17-11-1999	
1697	ಸರ್ಕಾರಿ	29	ಎಸ್.ಬಿ.ಧನಂಜಯ	08-04-1972	18-11-1999	
1698	ಸರ್ಕಾರಿ	30	ಟಿ.ಎಸ್.ಜಗದೀಶ್	08-03-1975	18-11-1999	
1699	ಸರ್ಕಾರಿ	32	ರಾಘವೇಂದ್ರ ವೆಂಕಟೇಶ	22-07-1970	18-11-1999	
1700	ಸರ್ಕಾರಿ	33	ಕೆ.ಕೃಷ್ಣಮೂರ್ತಿ	20-05-1965	17-11-1999	
1701	ಸರ್ಕಾರಿ	34	ಎಸ್.ಸುಬ್ರಮಣ್ಯ	01-07-1965	19-11-1999	
1702	ಸರ್ಕಾರಿ	35	ಎಸ್.ಸುಬ್ರಮಣ್ಯ	07-06-1971	19-11-1999	
1703	ಸರ್ಕಾರಿ	36	ಕೆ.ಸಿ.ಸುರೇಶ	14-07-1973	18-11-1999	
1704	ಸರ್ಕಾರಿ	37	ರಾಜು ಸುಬ್ರಾಯಭಂಡಾರಿ	15-08-1966	17-11-1999	
1705	ಸರ್ಕಾರಿ	38	ಹೆಚ್.ಎನ್.ಪದ್ಮನಾಭ	20-05-1964	22-11-1999	
1706	ಸರ್ಕಾರಿ	40	ಆರ್.ಬಸವರಾಜ	22-07-1965	18-11-1999	
1707	ಸರ್ಕಾರಿ	41	ಟಿ.ಜಿ. ನಾಗರಾಜು	18-02-1970	19-11-1999	ಇಲಾಖೆ ಬಿಟ್ಟಿರುತ್ತಾರೆ
1708	ಸರ್ಕಾರಿ	42	ಕೆ.ಪಿ.ಗುರುರಾಜ	15-04-1965	17-11-1999	
1709	ಸರ್ಕಾರಿ	43	ಬಸವನಗೌಡ	28-10-1971	19-11-1999	
1710	ಸರ್ಕಾರಿ	44	ವಿಜಯಕುಮಾರ್	01-12-1962	18-11-1999	
1711	ಸರ್ಕಾರಿ	45	ಬಿ.ಆರ್.ರಮೇಶ	06-10-1970	17-11-1999	
1712	ಸರ್ಕಾರಿ	46	ತಂಗಡಿ ಜೀವಪ್ಪ ಪರಸೆ	21-01-1972	18-11-1999	
1713	ಸರ್ಕಾರಿ	47	ಜೆ.ಎಂ.ಸೋಮಶೇಖರಪ್ಪ	16-07-1970	24-11-1999	
1714	ಸರ್ಕಾರಿ	48	ಟಿ.ಶ್ರೀನಿವಾಸರೆಡ್ಡಿ	25-12-1966	19-11-1999	
1715	ಸರ್ಕಾರಿ	49	ಬರ್ನಾಡ್ ಮಿರಂಡಾ	10-06-1970	18-11-1999	
1716	ಸರ್ಕಾರಿ	51	ದಯಾನಂದ ಮರಿಯಪ್ಪ	01-06-1969	17-11-1999	
1717	ಸರ್ಕಾರಿ	52	ಸಿ.ಮಲ್ಲಿಕಾರ್ಜುನ	10-10-1959	18-11-1999	
1718	ಸರ್ಕಾರಿ	53	ಎಂ.ಮಹೇಶ	20-03-1972	19-11-1999	
1719	ಸರ್ಕಾರಿ	54	ನಾಗನಗೌಡ	01-06-1963	29-11-1999	
1720	ಸರ್ಕಾರಿ	56	ವೈ.ಜಿ.ಶಿವಣ್ಣ	10-12-1965	22-11-1999	
1721	ಸರ್ಕಾರಿ	57	ಎಂ.ಸಿ.ಶಿವಕುಮಾರ್	14-06-1969	22-11-1999	
1722	ಸರ್ಕಾರಿ	58	ಗಣಪತಿ ಹೆಗ್ಗಡೆ	01-05-1965	18-11-1999	
1723	ಸರ್ಕಾರಿ	59	ಎಂ. ಎಡ್ವಿನ್ ಕ್ರಿಸ್ಟೋಪರ್	08-11-1966	18-11-1999	
1724	ಸರ್ಕಾರಿ	60	ಬಿ.ಎಸ್.ರೇವಣ್ಣ	01-05-1967	20-11-1999	
1725	ಸರ್ಕಾರಿ	61	ಬಿ.ಸಿದ್ದರಾಜು	01-07-1967	22-11-1999	
1726	ಸರ್ಕಾರಿ	63	ಹನುಮಗೌಡ ಸಿ ಪಾಟೀಲ್	18-06-1972	17-11-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1727	ಸರ್ಕಾರಿ	64	ಕೆ.ಸೀತಾರಾಮ ಶೆಟ್ಟಿ	23-12-1960	22-11-1999	
1728	ಸರ್ಕಾರಿ	65	ಶಮೀಕೇರಿ ಶಿವರಾಜ	18-06-1969	17-11-1999	
1729	ಸರ್ಕಾರಿ	66	ಎನ್.ಸುರೇಶಕುಮಾರ	06-04-1968	19-11-1999	
1730	ಸರ್ಕಾರಿ	67	ಕೆ.ಜಿ.ಶಿವಶಂಕರ	15-03-1963	18-11-1999	
1731	ಸರ್ಕಾರಿ	68	ಕೆ.ಎಸ್.ಪ್ರಕಾಶ್	15-07-1972	18-11-1999	
1732	ಸರ್ಕಾರಿ	69	ರೇಣುಕಾಸ್ವಾಮಿ	22-05-1968	18-11-1999	
1733	ಸರ್ಕಾರಿ	71	ಸುರೇಶ ಶಿವಲಿಂಗಪ್ಪ	05-06-1959	17-11-1999	
1734	ಸರ್ಕಾರಿ	72	ಕುಸೇಬ ಅಲಿಯಾಸ್ ದುಂಡಪ್ಪ	21-07-1965	19-11-1999	
1735	ಸರ್ಕಾರಿ	74	ವಿರುಪಾಕ್ಷಪ್ಪ	01-06-1969	18-11-1999	
1736	ಸರ್ಕಾರಿ	75	ಸಿ.ಶಶಿಧರ	20-05-1963	18-11-1999	
1737	ಸರ್ಕಾರಿ	76	ಎಸ್.ಶಂಕರಪ್ಪ	01-03-1970	18-11-1999	
1738	ಸರ್ಕಾರಿ	77	ಎಂ.ಎಸ್.ಮುರಳೀಧರ	21-01-1968	22-11-1999	
1739	ಸರ್ಕಾರಿ	78	ಕಾಶಿನಾಥ ಪ್ರಭಯ್ಯ	15-11-1965	19-11-1999	
1740	ಸರ್ಕಾರಿ	79	ನಾಗೇಶ ಆರ್ ಮಲ್ಲಣ್ಣನವರ್	01-06-1967	18-11-1999	
1741	ಸರ್ಕಾರಿ	80	ಕನಕಪ್ಪ	15-01-1963	20-11-1999	
1742	ಸರ್ಕಾರಿ	81	ಎಲ್.ಎನ್. ಗಂಗಾಧರಪ್ಪ	22-06-1966	19-11-1999	
1743	ಸರ್ಕಾರಿ	82ಎ	ಜಿ.ಆರ್.ಶಂಕರೇಗೌಡ	15-05-1970		
1744	ಸರ್ಕಾರಿ	83	ಕೆ.ವೈ ನಾರಾಯಣಪ್ರಸಾದ್	09-12-1965	17-11-1999	
1745	ಸರ್ಕಾರಿ	84	ಯಲ್ಲಪ್ಪ	02-06-1966	18-11-1999	
1746	ಸರ್ಕಾರಿ	85	ಆರ್. ರಂಗಸ್ವಾಮಿ	04-02-1969	18-11-1999	
1747	ಸರ್ಕಾರಿ	86	ಎಲ್.ಶಂಕರೇಗೌಡ	14-02-1970	19-11-1999	
1748	ಸರ್ಕಾರಿ	87	ಪಿ.ಚನ್ನವೀರಯ್ಯ	01-06-1962	18-11-1999	
1749	ಸರ್ಕಾರಿ	88	ಕೆ.ಎಸ್.ಗಂಗಾಧರಸ್ವಾಮಿ	09-03-1967	18-11-1999	
1750	ಸರ್ಕಾರಿ	89	ಎಂ.ಜಗದೀಶ	01-06-1963	17-11-1999	ಇಲಾಖೆ ಬಿಟ್ಟಿರುತ್ತಾರೆ
1751	ಸರ್ಕಾರಿ	91	ಕೆಂಪಯ್ಯ	16-06-1960	17-11-1999	
1752	ಸರ್ಕಾರಿ	92	ಬಿ.ಎ.ಕಾಳೇಗೌಡ	14-07-1973	19-11-1999	
1753	ಸರ್ಕಾರಿ	93	ಎಸ್.ಟಿ.ಸವಿತಾ	18-01-1974	17-11-1999	
1754	ಸರ್ಕಾರಿ	94	ಮೀನಾಕ್ಷಿ ಪಾಟೀಲ್	01-07-1966	16-11-1999	
1755	ಸರ್ಕಾರಿ	95	ಬಿ.ಎನ್.ಸವಿತಾ	13-04-1971	19-11-1999	
1756	ಸರ್ಕಾರಿ	96	ಹೆಚ್.ಎಸ್. ದಾಕ್ಷಾಯಿಣಿ	12-05-1972	18-11-1999	
1757	ಸರ್ಕಾರಿ	97	ಆರ್.ಪಿ.ಚೇತನಾ	08-03-1973	17-11-1999	
1758	ಸರ್ಕಾರಿ	98	ಕೋಲ್ಹಾರ ಗೌರವ್ವ	01-06-1973	17-11-1999	
1759	ಸರ್ಕಾರಿ	99	ಅನಿತಬಸವನಗೌಡ	01-07-1971	17-11-1999	
1760	ಸರ್ಕಾರಿ	100	ಎಂ.ಮಮತ	05-03-1973	19-11-1999	
1761	ಸರ್ಕಾರಿ	101	ಹೆಚ್.ಟಿ.ಗೀತಾ	15-08-1970	17-11-1999	
1762	ಸರ್ಕಾರಿ	102	ವಿ.ಹೇಮಾವತಿ	19-03-1974	19-11-1999	
1763	ಸರ್ಕಾರಿ	103	ಸಬೀತಾಬೇಗಂ	27-07-1968	19-11-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1764	ಸರ್ಕಾರಿ	104	ಐ. ಅಲೀಂ ಉನ್ನೀಸಾ	27-08-1967	16-11-1999	
1765	ಸರ್ಕಾರಿ	105	ಬಿ.ವಿ.ಹೇಮಲತಾ	18-03-1964	20-11-1999	
1766	ಸರ್ಕಾರಿ	106	ಬಿ.ಹೇಮಲತಾ	26-03-1969	19-11-1999	
1767	ಸರ್ಕಾರಿ	107	ಎಂ.ಆರ್.ಶಶಿಕಲಾದೇವಿ	01-10-1963	22-11-1999	
1768	ಸರ್ಕಾರಿ	108	ಹೆಚ್.ಮೀರಾ	10-07-1971	18-11-1999	
1769	ಸರ್ಕಾರಿ	109	ಎಂ.ವಿ.ನಿರ್ಮಲ	20-06-1967	16-11-1999	
1770	ಸರ್ಕಾರಿ	110	ಕೆ.ಆರ್.ದಾಕ್ಷಾಯಿನಿ	13-09-1969	17-11-1999	
1771	ಸರ್ಕಾರಿ	112	ಕೆ.ಗೀತಾ	30-03-1964	19-11-1999	
1772	ಸರ್ಕಾರಿ	113	ಎಂ.ಎಸ್.ಭಾರತಿ	01-06-1970	17-11-1999	
1773	ಸರ್ಕಾರಿ	114	ಎಂ.ಅನಿತಾ	17-07-1966	18-11-1999	
1774	ಸರ್ಕಾರಿ	115	ಸುಧಾಮಣಿ	21-06-1966	16-11-1999	
1775	ಸರ್ಕಾರಿ	116	ಐ ಗೇಸ್‌ಪ್ರೇಮಕುಮಾರಿ	24-02-1969	20-11-1999	
1776	ಸರ್ಕಾರಿ	117	ಎಂ.ಪಿ.ರೂಪಲಕ್ಷ್ಮಿ	26-06-1973	17-11-1999	
1777	ಸರ್ಕಾರಿ	118	ಎಂ. ಶೀಲಾರಾಣಿ	01-02-1972	18-11-1999	
1778	ಸರ್ಕಾರಿ	119	ರೇಣುಕಾ ತ್ಯಾಗರಾಜು	21-05-1968	17-11-1999	
1779	ಸರ್ಕಾರಿ	120	ಭಾರತಿ ಭೀಮರಾಯಪ್ಪ	01-06-1972	17-11-1999	
1780	ಸರ್ಕಾರಿ	121	ಹೆಚ್.ಸುಜಾತ	10-06-1968	18-11-1999	
1781	ಸರ್ಕಾರಿ	124	ಸುರೇಖಾ ಪೂಜಾರತಿ	01-03-1975	22-11-1999	
1782	ಸರ್ಕಾರಿ	126	ಕೆ.ಉಮಾದೇವಿ	25-07-1968	17-11-1999	
1783	ಸರ್ಕಾರಿ	127	ಆರ್.ಕೆ.ವಾಣಿ	12-08-1968	18-11-1999	
1784	ಸರ್ಕಾರಿ	128	ನಾಗರಾಜ ಪದ್ಮನಾಭ	20-07-1969	16-11-1999	
1785	ಸರ್ಕಾರಿ	130	ಎ.ಎಸ್.ವೆಂಕಟೇಶ	20-07-1972	17-11-1999	
1786	ಸರ್ಕಾರಿ	131	ಕೆ.ಸೋಮಶೇಖರಪ್ಪ	01-07-1970	18-11-1999	
1787	ಸರ್ಕಾರಿ	132	ಎಸ್.ಸಿ.ಗಂಗಪ್ಪ	04-03-1966	19-11-1999	
1788	ಸರ್ಕಾರಿ	133	ಬಸವರಾಜ ಜಿ ನಾನಾಪುರ್	10-02-1969	19-11-1999	
1789	ಸರ್ಕಾರಿ	134	ಎಂ.ಎ. ರಮೇಶ	22-05-1968	17-11-1999	
1790	ಸರ್ಕಾರಿ	135	ಡಿ.ಸುರೇಶ.	04-03-1970	17-11-1999	
1791	ಸರ್ಕಾರಿ	136	ಶ್ರೀರಂಗರಾಜು	15-07-1969	16-11-1999	
1792	ಸರ್ಕಾರಿ	137	ಎಂಕಪ್ಪನಿಂಗಪ್ಪ	01-06-1960	17-11-1999	
1793	ಸರ್ಕಾರಿ	138	ಡಿ.ಹೆಚ್.ರವಿ	15-07-1966	18-11-1999	
1794	ಸರ್ಕಾರಿ	139	ವಿ.ಸತೀಶ	03-04-1965	19-11-1999	
1795	ಸರ್ಕಾರಿ	140	ಟಿ. ಧರ್ಮಪ್ಪ	01-05-1967	18-11-1999	
1796	ಸರ್ಕಾರಿ	141	ಹೆಚ್.ಬಿ.ಕನಕಪ್ಪ	04-07-1963	17-11-1999	
1797	ಸರ್ಕಾರಿ	142	ಡಿ.ಆರ್.ಹಾಲಸಿದ್ದಪ್ಪ	20-07-1968	18-11-1999	
1798	ಸರ್ಕಾರಿ	143	ಸಿ.ಎನ್.ನರಸಿಂಹಾಚಾರ್ಯ	05-06-1959	19-11-1999	
1799	ಸರ್ಕಾರಿ	144	ಕೆ.ಎಲ್.ರಾಜೇಂದ್ರ	22-06-1966	18-11-1999	
1800	ಸರ್ಕಾರಿ	145	ಮಲ್ಲಿಕಾರ್ಜುನ ಪಂಪಣ್ಣ	15-08-1971	17-11-1999	

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1801	ಸರ್ಕಾರಿ	146	ಕೆ.ಗಣಪತಿ	10-06-1973	18-11-1999	
1802	ಸರ್ಕಾರಿ	147	ಆರ್.ರುಕ್ಮಿಣಿ	15-05-1964	17-11-1999	
1803	ಸರ್ಕಾರಿ	148	ಬಿ.ಎಲ್. ಚಂದ್ರಪ್ಪ	29-08-1966	18-11-1999	
1804	ಸರ್ಕಾರಿ	149	ಜಿ.ರುಕ್ಮಿಣಿ	11-09-1959	17-11-1999	
1805	ಸರ್ಕಾರಿ	150	ಎಂ.ಎನ್.ರಮೇಶ	15-04-1967	22-11-1999	
1806	ಸರ್ಕಾರಿ	151	ಹೆಚ್.ಎಲ್.ಮಹದೇವಸ್ವಾಮಿ	01-02-1965	20-11-1999	
1807	ಸರ್ಕಾರಿ	152	ಎಂ.ಬಿ.ಧರರಥಸಿಂಗ್	30-05-1962	18-11-1999	
1808	ಸರ್ಕಾರಿ	153	ಎನ್.ಶಾಂತರಾಜು	01-07-1969	18-11-1999	
1809	ಸರ್ಕಾರಿ	154	ಬಿ.ರಾಧಾ	21-02-1965	19-11-1999	
1810	ಸರ್ಕಾರಿ	155	ಗುಲ್ವಾರ್ ಅಹ್ಮದ್	07-05-1966	17-11-1999	
1811	ಸರ್ಕಾರಿ	157	ಡಿ.ಗೌಸ್‌ಮೊಹಿದ್ದೀನ್	01-07-1969	18-11-1999	
1812	ಸರ್ಕಾರಿ	158	ಕೆ.ಪೀತಾಂಭರ	26-10-1970	19-11-1999	
1813	ಸರ್ಕಾರಿ	159	ಕರಬಸಪ್ಪ ನಿಂಗಪ್ಪ	01-06-1973	19-11-1999	
1814	ಸರ್ಕಾರಿ	160	ಮನೋರಂಜನಿ	13-03-1959	15-11-1999	
1815	ಸರ್ಕಾರಿ	161	ಜಿ.ಫಾರುಕ್ ಅಹ್ಮದ್	01-03-1960	19-11-1999	
1816	ಸರ್ಕಾರಿ	162	ಲಲಿತ ಹನುಮರೆಡ್ಡಪ್ಪ	06-02-1968	17-11-1999	
1817	ಸರ್ಕಾರಿ	163	ಮಹಮ್ಮದ್ ರಫೀಕ್	23-07-1970	19-11-1999	
1818	ಸರ್ಕಾರಿ	164	ಹಬೀಬುಲ್ಲಾ ಫರೂಕೀ	01-07-1964	17-11-1999	
1819	ಸರ್ಕಾರಿ	165	ಪಿ.ಅರಸಶೆಟ್ಟಿ	07-06-1967	18-11-1999	
1820	ಸರ್ಕಾರಿ	166	ದೊಡ್ಡಭೀಮನಗೌಡ	27-02-1960	18-11-1999	
1821	ಸರ್ಕಾರಿ	167	ಮಹಮ್ಮದ್ ಯೂಸೆಫ್	08-07-1960	20-11-1999	
1822	ಸರ್ಕಾರಿ	168	ಬಿ.ಶಾಂತರಾಜು	25-05-1968	20-11-1999	
1823	ಸರ್ಕಾರಿ	169	ಬಿ.ಸಿ.ರಾಜಶೇಖರಯ್ಯ	04-10-1968	19-11-1999	ಎಸ್.ಟಿ
1824	ಸರ್ಕಾರಿ	170	ಆರ್.ಬಸವರಾಜಪ್ಪ	20-07-1973	17-11-1999	ಎಸ್.ಟಿ
1825	ಸರ್ಕಾರಿ	171	ಗೀತಾಸಂಗಯ್ಯ	23-03-1968	17-11-1999	
1826	ಸರ್ಕಾರಿ	172	ಗೋಪಾಲ ರಾಜಪ್ಪ ಮಲ್ಲಗಿ	04-01-1969	18-11-1999	ಎಸ್.ಟಿ
1827	ಸರ್ಕಾರಿ	173	ಖಾನ್‌ಹಫೀಸ್‌ಮೊಹಿದ್ದೀನ್	23-09-1962	16-11-1999	
1828	ಸರ್ಕಾರಿ	174	ಕೆ. ಶ್ರೀನಿವಾಸ	06-07-1963	18-11-1999	ಎಸ್.ಟಿ
1829	ಸರ್ಕಾರಿ	175	ಇಸ್ಮಾಯಿಲ್‌ಖಾನ್ ರಾಜೆಖಾನ್	15-05-1970	17-11-1999	
1830	ಸರ್ಕಾರಿ	176	ತಿಪ್ಪೇಸ್ವಾಮಿ	01-06-1972	18-11-1999	ಎಸ್.ಟಿ
1831	ಸರ್ಕಾರಿ	177	ಪ್ರೇಮಾನಂದ ಯಲ್ಲಪ್ಪ	01-06-1967	22-11-1999	ಎಸ್.ಸಿ
1832	ಸರ್ಕಾರಿ	179	ಎ.ಎನ್.ಕೃಷ್ಣಮೂರ್ತಿ	01-06-1961	17-11-1999	ಎಸ್.ಸಿ
1833	ಸರ್ಕಾರಿ	180	ಜಿ.ಎನ್.ರಾಜು	26-05-1965	19-11-1999	ಎಸ್.ಸಿ
1834	ಸರ್ಕಾರಿ	181	ಪಿ.ಮಹದೇವಯ್ಯ	23-06-1966	19-11-1999	ಎಸ್.ಸಿ
1835	ಸರ್ಕಾರಿ	182	ಎಂ.ಕೃಷ್ಣಪ್ಪ	31-08-1967	19-11-1999	ಎಸ್.ಸಿ
1836	ಸರ್ಕಾರಿ	183	ಕೆ.ಬಿ.ರಾಮಕೃಷ್ಣಯ್ಯ	01-06-1966	18-11-1999	ಎಸ್.ಸಿ
1837	ಸರ್ಕಾರಿ	184	ಎಂ.ಲಿಂಗರಾಜು	01-06-1967	19-11-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1838	ಸರ್ಕಾರಿ	187	ಎಸ್.ಸಿ. ಸೋಮನಾಥ	01-07-1973	17-11-1999	ಎಸ್.ಸಿ
1839	ಸರ್ಕಾರಿ	188	ಜಯಣ್ಣ	05-06-1969	18-11-1999	ಎಸ್.ಸಿ
1840	ಸರ್ಕಾರಿ	189	ಯಮನೂರಪ್ಪ ಸಿದ್ದಪ್ಪ	16-05-1968	18-11-1999	ಎಸ್.ಸಿ
1841	ಸರ್ಕಾರಿ	190	ಬಿ.ಜಿ ರಂಗೇಶ	30-07-1969	17-11-1999	ಎಸ್.ಸಿ
1842	ಸರ್ಕಾರಿ	192	ಬಿ.ಜಿ.ನಾರಾಯಣಸ್ವಾಮಿ	01-06-1968	20-11-1999	ಎಸ್.ಸಿ
1843	ಸರ್ಕಾರಿ	193	ಪುಟ್ಟಸ್ವಾಮಿ	10-08-1957	22-11-1999	ಎಸ್.ಸಿ
1844	ಸರ್ಕಾರಿ	194	ಅಮರೇಶ ಲಕ್ಷ್ಮಣ	01-06-1968	18-11-1999	ಎಸ್.ಸಿ
1845	ಸರ್ಕಾರಿ	195	ಮೋಹನಚಂದ್ರ	14-04-1968	20-11-1999	ಎಸ್.ಸಿ
1846	ಸರ್ಕಾರಿ	196	ಆರ್.ಲಿಂಗರಾಜು	19-06-1968	22-11-1999	ಎಸ್.ಸಿ
1847	ಸರ್ಕಾರಿ	197	ಆರ್.ಮಂಜುನಾಥ	15-04-1971	18-11-1999	ಎಸ್.ಸಿ
1848	ಸರ್ಕಾರಿ	198	ಜಯವಂತ್ ನಂದನ	01-06-1963	22-11-1999	ಎಸ್.ಸಿ
1849	ಸರ್ಕಾರಿ	199	ಚಿನ್ನಸ್ವಾಮಿ	28-06-1965	19-11-1999	ಎಸ್.ಸಿ
1850	ಸರ್ಕಾರಿ	200	ಎ.ಸಿ. ನಾರಾಯಣಸ್ವಾಮಿ	31-10-1974	17-11-1999	ಎಸ್.ಸಿ
1851	ಸರ್ಕಾರಿ	202	ವಿಜಯಮ್ಮ ಆರ್ ಪಾಟೀಲ್	08-08-1973	16-11-1999	
1852	ಸರ್ಕಾರಿ	203	ಎನ್.ಪ್ರಭಾ	06-02-1973	18-11-1999	
1853	ಸರ್ಕಾರಿ	204	ವಿ.ಮಂಗಳ	18-10-1969	18-11-1999	
1854	ಸರ್ಕಾರಿ	205	ಆರ್.ವಿ. ಸುಧಾ	19-04-1975	17-11-1999	
1855	ಸರ್ಕಾರಿ	206	ಜಯಮ್ಮ	10-08-1960	18-11-1999	
1856	ಸರ್ಕಾರಿ	207	ವಿದ್ಯಾ ಸಿ ಸಜ್ಜನ ಶೆಟ್ಟರ್	31-01-1974	18-11-1999	
1857	ಸರ್ಕಾರಿ	208	ಹೆಚ್.ಎಸ್.ಸರೋಜಮ್ಮ	04-11-1965	18-11-1999	
1858	ಸರ್ಕಾರಿ	209	ಶೋಭಾಸಣ್ಣಪ್ಪನಾಯಕ	20-05-1960	19-11-1999	
1859	ಸರ್ಕಾರಿ	210	ಟಿ.ದೇವಕಿ	27-07-1964	18-11-1999	
1860	ಸರ್ಕಾರಿ	211	ವಸಂತಕುಮಾರಿ	19-07-1961	18-11-1999	
1861	ಸರ್ಕಾರಿ	212	ಬದ್ರುನೀಸಾ ಬೇಗಂ	08-07-1963	15-11-1999	
1862	ಸರ್ಕಾರಿ	213	ಪಿ.ಪ್ರೇಮಕುಮಾರಿ	10-06-1965	18-11-1999	
1863	ಸರ್ಕಾರಿ	214	ಎಂ.ಮಂಜುಳ	22-07-1972	19-11-1999	
1864	ಸರ್ಕಾರಿ	215	ಭಾಗ್ಯ	04-06-1961	17-11-1999	
1865	ಸರ್ಕಾರಿ	217	ಅಸ್ಮಾ ತಬಸ್ಸುಮ್	20-07-1971	18-11-1999	
1866	ಸರ್ಕಾರಿ	218	ಪಿ.ಉಮಾ	01-06-1969	16-11-1999	ಎಸ್.ಸಿ
1867	ಸರ್ಕಾರಿ	219	ಎಸ್.ಸುಮಿತ್ರಮ್ಮ	05-06-1966	17-11-1999	ಎಸ್.ಸಿ
1868	ಸರ್ಕಾರಿ	221	ಹೆಚ್.ಕೆ.ವಿಜಯಲಕ್ಷ್ಮಿ	30-11-1974	18-11-1999	ಎಸ್.ಸಿ
1869	ಸರ್ಕಾರಿ	223	ಕಮಲಾಪುಜಾರಿ	10-04-1963	19-11-1999	ಎಸ್.ಸಿ
1870	ಸರ್ಕಾರಿ	224	ಎಸ್.ರುಕ್ಮಿಣಿ	01-04-1967	18-11-1999	ಎಸ್.ಸಿ
1871	ಸರ್ಕಾರಿ	255	ಆರ್.ಡಿ.ಭಾಗ್ಯಲಕ್ಷ್ಮಮ್ಮ	07-10-1969	22-11-1999	ಎಸ್.ಸಿ
1872	ಸರ್ಕಾರಿ	226	ಎನ್.ಕೆ.ಲಕ್ಷ್ಮಮ್ಮ	07-10-1971	17-11-1999	ಎಸ್.ಸಿ
1873	ಸರ್ಕಾರಿ	227	ಶೈಲಜಕುಮಾರಿ	01-11-1960	20-11-1999	ಎಸ್.ಸಿ
1874	ಸರ್ಕಾರಿ	228	ಸುಮಿತ್ರಾಚಲುವಾದಿ	23-03-1968	18-11-1999	ಎಸ್.ಸಿ

ಕ್ರ. ಸಂ.	ಯೂನಿಟ್	ಜೇಷ್ಠತಾ ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ/ ನೇಮಕಾತಿ ಹೊಂದಿದ ದಿನಾಂಕ	ಷರಾ
1875	ಸರ್ಕಾರಿ	229	ಎನ್.ಉಮಾದೇವಿ	24-01-1959	18-11-1999	ಎಸ್.ಸಿ
1876	ಸರ್ಕಾರಿ	230	ಬಿ.ಎನ್.ಪುಷ್ಪ	04-06-1971	17-11-1999	ಎಸ್.ಟಿ
1877	ಸರ್ಕಾರಿ	231	ಬಿ.ಎ.ಮಂಗಳ	02-04-1958	22-11-1999	ಎಸ್.ಟಿ
ದಿನಾಂಕ: 24-09-1999 ರಿಂದ 11-12-2007 ರವರೆಗಿನ ಅವಧಿಯಲ್ಲಿ ಮುಂಬಡ್ತಿ ಹೊಂದಿರುವ ಅಧಿಕಾರಿಗಳ ಜೇಷ್ಠತಾ ಪಟ್ಟಿ						
ಸರ್ಕಾರದ ಅಧಿಸೂಚನೆ ಸಂಖ್ಯೆ ಇಡಿ 105 ಡಿಐಐ 96 ದಿನಾಂಕ: 24-09-1999 ರ ಹೆಚ್ಚುವರಿ ಪಟ್ಟಿ (ಮುಂಬಡ್ತಿ ಹೊಂದಿರುವವರು)						
1878	ಸರ್ಕಾರಿ	4242	ಕೆ.ಪದ್ಮಮ್ಮ	01/06/1956	24/09/1999	ಎಸ್.ಟಿ
1879	ಸರ್ಕಾರಿ	4243ಎ	ರೇಣುಕಾದೇವಿ ಭೀಮಪ್ಪ ಕಿತ್ತೂರು	21/05/1960	24/09/1999	ಎಸ್.ಟಿ
1880	ಸರ್ಕಾರಿ	4244	ಬಿ.ಬಿ.ನಾರಿ	01/07/1957	24/09/1999	ಎಸ್.ಟಿ
1881	ಟಿಡಿಬಿ	1548	ಎ.ಬಿ.ಪಾಟೀಲ	02/02/1946	24/09/1999	
1882	ಟಿಡಿಬಿ	1553	ಬಸವರಾಜ ಮುದೋಳ್	16/10/1945	24/09/1999	
1883	ಮುನಿಸಿಪಲ್	1137	ಎಸ್.ಬಾನುಮತಿ	08/08/1950	24/09/1999	
1884	ಸರ್ಕಾರಿ	4246	ವೀರಪ್ಪ ಬಿ ಸಂಗನಾಳ	01/06/1952	24/09/1999	ಎಸ್.ಟಿ
1885	ಸರ್ಕಾರಿ	4247	ವಿ.ಹೆಚ್.ವಾಲ್ಮೀಕಿ	01/12/1951	24/09/1999	ಎಸ್.ಟಿ
1886	ಸರ್ಕಾರಿ	4248	ಕೆ.ಓಬಪ್ಪ	01/07/1952	24/09/1999	ಎಸ್.ಟಿ
1887	ಸರ್ಕಾರಿ	4249	ಬಿ. ಮನೋಹರ	01/07/1946	24/09/1999	ಎಸ್.ಟಿ
1888	ಸರ್ಕಾರಿ	4250	ಎಸ್.ವೈ. ಅಲಗೋಡಿ	02/06/1951	24/09/1999	ಎಸ್.ಟಿ
1889	ಸರ್ಕಾರಿ	4252	ಬಿ.ಬಿ.ಕೊಡಗನವರ್	01/06/1949	24/09/1999	ಎಸ್.ಟಿ
1890	ಟಿಡಿಬಿ	1554	ಮೈಮುನಾಬಿ	21/06/1943	24/09/1999	
1891	ಟಿಡಿಬಿ	1555	ವಿನಾಯಕ ರಾವ್	30/03/1944	24/09/1999	
1892	ಮುನಿಸಿಪಲ್	1140	ಎಸ್.ರಾದಾಕೃಷ್ಣನ್	09/05/1949	24/09/1999	
1893	ಸರ್ಕಾರಿ	4255	ರಾಮಪ್ಪ ಹೆಚ್	28/11/1941	24/09/1999	ಎಸ್.ಟಿ
1894	ಸರ್ಕಾರಿ	4258	ಡಿ.ಬಿ ಗಾದ್ರಿಪಾಲಯ್ಯ	26/04/1950	24/09/1999	ಎಸ್.ಟಿ
1895	ಸರ್ಕಾರಿ	4260	ಜಿ.ಪಾರ್ಸಿ	01/06/1952	24/09/1999	ಎಸ್.ಟಿ
1896	ಸರ್ಕಾರಿ	4262ಎ	ಸಿ.ಆರ್.ಕೆಂಚಕ್ಕನವರ್	01/06/1954	24/09/1999	ಎಸ್.ಟಿ
1897	ಸರ್ಕಾರಿ	4263	ಎಸ್.ಡಿ ಕಿತ್ತೂರು	28/11/1955	24/09/1999	ಎಸ್.ಟಿ
1898	ಸರ್ಕಾರಿ	4264	ವೈ.ಎಸ್.ರಾಮಣ್ಣಗೌಡರ್	01/05/1956	24/09/1999	ಎಸ್.ಟಿ
1899	ಟಿಡಿಬಿ	1557	ಎಸ್.ಜೆ.ಖಾದ್ರಿ	10/12/1946	24/09/1999	
1900	ಟಿಡಿಬಿ	1559	ಶಿವಣ್ಣ ಹೆಚ್ ಎನ್	01/07/1944	24/09/1999	
1901	ಮುನಿಸಿಪಲ್	1142	ಸಿ.ಹನುಮಂತಯ್ಯ	10/03/1947	24/09/1999	
1902	ಟಿಡಿಬಿ	1966	ಕೆ.ಎಂ.ಕಾಂಬಳೆ	14/10/1947	24/09/1999	ಎಸ್.ಸಿ
1903	ಟಿಡಿಬಿ	2073	ಭೀಮಪ್ಪ ಡಿ ತಳವಾರ್	12/01/1948	24/09/1999	ಎಸ್.ಟಿ
1904	ಮುನಿಸಿಪಲ್	1143	ಉಮಾದೇವಿ	04/01/1946	24/09/1999	
1905	ಟಿಡಿಬಿ	2153	ಕೊಂಡಯ್ಯ ಆರ್.ದಾಸರ್	01/04/1947	24/09/1999	ಎಸ್.ಸಿ
1906	ಟಿಡಿಬಿ	3716	ಬಿ.ಟಿ.ತಳವಾರ	06/04/1951	24/09/1999	ಎಸ್.ಟಿ
1907	ಮುನಿಸಿಪಲ್	1145	ಬಿ.ಪಿ. ಶ್ರೀನಿವಾಸಯ್ಯ	10/03/1947	24/09/1999	
1908	ಮುನಿಸಿಪಲ್	1149	ಬಿ.ತೀರ್ಥಪ್ಪ	16/05/1946	24/09/1999	

ಅನುಬಂಧ ೨

೧೧ ನೇ ಬ್ಲಾಕ್

೧೧ ನೇ ಬ್ಲಾಕ್ ದಿನಾಂಕ : 16/11/1999 ರಿಂದ 30/10/2006 [ಇಡಿ 51 ಡಿಜಿಟ 2005, ದಿನಾಂಕ: 30/10/2006 ರಲ್ಲಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ತಿದ್ದುಪಡಿ ಮಾಡಿ ಈ ಹಿಂದೆ ಬಡ್ತಿಗಾಗಿ ಶೇ 50 ನೇರ ನೇಮಕಾತಿಗಾಗಿ ಶೇ 50 ಅನುಪಾತವನ್ನು ನಿಗದಿಪಡಿಸಿದ್ದು, ಪ್ರಸ್ತುತ ತಿದ್ದುಪಡಿ ಮಾಡಿ ಬಡ್ತಿಗಾಗಿ ಶೇ 75 ಮತ್ತು ನೇರನೇಮಕಾತಿಗಾಗಿ ಶೇ 25 ರಷ್ಟು ಅನುಪಾತ ನಿಗದಿಪಡಿಸಿದೆ] ದಿನಾಂಕ: 29/03/2005
ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
1	ಸರ್ಕಾರಿ	2505	ನಾಗರಾಜ್	02-03-1948	29-03-2005	ಎಸ್.ಸಿ
2	ಸರ್ಕಾರಿ	2827	ಕೆ ಎನ್ ಡಂಗಾ	01-06-1950	29-03-2005	ಎಸ್.ಟಿ
3	ಸರ್ಕಾರಿ	3379	ಎನ್ ಹೆಚ್ ಹಿರೇಗೌಡರ್	01-06-1948	29-03-2005	
4	ಸರ್ಕಾರಿ	3673	ಹೆಚ್ ಯೋಧಪ್ಪ	09-01-1952	29-03-2005	ಎಸ್.ಸಿ
5	ಸರ್ಕಾರಿ	3729(ಎ)	ನಾಗನಾಥ್	01-06-1953	29-03-2005	ಎಸ್.ಸಿ
6	ಸರ್ಕಾರಿ	3759	ಸುಶೀಲಾ ಎನ್ ಹಿರೇಮಣಿ	01-12-1949	29-03-2005	ಎಸ್.ಸಿ
7	ಟಿಡಿಬಿ	1578	ಟಿ ಎಸ್ ಹಂಪಣ್ಣನವರ್	01-06-1947	29-03-2005	
8	ಟಿಡಿಬಿ	1579	ಎಂ ಪಿ ಕೃಷ್ಣಗೌಡ	27-07-1947	29-03-2005	
9	ಮುನಿಸಿಪಲ್	1173	ಶೀರ್ಥಪ್ಪ	14-08-1948	29-03-2005	
10	ಸರ್ಕಾರಿ	4146	ಎಸ್ ಎಸ್ ಮಸೂತಿ	01-06-1946	29-03-2005	ಎಸ್.ಸಿ
11	ಸರ್ಕಾರಿ	4173	ಎಸ್ ದಾಸೇಗೌಡ	07-03-1951	29-03-2005	ಎಸ್.ಸಿ
12	ಸರ್ಕಾರಿ	4179	ಕೆ ಬೋರಯ್ಯ	20-05-1954	29-03-2005	ಎಸ್.ಸಿ
13	ಸರ್ಕಾರಿ	4179 (ಎ)	ಗಾಯಕ್‌ವಾಡ್ ಸಂಪತಿ	15-06-1952	29-03-2005	ಎಸ್.ಸಿ
14	ಸರ್ಕಾರಿ	4197	ಬಿ ಹಾಲಪ್ಪ	01-06-1954	29-03-2005	ಎಸ್.ಟಿ
15	ಟಿಡಿಬಿ	1644	ಡಿ ಎಂ ಇಟಗೀಕರ್	07-05-1949	29-03-2005	
16	ಟಿಡಿಬಿ	1726	ಡಿ ಎಲ್ ವಲ್ಲಿಬಾಯಿ	01-06-1948	29-03-2005	
17	ಮುನಿಸಿಪಲ್	1175	ಶಿವಣ್ಣ	13-10-1949	29-03-2005	
18	ಸರ್ಕಾರಿ	4241	ಬಿ ಆರ್ ಬಿನಾಳ	22-05-1955	29-03-2005	
19	ಸರ್ಕಾರಿ	4245	ಎಸ್ ಎನ್ ಯಮನಕೃಷ್ಣವರ್	22-07-1956	29-03-2005	ಎಸ್.ಸಿ
20	ಸರ್ಕಾರಿ	4259	ಎಸ್ ಎಸ್ ಪೂಜಾರ್	21-07-1955	29-03-2005	ಎಸ್.ಟಿ
21	ಸರ್ಕಾರಿ	4267	ಕೆ ಪಿ ಓಬಯ್ಯ	04-02-1961	29-03-2005	ಎಸ್.ಟಿ
22	ಸರ್ಕಾರಿ	4305	ಸೈಯದ್ ಇದಾಯತ್ ಉಲ್ಲಾ	01-01-1948	29-03-2005	
23	ಟಿಡಿಬಿ	1768	ವೈ ಆರ್ ಗೋವಿಂದ ರೆಡ್ಡಿ	26-11-1947	29-03-2005	
24	ಟಿಡಿಬಿ	1787	ಭೀಮರಾವ್ ಬಾಬುರಾವ್ ಚೌಡಪುರ್ಕರ್	08-07-1947	29-03-2005	
25	ಮುನಿಸಿಪಲ್	1184	ಎಂ ಎ ಕುಂಬಾರಿ	10-06-1951	29-03-2005	
26	ಸರ್ಕಾರಿ	4306	ಸಿ ಎನ್ ವೆಂಕಟೇಗೌಡ	04-03-1947	29-03-2005	
27	ಸರ್ಕಾರಿ	4451	ಪುರುಷೋತ್ತಮ ಗೌಡ	18-05-1948	29-03-2005	
28	ಸರ್ಕಾರಿ	4455(ಎ)	ಟಿ ಪ್ರೇಮಾವತಿ	22-07-1958	29-03-2005	ಎಸ್.ಸಿ
29	ಸರ್ಕಾರಿ	4457	ಎನ್ ಮುನೇಪ್ಪ	08-06-1947	29-03-2005	ಎಸ್.ಸಿ
30	ಸರ್ಕಾರಿ	4459	ವಿ ತಿಮ್ಮಯ್ಯ	09-07-1949	29-03-2005	ಎಸ್.ಸಿ
31	ಸರ್ಕಾರಿ	4461	ರಾಮಕೃಷ್ಣ	08-12-1961	29-03-2005	ಎಸ್.ಸಿ
32	ಟಿಡಿಬಿ	1805(ಎ)	ರಾವ್ ಸೋಮಶೇಖರ್	30-07-1947	29-03-2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
33	ಟಿಡಿಬಿ	1818	ಮಳಿಮಠ್ ಸಿ.ಬಿ	02-06-1948	29-03-2005	
34	ಮುನಿಸಿಪಲ್	1186	ಟಿ ಗೋವಿಂದಪ್ಪ	08-06-1947	29-03-2005	
35	ಸರ್ಕಾರಿ	4463	ಜೆ ಶಿವಾನಂದಸ್ವಾಮಿ	08-06-1948	29-03-2005	ಎಸ್.ಸಿ
36	ಸರ್ಕಾರಿ	4470	ಎಂ ಮರಿಯಪ್ಪ	12-04-1948	29-03-2005	ಎಸ್.ಸಿ
37	ಸರ್ಕಾರಿ	4472	ಕಟ್ಟೀಮನಿ ವಸಂತ್	02-06-1964	29-03-2005	ಎಸ್.ಸಿ
38	ಸರ್ಕಾರಿ	4475	ಯು ಕೆ ವಿಭೂತೆ	10-05-1962	29-03-2005	ಎಸ್.ಸಿ
39	ಸರ್ಕಾರಿ	4476	ವೈ ಹೆಚ್ ಭಜಂತ್ರಿ	01-06-1962	29-03-2005	ಎಸ್.ಸಿ
40	ಸರ್ಕಾರಿ	4476(ಎ)	ವಿಠಲ್	07-08-1948	29-03-2005	ಎಸ್.ಸಿ
41	ಟಿಡಿಬಿ	1821	ಪಿ ಎನ್ ಕುಲಕರ್ಣಿ	15-06-1948	29-03-2005	
42	ಟಿಡಿಬಿ	1843	ಹೆಚ್ ಎಂ ಸತ್ಯಮೂರ್ತಿ	21-02-1949	29-03-2005	
43	ಮುನಿಸಿಪಲ್	1187	ಟಿ ಆರ್ ವೆಂಕಟೇಶ್	06-03-1948	29-03-2005	
44	ಸರ್ಕಾರಿ	4478	ಡಿ ರಾಮಣ್ಣ	01-06-1952	29-03-2005	ಎಸ್.ಸಿ
45	ಸರ್ಕಾರಿ	4479	ಎಂ ಮುತ್ತುರಾಜು	17-07-1961	29-03-2005	ಎಸ್.ಸಿ
46	ಸರ್ಕಾರಿ	4481	ಮನೋಹರ್ ಎಂ ಬನ್ನೂರ್	01-06-1959	29-03-2005	ಎಸ್.ಸಿ
47	ಸರ್ಕಾರಿ	4482	ಬಿ ಎಸ್ ಸಿದ್ದೇಶ್ವರ	14-06-1961	29-03-2005	ಎಸ್.ಸಿ
48	ಸರ್ಕಾರಿ	4484	ಸದಾಶಿವ್ ಪಿ ದೊಡ್ಡಮನಿ	01-06-1964	29-03-2005	ಎಸ್.ಸಿ
49	ಸರ್ಕಾರಿ	4485	ಶ್ರೀನಿವಾಸಮೂರ್ತಿ	03-04-1963	29-03-2005	ಎಸ್.ಸಿ
50	ಟಿಡಿಬಿ	1859	ಮಹಮ್ಮದ್ ಗೌಸುದ್ದೀನ್	04-01-1948	29-03-2005	
51	ಟಿಡಿಬಿ	1877	ಎಂ ಎ ನಡಾಫ್	01-06-1948	29-03-2005	
52	ಮುನಿಸಿಪಲ್	1197	ಎಸ್ ಶಿವಸ್ವಾಮಿ	08-12-1947	29-03-2005	
53	ಸರ್ಕಾರಿ	4486	ಶಿವನಂಜಪ್ಪ	21-07-1955	29-03-2005	ಎಸ್.ಸಿ
54	ಸರ್ಕಾರಿ	4487	ಎನ್ ಎಲ್ ಮುದುಕಪ್ಪ	01-07-1957	29-03-2005	ಎಸ್.ಸಿ
55	ಸರ್ಕಾರಿ	4488	ವೈ ಹೆಚ್ ಹುಚ್ಚಣ್ಣವರ್	11-05-1964	29-03-2005	ಎಸ್.ಸಿ
56	ಸರ್ಕಾರಿ	4489	ಎಸ್ ಡಿ ರಾಜಾಪುರ್	30-05-1956	29-03-2005	ಎಸ್.ಸಿ
57	ಸರ್ಕಾರಿ	4493	ಜಿ ಡಿ ಮಹಾದೇವ ನಾಯಕ್	20-10-1962	29-03-2005	ಎಸ್.ಸಿ
58	ಟಿಡಿಬಿ	1878	ಎಸ್ ಸೀತಾರಾಮ ಅಡಿಗ	21-06-1948	29-03-2005	
59	ಟಿಡಿಬಿ	1883	ಟಿ ವಿ ರಂಗನಾಥ್	14-05-1947	29-03-2005	
60	ಮುನಿಸಿಪಲ್	1201	ಎಸ್ ಜಾನ್ ಪ್ರಭಾಕರ್	02-05-1951	29-03-2005	
61	ಸರ್ಕಾರಿ	4496	ಯಲ್ಲಪ್ಪ ಹನಮಪ್ಪ ಚೆಲುವಾದಿ	20-07-1962	29-03-2005	ಎಸ್.ಸಿ
62	ಸರ್ಕಾರಿ	4499	ಎಸ್ ಎಂ ಭೋವಿ	24-12-1964	29-03-2005	ಎಸ್.ಸಿ
63	ಸರ್ಕಾರಿ	4500(ಎ)	ಸಿಂಗರೆ ನಾಮದೇವ್	01-06-1958	29-03-2005	ಎಸ್.ಸಿ
64	ಸರ್ಕಾರಿ	4501(ಎ)	ಕೆ ಮೈಲಾರಪ್ಪ	26-08-1957	29-03-2005	ಎಸ್.ಸಿ
65	ಟಿಡಿಬಿ	1890	ಎಂ ಗೀತಾಕುಮಾರಿ	02-04-1949	29-03-2005	
66	ಟಿಡಿಬಿ	1920	ಆರ್ ಎ ಭಗವಾನ್	05-04-1948	29-03-2005	
67	ಮುನಿಸಿಪಲ್	1207	ಜಿ ಮೋಹನ್ ರಾವ್	01-07-1950	29-03-2005	
68	ಸರ್ಕಾರಿ	4503	ಸಂಗಪ್ಪ ಜಿ ಮನಕುರ	30-08-1962	29-03-2005	
69	ಸರ್ಕಾರಿ	4504	ಮಾಜಪ್ಪ ಸಿದ್ದಪ್ಪ ಗುಂಡಪಲ್ಲಿ	05-03-1965	29-03-2005	ಎಸ್.ಸಿ

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
70	ಸರ್ಕಾರಿ	4506	ನಾಗಪ್ಪ ಮುದುಕಮ್ಮನವರ್	01-06-1958	29-03-2005	ಎಸ್.ಟಿ
71	ಸರ್ಕಾರಿ	4507	ಶಿವಪ್ಪ ಹನಮಪ್ಪ ಗಣತಿ	01-06-1962	29-03-2005	ಎಸ್.ಸಿ
72	ಸರ್ಕಾರಿ	4508	ಎಸ್ ಪಿ ನಾಯಕ್	01-05-1963	29-03-2005	ಎಸ್.ಸಿ
73	ಸರ್ಕಾರಿ	4511	ಉಷಾದೇವಿ	01-03-1959	29-03-2005	ಎಸ್.ಸಿ
74	ಟಿಡಿಬಿ	1923	ಶಿವಪ್ಪ	07-04-1947	29-03-2005	
75	ಟಿಡಿಬಿ	1942	ಕೃಷ್ಣಪ್ಪ	30-11-1947	29-03-2005	
76	ಮುನಿಸಿಪಲ್	1208	ಬಿ ಬದರೀನಾಥ್ ರಾವ್	01-07-1947	29-03-2005	
77	ಸರ್ಕಾರಿ	4512	ಬಾಬುರಾಯ ಎಲ್ಲಪ್ಪ ಹಂಜಗಿ	01-06-1962	29-03-2005	ಎಸ್.ಸಿ
78	ಸರ್ಕಾರಿ	4513	ಎ ಜಿ ಭಾರಸ್ಕಡೆ	01-06-1963	29-03-2005	ಎಸ್.ಸಿ
79	ಸರ್ಕಾರಿ	4514	ಗುರುದಾಸಪ್ಪ ಅಜ್ಜಪ್ಪ ಕಾಳಿ	25-04-1964	29-03-2005	ಎಸ್.ಸಿ
80	ಸರ್ಕಾರಿ	4515	ತುಳಜಪ್ಪ ರಂಗಪ್ಪ ಶಿರೋಳ್	01-06-1958	29-03-2005	ಎಸ್.ಸಿ
81	ಸರ್ಕಾರಿ	4516	ಕೆ ಬಸವರಾಜ	18-10-1949	29-03-2005	ಎಸ್.ಟಿ
82	ಸರ್ಕಾರಿ	4517	ಪೂರ್ಣಿಮಾ	14-07-1963	29-03-2005	
83	ಟಿಡಿಬಿ	1947	ಎಸ್ ನಾಗೇಂದ್ರಗುಪ್ತ	11-11-1948	29-03-2005	
84	ಟಿಡಿಬಿ	1951	ಸಿದ್ದಪ್ಪ ಮಲಕಪ್ಪ ಕಬಾಡಗಿ	01-05-1947	29-03-2005	
85	ಮುನಿಸಿಪಲ್	1209	ಎನ್ ತಿಪ್ಪಯ್ಯ		29-03-2005	
86	ಸರ್ಕಾರಿ	4517(ಎ)	ಸುನೀತಾ ಕುಮಾರಿ	11-03-1962	29-03-2005	ಎಸ್.ಸಿ
87	ಸರ್ಕಾರಿ	4534	ಸಿ ಎಸ್ ಕುಮುದಾ	08-06-1947	29-03-2005	
88	ಸರ್ಕಾರಿ	4563	ಎಂ ಗೀತಾದೇವಿ	03-04-1949	29-03-2005	
89	ಸರ್ಕಾರಿ	4569	ಆರ್ ಜಿ ಬೈಲವಾಡ್	20-12-1947	29-03-2005	
90	ಸರ್ಕಾರಿ	4580	ಎಸ್ ಜಡ್ ಶಾಭಾಶ್ ಖಾನ್	01-09-1950	29-03-2005	
91	ಸರ್ಕಾರಿ	4588	ಐ ಎಂ ಕಂಟ್ರಾಕ್ಟರ್	01-05-1949	29-03-2005	
92	ಟಿಡಿಬಿ	1952	ಜಿ ಎಸ್ ನಿಪ್ಪಾಣಿ	05-06-1949	29-03-2005	
93	ಟಿಡಿಬಿ	1968	ಸಿದ್ದರಾಮಪ್ಪ ಎಸ್ ಬೆಳಮಾಗಿ	06-06-1947	29-03-2005	
94	ಮುನಿಸಿಪಲ್	1210	ಜೆ ಹೆಚ್ ಎಂ ಶಿವರುದ್ರಯ್ಯ	05-07-1951	29-03-2005	
95	ಸರ್ಕಾರಿ	4663	ಪಿ ಎಸ್ ವೆಂಕಟೇಶ್ವರ	01-07-1947	29-03-2005	
96	ಸರ್ಕಾರಿ	4697	ಕೆ ಎಸ್ ಅಸಂಗಿ	02-05-1951	29-03-2005	
97	ಸರ್ಕಾರಿ	4863	ಎಲ್ ವೇದಾನಂದ	12-07-1950	29-03-2005	
98	ಸರ್ಕಾರಿ	4911	ಸಿ ಹೆಚ್ ಎಂ ಮಂಜುನಾಥ	01-06-1947	29-03-2005	
99	ಸರ್ಕಾರಿ	4916	ವಿ ಎಸ್ ರೋನಾಡ್	01-02-1948	29-03-2005	
100	ಸರ್ಕಾರಿ	5040	ಎಂ ತೋಟನಗೌಡ	01-07-1947	29-03-2005	
101	ಟಿಡಿಬಿ	1978	ಎಸ್ ಮೋಹನರಾವ್	27-07-1947	29-03-2005	
102	ಟಿಡಿಬಿ	1979	ಹೆಚ್ ಎಸ್ ವೀರಭದ್ರಯ್ಯ	25-09-1947	29-03-2005	
103	ಮುನಿಸಿಪಲ್	1213	ಮುನಾವರ್ ಪಾಷ	19-01-1949	29-03-2005	
104	ಸರ್ಕಾರಿ	5075	ಕೆ ಡಿ ಪೊನ್ನಮ್ಮ	08-07-1949	29-03-2005	
105	ಸರ್ಕಾರಿ	5082	ಎಂ ಎ ದೇವಯ್ಯ	13-09-1948	29-03-2005	
106	ಸರ್ಕಾರಿ	5083	ಬಿ ಎಂ ನಿರ್ಮಲ	18-08-1953	29-03-2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
107	ಸರ್ಕಾರಿ	5088	ಕೆ ಎಸ್ ನಾರಾಯಣಮೂರ್ತಿ	04-05-1950	29-03-2005	
108	ಸರ್ಕಾರಿ	5089	ಹೆಚ್ ತಿಮ್ಮಪ್ಪ	13-02-1948	29-03-2005	
109	ಸರ್ಕಾರಿ	5089(ಎ)	ಹೆಚ್ ಎಲ್ ವೀರಮ್ಮ	19-12-1949	29-03-2005	
110	ಟಿಡಿಬಿ	2000	ಎಲ್ ರಾಮರಾವ್	16-04-1947	29-03-2005	
111	ಟಿಡಿಬಿ	2004	ಎಸ್ ಎಸ್ ಪಾಟೀಲ್	28-04-1947	29-03-2005	
112	ಮುನಿಸಿಪಲ್	1214	ಮಹಮ್ಮದ್ ಸಾಜ್‌ಮುಲ್ಲಾ	19-10-1954	29-03-2005	
113	ಸರ್ಕಾರಿ	5092	ಎಸ್ ಶಿವಪ್ಪ	04-02-1948	29-03-2005	
114	ಸರ್ಕಾರಿ	5093	ಜಫಾರ್ ಸೈಯದ್	14-11-1950	29-03-2005	ಎಸ್.ಸಿ
115	ಸರ್ಕಾರಿ	5102	ಡಿ ದುಮ್ಮಣ್ಣಗೌಡ	14-06-1947	29-03-2005	
116	ಸರ್ಕಾರಿ	5103	ಡಿ ತಿಮ್ಮಪ್ಪ	12-09-1948	29-03-2005	
117	ಸರ್ಕಾರಿ	5104	ಗುರುಲಿಂಗಪ್ಪ ಸಂಗಪ್ಪ ಹೊಗಟಾಪುರ್	08-02-1950	29-03-2005	
118	ಸರ್ಕಾರಿ	5105	ಎ ಡಿ ಕಾಶಿಕುಂಟೆ	01-03-1950	29-03-2005	
119	ಟಿಡಿಬಿ	2008	ದುಷ್ಯಂತ್ ಕುಲಕರ್ಣಿ	05-05-1949	29-03-2005	
120	ಟಿಡಿಬಿ	2030	ಬಾಬುರಾವ್ ಎಂ ಆಕ್ಷೆ	03-07-1949	29-03-2005	
121	ಮುನಿಸಿಪಲ್	1217	ಡಾಕೇಶ್ ಗೌಡ	04-07-1950	29-03-2005	
122	ಸರ್ಕಾರಿ	5110	ಜಗನ್ನಾಥ್ ನಾಗಶೇಟ್ಟಪ್ಪ	02-10-1952	29-03-2005	
123	ಸರ್ಕಾರಿ	5111	ಸುರೇಶ್ ಗಾಣೂರೆ	09-10-1953	29-03-2005	
124	ಸರ್ಕಾರಿ	5113	ಅನ್ನಪೂರ್ಣ	12-02-1949	29-03-2005	
125	ಸರ್ಕಾರಿ	5116	ತಮ್ಮಣ್ಣ ಶೆಟ್ಟಿ	18-10-1949	29-03-2005	
126	ಸರ್ಕಾರಿ	5118	ಕೆ ಜಿ ವಿಜಯಲಕ್ಷ್ಮಿ	16-12-1952	29-03-2005	
127	ಸರ್ಕಾರಿ	5124	ಸುಶೀಲಾ ಬೊಮ್ಮಣ್ಣ ಕಲ್ಲೆರೆ	15-12-1948	29-03-2005	
128	ಟಿಡಿಬಿ	2033	ಎಸ್ ವಿ ಪತ್ತಾರ್	01-06-1947	29-03-2005	
129	ಟಿಡಿಬಿ	2034	ಎ ಶ್ರೀನಿವಾಸ ರೆಡ್ಡಿ	27-08-1949	29-03-2005	
130	ಮುನಿಸಿಪಲ್	1224	ಬಿ ಸುರಯಾ ಬೇಗಂ	01-07-1947	29-03-2005	
131	ಸರ್ಕಾರಿ	5126	ಎನ್ ಸತೀಶ್	05-06-1951	29-03-2005	
132	ಸರ್ಕಾರಿ	5127	ಕೆ ಎಸ್ ಮಾಲತೇಶ್	24-10-1953	29-03-2005	
133	ಸರ್ಕಾರಿ	5137	ಪ್ರೇಮ್‌ಸುಂದರ್	01-02-1948	29-03-2005	
134	ಸರ್ಕಾರಿ	5138	ಸಿ ಎಸ್ ರಾಮಚಂದ್ರಶೆಟ್ಟಿ	31-03-1948	29-03-2005	
135	ಸರ್ಕಾರಿ	5140	ಶ್ರೀಮತಿ ಅಮ್ಮ ಉಲ್ಲಾ ಮೊಹಿಸಿನ್	18-09-1949	29-03-2005	
136	ಸರ್ಕಾರಿ	5141	ಆರ್ ನಿಂಗಪ್ಪ	15-11-1950	29-03-2005	
137	ಟಿಡಿಬಿ	2036	ಕೆ ಎಂ ನಾರಾಯಣಸ್ವಾಮಿ	10-04-1947	29-03-2005	
138	ಟಿಡಿಬಿ	2046	ಕೆ ಎಸ್ ಅರಳಗೌಡರ್	04-09-1949	29-03-2005	
139	ಸರ್ಕಾರಿ	5142	ಎಂ ಬಿ ರುದ್ರಪ್ಪ	06-02-1951	29-03-2005	
140	ಸರ್ಕಾರಿ	5143	ಸಿ ಎನ್ ಮುಕ್ತಾ	30-04-1951	29-03-2005	
141	ಸರ್ಕಾರಿ	5144	ಉಮಾ ಹನುಮಂತಪ್ಪ ಹೂಗಾರ್	25-05-1951	29-03-2005	
142	ಸರ್ಕಾರಿ	5154	ಬಿ ಎಂ ರಾಧ	12-02-1948	29-03-2005	
143	ಸರ್ಕಾರಿ	5155	ಎನ್ ಟಿ ಕುಲಕರ್ಣಿ	21-07-1948	29-03-2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
144	ಸರ್ಕಾರಿ	5156	ಬಿ ಲಕ್ಷ್ಮೀನಾರಾಯಣ	11-08-1950	29-03-2005	
145	ಟಿಡಿಬಿ	2060	ಕೆ ಎಲ್ ಶಾರದ	23-11-1948	29-03-2005	
146	ಟಿಡಿಬಿ	2064	ಸಿ ಎಸ್ ಪಗಡಾವರ್	01-06-1947	29-03-2005	
147	ಸರ್ಕಾರಿ	5170	ಎಂ ಸಿ ಕೋರಿ	01-06-1949	29-03-2005	
148	ಸರ್ಕಾರಿ	5171	ಜೆ ರಿಯಾಜ್	05-08-1948	29-03-2005	
149	ಸರ್ಕಾರಿ	5177	ಹೆಚ್ ಎಂ ಶ್ರೀನಿವಾಸ್	08-06-1950	29-03-2005	
150	ಸರ್ಕಾರಿ	5179	ಹೆಚ್ ಬಸವರಾಜಪ್ಪ	10-06-1950	29-03-2005	
151	ಸರ್ಕಾರಿ	5180	ಪಿ ಜೆ ಫರ್ನಾಂಡೀಸ್	20-02-1951	29-03-2005	
152	ಸರ್ಕಾರಿ	5182	ಶಿವಲಿಂಗೇಗೌಡ	04-05-1951	29-03-2005	
153	ಟಿಡಿಬಿ	2092	ಆರ್ ಎನ್ ಸುಂದರ	20-12-1947	29-03-2005	
154	ಟಿಡಿಬಿ	2101	ಪಿ ವಿ ತಡಸ್	13-07-1947	29-03-2005	
155	ಸರ್ಕಾರಿ	5183	ಎ ಹೆಚ್ ಪಾಟೀಲ್	01-06-1951	29-03-2005	
156	ಸರ್ಕಾರಿ	5186	ಕೆ ಜಿ ಸರೋಜಮ್ಮ	06-11-1952	29-03-2005	
157	ಸರ್ಕಾರಿ	5189	ಜಿ ಕೆ ಲೋಕೇಶ್ವರಪ್ಪ	10-10-1952	29-03-2005	
158	ಸರ್ಕಾರಿ	5190	ಜಿ ಎನ್ ನರಸಿಂಹಮೂರ್ತಿ	22-02-1948	29-03-2005	
159	ಸರ್ಕಾರಿ	5191	ಎಂ ಎಸ್ ಬಿದರಕೊಪ್ಪ	01-06-1946	29-03-2005	
160	ಸರ್ಕಾರಿ	5193	ಜಿ ಆರ್ ಹಿರೇಮಠ	01-05-1950	29-03-2005	
161	ಟಿಡಿಬಿ	2105	ಎಲ್ ನಾರಾಯಣ	27-04-1950	29-03-2005	
162	ಟಿಡಿಬಿ	2116	ಜಿ ಆರ್ ನಿಲೇಗಾರ	20-06-1947	29-03-2005	
163	ಸರ್ಕಾರಿ	5199	ಕೆ ಪಿ ಕಲೈಶೆಲ್ವಿ	28-08-1949	29-03-2005	
164	ಸರ್ಕಾರಿ	5210	ಟಿ ಕೆ ಹನುಮಂತಪ್ಪ	13-04-1962	29-03-2005	ಎಸ್.ಟಿ
165	ಸರ್ಕಾರಿ	5211	ಎಂ ಬಿ ಮಲ್ಲಿಕಾರ್ಜುನಪ್ಪ	14-04-1962	29-03-2005	ಎಸ್.ಟಿ
166	ಸರ್ಕಾರಿ	5214	ಹೆಚ್ ಕುಮಾರ್	01-05-1962	29-03-2005	ಎಸ್.ಸಿ
167	ಟಿಡಿಬಿ	2118	ರಾಮ್ ಜಿ ಭಟ್	23-07-1950	29-03-2005	
168	ಟಿಡಿಬಿ		ರಾಮಚಂದ್ರ ಎಸ್ ತುಪ್ಪದ		29-03-2005	
169	ಸರ್ಕಾರಿ	5216	ಎಲ್ ಕಾಮಯ್ಯ	01-05-1961	29-03-2005	ಎಸ್.ಸಿ
170	ಸರ್ಕಾರಿ	5218	ರೇವಣಸ್ವಾಮಿ	11-01-1956	29-03-2005	ಎಸ್.ಸಿ
171	ಸರ್ಕಾರಿ	5220	ಹೆಚ್ ಟಿ ತಳ್ಳೇಹಾಳ್	12-05-1957	29-03-2005	ಎಸ್.ಸಿ
172	ಸರ್ಕಾರಿ	5221	ಎನ್ ರಾಮಣ್ಣ	05-06-1962	29-03-2005	ಎಸ್.ಸಿ
173	ಸರ್ಕಾರಿ	5223	ಹೆಚ್ ಎಸ್ ಜೋಗಪ್ಪ	10-06-1949	29-03-2005	ಎಸ್.ಸಿ
174	ಸರ್ಕಾರಿ	5224	ಕೃಷ್ಣ ಮಹದೇವ್ ಲಮಾಣಿ	01-06-1958	29-03-2005	ಎಸ್.ಸಿ
175	ಟಿಡಿಬಿ		ಸಿ.ಎಸ್. ಪಾಟೀಲ್		29-03-2005	
176	ಟಿಡಿಬಿ	2138	ಸಿ ಕೆ ಕೇಶವಮೂರ್ತಿ	15-09-1948	29-03-2005	
177	ಸರ್ಕಾರಿ	4884	ಆರ್. ಗೀತಾ	17/1/1964	29-03-2005	ಎಸ್.ಸಿ
178	ಸರ್ಕಾರಿ	5190(ಎ)	ಎಂ.ಡಿ. ಅಂಜನೇಯ	15/06/1961	29-03-2005	ಎಸ್.ಟಿ
179	ಸರ್ಕಾರಿ		ಪಿ. ರಾಮಕೃಷ್ಣ		29-03-2005	
180	ಸರ್ಕಾರಿ		ಹೆಚ್.ಎ.ಭಜಂತ್ರಿ		29-03-2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
181	ಟಿಡಿಬಿ	2145	ಹೆಚ್ ಚಂದ್ರಶೇಖರ್	01-01-1948	29-03-2005	
182	ಟಿಡಿಬಿ	2177	ಮಚಂದರ್ ಪಾಟೀಲ್	15-07-1950	29-03-2005	
183	ಸರ್ಕಾರಿ		ಶೈಲ ಶಿವಪುತ್ರ ಹುಲೋಳ್ಳಿ		29-03-2005	
184	ಸರ್ಕಾರಿ		ಟಿ. ಶಶಿಕಲಾ		29-03-2005	
185	ಸರ್ಕಾರಿ		ಮೃತ್ಯುಂಜಯಪ್ಪ		29-03-2005	
186	ಟಿಡಿಬಿ	2178	ಕೆ ಡಿ ದುಗ್ಗಪ್ಪ ಗೌಡ	26-01-1947	29-03-2005	
187	ಟಿಡಿಬಿ	2182	ಸುಭಾಶ್ ಬಚ್ಚ	11-12-1950	29-03-2005	
188	ಟಿಡಿಬಿ	2185	ಡಿ ಜಿ ತಮಗಲೆ	15-04-1957	29-03-2005	
189	ಟಿಡಿಬಿ	2188	ಡಾಕಪ್ಪ ಹೆಗ್ಡೆ	02-07-1947	29-03-2005	
190	ಟಿಡಿಬಿ	2191	ತಂಬಕೇರಿ	01-05-1948	29-03-2005	
191	ಟಿಡಿಬಿ	2194	ಕೆ ಉಷಾ	23-09-1948	29-03-2005	
192	ಟಿಡಿಬಿ	2201	ಯು ಕೆ ಪ್ರೇಮಕುಮಾರಿ	09-05-1950	29-03-2005	
193	ಟಿಡಿಬಿ	2206	ಬಿ ಜಿ ಜಗದೀಶ್	09-12-1949	29-03-2005	
194	ಟಿಡಿಬಿ	2218	ಕೆ ಮಹಮ್ಮದ್ ಅತಾವುಲ್ಲಾ	14-05-1948	29-03-2005	
195	ಟಿಡಿಬಿ	2219	ತಮ್ಮಣ್ಣ ನೀಲಗಿ	12-07-1947	29-03-2005	
196	ಟಿಡಿಬಿ	2221	ಹೆಚ್ ಹೆಚ್ ಹೊನ್ನಪ್ಪ	10-10-1948	29-03-2005	
197	ಟಿಡಿಬಿ	2226	ಎಸ್ ಪ್ರಭುಕುಮಾರ್	12-07-1947	29-03-2005	
198	ಟಿಡಿಬಿ	2231	ಕೆ ವಿ ಶೀಳಾಳೆ	04-12-1947	29-03-2005	
199	ಟಿಡಿಬಿ	2234	ಕೆ ಸೂರ್ಯನಾರಾಯಣ ಬಸ್ತಿ	23-12-1947	29-03-2005	
200	ಟಿಡಿಬಿ	2237	ಕೆ ಎಂ ಗಾಣಿಗೇರ	03-05-1950	29-03-2005	
201	ಟಿಡಿಬಿ	2241	ಸುಮತಿ ಸುಣಾರ್	12-06-1951	29-03-2005	
202	ಟಿಡಿಬಿ	2247	ಸಿ ಮಂಜಪ್ಪ	14-09-1950	29-03-2005	
203	ಟಿಡಿಬಿ	2248	ಎ ಎಸ್ ಹಿರೇಮಠ್	01-06-1947	29-03-2005	
204	ಟಿಡಿಬಿ	2267	ವೈಜನಾಥ್ ಎಸ್ ತಾವಡೆ	08-05-1949	29-03-2005	
205	ಟಿಡಿಬಿ	2274	ಹೆಚ್ ವಿ ಶ್ರೀನಿವಾಸಮೂರ್ತಿ	09-02-1949	29-03-2005	
206	ಟಿಡಿಬಿ	2279	ಎಸ್ ಎನ್ ಪಾಟೀಲ್	01-05-1948	29-03-2005	
207	ಟಿಡಿಬಿ	2280	ಸುಭಾಷ್ ಟಿ. ಪಾಟೀಲ್	03-11-1950	29-03-2005	
208	ಟಿಡಿಬಿ	2282	ಎಸ್ ಎಂ ರಾಂಪುರ	13-07-1952	29-03-2005	
209	ಟಿಡಿಬಿ	2287	ಗೋಪಾಲಯ್ಯ	15-08-1947	29-03-2005	
210	ಟಿಡಿಬಿ	2288	ಕೆ ಎಂ ನಾರಾಯಣಗೌಡ	26-12-1951	29-03-2005	
211	ಟಿಡಿಬಿ	2290(ಎ)	ಎಸ್ ರಂಗಪ್ಪ	10-09-1949	29-03-2005	
212	ಟಿಡಿಬಿ	2290(ಬಿ)	ವೈ ಕೆ ಯಶೋಧ	10-11-1951	29-03-2005	
213	ಟಿಡಿಬಿ	2291	ಎಂ ಸಕ್ರೇಪ್ಪ	01-09-1951	29-03-2005	
214	ಟಿಡಿಬಿ	2294	ಜಿ ಬಿ ವೀರಭದ್ರಪ್ಪ	17-06-1949	29-03-2005	
215	ಟಿಡಿಬಿ	2295	ಕೆ ತಿಪ್ಪೇಸ್ವಾಮಿ	06-10-1953	29-03-2005	
216	ಟಿಡಿಬಿ	2296	ಎಂ ಬಿ ಚನ್ನವೀರಪ್ಪ	11-09-1951	29-03-2005	
217	ಟಿಡಿಬಿ	2299	ಬಿ ಬಸವರಾಜಪ್ಪ	05-08-1948	29-03-2005	

ಜೇಷ್ಠತಾ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಅಧಿಕಾರಿಯ ಹೆಸರು	ಜನ್ಮ ದಿನಾಂಕ	ಗ್ರೂಪ್-ಬಿ ಹುದ್ದೆಗೆ ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
218	ಟಿಡಿಬಿ	2300	ಬಿ ನಾಗರಾಜ	01-07-1949	29-03-2005	
219	ಟಿಡಿಬಿ	2317	ಎ ಎನ್ ಕೃಷ್ಣಪ್ಪ	08-03-1950	29-03-2005	
220	ಟಿಡಿಬಿ	2320(ಎ)	ಬಿ ಪ್ರಸಾದ್	30-07-1959	29-03-2005	

ದಿನಾಂಕ : 06-01-2006 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
221	ಸರ್ಕಾರಿ	5242	ಕೆ. ಆರ್. ರಾಮಚಂದ್ರಪ್ಪ,	01-05-1963	06-01-2006	ಎಸ್.ಸಿ
222	ಸರ್ಕಾರಿ	5243	ಎ. ಎಸ್. ಪ್ರಭಾತ್,	22-07-1957	06-01-2006	ಎಸ್.ಸಿ
223	ಸರ್ಕಾರಿ	5243(ಎ)	ಶಹನಾಜ್ ಶಿರೀನ್ ಭಾನು,	15-03-1953	06-01-2006	ಜಿ.ಎಂ
224	ಸರ್ಕಾರಿ	5244	ಡಿ. ಎಸ್. ಶಿರೂರ, ಮುಶಿ,	01-06-1959	06-01-2006	ಎಸ್.ಸಿ
225	ಸರ್ಕಾರಿ	5245	ಎಲ್. ಬಿ. ಭಜಂತ್ರಿ,	01-06-1961	06-01-2006	ಎಸ್.ಸಿ
226	ಸರ್ಕಾರಿ	5247	ಆರ್. ದಯಾನಂದ,	01-06-1961	06-01-2006	ಎಸ್.ಟಿ
227	ಮುನಿಸಿಪಲ್	1182	ಜಿ. ಪಿ. ಕಪಲಿ,	01-07-1949	06-01-2006	-
228	ಸರ್ಕಾರಿ	5247(ಎ)	ಶಂಕರಪ್ಪ ಮುದ್ದಾಳ್,	01-08-1965	06-01-2006	ಎಸ್.ಸಿ
229	ಸರ್ಕಾರಿ	5250	ಡಿ. ಮಹದೇವ,	25-04-1960	06-01-2006	ಎಸ್.ಟಿ
230	ಸರ್ಕಾರಿ	5251	ಎಲ್. ಬಿ. ಪೂಜಾರಿ,	01-01-1959	06-01-2006	ಎಸ್.ಟಿ
231	ಸರ್ಕಾರಿ	5252	ವೈ. ಎಲ್. ನಿಡೋಣಿ,	25-10-1959	06-01-2006	ಎಸ್.ಸಿ
232	ಸರ್ಕಾರಿ	5253	ಇ. ಮಾಯಮ್ಮ	01-11-1963	06-01-2006	ಎಸ್.ಸಿ
233	ಸರ್ಕಾರಿ	5254	ಎಸ್. ಎನ್. ಮಂಜುಳಾದೇವಿ,	23-07-1962	06-01-2006	ಎಸ್.ಸಿ
234	ಸರ್ಕಾರಿ	5255	ಜೆ. ಬಿ. ಲಮಾಣಿ,	01-06-1957	06-01-2006	ಎಸ್.ಸಿ
235	ಸರ್ಕಾರಿ	5256	ಎಸ್.ಪಿ. ಶಿವಣ್ಣ,	01-06-1961	06-01-2006	ಎಸ್.ಸಿ
236	ಸರ್ಕಾರಿ	5257	ಜಿ. ಕೆ. ಸೂಳಿಗನ್ನಿ,	12-09-1958	06-01-2006	ಎಸ್.ಟಿ
237	ಸರ್ಕಾರಿ	5259	ಹನುಮಂತರಾಯ,	16-01-1961	06-01-2006	ಎಸ್.ಟಿ
238	ಸರ್ಕಾರಿ	5260	ಕುರಕುಂಟಕರ್ ಮಲ್ಲಣ್ಣ,	01-06-1962	06-01-2006	ಎಸ್.ಸಿ
239	ಸರ್ಕಾರಿ	5261	ಆರ್. ಎಸ್. ಲಮಾಣಿ,	15-05-1965	06-01-2006	ಎಸ್.ಸಿ
240	ಸರ್ಕಾರಿ	5262	ಪುತ್ತೂನಾಯ್ಕ,	01-02-1956	06-01-2006	ಎಸ್.ಟಿ
241	ಸರ್ಕಾರಿ	5264	ಆರ್. ಎಂ. ಲಮಾಣಿ,	01-06-1962	06-01-2006	ಎಸ್.ಸಿ
242	ಸರ್ಕಾರಿ	5266	ತಿಪ್ಪಣ್ಣ ಹುಚ್ಚಪ್ಪ ಹರಿಜನ್,	15-01-1958	06-01-2006	ಎಸ್.ಸಿ
243	ಸರ್ಕಾರಿ	5268	ಪಿ. ಬಿ. ದೊಡ್ಡಮನಿ,	23-07-1960	06-01-2006	ಎಸ್.ಸಿ
244	ಸರ್ಕಾರಿ	5271	ಟಿ. ಹೆಚ್. ಅಮರಾವತಿ,	20-07-1962	06-01-2006	ಎಸ್.ಸಿ
245	ಸರ್ಕಾರಿ	5273	ಡಿ. ಚೌಡಪ್ಪ,	10-06-1963	06-01-2006	ಎಸ್.ಸಿ
246	ಸರ್ಕಾರಿ	5274	ಶಂಕರಪ್ಪ ರಾಮಚಂದ್ರ ಭಜಂತ್ರಿ,	01-06-1953	06-01-2006	ಎಸ್.ಸಿ
247	ಸರ್ಕಾರಿ	5276	ಎಸ್. ಎಸ್. ಸೌಧಾಗರ್,	22-10-1962	06-01-2006	ಜಿ.ಎಂ
248	ಸರ್ಕಾರಿ	5280	ಜೆ. ರಾಜಪ್ಪ,	01-07-1958	06-01-2006	ಎಸ್.ಸಿ
249	ಸರ್ಕಾರಿ	5281	ಎಸ್. ಬಿ. ಕಾಂಬಳೆ,	01-06-1956	06-01-2006	ಎಸ್.ಸಿ
250	ಸರ್ಕಾರಿ	5282	ಎ. ಎಂ. ರಾಯಭಾಗ,	10-09-1955	06-01-2006	ಎಸ್.ಸಿ
251	ಸರ್ಕಾರಿ	5283	ಮುತ್ತಪ್ಪ ಕೆ ಪೂಜಾರ್,	01-08-1959	06-01-2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
252	ಸರ್ಕಾರಿ	5284	ಡಿ. ವೈ. ಹೊನಕೇರಿ,	01-06-1955	06-01-2006	ಎಸ್.ಸಿ
253	ಸರ್ಕಾರಿ	5286	ಆರ್. ವಿ. ಧನ್ಯೂರ,	01-06-1960	06-01-2006	ಎಸ್.ಸಿ
254	ಸರ್ಕಾರಿ	5287	ಜಿ. ಬಿ. ರತ್ನಾಕರ,	01-06-1951	06-01-2006	ಎಸ್.ಸಿ
255	ಸರ್ಕಾರಿ	5288	ಎಂ. ಬಿ. ಐಹೊಳ್ಳಿ,	01-05-1953	06-01-2006	ಎಸ್.ಸಿ
256	ಸರ್ಕಾರಿ	5289	ಎಸ್. ಓ. ಔದಿ,	01-06-1954	06-01-2006	ಎಸ್.ಸಿ
257	ಸರ್ಕಾರಿ	5290	ಎಸ್.ಸಿ. ಮೇಲ್ಕೇರಿ,	02-06-1955	06-01-2006	ಎಸ್.ಸಿ
258	ಸರ್ಕಾರಿ	5291	ಎಂ. ಬಿ. ಚಲವಾದಿ,	01-06-1956	06-01-2006	ಎಸ್.ಸಿ
259	ಸರ್ಕಾರಿ	5292	ಎಸ್. ಎಸ್. ಇಂಗಲೇಶ್ವರ,	01-05-1957	06-01-2006	ಎಸ್.ಸಿ
260	ಸರ್ಕಾರಿ	5293	ಎಮ. ಆರ್. ಹಲಗಿ,	01-06-1957	06-01-2006	ಎಸ್.ಸಿ
261	ಸರ್ಕಾರಿ	5294	ವೈ. ಹೆಚ್. ಕೊಂಡಗೂಳಿ,	01-06-1957	06-01-2006	ಎಸ್.ಸಿ
262	ಸರ್ಕಾರಿ	5295	ಐ. ಪಿ. ರಾಧೋಡ್,	01-01-1958	06-01-2006	ಎಸ್.ಸಿ
263	ಸರ್ಕಾರಿ	5296	ಆರ್. ಬಿ. ಮುಳ್ಳಳ್ಳಿ,	01-06-1958	06-01-2006	ಎಸ್.ಟಿ
264	ಸರ್ಕಾರಿ	5297	ಎಸ್. ಐ. ದೇಶ್‌ಮುಖ್,	01-06-1958	06-01-2006	ಎಸ್.ಸಿ
265	ಸರ್ಕಾರಿ	5300	ಎ. ಬಿ. ವಾಡೆ,	01-09-1958	06-01-2006	ಎಸ್. ಸಿ
266	ಸರ್ಕಾರಿ	5301	ವಸಂತ ಮರಿತಿಮ್ಮಪ್ಪ ಮಲ್ಲಾಪುರ್,	14-11-1958	06-01-2006	ಎಸ್.ಸಿ
267	ಸರ್ಕಾರಿ	5302	ಕೆ. ಆರ್. ಮರಣ್ಣವರ್,	05-06-1960	06-01-2006	ಎಸ್.ಟಿ
268	ಸರ್ಕಾರಿ	5303	ಮಡಿವಾಳಪ್ಪ ಭೀಮಪ್ಪ ಕುದರಿ,	01-06-1954	06-01-2006	ಎಸ್.ಸಿ
269	ಸರ್ಕಾರಿ	5305	ಸಿದ್ರಾಮಪ್ಪ ವೈ ಸಂಧಿಮನಿ,	01-06-1956	06-01-2006	ಎಸ್.ಸಿ
270	ಸರ್ಕಾರಿ	5306	ಬಬಲೇಶ್ವರ್, ಆರ್.ಕೆ,	30-10-1957	06-01-2006	ಎಸ್.ಸಿ
271	ಸರ್ಕಾರಿ	5307	ಡಿ. ಡಿ. ಮಜಲಿ, ಎ.ಪಿ.ಸಿ,	01-06-1959	06-01-2006	ಎಸ್.ಸಿ
272	ಸರ್ಕಾರಿ	5308	ಎಸ್. ಎಸ್. ಜಾಧವ್,	01-05-1960	06-01-2006	ಎಸ್.ಸಿ
273	ಸರ್ಕಾರಿ	5309	ವೈಜಿನಾಥ್ ಮಾಣಿಕ್‌ರಾವ್ ಶಿಂಧೆ,	02-12-1953	06-01-2006	ಎಸ್.ಸಿ
274	ಸರ್ಕಾರಿ	5310	ಎಂ. ಈ. ಆನಂದನ್,	01-06-1955	06-01-2006	ಎಸ್.ಸಿ
275	ಸರ್ಕಾರಿ	5316	ಎನ್. ಟಿ. ದುರಗಣ್ಣವರ್,	01-08-1955	06-01-2006	ಎಸ್.ಸಿ
276	ಸರ್ಕಾರಿ	5317	ಎನ್. ರತ್ನಮ್ಮ,	15-05-1957	06-01-2006	ಎಸ್.ಸಿ
277	ಸರ್ಕಾರಿ	5318	ಬಾಬುರಾವ್ ಕಾಂಬಳೆ,	25-11-1958	06-01-2006	ಎಸ್.ಸಿ
278	ಸರ್ಕಾರಿ	5319	ಸಿ. ತಿಪ್ಪಯ್ಯ,	01-07-1951	06-01-2006	ಎಸ್.ಸಿ
279	ಸರ್ಕಾರಿ	5320	ಬಸಪ್ಪ ಬಾಬು,	01-06-1955	06-01-2006	ಎಸ್.ಸಿ
280	ಸರ್ಕಾರಿ	5323	ಎನ್. ಹೆಚ್. ಬನ್ನಿಹಳ್ಳಿ,	20-05-1957	06-01-2006	ಎಸ್.ಟಿ
281	ಸರ್ಕಾರಿ	5325	ಶಿವಾನಂದ ಲಮಾಣಿ,	10-05-1959	06-01-2006	ಎಸ್.ಸಿ
282	ಸರ್ಕಾರಿ	5335	ಹೆಚ್. ಬಿ. ಕೆಂಪಣ್ಣವರ್	17-06-1954	06-01-2006	ಎಸ್.ಸಿ
283	ಸರ್ಕಾರಿ	5336	ಎನ್. ಸಿ. ಚೆಲುವಾದಿ	01-05-1956	06-01-2006	ಎಸ್.ಸಿ
284	ಸರ್ಕಾರಿ	5337	ವೈ. ಶರಣಪ್ಪ,	13-07-1957	06-01-2006	ಎಸ್.ಸಿ
285	ಸರ್ಕಾರಿ	5338	ಟಿ. ಭರಮಪ್ಪ,	14-09-1953	06-01-2006	ಎಸ್.ಟಿ
286	ಸರ್ಕಾರಿ	5339	ಡಿ. ಜಿ. ಯಲ್ಲಪ್ಪ,	27-03-1954	06-01-2006	ಎಸ್.ಸಿ
287	ಸರ್ಕಾರಿ	5342	ಎಲ್. ಸೀತಾರಾಮಯ್ಯ,	12-06-1957	06-01-2006	ಎಸ್.ಸಿ
288	ಸರ್ಕಾರಿ	5343	ಬಿ. ಕೆ. ಭಾಗ್ಯ,	12-07-1957	06-01-2006	ಎಸ್.ಸಿ
289	ಸರ್ಕಾರಿ	5344	ಯಲ್ಲಪ್ಪ,	14-04-1958	06-01-2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
290	ಸರ್ಕಾರಿ	5345	ಹೆಚ್ ಕೆ ಗಂಗಣ್ಣ,	14-04-1958	06-01-2006	ಎಸ್.ಸಿ
291	ಸರ್ಕಾರಿ	5346	ಎ ಕೆ ಯಲ್ಲಪ್ಪ,	01-06-1958	06-01-2006	ಎಸ್.ಸಿ
292	ಸರ್ಕಾರಿ	5347	ಹೆಚ್ ಟಿ ಕನ್ನಣ್ಣನವರ,	10-04-1959	06-01-2006	ಎಸ್.ಟಿ
293	ಸರ್ಕಾರಿ	5348	ಟಿ ನಾಗರತ್ನಮ್ಮ,	01-06-1960	06-01-2006	ಎಸ್.ಟಿ
294	ಸರ್ಕಾರಿ	5350	ಬಿ ರೇಣುಕಮ್ಮ,	01-06-1961	06-01-2006	
295	ಸರ್ಕಾರಿ	5353	ಎಸ್ ಹೆಚ್ ಮಂಜಪ್ಪ,	02-11-1958	06-01-2006	
296	ಸರ್ಕಾರಿ	5354	ಸಿ ಸಿ ಯಲ್ಲಪ್ಪ,	10-01-1954	06-01-2006	
297	ಸರ್ಕಾರಿ	5355	ಎಲ್ ವಿ ಲಮಾಣಿ,	01-06-1957	06-01-2006	
298	ಸರ್ಕಾರಿ	5356	ಆರ್ ಬಿ ಕಾಳೆ,	01-06-1961	06-01-2006	
299	ಸರ್ಕಾರಿ	5359	ಸಿ ಎಸ್ ಸೋಲಾಪುರಿ,	01-07-1960	06-01-2006	
300	ಸರ್ಕಾರಿ	5359(ಎ)	ಪಿ ಎಂ ಚೌರ,	01-06-1961	06-01-2006	
301	ಸರ್ಕಾರಿ	5360	ಬಿ ಬಸವರಾಜಪ್ಪ,	20-06-1962	06-01-2006	
302	ಸರ್ಕಾರಿ	5361	ಎಸ್ ಎಲ್ ಹೊನ್ನಳ್ಳಿ,	01-06-1955	06-01-2006	
303	ಸರ್ಕಾರಿ	5363	ಡಿ ಎಸ್ ಹಳ್ಳಿಂಗಲಿ,	20-09-1956	06-01-2006	
304	ಸರ್ಕಾರಿ	5364	ಪಿ ಜಿ ಭೋರ್ಗೀಕರ್,	01-10-1956	06-01-2006	
305	ಸರ್ಕಾರಿ	5367	ಬಿ ಎಫ್ ಕಡೇಮನಿ,	10-01-1956	06-01-2006	
306	ಸರ್ಕಾರಿ	5368	ಎಸ್ ಎಸ್ ಕುದುರಕರ,	01-06-1957	06-01-2006	
307	ಸರ್ಕಾರಿ	5369	ಎಲ್ ಬಿ ಸಣ್ಣಮನಿ,	10-03-1956	06-01-2006	
308	ಸರ್ಕಾರಿ	5370	ವೈ ಕೆ ಲಮಾಣಿ,	01-05-1958	06-01-2006	
309	ಸರ್ಕಾರಿ	5371	ಡಿ ಬಿ ಹತ್ತರಕಿಹಾಳ್,	01-07-1959	06-01-2006	
310	ಸರ್ಕಾರಿ	5372	ಎಸ್ ಎಸ್ ಪಾರಿಗಂಟಿ,	21-09-1955	06-01-2006	
311	ಸರ್ಕಾರಿ	5374	ರಾಮಚಂದ್ರಪ್ಪ ಶಿವಪ್ಪ ಕಾಂಬಳೆ,	20-01-1959	06-01-2006	
312	ಸರ್ಕಾರಿ	5375	ಸುನಂದಾ ಡಿ ಸವದತ್ತಿ,	01-06-1959	06-01-2006	
313	ಸರ್ಕಾರಿ	5376	ಭಾರತಿ ಟಿ ಪಾವುಸ್ಕರ,	31-07-1960	06-01-2006	
314	ಸರ್ಕಾರಿ	5377	ಎಸ್ ಆರ್ ಗುದಿಗೇನವರ,	06-08-1954	06-01-2006	
315	ಸರ್ಕಾರಿ	5379	ಎ ಜಿ ಪಾರೂತಬಾದಿ,	29-07-1959	06-01-2006	
316	ಸರ್ಕಾರಿ	5380	ಎಲ್ ಟಿ ಲಮಾಣಿ,	01-06-1954	06-01-2006	
317	ಸರ್ಕಾರಿ	5386	ಎನ್ ಶ್ರೀಕಂಠಯ್ಯ,	12-08-1949	06-01-2006	
318	ಸರ್ಕಾರಿ	5388	ಎಸ್ ರಾಮಚಂದ್ರಮೂರ್ತಿ,	23-03-1953	06-01-2006	
319	ಸರ್ಕಾರಿ	5390	ರಂಗಸ್ವಾಮಿ,	16-09-1953	06-01-2006	
320	ಸರ್ಕಾರಿ	5391	ಮರಿದೇವಮ್ಮ,	10-01-1954	06-01-2006	
321	ಸರ್ಕಾರಿ	5394	ಎಂ ಚಂದ್ರಮ್ಮ,	03-02-1956	06-01-2006	
322	ಸರ್ಕಾರಿ	5395	ಸಿ ಬಸವರಾಜು,	06-02-1956	06-01-2006	
323	ಸರ್ಕಾರಿ	5396	ಎಂ ಎಸ್ ಜಗದೀಶ್,	01-06-1956	06-01-2006	
324	ಸರ್ಕಾರಿ	5398	ಬೋಸ್ ಸುರೇಶ್ ಯಶವಂತರಾವ್,	02-10-1956	06-01-2006	
325	ಸರ್ಕಾರಿ	5402	ಎಸ್ ಇ ನಾಗರಾಜು,	02-03-1958	06-01-2006	
326	ಸರ್ಕಾರಿ	5405	ಎಸ್ ಪ್ರಭಾವತಮ್ಮ,	01-06-1958	06-01-2006	
327	ಸರ್ಕಾರಿ	5406	ಲಿಂಗರಾಜು,	01-07-1958	06-01-2006	

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
328	ಸರ್ಕಾರಿ	5408	ಆರ್ ಕೆ ಪುಟ್ಟಸ್ವಾಮಿ,	05-02-1960	06-01-2006	ಎಸ್.ಸಿ
329	ಸರ್ಕಾರಿ	5409	ಹೊನಕೇರಪ್ಪ ದೇವದುರ್ಗ,	29-02-1960	06-01-2006	ಎಸ್.ಟಿ
330	ಸರ್ಕಾರಿ	5412 (ಎ)	ಎಂ ರಾಮಪ್ಪ,	20-02-1991	06-01-2006	
331	ಸರ್ಕಾರಿ	5413	ರಾಘೋಡ್ ರಾಮಶೆಟ್ಟಿ,	20-02-1991	06-01-2006	
332	ಸರ್ಕಾರಿ	5415 (ಎ)	ಸಿ ಸೋಮಪ್ಪ,	20-02-1991	06-01-2006	
333	ಸರ್ಕಾರಿ	5416	ನಿಂಗಣ್ಣ,	20-02-1991	06-01-2006	
334	ಸರ್ಕಾರಿ	5418	ಚಿನ್ನಸ್ವಾಮಿ,	20-02-1991	06-01-2006	
335	ಸರ್ಕಾರಿ	5420	ಹೆಚ್ ಮಧುಚಂದ್ರ,	20-02-1991	06-01-2006	
336	ಸರ್ಕಾರಿ	5432(ಎ)	ಎನ್ ಶಿವಣ್ಣ,	20-02-1991	06-01-2006	
337	ಸರ್ಕಾರಿ	5433	ರಾಚಯ್ಯ,	20-02-1991	06-01-2006	
338	ಸರ್ಕಾರಿ	5434	ಜಿ ಆರ್ ಸಂಗೋಗಿ,	20-02-1991	06-01-2006	
339	ಸರ್ಕಾರಿ	5435	ಬಿಹಾರಿ ಈಶಪ್ಪ,	20-02-1991	06-01-2006	
340	ಸರ್ಕಾರಿ	5436	ಎ ಎಂ ನಾಗೂರ,	20-02-1991	06-01-2006	
341	ಸರ್ಕಾರಿ	5437	ವಿ ವಸಂತಮ್ಮ,	20-02-1991	06-01-2006	
342	ಸರ್ಕಾರಿ	5438	ಜಿ ಎಸ್ ಗುಡದವರ್,	20-02-1991	06-01-2006	
343	ಸರ್ಕಾರಿ	5439	ಎಂ ಪುಟ್ಟನಂಜ,	20-02-1991	06-01-2006	
344	ಸರ್ಕಾರಿ	5442	ಎಸ್ ಎಸ್ ಹೊಲೇರ್,	23-07-1956	06-01-2006	ಎಸ್.ಸಿ
345	ಸರ್ಕಾರಿ	5446	ನಾಗಯ್ಯ,	13-06-1959	06-01-2006	ಎಸ್.ಸಿ
346	ಸರ್ಕಾರಿ	5447	ಎಂ ಶಿವಾನಾಯಕ್,	01-09-1959	06-01-2006	ಎಸ್.ಸಿ
347	ಸರ್ಕಾರಿ	5448	ಎಸ್ ಎಸ್ ಕೋರೆ,	01-07-1960	06-01-2006	ಎಸ್.ಸಿ
348	ಸರ್ಕಾರಿ	5450	ಹೆಚ್ ಎಸ್ ನಾಗರಾಜ್,	17-05-1961	06-01-2006	ಎಸ್.ಸಿ
349	ಸರ್ಕಾರಿ	5451	ಆರ್ ಬಾಲ್ಯಾ ನಾಯಕ್,	17-08-1952	06-01-2006	ಎಸ್.ಸಿ
350	ಸರ್ಕಾರಿ	5454	ಕೆ ಹನುಮಂತನಾಯಕ್,	01-06-1960	06-01-2006	ಎಸ್.ಸಿ
351	ಸರ್ಕಾರಿ	5455	ಟಿ ಸಣ್ಣಗಂಗಣ್ಣ,	01-06-1960	06-01-2006	ಎಸ್.ಸಿ
352	ಸರ್ಕಾರಿ	5456	ಎ ಎಸ್ ಸತೀಶ್,	18-05-1954	06-01-2006	ಎಸ್.ಸಿ
353	ಸರ್ಕಾರಿ	5458	ಪಿ ತುಳಜಾನಾಯ್ಕ,	01-07-1957	06-01-2006	ಎಸ್.ಸಿ
354	ಸರ್ಕಾರಿ	5460	ಡಿ ಹೆಚ್ ಹೊಸಪೇಟೆ,	01-06-1958	06-01-2006	ಎಸ್.ಟಿ
355	ಸರ್ಕಾರಿ	5462	ಅಶೋಕ ಗಣಪತಿ ಭಂಟ್,	08-11-1959	06-01-2006	ಎಸ್.ಸಿ
356	ಸರ್ಕಾರಿ	5466	ಆರ್ ವೀರಭದ್ರಪ್ಪ,	06-07-1954	06-01-2006	ಎಸ್.ಸಿ
357	ಸರ್ಕಾರಿ	5467	ಬಿ ಎಲ್ ಬಗಲಿ,	01-07-1957	06-01-2006	ಎ.ಸ್.ಸಿ
358	ಸರ್ಕಾರಿ	5468	ಸರೋಜ ಎಲ್ಲಪ್ಪ ಅಂತರವಳ್ಳಿ,	01-06-1958	06-01-2006	ಎಸ್.ಸಿ
359	ಸರ್ಕಾರಿ	5469	ಬಿ ಮಹದೇವಯ್ಯ,	21-02-1956	06-01-2006	ಎಸ್.ಸಿ
360	ಸರ್ಕಾರಿ	5470	ಎಸ್ ಸಿದ್ದರಾಜು, ಬಿ	08-09-1959	06-01-2006	ಎಸ್.ಸಿ
361	ಸರ್ಕಾರಿ	5471	ಎಂ ಪುಟ್ಟಸ್ವಾಮಿ,	16-06-1954	06-01-2006	ಎಸ್.ಸಿ
362	ಸರ್ಕಾರಿ	5473 (ಎ)	ಬಿ ಶಿವಣ್ಣ,	15-06-1954	06-01-2006	ಎಸ್.ಸಿ
363	ಸರ್ಕಾರಿ	5477	ಕೆ ವಿ ನಾಗರಾಜು,	10-05-1953	06-01-2006	ಎಸ್.ಸಿ
364	ಸರ್ಕಾರಿ	5480	ವರದರಾಜು,	10-08-1952	06-01-2006	ಎಸ್.ಸಿ
365	ಸರ್ಕಾರಿ	5484	ಭೋಸ್ಲೆ ಮಲ್ಲಿಕಾರ್ಜುನ,	04-07-1959	06-01-2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
366	ಸರ್ಕಾರಿ	5488	ವಿ ಎಸ್ ಲಮಾಣಿ,	01-06-1959	06-01-2006	ಎಸ್.ಸಿ
367	ಸರ್ಕಾರಿ	5489	ಪಿ ಎಸ್ ಪೂಜಾರ್,	04-05-1961	06-01-2006	ಎಸ್.ಟಿ
368	ಸರ್ಕಾರಿ	5490	ಹೆಚ್ ಪಿ ರಾಮಣ್ಣನವರ,	01-06-1959	06-01-2006	ಎಸ್.ಟಿ
369	ಸರ್ಕಾರಿ	5491	ಬಾಲೇಶ್ ಮಧು ಟೋಣಪೆ,	22-06-1957	06-01-2006	ಎಸ್.ಸಿ
370	ಸರ್ಕಾರಿ	5492	ಎನ್ ಮಹಾಲಿಂಗಪ್ಪ,	01-02-1955	06-01-2006	ಎಸ್.ಸಿ
371	ಸರ್ಕಾರಿ	5493	ಬಿ ಕಾಟಪ್ಪ,	26-05-1953	06-01-2006	ಎಸ್.ಟಿ
372	ಸರ್ಕಾರಿ	5494	ಚೆನ್ನಹನುಮಯ್ಯ,	25-04-1948	06-01-2006	ಎಸ್.ಸಿ
373	ಸರ್ಕಾರಿ	5496	ವಿ ನಾರಾಯಣ,	06-11-1955	06-01-2006	ಎಸ್.ಸಿ
374	ಸರ್ಕಾರಿ	5503	ಆರ್ ಪುಟ್ಟಯ್ಯ	24-07-1958	06-01-2006	ಎಸ್.ಸಿ
375	ಸರ್ಕಾರಿ	5504	ಹುಚ್ಚಯ್ಯ,	05-02-1962	06-01-2006	ಎಸ್.ಸಿ
376	ಸರ್ಕಾರಿ	5506	ಸಿದ್ದಯ್ಯ,	12-05-1960	06-01-2006	ಎಸ್.ಸಿ
377	ಸರ್ಕಾರಿ	5507	ಮಹಾಲಕ್ಷ್ಮಮ್ಮ,	13-04-1958	06-01-2006	ಎಸ್.ಸಿ
378	ಸರ್ಕಾರಿ	5510	ಎಸ್ ಭೀಮ್ಣಾ ನಾಯಕ್,	30-11-1954	06-01-2006	ಎಸ್.ಸಿ
379	ಸರ್ಕಾರಿ	5511	ಎ ಪೂರ್ಯ ನಾಯಕ್,	22-05-1956	06-01-2006	ಎಸ್.ಸಿ
380	ಸರ್ಕಾರಿ	5513	ಪಿ ಶಾರದಮ್ಮ	29-03-1957	06-01-2006	ಎಸ್.ಟಿ
381	ಸರ್ಕಾರಿ	5514	ಡಿ ಬಿ ಹನುಮಂತಪ್ಪ,	08-10-1953	06-01-2006	ಎಸ್.ಟಿ
382	ಸರ್ಕಾರಿ	5516	ಹೆಚ್ ರಾಮಲಿಂಗಪ್ಪ,	18-04-1959	06-01-2006	ಎಸ್.ಸಿ
383	ಸರ್ಕಾರಿ	5517	ಎಂ ಪಿ ಉಮಾಭಾರತಿ,	12-09-1961	06-01-2006	ಎಸ್.ಸಿ
384	ಸರ್ಕಾರಿ	5520	ಬಿ ಬಸವರಾಜ್,	15-05-1957	06-01-2006	ಎಸ್.ಸಿ
385	ಸರ್ಕಾರಿ	5521	ಲಕ್ಷ್ಮಿನಾರಾಯಣಪ್ಪ,	24-07-1959	06-01-2006	ಎಸ್.ಸಿ
386	ಸರ್ಕಾರಿ	5524	ಹೆಚ್ ಕೆ ರೇಣುಕಾ,	10-06-1958	06-01-2006	ಎಸ್.ಸಿ
387	ಸರ್ಕಾರಿ	5526	ಎಸ್ ಬಿ ಮೂಕಿಹಾಳ,	01-06-1956	06-01-2006	ಎಸ್.ಟಿ
388	ಸರ್ಕಾರಿ	5527	ಎಸ್ ಎಲ್ ಇಂಗಲೇಶ್ವರ,	01-06-1959	06-01-2006	ಎಸ್.ಟಿ
389	ಸರ್ಕಾರಿ	5528	ಬಿ ಎಂ ತೋಳಿ,	01-06-1956	06-01-2006	ಎಸ್.ಸಿ
390	ಸರ್ಕಾರಿ	5529	ಗಿರಣಿ ವಡ್ಡೇರ ಎಂ.ಎಂ,	28-03-1957	06-01-2006	ಎಸ್.ಸಿ
391	ಸರ್ಕಾರಿ	5530	ಎನ್ ಡಿ ನಾಯಕ್,	01-06-1954	06-01-2006	ಎಸ್.ಸಿ
392	ಸರ್ಕಾರಿ	5531	ಎಸ್ ಆರ್ ಶೇಟಪ್ಪ,	01-06-1952	06-01-2006	ಎಸ್.ಸಿ
393	ಸರ್ಕಾರಿ	5533	ಎಸ್ ಬಿ ನಿಡಗುಂದಿ,	01-09-1960	06-01-2006	ಎಸ್.ಟಿ
394	ಸರ್ಕಾರಿ	5534	ಜಾನ್ ಹನುಮಂತಪ್ಪ ತಮ್ಮಣ್ಣವರ,	12-05-1959	06-01-2006	ಎಸ್.ಸಿ
395	ಸರ್ಕಾರಿ	5536	ಸಾಕಮ್ಮ,	22-02-1955	06-01-2006	ಎಸ್.ಸಿ
396	ಸರ್ಕಾರಿ	5539	ಚೆನ್ನಿಗರಾಮಯ್ಯ,	18-05-1958	06-01-2006	ಎಸ್.ಸಿ
397	ಸರ್ಕಾರಿ	5540	ಸಿ ಸಿದ್ದಾನಾಯಕ,	01-07-1958	06-01-2006	ಎಸ್.ಸಿ
398	ಸರ್ಕಾರಿ	5542	ಎಂ ಮಲ್ಲ,	16-12-1958	06-01-2006	ಎಸ್.ಸಿ
399	ಸರ್ಕಾರಿ	5543	ನಾಗಣ್ಣ,	01-07-1960	06-01-2006	ಎಸ್.ಸಿ
400	ಸರ್ಕಾರಿ	5545	ಸಿ ಮಹಾದೇವ,	18-08-1961	06-01-2006	ಎಸ್.ಸಿ
401	ಸರ್ಕಾರಿ	5546	ಬಿ ಜಿ ಹನುಮಂತರಾಯ,	20-03-1962	06-01-2006	ಎಸ್.ಸಿ
402	ಸರ್ಕಾರಿ	5547	ಎಂ ಎಂ ಕಟ್ಟೀಮನಿ,	24-11-1957	06-01-2006	ಎಸ್.ಸಿ
403	ಸರ್ಕಾರಿ	5548	ಬಿ ಎಂ ಚವಾಣ್,	01-06-1958	06-01-2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
404	ಸರ್ಕಾರಿ	5550	ಪರಮೇಶ್ವರಪ್ಪ ಹೆಚ್ ಕೌಜಲಗಿ,	20-12-1959	06-01-2006	ಎಸ್.ಸಿ
405	ಸರ್ಕಾರಿ	5552	ಹೆಚ್ ಚಂದ್ರಹಾಸ,	20-07-1963	06-01-2006	ಎಸ್.ಸಿ
406	ಸರ್ಕಾರಿ	5553	ಸೋಮಶೇಖರಪ್ಪ ಆಸಂಗಿ,	01-06-1954	06-01-2006	ಎಸ್.ಸಿ
407	ಸರ್ಕಾರಿ	5554	ಎಸ್ ದೊಡ್ಡಹನುಮಂತಯ್ಯ,	20-10-1957	06-01-2006	ಎಸ್.ಸಿ
408	ಸರ್ಕಾರಿ	5555	ಬಿ ಎಸ್ ಭಜಂತ್ರಿ,	01-01-1958	06-01-2006	ಎಸ್.ಸಿ
409	ಸರ್ಕಾರಿ	5557	ಬಿ ಬಸಬಂತಪ್ಪ,	01-06-1960	06-01-2006	ಎಸ್.ಸಿ
410	ಸರ್ಕಾರಿ	5559	ಸುಭಾಶ್ ಶಿವಪ್ಪ ಹನುಮಾಕರ,	22-07-1960	06-01-2006	ಎಸ್.ಸಿ
411	ಸರ್ಕಾರಿ	5561	ಆಂಜಿನೇಯ,	17-04-1961	06-01-2006	ಎಸ್.ಸಿ
412	ಸರ್ಕಾರಿ	5562	ಎನ್ ಎಸ್ ನಾಟೇಕರ್,	01-06-1955	06-01-2006	ಎಸ್.ಸಿ
413	ಸರ್ಕಾರಿ	5563	ನೀಲಪ್ಪ ಭರಮಪ್ಪ ಕೆಳಗಿನಮನಿ,	11-02-1956	06-01-2006	ಎಸ್.ಸಿ
414	ಸರ್ಕಾರಿ	5564	ಬಿ ಎಸ್ ಚಲವಾದಿ,	01-08-1956	06-01-2006	ಎಸ್.ಸಿ
415	ಸರ್ಕಾರಿ	5566	ಯಮನಪ್ಪ ಹೆಚ್ ವಡ್ಡರ್,	08-05-1957	06-01-2006	ಎಸ್.ಸಿ
416	ಸರ್ಕಾರಿ	5567	ಬಿ ತಿಪ್ಪೇಸ್ವಾಮಿ,	01-06-1957	06-01-2006	ಎಸ್.ಸಿ
417	ಸರ್ಕಾರಿ	5568	ಬಿ ಬಿ ಅಸೂದೆ,	01-07-1957	06-01-2006	ಎಸ್.ಸಿ
418	ಸರ್ಕಾರಿ	5570	ಮಲ್ಲಿಕಾರ್ಜುನ,	17-06-1958	06-01-2006	ಎಸ್.ಸಿ
419	ಸರ್ಕಾರಿ	5571	ಎ ರುಕ್ಮಿಣಿ,	29-08-1958	06-01-2006	ಎಸ್.ಸಿ
420	ಸರ್ಕಾರಿ	5571(ಎ)	ಟಿ ಎಲ್ ಯಾಧವ,	23-07-1959	06-01-2006	ಎಸ್.ಸಿ
421	ಸರ್ಕಾರಿ	5572	ಬಸವರಾಜ ಜಡ್ಡಳ್ಳಿ	10-08-1959	06-01-2006	ಎಸ್.ಸಿ
422	ಸರ್ಕಾರಿ	5573	ಎ ಆರ್ ಹೊಸಮನಿ,	05-10-1959	06-01-2006	ಎಸ್.ಸಿ
423	ಸರ್ಕಾರಿ	5577	ಎಂ ಡಿ ಪದ್ಮ,	10-07-1953	06-01-2006	ಎಸ್.ಸಿ
424	ಸರ್ಕಾರಿ	5578 (ಎ)	ಬಿ ಜಿ ಮಾಳಮ್ಮನವರ್,	25-09-1957	06-01-2006	ಎಸ್.ಸಿ
425	ಸರ್ಕಾರಿ	5580	ಮಹಾದೇವಸ್ವಾಮಿ,	24-08-1954	06-01-2006	ಎಸ್.ಸಿ
426	ಸರ್ಕಾರಿ	5582	ದೇವರಾಜು,	22-12-1959	06-01-2006	ಎಸ್.ಸಿ
427	ಸರ್ಕಾರಿ	5589	ಎಸ್ ಪದ್ಮಾಂಭ,	19-07-1961	06-01-2006	ಎಸ್.ಸಿ
428	ಸರ್ಕಾರಿ	5590	ಎಂ ಮಹಾಲಿಂಗಪ್ಪ,	01-11-1955	06-01-2006	ಎಸ್.ಸಿ
429	ಸರ್ಕಾರಿ	5591	ಪಿ ವೈ ಕಾಂಬಳೆ,	01-06-1956	06-01-2006	ಎಸ್.ಸಿ
430	ಸರ್ಕಾರಿ	5592	ಜಯಸ್ವಾಮಿ,	02-03-1961	06-01-2006	ಎಸ್.ಸಿ
431	ಸರ್ಕಾರಿ	5593	ಡಿ ಬಿ ರುದ್ರಪ್ಪ,	01-10-1954	06-01-2006	ಎಸ್.ಟಿ
432	ಸರ್ಕಾರಿ	5599	ಹೆಚ್ ಎಸ್ ಚೆಲುವಾದಿ,	01-05-1959	06-01-2006	ಎಸ್.ಸಿ
433	ಸರ್ಕಾರಿ	5600	ವೈ ಜಿ ಕುರಿ,	01-06-1959	06-01-2006	ಎಸ್.ಸಿ
434	ಸರ್ಕಾರಿ	5601	ಶಿವರುದ್ರ ತುಕಾರಾಮ ತಾಳಕೇರಿ,	01-06-1959	06-01-2006	ಎಸ್.ಸಿ
435	ಸರ್ಕಾರಿ	5602	ಶಿವಾನಂದ ಬಸಪ್ಪ ದೊಡ್ಡಮನಿ,	01-06-1960	06-01-2006	ಎಸ್.ಸಿ
436	ಸರ್ಕಾರಿ	5603	ಇಂದ್ರಜಿತ್ ದೇವೋ ರಾಥೋಡ್,	01-06-1959	06-01-2006	ಎಸ್.ಸಿ
437	ಸರ್ಕಾರಿ	5604	ಅಲಗೊಂಡ ದುರ್ಗಿಪ್ಪ ಗಾಣಿಗೇರ್,	05-05-1962	06-01-2006	ಎಸ್.ಸಿ
438	ಸರ್ಕಾರಿ	5604(ಎ)	ಚಂದ್ರಶೇಖರ ಭೀಮಪ್ಪ ಕಾಳಿ,	21-05-1957	06-01-2006	
439	ಸರ್ಕಾರಿ	5606	ಭೀಮು ಬೀಲು ರಾಥೋಡ್,	01-06-1961	06-01-2006	ಎಸ್.ಸಿ
440	ಸರ್ಕಾರಿ	5607	ಯು ಸೋಮಪ್ಪ,	01-06-1962	06-01-2006	ಎಸ್.ಟಿ
441	ಸರ್ಕಾರಿ	5608	ಶಿದ್ರಾಯ ಕಾಂಬಳೆ,	22-07-1959	06-01-2006	ಎಸ್.ಸಿ

	ಘಟಕ	ಗ್ರೇಡ್-1 ಸಂಖ್ಯೆ	ಹೆಸರು, ಹುದ್ದೆ ಮತ್ತು ವಿಳಾಸ	ಜನ್ಮ ದಿನಾಂಕ	ಮುಂಬಡ್ತಿ ಹೊಂದಿದ ದಿನಾಂಕ	ಜಾತಿ
442	ಸರ್ಕಾರಿ	5609	ಮಲ್ಲೇಶಪ್ಪ ಶಿವಪ್ಪ ಭಜಂತ್ರಿ,	21-07-1961	06-01-2006	ಎಸ್.ಸಿ
443	ಸರ್ಕಾರಿ	5611	ಕೋಮಲಾಕ್ಷಿ,	15-03-1962	06-01-2006	ಎಸ್.ಸಿ
444	ಸರ್ಕಾರಿ	5612	ಆರ್ ಟಿ ಶಿವಶರಣರ,	01-06-1962	06-01-2006	ಎಸ್.ಸಿ
445	ಸರ್ಕಾರಿ	5615	ರಂಗಪ್ಪ ಎಲ್ಲಪ್ಪ ಕೊಳ್ಳನ್ನವರ್,	01-06-1962	06-01-2006	ಎಸ್.ಟಿ
446	ಸರ್ಕಾರಿ	5616(ಎ)	ಬಸವಂತಪ್ಪ ಸೋಮಪ್ಪ ಪಲ್ಲಕ್ಕಿ,	14-07-1958	06-01-2006	ಎಸ್.ಟಿ
447	ಸರ್ಕಾರಿ	5617	ತಾರಾಬಾಯಿ,	15-05-1960	06-01-2006	ಎಸ್.ಸಿ
448	ಸರ್ಕಾರಿ	5620	ಮಲ್ಲಿಕಾರ್ಜುನ್ ಭತ್ತಿ	29-11-1962	06-01-2006	ಎಸ್.ಟಿ
449	ಸರ್ಕಾರಿ	5621	ಮಹಾಲಿಂಗ ರಾಮಪ್ಪ ಹರಿಜನ,	22-07-1958	06-01-2006	ಎಸ್.ಸಿ
450	ಸರ್ಕಾರಿ	5622	ಶಾಂತಪ್ಪ ಬಡಿಗೇರ,	01-07-1955	06-01-2006	ಎಸ್.ಸಿ
451	ಸರ್ಕಾರಿ	5624	ಆರ್ ಎಂ ನಾಗಭೂಷಣ,	01-06-1955	06-01-2006	ಎಸ್.ಸಿ
452	ಸರ್ಕಾರಿ	5625	ಎಂ ಆರ್ ಲಕ್ಷ್ಮಣಪ್ಪ,	02-07-1958	06-01-2006	ಎಸ್.ಸಿ
453	ಸರ್ಕಾರಿ	5626	ಎಂ ವೆಂಕಟೇಶಪ್ಪ,	27-05-1955	06-01-2006	ಎಸ್.ಟಿ
454	ಸರ್ಕಾರಿ	5628	ಎಸ್ ಆರ್ ಭೋವಿ,	01-06-1962	06-01-2006	ಎಸ್.ಸಿ
455	ಸರ್ಕಾರಿ	5629	ಡಿ ಟಿ ತಿಮ್ಮರಾಯಪ್ಪ,	12-09-1959	06-01-2006	ಎಸ್.ಸಿ
456	ಸರ್ಕಾರಿ	5630	ಪ್ರಕಾಶ್ ಇ ತಹಸೀಲ್ದಾರ್,	10-08-1960	06-01-2006	ಎಸ್.ಟಿ
457	ಸರ್ಕಾರಿ	5631	ಹೆಚ್ ತಿಮ್ಮಪ್ಪ,	10-05-1959	06-01-2006	ಎಸ್.ಸಿ
458	ಸರ್ಕಾರಿ	5632	ವಿ ಹೆಚ್ ವೀರಣ್ಣ,	21-07-1960	06-01-2006	ಎಸ್.ಸಿ
459	ಸರ್ಕಾರಿ	5633	ಪಿ ಎನ್ ಶ್ರೀನಿವಾಸ ನಾಯಕ್,	28-01-1958	06-01-2006	ಎಸ್.ಟಿ
460	ಸರ್ಕಾರಿ	5633(ಎ)	ಹೆಚ್ ವಿ ಮುನಿರಾಜು,	17-05-1960	06-01-2006	ಎಸ್.ಸಿ
461	ಸರ್ಕಾರಿ	5635	ಕೆ ಎಸ್ ವನಜಾಕ್ಷಿ,	03-02-1963	06-01-2006	ಎಸ್.ಟಿ
462	ಸರ್ಕಾರಿ	5636	ಸಿ ಸಿದ್ದರಾಜು,	08-04-1960	06-01-2006	ಎಸ್.ಸಿ
463	ಸರ್ಕಾರಿ	5638	ಸಂಜೀವಯ್ಯ,	10-05-1954	06-01-2006	ಎಸ್.ಸಿ
464	ಸರ್ಕಾರಿ	5639	ಟಿ ಬಿ ಬೊಮ್ಮನಪಾಡ,	01-06-1958	06-01-2006	ಎಸ್.ಸಿ
465	ಸರ್ಕಾರಿ	5641	ಡಿ ಆರ್ ರುದ್ರಮುನಿ ನಾಯ್ಕ,	08-06-1957	06-01-2006	ಎಸ್.ಸಿ
466	ಸರ್ಕಾರಿ	5648	ವಿ ಆರ್ ಕಾಶೀನಾಥ್,	01-08-1962	06-01-2006	ಎಸ್.ಸಿ
467	ಸರ್ಕಾರಿ	5649	ಎಂ ಎಂ ದೊಡ್ಡಮನಿ,	22-05-1963	06-01-2006	ಎಸ್.ಸಿ
468	ಸರ್ಕಾರಿ	5650	ಯಲ್ಲಪ್ಪ ಗಾಡಗೋಳಿ,	01-06-1958	06-01-2006	ಎಸ್.ಸಿ
ದಿನಾಂಕ : 22-03-2006 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ						
469	ಸರ್ಕಾರಿ	5147	ಜಗನ್ನಾಥ ರೆಡ್ಡಿ,	07-05-1952	22-03-2006	
470	ಸರ್ಕಾರಿ	5184	ಸಿ ಎನ್ ಪದ್ಮಜಾ,	24-12-1948	22-03-2006	
471	ಸರ್ಕಾರಿ	5351	ಆರ್.ಕೃಷ್ಣಪ್ಪ,	01-05-1956	22-03-2006	ಎಸ್.ಸಿ
472	ಸರ್ಕಾರಿ	5368 (ಎ)	ಇ.ಎಸ್.ಮುತಗಾರ,	07-11-1960	22-03-2006	ಎಸ್.ಸಿ
473	ಸರ್ಕಾರಿ	5384	ಧರ್ಮಾನಾಯ್ಕ,	01-06-1961	22-03-2006	ಎಸ್.ಸಿ
474	ಸರ್ಕಾರಿ	5393 (ಎ)	ಬಿ ನಾಗರಾಜ,	01-08-1955	22-03-2006	ಎಸ್.ಸಿ
475	ಟಿಡಿಬಿ	2277	ಎನ್.ಎಂ.ಚಿನ್ನಣ್ಣವರ,	12-07-1948	22-03-2006	
476	ಸರ್ಕಾರಿ	5414 (ಎ)	ಜಿ ಮಂಜುನಾಥ,	05-08-1959	22-03-2006	ಎಸ್.ಸಿ
477	ಸರ್ಕಾರಿ	5522 (ಎ)	ಚಿಕ್ಕಮಾದಯ್ಯ,	01-01-1958	22-03-2006	ಎಸ್.ಸಿ
478	ಸರ್ಕಾರಿ	5643	ಬಾಳೇಶ್ ಹೆಚ್ ದೊಡ್ಡಮನಿ,	01-06-1959	22-03-2006	ಎಸ್.ಸಿ
479	ಸರ್ಕಾರಿ	5588	ಎ.ಹೆಚ್.ಬಿರಾದಾರ,	20-12-1960	22-03-2006	ಎಸ್.ಸಿ

ಅನುಬಂಧ 3

(12ನೇ ಬ್ಲಾಕ್)

12ನೇ ಬ್ಲಾಕ್ ದಿನಾಂಕ: 01/11/2006 ರಿಂದ 15/07/2010 3427ದಿನಾಂಕ : 06/02/2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1	ಸರ್ಕಾರಿ	4456	ಜಿ.ಜೌಡಪ್ಪ,	07-05-1956	06-02-2007	ಎಸ್.ಸಿ
2	ಸರ್ಕಾರಿ	4589	ಗೀತಾ ವಿ ಕುಲಕರ್ಣಿ	19-10-1949	06-02-2007	ಸಾಮಾನ್ಯ
3	ಸರ್ಕಾರಿ	5277 ಎ	ಸುಭಾಷ್ ಚಂದ್ರ ಹೆಚ್	01-01-1956	02-06-2007	ಎಸ್.ಸಿ
4	ಸರ್ಕಾರಿ	5315ಎ	ಸಾವಿತ್ರಿ ಪಿ.,	10-08-1952	06-02-2007	ಎಸ್.ಟಿ
5	ಸರ್ಕಾರಿ	5381ಎ	ಗೃಹಪ್ಪ ಗುರುಬಸಪ್ಪ ಬಾಲಾನಾಯಕ	05-01-1950	06-02-2007	ಎಸ್.ಟಿ
6	ಸರ್ಕಾರಿ	54171ಎ	ಪಿ.ಎ.ಡೊಂಬರ	07-02-1961	06-02-2007	ಎಸ್.ಸಿ
7	ಟಿ.ಡಿ.ಬಿ	2158	ಸೌಭಾಗ್ಯ ಟಿ.ಕೆ.,	09-07-1952	06-02-2007	ಜಿ.ಎಂ
8	ಟಿ.ಡಿ.ಬಿ	2321	ಪದ್ಮಾವತಿ,	19-01-1949	06-02-2007	ಜಿ.ಎಂ
9	ಮುನಿಸಿಪಲ್	1232	ಮೋಹನ್ ಕುಮಾರ್	23-09-1949	06-02-2007	ಜಿ.ಎಂ
10	ಸರ್ಕಾರಿ	5549	ಹೆಚ್.ರಾಜಣ್ಣ,	30-05-1959	06-02-2007	ಎಸ್.ಸಿ.
11	ಸರ್ಕಾರಿ	5519	ಮಹಾಲಿಂಗಮ್ಮ,	13-04-1958	06-02-2007	ಎಸ್.ಸಿ
12	ಸರ್ಕಾರಿ	5558	ಗುರುಲಿಂಗ,	06-12-1960	06-02-2007	ಎಸ್.ಸಿ
13	ಸರ್ಕಾರಿ	5571ಎ	ಎಂ.ಬಿ. ಸರೋಜಮ್ಮ,	05-02-1959	06-02-2007	ಎಸ್.ಸಿ
14	ಸರ್ಕಾರಿ	5584	ಬಾಲಚಂದ್ರ ನಡುವಿನಮನೆ	06-01-1961	06-02-2007	ಎಸ್.ಸಿ
15	ಟಿ.ಡಿ.ಬಿ	2324	ರಾಮಚಂದ್ರ ಬಿ.ಸಿ.,	14-01-1951	06-02-2007	ಜಿ.ಎಂ
16	ಟಿ.ಡಿ.ಬಿ	2325	ಸುನಂದ ಎಂ. ನಾಯ್ಕ,	31-05-1950	06-02-2007	ಜಿ.ಎಂ
17	ಮುನಿಸಿಪಲ್	1233	ಶಕುಂತಲ ಗೋಪಾಲ ನಾಯ್ಕ,	03-10-1948	06-02-2007	ಜಿ.ಎಂ
18	ಸರ್ಕಾರಿ	5626ಎ	ಸಿ. ನಿಂಗಪ್ಪ,	26-11-1955	06-02-2007	ಎಸ್.ಸಿ
19	ಸರ್ಕಾರಿ	5594	ಟಿ. ಮಂಜಪ್ಪ	22-05-1960	06-02-2007	ಎಸ್.ಟಿ
20	ಸರ್ಕಾರಿ	5632ಎ	ಬಿ.ಆರ್. ಸಂಗ್ರಾಣೀಳ	01-06-1956	06-02-2007	ಎಸ್.ಸಿ
21	ಸರ್ಕಾರಿ	5651	ದಿಲೀಪ್ ಎಸ್. ಇಂಗಲೆ	25-10-1960	06-02-2007	ಎಸ್.ಸಿ
22	ಸರ್ಕಾರಿ	5651ಎ	ಮಲ್ಲಪ್ಪ ಸಿದ್ದಪ್ಪ, ನಾಯಕೋಡಿ,	06-01-1961	06-02-2007	ಎಸ್.ಟಿ
23	ಸರ್ಕಾರಿ	5652	ಬಂಗಾರಿ ಕೆ.ಎಸ್.,	20-06-1961	06-02-2007	ಎಸ್.ಸಿ
24	ಟಿ.ಡಿ.ಬಿ	2329	ಪ್ರಭಾಕರ್ ಹೆಚ್.ಎಸ್.,	22-05-1954	06-02-2007	ಜಿ.ಎಂ
25	ಟಿ.ಡಿ.ಬಿ	2330	ಗಿರಿಯಪ್ಪ ಬಿ.ಎನ್.,	02-08-1951	06-02-2007	ಪ.ಜಾತಿ
26	ಮುನಿಸಿಪಲ್	1235	ರಚಲ್ ಗೀತ,	15-09-1953	06-02-2007	ಜಿ.ಎಂ
27	ಸರ್ಕಾರಿ	5653	ಕಸನು ತೇಜ ರಜಪೂತ,	06-01-1962	06-02-2007	ಎಸ್.ಸಿ.
28	ಸರ್ಕಾರಿ	5660	ರಾಮನಾಯ್ಕ,	27-07-1956	06-02-2007	ಎಸ್.ಸಿ.
29	ಸರ್ಕಾರಿ	5661	ಶಿವಪ್ಪ ಕೆ.	06-01-1957	06-02-2007	ಎಸ್.ಸಿ.
30	ಟಿ.ಡಿ.ಬಿ	2331	ವಿನೋದ ರಘುನಾಥ ರೇವಣಕರ್	08-05-1955	06-02-2007	ಜಿ.ಎಂ
31	ಟಿ.ಡಿ.ಬಿ	2332	ದೇಸಾಯಿ ಪಿ.ವಿ.,	01-08-1957	06-02-2007	ಜಿ.ಎಂ
32	ಸರ್ಕಾರಿ	5662	ರಾಮಚಂದ್ರಮೂರ್ತಿ ಡಿ.ಎಂ.,	10-01-1959	06-02-2007	ಎಸ್.ಸಿ.
33	ಸರ್ಕಾರಿ	5663	ಲಕ್ಷ್ಮೀಕಾಂತ ಜಿ.ಸಿ.	09-10-1961	06-02-2007	ಎಸ್.ಸಿ
34	ಸರ್ಕಾರಿ	5664	ವಿವೇಕಾನಂದ,	30-07-1958	06-02-2007	ಎಸ್.ಸಿ.
35	ಸರ್ಕಾರಿ	5664ಎ	ಕಗ್ಗೋಡ ಎನ್.ಐ.,	10-01-1959	06-02-2007	ಎಸ್.ಸಿ
36	ಸರ್ಕಾರಿ	5664ಬಿ	ಮನೋಹರ ಮಲ್ಲಪ್ಪ ಚಲವಾದಿ,	20-07-1961	06-02-2007	ಎಸ್.ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
37	ಸರ್ಕಾರಿ	5665	ಧರ್ಮಪ್ಪ,	16-12-1962	06-02-2007	ಎಸ್.ಸಿ.
38	ಟಿ.ಡಿ.ಬಿ	2333	ಶಿವಾನಂದ ರೇವಯ್ಯ ನಾಯಕ್,	07-10-1959	06-02-2007	ಜಿ.ಎಂ
39	ಟಿ.ಡಿ.ಬಿ	2334	ಬಿ.ಮುನಿಯಪ್ಪ,	22-06-1950	06-02-2007	ಎಸ್.ಸಿ.
40	ಸರ್ಕಾರಿ	5666	ಜ್ಞಾನದೇವ ವಿಠಲ್ ದರೂರ,	06-01-1960	06-02-2007	ಎಸ್.ಸಿ.
41	ಸರ್ಕಾರಿ	5668	ಜಮಕೋಳಿ ಎಸ್.ಜಿ.	07-01-1960	06-02-2007	ಎಸ್.ಟಿ
42	ಸರ್ಕಾರಿ	5669	ಕೊಟ್ಟೇಶ್ ಸಿ.ಬಿ,	05-02-1951	06-02-2007	ಎಸ್.ಸಿ
43	ಸರ್ಕಾರಿ	5670	ಶಂಕರರಾವ್ ಎಸ್. ಬಾಳುವಾಲೆ,	15-01-1954	06-02-2007	ಎಸ್.ಸಿ
44	ಸರ್ಕಾರಿ	5674	ಪರಪ್ಪ ಭೀಮಪ್ಪ ತಿರುಕಪನವರ್,	23-07-1958	06-02-2007	ಎಸ್.ಟಿ
45	ಸರ್ಕಾರಿ	5675	ಗಿರೀಶ್ ಬಾಬು ನಾಗಪ್ಪ ಆಲಗೇರಿ,	28-05-1959	06-02-2007	ಎಸ್.ಸಿ
46	ಸರ್ಕಾರಿ	5676	ನಾರಾಯಣಪ್ಪ		06-02-2007	
47	ಸರ್ಕಾರಿ	5678	ನಾಗರಾಜು ಬಿ.ಎನ್.,	01-12-1961	06-02-2007	ಎಸ್.ಸಿ
48	ಸರ್ಕಾರಿ	5679ಎ	ಶಿವಣ್ಣ ಎನ್.ಸಿ.,	15-05-1962	06-02-2007	ಎಸ್.ಟಿ.
49	ಸರ್ಕಾರಿ	5682	ನರಸಪ್ಪ ಚಟ್ಟಳಕರ್,	09-10-1954	06-02-2007	ಎಸ್.ಟಿ
50	ಸರ್ಕಾರಿ	5683	ದ್ಯಾಮಣ್ಣ ಆರ್,	07-01-1958	06-02-2007	ಎಸ್.ಟಿ.
51	ಸರ್ಕಾರಿ	5685	ಶಿವಲಿಂಗಯ್ಯ ಕೆ .	11-10-1961	06-02-2007	ಎಸ್.ಸಿ
52	ಸರ್ಕಾರಿ	5687	ಜಿ.ವೆಂಕಟರಮಣಪ್ಪ		06-02-2007	
53	ಸರ್ಕಾರಿ	5688	ಕೆಳಗೇರಿ.ಎಂ.ಎಫ್.	20-07-1956	06-02-2007	ಎಸ್.ಸಿ
54	ಸರ್ಕಾರಿ	5689	ರಾಜಶೇಖರಯ್ಯ,	06-01-1962	06-02-2007	ಎಸ್.ಸಿ
55	ಸರ್ಕಾರಿ	5690	ರಾಜಪ್ಪ,	09-02-1962	06-02-2007	ಎಸ್.ಸಿ
56	ಸರ್ಕಾರಿ	5691	ಮಹದೇವ ಕೆ	06-01-1956	06-02-2007	ಎಸ್.ಸಿ.
57	ಸರ್ಕಾರಿ	5692	ಕೆಂಪರಾಜ್ ಎನ್	18-09-1959	06-02-2007	ಎಸ್.ಸಿ.
58	ಸರ್ಕಾರಿ	5693	ಲೋಕೇಶ್,	06-08-1961	06-02-2007	ಎಸ್.ಸಿ.
59	ಸರ್ಕಾರಿ	5694	ಚಲವಾದಿ ಎಸ್.ಪಿ.,	09-08-1955	06-02-2007	ಎಸ್.ಸಿ
60	ಸರ್ಕಾರಿ	5695	ಪಾರ್ವತಿ ಕೆ.,	16-03-1991	06-02-2007	ಎಸ್.ಸಿ
61	ಸರ್ಕಾರಿ	5696	ಕೃಷ್ಣಯ್ಯ ಆರ್.,	20-07-1962	06-02-2007	ಎಸ್.ಸಿ
62	ಸರ್ಕಾರಿ	5697	ಸತ್ಯನಾರಾಯಣಸ್ವಾಮಿ ಎಂ.,	05-03-1958	06-02-2007	ಎಸ್.ಟಿ
63	ಸರ್ಕಾರಿ	5699	ಪ್ರಶಾಂತ್ ಕುಮಾರ್ ಎಂ.ಎಸ್.,	28-09-1957	06-02-2007	ಎಸ್.ಸಿ
64	ಸರ್ಕಾರಿ	5701	ಹನುಮಂತಪ್ಪ ಕೆ.,	12-08-1961	06-02-2007	ಎಸ್.ಸಿ
65	ಸರ್ಕಾರಿ	5702	ಮೊಗಣ್ಣ,	06-10-1961	06-02-2007	ಎಸ್.ಸಿ
66	ಸರ್ಕಾರಿ	5702ಎ	ಕಾಂಭೆ ಎಸ್.ಕೆ.,	04-12-1956	06-02-2007	ಎಸ್.ಸಿ
67	ಸರ್ಕಾರಿ	5704	ಮಹದೇವ ಮೂರ್ತಿ ಹೆಚ್.ಎಸ್.,	19-11-1958	06-02-2007	ಎಸ್.ಸಿ.
68	ಸರ್ಕಾರಿ	5708	ಚಂದ್ರಮ್ಮ ಎನ್.ಎ.,	25-06-1961	06-02-2007	ಎಸ್.ಸಿ
69	ಸರ್ಕಾರಿ	5709	ರಾಮ ನಾಯಕ್.,	06-01-1962	06-02-2007	ಎಸ್.ಸಿ
70	ಸರ್ಕಾರಿ	5711	ಜಿ ಮನೋಹರ ಮಣಿ	22-09-1964	06-02-2007	ಎಸ್.ಸಿ
ಈ ಕಚೇರಿ ಜ್ಞಾಪನಾ ಸಂಖ್ಯೆ ಸಿ1(2) ಸ್ಥಾ.ಪ ಬಿ 07 2007 ದಿನಾಂಕ 27-08-2011 ಸದರಿ ಅಧಿಕಾರಿಗಳಿಗೆ ಪೂರ್ವಾನ್ವಯ ಬಡ್ತಿ ನೀಡಿರುವ ಹಿನ್ನೆಲೆಯಲ್ಲಿ ಜೇಷ್ಠತೆಯನ್ನು ನಿಗದಿ ಪಡಿಸಲಾಗಿದೆ.						
71	ಸರ್ಕಾರಿ	5712	ಸಿದ್ದ ಮುದಯ್ಯ ಆರ್.,	15-09-1955	06-02-2007	ಎಸ್.ಸಿ
72	ಸರ್ಕಾರಿ	5713	ಅನಂತರಾಮು ಎ.,	06-01-1954	06-02-2007	ಎಸ್.ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
73	ಸರ್ಕಾರಿ	5725	ಹನುಮಂತಪ್ಪ ಜಿ.,	20-07-1959	06-02-2007	ಎಸ್.ಟಿ
74	ಸರ್ಕಾರಿ	5714	ಮಹದೇವಯ್ಯ ಹೆಚ್.,	08-12-1951	06-02-2007	ಎಸ್.ಸಿ.
75	ಸರ್ಕಾರಿ	5715	ರಂಗಸ್ವಾಮಿ ಆರ್.,	02-12-1955	06-02-2007	ಎಸ್.ಸಿ.
76	ಸರ್ಕಾರಿ	5715ಎ	ಐಹೊಳೆ ಪಕ್ಕೇರಪ್ಪ,	06-01-1955	06-02-2007	ಎಸ್.ಸಿ.
77	ಸರ್ಕಾರಿ	5716	ಇಟ್ಟಿಗೆ ರೇವಣ್ಣಪ್ಪ ಜಿ.,	01-01-1956	06-02-2007	ಎಸ್.ಸಿ.
78	ಸರ್ಕಾರಿ	5717	ಈರಣ್ಣ,	09-01-1956	06-02-2007	ಎಸ್.ಸಿ.
79	ಸರ್ಕಾರಿ	5718	ರಾಠೋಡ್ ಜಿ.ಎಂ.,	15-08-1956	06-02-2007	ಎಸ್.ಸಿ.
80	ಸರ್ಕಾರಿ	5719	ವೀರಪ್ಪ ಮಲ್ಲಪ್ಪ,	06-01-1957	06-02-2007	ಎಸ್.ಸಿ.
81	ಸರ್ಕಾರಿ	5721	ಮಹದೇವಯ್ಯ ಎಂ.,	06-01-1958	06-02-2007	ಎಸ್.ಸಿ.
82	ಸರ್ಕಾರಿ	5722	ಗಂಗಾಧರಪ್ಪ ಎ.,	07-04-1958	06-02-2007	ಎಸ್.ಸಿ.
83	ಸರ್ಕಾರಿ	5724	ನಿಂಗಪ್ಪ ಎಸ್. ಕಾಂಬ್ಳೆ,	06-01-1959	06-02-2007	ಎಸ್.ಸಿ.
84	ಸರ್ಕಾರಿ	5727	ತಮ್ಮಯ್ಯ ಎನ್.,	16-10-1959	06-02-2007	ಎಸ್.ಸಿ.
85	ಸರ್ಕಾರಿ	5728	ನಾಯಕ್ ಎಂ.ಎಸ್.,	01-01-1960	06-02-2007	ಎಸ್.ಸಿ.
86	ಸರ್ಕಾರಿ	5729	ಹನುಮಯ್ಯ ಎನ್.,	02-03-1960	06-02-2007	ಎಸ್.ಸಿ.
87	ಸರ್ಕಾರಿ	5730	ರಾಮಾನಾಯಕ್ ಟಿ.,	02-12-1960	06-02-2007	ಎಸ್.ಸಿ.
88	ಸರ್ಕಾರಿ	5734	ಮಹಾವೀರ ಬಾಳಪ್ಪ ದಾಮಣ್ಣವರ್,	15-07-1960	06-02-2007	ಎಸ್.ಸಿ.
89	ಸರ್ಕಾರಿ	5735	ಲಾಲ್ಯಾ ನಾಯ್ಕ,	08-06-1960	06-02-2007	ಎಸ್.ಸಿ.
90	ಸರ್ಕಾರಿ	5737	ಉಮಾಪತಿ ಬಿ.ಟಿ.,	20-08-1960	06-02-2007	ಎಸ್.ಟಿ.
91	ಸರ್ಕಾರಿ	5737ಎ	ಮುನಿರಾಜಪ್ಪ	01-04-1961	06-02-2007	ಎಸ್.ಸಿ.
92	ಸರ್ಕಾರಿ	5740	ದೇವರಾಜಯ್ಯ,	06-08-1961	06-02-2007	ಎಸ್.ಸಿ.
93	ಸರ್ಕಾರಿ	5739	ಮಂಜುಳಮ್ಮ ಜಿ.,	06-01-1961	06-02-2007	ಎಸ್.ಟಿ.
94	ಸರ್ಕಾರಿ	5744	ಚನ್ನಪ್ಪ ಎ.,	07-03-1962	06-02-2007	ಎಸ್.ಸಿ.
95	ಸರ್ಕಾರಿ	5745	ಲಕ್ಷ್ಮಪ್ಪ ಮರಿಯಪ್ಪ ಬಳುಟೋಗಿ,	08-01-1962	06-02-2007	ಎಸ್.ಸಿ.
96	ಸರ್ಕಾರಿ	5747	ರಾಮಚಂದ್ರಪ್ಪ,	15-04-1964	06-02-2007	ಎಸ್.ಸಿ.
97	ಸರ್ಕಾರಿ	5748	ಜಿನರಾಳಕರ್.ಬಿ.ಎಲ್.		06-02-2007	
98	ಸರ್ಕಾರಿ	5750	ಕಾಂಬ್ಳೆ ಡಿ.ವಿ,	07-01-1962	06-02-2007	ಎಸ್.ಸಿ.
99	ಸರ್ಕಾರಿ	5752	ರಾಜವಡ ಎಂ.ವೈ.,	20-04-1960	06-02-2007	ಎಸ್.ಸಿ.
100	ಸರ್ಕಾರಿ	5754	ಶಿವೇಸ್ವಾಮಿ ಓ.,	17-02-1961	06-02-2007	ಎಸ್.ಟಿ.
101	ಸರ್ಕಾರಿ	5755	ಗಂಗಾಧರಯ್ಯ,	06-01-1963	06-02-2007	ಎಸ್.ಸಿ.
102	ಸರ್ಕಾರಿ	5757	ನಾಗರಾಜು ಕೆ.ಪಿ.,	09-05-1962	06-02-2007	ಎಸ್.ಸಿ.
103	ಸರ್ಕಾರಿ	5760	ಮಾಲೂ ಮಾಸ್ತಿ ಮುಕ್ತಿ,	25-01-1965	06-02-2007	ಎಸ್.ಸಿ.
104	ಸರ್ಕಾರಿ	5771	ಕಮಲ ಕೆ.ಬಿ.ಹೆಚ್.,	25-05-1963	06-02-2007	ಎಸ್.ಟಿ.
105	ಸರ್ಕಾರಿ	5761	ಕೃಷ್ಣ ಕುಮಾರ್ ಕೆ.ಎಂ	06-01-1963	06-02-2007	ಎಸ್.ಸಿ.
106	ಸರ್ಕಾರಿ	5762	ಮಹದೇವ ಡಿ.,	18-07-1962	06-02-2007	ಎಸ್.ಸಿ.
107	ಸರ್ಕಾರಿ	5767	ಜಯಶೇಖರಯ್ಯ,	14-07-1956	06-02-2007	ಎಸ್.ಸಿ.
108	ಸರ್ಕಾರಿ	5768	ಗುರು ಸ್ವಾಮಿ ಡಿ	01-06-1961	02-06-2007	ಎಸ್.ಸಿ.
109	ಸರ್ಕಾರಿ	5770	ಗಂಗಾಧರಪ್ಪ ಹೆಚ್.,	06-01-1957	06-02-2007	ಎಸ್.ಸಿ.
110	ಸರ್ಕಾರಿ	5772	ಪುಟ್ಟಮಲ್ಲಯ್ಯ,	02-02-1954	06-02-2007	ಎಸ್.ಸಿ.

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
111	ಸರ್ಕಾರಿ	5773	ಮಹದೇವಯ್ಯ ಹೆಚ್.ಎಲ್.,	21-02-1953	06-02-2007	ಎಸ್.ಸಿ
112	ಸರ್ಕಾರಿ	5774	ಹನುಮಂತರಾಯ ಎಂ.,	06-01-1960	06-02-2007	ಎಸ್.ಸಿ
113	ಸರ್ಕಾರಿ	5775	ಮುದ್ದಣ್ಣ ಕೆ.,	06-01-1959	06-02-2007	ಎಸ್.ಸಿ
114	ಸರ್ಕಾರಿ	5776	ಚಿನ್ನರಾಜು ಬಿ.ಆರ್.,	17-06-1959	06-02-2007	ಎಸ್.ಸಿ
115	ಸರ್ಕಾರಿ	5777ಎ	ಬಿ.ಜಿ. ಕಾಂಬಳೆ,	22-05-1955	06-02-2007	ಎಸ್.ಸಿ
116	ಸರ್ಕಾರಿ	5778ಎ	ನಿಂಗಪ್ಪ ಎ.ಕೆ.,	05-07-1957	06-02-2007	ಎಸ್.ಸಿ
117	ಸರ್ಕಾರಿ	5780	ಕೃಷ್ಣ,	06-01-1956	06-02-2007	ಎಸ್.ಟಿ
118	ಸರ್ಕಾರಿ	5782	ತಿಮ್ಮಪ್ಪ ಜಿ.,	09-04-1952	06-02-2007	ಎಸ್.ಸಿ
119	ಸರ್ಕಾರಿ	5783	ಶಂಕರಯ್ಯ ಎ.ಎಂ.,	22-07-1958	06-02-2007	ಎಸ್.ಸಿ
120	ಸರ್ಕಾರಿ	5784	ದಾಸಪ್ಪ,	03-05-1962	06-02-2007	ಎಸ್.ಸಿ
121	ಸರ್ಕಾರಿ	5787	ರುದ್ರಣ್ಣ ಬಿ.,	17-03-1958	06-02-2007	ಎಸ್.ಸಿ
122	ಸರ್ಕಾರಿ	5788	ಗುಂಡರಾಜು ಎಂ.,	13-03-1959	06-02-2007	ಎಸ್.ಸಿ
123	ಸರ್ಕಾರಿ	5795	ಶ್ರೀರಾಮಪ್ಪ ಡಿ.,	06-01-1958	06-02-2007	ಎಸ್.ಸಿ
124	ಸರ್ಕಾರಿ	5795ಎ	ಹೆಚ್.ಕೆ. ಕರಿಯಪ್ಪ,	06-01-1957	06-02-2007	ಎಸ್.ಸಿ
125	ಸರ್ಕಾರಿ	5796	ಗುರುಮೂರ್ತಿ,	05-10-1960	06-02-2007	ಎಸ್.ಸಿ
126	ಸರ್ಕಾರಿ	5797	ಪುಟ್ಟರಾಜು ಸಿ.,	02-08-1957	06-02-2007	ಎಸ್.ಸಿ
127	ಸರ್ಕಾರಿ	5799	ಪಾಂಡುರಂಗ ಕೆ.ಸಿ.,	22-05-1960	06-02-2007	ಎಸ್.ಸಿ
128	ಸರ್ಕಾರಿ	5801	ನಾಗಪ್ಪ ಎಂ.ಕೆ.,	17-10-1956	06-02-2007	ಎಸ್.ಸಿ
129	ಸರ್ಕಾರಿ	5895	ಮಾಧವ ಶಾಸ್ತ್ರಿ ಎಲ್.ಎಂ.,	09-07-1950	06-02-2007	ಜಿ.ಎಂ
130	ಸರ್ಕಾರಿ	5910	ಮುನಿಸ್ವಾಮಿ ಎನ್.,	24-08-1950	06-02-2007	ಜಿ.ಎಂ
131	ಸರ್ಕಾರಿ	5911	ಚಂದ್ರಶೇಖರ್ ಡಿ.ವಿ.,	06-01-1950	06-02-2007	ಜಿ.ಎಂ
132	ಸರ್ಕಾರಿ	5912	ಗೌರಿ ರಾಮನಾಯಕ್,	17-01-1949	06-02-2007	ಜಿ.ಎಂ
133	ಸರ್ಕಾರಿ	5923	ಗುರುಸಿದ್ದಪ್ಪ,	24-12-1949	06-02-2007	ಜಿ.ಎಂ
134	ಸರ್ಕಾರಿ	5937	ಜಯಮ್ಮ ಆರ್.,	11-11-1950	06-02-2007	ಜಿ.ಎಂ
135	ಸರ್ಕಾರಿ	5943	ತಾಕೂರ ಪಿ.ಎಂ.,	07-01-1950	06-02-2007	ಜಿ.ಎಂ
136	ಸರ್ಕಾರಿ	5961	ವೆಂಕಟೇಶ ಪಿ.ಕೆ	06-03-1949	06-02-2007	ಜಿ.ಎಂ
137	ಸರ್ಕಾರಿ	5966	ವರಪ್ರಸಾದ್ ಬಿ.,	28-11-1949	06-02-2007	ಜಿ.ಎಂ
138	ಸರ್ಕಾರಿ	5973	ಬಸವರಾಜಪ್ಪ ಎಸ್.ಪಿ.,	22-02-1949	06-02-2007	ಜಿ.ಎಂ
139	ಸರ್ಕಾರಿ	6014	ಜಿ.ಬಿ. ಕುಲಕರ್ಣಿ		06-02-2007	
140	ಸರ್ಕಾರಿ	6064	ನೀಮಾಂಬಾ .ಡಿ.ಆರ್.,	16-04-1949	06-02-2007	ಜಿ.ಎಂ
141	ಸರ್ಕಾರಿ	6075	ತಿಪ್ಪೇಸ್ವಾಮಿ. ಕೆ,	07-01-1951	06-02-2007	ಜಿ.ಎಂ
142	ಸರ್ಕಾರಿ	6076	ಸಣ್ಣ ಕೊಟ್ಟಪ್ಪ ಎನ್.,	07-01-1952	06-02-2007	ಜಿ.ಎಂ
143	ಸರ್ಕಾರಿ	6080	ಚನ್ನಬಸಪ್ಪ . ಸಿ.,	07-01-1950	06-02-2007	ಜಿ.ಎಂ
144	ಸರ್ಕಾರಿ	6081	ನಾಗಭೂಷಣ ಕೆ,	07-01-1951	06-02-2007	ಜಿ.ಎಂ
145	ಸರ್ಕಾರಿ	6088	ಬಸವರಾಜ್. ಯು.,	07-01-1951	06-02-2007	ಜಿ.ಎಂ
146	ಸರ್ಕಾರಿ	6098	ಬಸವರಾಜು. ಎಸ್.ಕೆ.,	06-01-1952	06-02-2007	ಜಿ.ಎಂ
147	ಸರ್ಕಾರಿ	6108	ನಾಗರಾಜಪ್ಪ .ಬಿ.,	15-10-1949	06-02-2007	ಜಿ.ಎಂ
148	ಸರ್ಕಾರಿ	6119	ಹನುಮಾನ್. ಎ.ಎಸ್.,	24-06-1951	06-02-2007	ಜಿ.ಎಂ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
149	ಸರ್ಕಾರಿ	6123	ಶಹೀನಾ ಜಹಾರ.,	26-01-1949	06-02-2007	ಜಿ.ಎಂ
150	ಸರ್ಕಾರಿ	6124	ಅನಸೂಯಾ ಡಿ.ವಿ.,	09-01-1950	06-02-2007	ಜಿ.ಎಂ
151	ಸರ್ಕಾರಿ	6126	ರಾಜಣ್ಣ . ಎನ್.,	06-07-1952	06-02-2007	ಜಿ.ಎಂ
152	ಸರ್ಕಾರಿ	6133	ಮಂಜುನಾಥ ಎನ್.ಆರ್.,	16-05-1950	06-02-2007	ಜಿ.ಎಂ
153	ಸರ್ಕಾರಿ	6158	ಪ್ರಭಾವತಿ ಸಿ.ಬಿ.,	26-03-1949	06-02-2007	ಜಿ.ಎಂ
154	ಸರ್ಕಾರಿ	6160	ರಾಮಮೂರ್ತಿ ಪಿ.	09-09-1949	06-02-2007	ಜಿ.ಎಂ
155	ಸರ್ಕಾರಿ	6161	ರಾಮೇಗೌಡ ಎ.,	10-12-1949	06-02-2007	ಜಿ.ಎಂ
156	ಸರ್ಕಾರಿ	6162	ರಾಜಪ್ಪ ಡಿ.ಕೆ.,	01-02-1950	06-02-2007	ಜಿ.ಎಂ
157	ಸರ್ಕಾರಿ	6163	ಬಾಲಸುಬ್ರಮಣ್ಯ ಟಿ.,	02-05-1950	06-02-2007	ಜಿ.ಎಂ
158	ಸರ್ಕಾರಿ	6167	ಸ್ವಾಮಿ ಎನ್.ಕೆ.	08-03-1950	06-02-2007	ಜಿ.ಎಂ
159	ಸರ್ಕಾರಿ	6169	ಶಿವಶಂಕರ್ ಬಿ.ಎನ್.,	19-10-1950	06-02-2007	ಜಿ.ಎಂ
160	ಸರ್ಕಾರಿ	6173	ರಂಗಪ್ಪ ಕೆ.,	20-12-1951	06-02-2007	ಜಿ.ಎಂ
161	ಸರ್ಕಾರಿ	6174	ಲಕ್ಷ್ಮೀಗೌಡ ವೈ.,	04-08-1952	06-02-2007	ಜಿ.ಎಂ
162	ಸರ್ಕಾರಿ	6175	ಜಯಪ್ರಕಾಶ್ ಎಸ್.ಎಂ.,	06-10-1952	06-02-2007	ಜಿ.ಎಂ
163	ಸರ್ಕಾರಿ	6177	ಶಿವಮೂರ್ತಿ ಎಂ.,	18-09-1952	06-02-2007	ಜಿ.ಎಂ
164	ಸರ್ಕಾರಿ	6189	ಸಾವಿತ್ರಮ್ಮ ಹೆಚ್:	19-05-1949	06-02-2007	ಜಿ.ಎಂ
165	ಸರ್ಕಾರಿ	6193	ಅನಂತರಾಮ ಹೆಚ್.ಎನ್.,	10-04-1950	06-02-2007	ಜಿ.ಎಂ
166	ಸರ್ಕಾರಿ	6199	ಚಿತ್ತರಗಿ .ಆರ್.ಎಸ್,	06-01-1952	06-02-2007	ಜಿ.ಎಂ
167	ಸರ್ಕಾರಿ	6203	ವೆಂಕಟಕೃಷ್ಣ. ಇ,	28-08-1949	06-02-2007	ಜಿ.ಎಂ
168	ಸರ್ಕಾರಿ	6204	ಬಾಪೂಜಿ. ಟಿ.ಪಿ.,	14-09-1952	06-02-2007	ಜಿ.ಎಂ
169	ಸರ್ಕಾರಿ	6205	ಶ್ರೀನಿವಾಸಗೌಡ. ಕೆ,	05-03-1953	06-02-2007	ಜಿ.ಎಂ
170	ಸರ್ಕಾರಿ	6215	ರಾಮಕೃಷ್ಣ ರೆಡ್ಡಿ. ಬಿ.ಆರ್,	03-03-1950	06-02-2007	ಜಿ.ಎಂ
171	ಸರ್ಕಾರಿ	6215ಎ	ಬೈಯಪ್ಪ . ಜಿ.ವಿ		06-02-2007	
172	ಸರ್ಕಾರಿ	6217	ನಜರತ್ ಬಾನು,	06-02-1953	06-02-2007	ಜಿ.ಎಂ
173	ಸರ್ಕಾರಿ	6221	ನರಸಿಂಹಯ್ಯ ಕೆ.ಆರ್.,	06-10-1949	06-02-2007	ಜಿ.ಎಂ
174	ಸರ್ಕಾರಿ	6225	ಸದ್ಗುರು ಗುರುರಾಜ ಶಿವಯೋಗಿ,	13-04-1949	06-02-2007	ಜಿ.ಎಂ
175	ಸರ್ಕಾರಿ	6226	ಕೃಷ್ಣಮೂರ್ತಿ . ಸಿ.		06-02-2007	
176	ಸರ್ಕಾರಿ	6227	ಪರಮೇಶ್ವರಯ್ಯ .ಎ.ವಿ,	30-11-1949	06-02-2007	ಜಿ.ಎಂ
177	ಸರ್ಕಾರಿ	6240	ರಾಮಸ್ವಾಮಿ ಐಯಂಗಾರ್		06-02-2007	
178	ಸರ್ಕಾರಿ	6242	ಸೈಯದ್ ಅಮೀನ್‌ಲ್ಲಾ ಹುಸೇನ್,	22-12-1951	06-02-2007	ಜಿ.ಎಂ
179	ಸರ್ಕಾರಿ	6247	ಇಂದಿರಮ್ಮ . ವಿ,	01-01-1953	06-02-2007	ಜಿ.ಎಂ
180	ಸರ್ಕಾರಿ	6267	ಮುಕುಂದ ರೆಡ್ಡಿ ಎಂ.ಎನ್,	10-10-1950	06-02-2007	ಜಿ.ಎಂ
181	ಸರ್ಕಾರಿ	6275	ಮಹಮದ್ ಮೈನ್‌ನುದ್ದೀನ್.	09-01-1950	06-02-2007	ಜಿ.ಎಂ
182	ಸರ್ಕಾರಿ	6285	ಶ್ರೀಮತಿ .ಜಿ.ಡಿ, ಸಿಂಪಿ	03-01-1950	06-02-2007	ಜಿ.ಎಂ
183	ಸರ್ಕಾರಿ	6286	ಮಲ್ಲಿಕಾರ್ಜುನ ಎಸ್.ಎಂ,	03-02-1950	06-02-2007	ಜಿ.ಎಂ
184	ಸರ್ಕಾರಿ	6287	ಜಾಗೀರ್‌ದಾರ್ .ಆರ್.ಬಿ,	30-10-1951	06-02-2007	ಜಿ.ಎಂ
185	ಸರ್ಕಾರಿ	6293	ಸದಾಶಿವಯ್ಯ,	20-06-1949	06-02-2007	ಜಿ.ಎಂ
186	ಸರ್ಕಾರಿ	6296	ಕೃಷ್ಣ ರೆಡ್ಡಿ. ಎನ್.ಟಿ,	02-05-1950	06-02-2007	ಜಿ.ಎಂ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
187	ಸರ್ಕಾರಿ	6298	ಮಲ್ಲಿ ಅಯ್ಯಪ್ಪ	03-03-1951	06-02-2007	ಜಿ.ಎಂ
188	ಸರ್ಕಾರಿ	6313	ಬಸವರಾಜ. ಕೆ.,	15-03-1949	06-02-2007	ಜಿ.ಎಂ
189	ಸರ್ಕಾರಿ	6314	ವಾಸಪ್ಪ. ಪಿ.,	05-05-1949	06-02-2007	ಜಿ.ಎಂ
190	ಸರ್ಕಾರಿ	6320	ನಿಂಗಪ್ಪ ಚಿಕ್ಕಪ್ಪ ಕಿತ್ತೂರು .	01-01-1950	06-02-2007	ಜಿ.ಎಂ
191	ಸರ್ಕಾರಿ	6321	ಮಠ ಶರಣಪ್ಪ,	10-11-1950	06-02-2007	ಜಿ.ಎಂ
192	ಸರ್ಕಾರಿ	6322	ಗುರುಶಾಂತಪ್ಪ		06-02-2007	
193	ಸರ್ಕಾರಿ	6325	ಬುಡ್ಡರ. ವಿ. ಹೆಚ್,	01-06-1952	06-02-2007	ಜಿ.ಎಂ
194	ಸರ್ಕಾರಿ	6328	ಮಾಲೀಕ ಸಾಬ ಪಾಪ ಸಾಬ ಕೂಡಲಗಿ,	01-06-1950	06-02-2007	ಜಿ.ಎಂ
195	ಸರ್ಕಾರಿ	6333	ಶಿರಬೂರ .ಕೆ.ಆರ್.,	01-03-1950	06-02-2007	ಜಿ.ಎಂ
196	ಸರ್ಕಾರಿ	6334	ನಾಗೇಶ .ಎ.	18-01-1952	06-02-2007	ಜಿ.ಎಂ
197	ಸರ್ಕಾರಿ	6343	ಕಲೀಂ ಬಾಷಾ. ಜೆ.,	26-05-1950	06-02-2007	ಜಿ.ಎಂ
198	ಸರ್ಕಾರಿ	6345	ಬಸವರಾಜಪ್ಪ .ಸಿ.ಕೆ.,	04-03-1952	06-02-2007	ಜಿ.ಎಂ
199	ಸರ್ಕಾರಿ	6346	ಕಲ್ಲೇಶಪ್ಪ .ಸಿ.ಎನ್.,	15-11-1952	06-02-2007	ಜಿ.ಎಂ
200	ಸರ್ಕಾರಿ	6355	ದೇವರಾಜು . ಬಿ,	17-09-1951	06-02-2007	ಜಿ.ಎಂ
201	ಸರ್ಕಾರಿ	6357	ಶಿವರಾಮ್ . ಹೆಚ್.ಎಸ್,	09-11-1953	06-02-2007	ಜಿ.ಎಂ
202	ಸರ್ಕಾರಿ	6358	ಕೃಷ್ಣವೇಣಿ,	16-10-1951	06-02-2007	ಜಿ.ಎಂ
203	ಸರ್ಕಾರಿ	6363	ಭಾವಿಕಟ್ಟೆ .ಎಂ.ಎ,	20-04-1953	06-02-2007	ಜಿ.ಎಂ
204	ಸರ್ಕಾರಿ	6371	ಶ್ರೀಮತಿ ಯು.ಎಸ್. ಕಮತ್ .	07-06-1950	06-02-2007	ಜಿ.ಎಂ
205	ಸರ್ಕಾರಿ	6372	ಶ್ರೀಮತಿ, ಸರೋಜ ಸತುಣ ಸಾಠಯೆ	11-01-1951	06-02-2007	ಜಿ.ಎಂ
206	ಸರ್ಕಾರಿ	6375	ನಾಯಕ್ ಹಕ್ಕೀಮನೆ ಎಸ್.ಎಂ,	05-07-1949	06-02-2007	ಜಿ.ಎಂ
207	ಸರ್ಕಾರಿ	6377	ಬಾಳಗಿ ಪ್ಲಿ. ಎ.	20-03-1952	06-02-2007	ಜಿ.ಎಂ
208	ಸರ್ಕಾರಿ	6379	ಕಲ್ಪನಾ .ಎಂ.,	18-07-1951	06-02-2007	ಜಿ.ಎಂ
209	ಸರ್ಕಾರಿ	6380	ಬಾಗ್‌ಬಾನ್ .ಎಸ್.ಡಿ,	10-03-1952	06-02-2007	ಜಿ.ಎಂ
210	ಸರ್ಕಾರಿ	6387	ದೊಡಮನಿ .ಕೆ.ಎ,	01-06-1951	06-02-2007	ಜಿ.ಎಂ
211	ಸರ್ಕಾರಿ	6393	ಚನ್ನವೀರಯ್ಯ ಶಿವಯ್ಯ ಕಲ್ಲೊಳ್ಳಿ ಮಠ	06-04-1950	06-02-2007	ಜಿ.ಎಂ
212	ಸರ್ಕಾರಿ	6394	ನಾಗಯ್ಯ ಎಸ್. ಚೌಕಿಮಠ್,	15-12-1950	06-02-2007	ಜಿ.ಎಂ
213	ಸರ್ಕಾರಿ	6396	ಇಕ್ಕಾಲ್ ಅಹ್ಮದ್ ಸೈಯದ್ ಶಹಾ ಸಾಹೇಬ. ಚಾಂದ್‌ಶಾ,	08-08-1952	06-02-2007	ಜಿ.ಎಂ
214	ಸರ್ಕಾರಿ	6406	ಉಳ್ಳಗಡ್ಡಿ ಎಸ್.ಎಂ.,	15-11-1951	06-02-2007	ಜಿ.ಎಂ
215	ಸರ್ಕಾರಿ	6413	ವೆಂಕಟೇಶ್ ಮೂರ್ತಿ ಹೆಚ್.ಆರ್.,	10-07-1952	06-02-2007	ಜಿ.ಎಂ
216	ಸರ್ಕಾರಿ	6415	ಮೀನಾಕ್ಷಿ ಎನ್.,	06-02-1951	06-02-2007	ಜಿ.ಎಂ
217	ಸರ್ಕಾರಿ	6441ಎ	ನಾಗರತ್ನ ಕೆ.ಎನ್.,	19-04-1949	06-02-2007	ಜಿ.ಎಂ
218	ಸರ್ಕಾರಿ	6445	ಪ್ರಭಾವತಿ ಎಸ್. ಭಾದ್ರಿ,	08-01-1952	06-02-2007	ಜಿ.ಎಂ
219	ಸರ್ಕಾರಿ	6446	ಅಶೋಕ್ ಕುಲಕರ್ಣಿ,	02-01-1950	06-02-2007	ಜಿ.ಎಂ
220	ಸರ್ಕಾರಿ	6449	ಮುನಗೊಂಡ ಎನ್.ಕೆ.,	01-06-1951	06-02-2007	ಜಿ.ಎಂ
221	ಸರ್ಕಾರಿ	6451	ಸಿದ್ದರಾಮಪ್ಪ ರಾಜಪ್ಪ ವೈರಾಗ,	27-09-1951	06-02-2007	ಜಿ.ಎಂ
222	ಸರ್ಕಾರಿ	5452	ಹಿರೋಳಿ ವಿ.ಎಲ್.,	01-06-1951	06-02-2007	ಜಿ.ಎಂ
223	ಸರ್ಕಾರಿ	6454	ಶಿವಶಂಕರ್ ಎಸ್.ಎಂ.,	18-04-1952	06-02-2007	ಜಿ.ಎಂ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
224	ಸರ್ಕಾರಿ	6459	ಮಲೀಕಖಾನ ಮಹಮ್ಮದ್ ಖಾನ ಪಠಾಣ	15-02-1952	06-02-2007	ಜಿ.ಎಂ
225	ಸರ್ಕಾರಿ	6460	ಅಲ್ಲಾಪುರ್ ಹೆಚ್.ಎಸ್.,	01-06-1952	06-02-2007	ಜಿ.ಎಂ
226	ಸರ್ಕಾರಿ	6474	ಖನ್ನೇನಾಯಕರ್ ಆರ್.ವಿ.,	01-06-1951	06-02-2007	ಜಿ.ಎಂ
227	ಸರ್ಕಾರಿ	6496	ಶ್ರೀಮತಿ ಸುಮತಿ ಜಿ ನಾಯಕ್	01-06-1949	06-02-2007	ಜಿ.ಎಂ
228	ಸರ್ಕಾರಿ	6497	ರೇಷ್ಮಾ ಎಸ್. ಪಾಟೀಲ್ ,	29-10-1949	06-02-2007	ಜಿ.ಎಂ
229	ಸರ್ಕಾರಿ	6501	ರಮಾಬಾಯಿ ವಿರೋಬ ನಾಯಕ್	10-05-1950	06-02-2007	ಜಿ.ಎಂ
230	ಸರ್ಕಾರಿ	6503	ನಾಯಕ ಜಿ.ಡಿ.,	20-03-1951	06-02-2007	ಜಿ.ಎಂ
231	ಸರ್ಕಾರಿ	6504	ಶ್ರೀಮತಿ ಚಿತ್ರಲೇಕಾ ಡತ್ತ ನಾಯಕ	04-05-1951	06-02-2007	ಜಿ.ಎಂ
232	ಸರ್ಕಾರಿ	6511	ನಾಯಕ ಜಿ.ಹೆಚ್.,	06-01-1951	06-02-2007	ಜಿ.ಎಂ
233	ಸರ್ಕಾರಿ	6530	ದಾಮೋದರ ಎಂ.,	20-09-1949	06-02-2007	ಜಿ.ಎಂ
234	ಸರ್ಕಾರಿ	6539	ಬುಡ್ಡಿ ಎ.ಜಿ.,	15-01-1949	06-02-2007	ಜಿ.ಎಂ
235	ಸರ್ಕಾರಿ	6540	ನಾಗರಾಜಮೂರ್ತಿ. ಎಲ್.,	02-10-1949	06-02-2007	ಜಿ.ಎಂ
236	ಸರ್ಕಾರಿ	6542	ಸಿದ್ದರಾಮಪ್ಪ . ಬಿ.ಎಸ್.,	19-02-1950	06-02-2007	ಜಿ.ಎಂ
237	ಸರ್ಕಾರಿ	6543	ಪ್ರಕಾಶ್ .ಎ.,	03-04-1951	06-02-2007	ಜಿ.ಎಂ
238	ಸರ್ಕಾರಿ	6547	ಲಲಿತಾ.ಎಸ್.ಡಿ,	31-07-1952	06-02-2007	ಜಿ.ಎಂ
239	ಸರ್ಕಾರಿ	6562	ನಾರಾಯಣಪ್ಪ . ಸಿ		06-02-2007	
240	ಸರ್ಕಾರಿ	6568	ಮಲ್ಲಪ್ಪ ದುಂಡಪ್ಪ ಗೌರವ್	04-04-1949	06-02-2007	ಜಿ.ಎಂ
241	ಸರ್ಕಾರಿ	6572	ಸುರೇಶ್‌ಚಂದ್ರ ಶ್ರೀನಿವಾಸ ಕುಲಕರ್ಣಿ	01-06-1949	06-02-2007	ಜಿ.ಎಂ
242	ಸರ್ಕಾರಿ	6573	ಶ್ರೀಕಂಠಯ್ಯ.ಬಿ.ಆರ್.,	02-02-1950	06-02-2007	ಜಿ.ಎಂ
243	ಸರ್ಕಾರಿ	6574	ಮಲ್ಲಕಾಜಿ ರುದ್ರಪ್ಪ ಪಟ್ಟಣಶೆಟ್ಟಿ,	01-06-1951	06-02-2007	ಜಿ.ಎಂ
244	ಸರ್ಕಾರಿ	6577	ಸೈಯದ್ ಸನ್ನಾವುಲ್ಲಾ,	12-03-1951	06-02-2007	ಜಿ.ಎಂ
245	ಸರ್ಕಾರಿ	6580	ಭಟ್.ಎಸ್.ಎಂ.,	16-03-1950	06-02-2007	ಜಿ.ಎಂ
246	ಸರ್ಕಾರಿ	6586	ಕೆ. ಶ್ರೀನಿವಾಸರಾಜ ಅರಸ,	01-01-1952	06-02-2007	ಜಿ.ಎಂ
247	ಸರ್ಕಾರಿ	6604	ನಾರಾಯಣ.ಕೆ.ಎಸ್.,	14-08-1952	06-02-2007	ಜಿ.ಎಂ
248	ಸರ್ಕಾರಿ	6608	ಸಂಜೀವಮೂರ್ತಿ.ಎಸ್.ಪಿ.,	06-03-1950	06-02-2007	ಜಿ.ಎಂ
249	ಸರ್ಕಾರಿ	6615	ರಾಬರ್ಟ್ ಡಿ ಪಾಲ್,	04-01-1952	06-02-2007	ಜಿ.ಎಂ
250	ಸರ್ಕಾರಿ	6618	ಶಕುಂತಲ ಎಂ.,	14-06-1951	06-02-2007	ಜಿ.ಎಂ
251	ಸರ್ಕಾರಿ	6629	ಸೈಯದ್ ಶಹಾಬುದ್ದೀನ್,	05-06-1949	06-02-2007	ಜಿ.ಎಂ
252	ಸರ್ಕಾರಿ	6636	ನಜೀಮ್ ಉನ್ನೀಸಾ,	25-03-1952	06-02-2007	ಜಿ.ಎಂ
253	ಸರ್ಕಾರಿ	6638	ಶ್ರೀ ಬಿ.ಬಿ. ಹಂಡರಗಲ್ಲ,	01-06-1949	06-02-2007	ಜಿ.ಎಂ
254	ಸರ್ಕಾರಿ	6640	ಮುನಿಸ್ವಾಮಿ ರೆಡ್ಡಿ ಪಿ.ಸಿ.,	12-06-1949	06-02-2007	ಜಿ.ಎಂ

ದಿನಾಂಕ : 26/09/2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ

	ಘಟಕ	ಗ್ರೇಡ್ ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ	ಗ್ರೂಪ್ ಬಿ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಜಾತಿ
255	ಸರ್ಕಾರಿ	3654	ಮುದ್ದುರಂಗಯ್ಯ,	07-08-1950	26-09-2007	ಎಸ್ ಸಿ
256	ಸರ್ಕಾರಿ	4471	ಎಂ. ಶಿವಮೂರ್ತಿ,	03-03-1961	26-09-2007	ಎಸ್ ಟಿ
257	ಸರ್ಕಾರಿ	5247ಎ	ಜಿ.ತಿಮ್ಮಪ್ಪ,	01-06-1961	26-09-2007	ಎಸ್ ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
258	ಸರ್ಕಾರಿ	5248	ಹೆಚ್. ಸಣ್ಣತಾಯಮ್ಮ	06-08-1956	26-09-2007	ಎಸ್ ಸಿ
259	ಸರ್ಕಾರಿ	5340	ಪಿ. ಗೋವಿಂದಪ್ಪ	31-07-1954	26-09-2007	ಎಸ್ ಸಿ
260	ಸರ್ಕಾರಿ	5439 ಎ	ಜಾರ್ಜಪ್ಪ ಪಟ್ಟಾಡಪ್ಪ ದೊಡ್ಡಮನಿ	01-02-1955	26-09-2007	ಸಾಮಾನ್ಯ
261	ಟಿ.ಡಿ.ಬಿ		ಟಿ.ಈ. ಲಕ್ಷ್ಮಣ ರಾವ್		26-09-2007	ಸಾಮಾನ್ಯ
262	ಮುನಿಸಿಪಲ್		ಬಿ. ರುದ್ರೇಗೌಡ		26-09-2007	ಸಾಮಾನ್ಯ
263	ಸರ್ಕಾರಿ	11339 ಎ	ಶಶಿಕಾಂತ ಸಿದ್ಧಾಮ. ಮಾನೆ	10-10-1956	26-09-2007	ಎಸ್.ಸಿ
264	ಸರ್ಕಾರಿ	5522	ಮಹಿಬೂಬ್ ಭೂತಲಪ್ಪ ಕಟ್ಟಿಮನಿ	01-06-1959	26-09-2007	ಎಸ್.ಸಿ
265	ಸರ್ಕಾರಿ	5581	ಶಂಕರಪ್ಪ ವೈ ಬಿದರಿ	10-11-1957	26-09-2007	ಸಾಮಾನ್ಯ
266	ಸರ್ಕಾರಿ	5720	ಎಂ.ಗೌರಮ್ಮ	10-08-1957	26-09-2007	ಎಸ್ ಸಿ
267	ಸರ್ಕಾರಿ	5721 ಎ	ಹೆಚ್.ಸಿ. ಪುಟ್ಟಸ್ವಾಮಿ,	06-01-1958	26-09-2007	ಎಸ್ ಸಿ
268	ಸರ್ಕಾರಿ	5792	ಎಸ್. ಚಂದ್ರನಾಯ್ಕ	02-04-1958	26-09-2007	ಎಸ್ ಸಿ
269	ಸರ್ಕಾರಿ	6107	ಗೋವಿಂದ್ ಬಿಳಿಯಾ ನಾಯ್ಕ,	18-10-1949	26-09-2007	ಸಾಮಾನ್ಯ
270	ಸರ್ಕಾರಿ	14424 ಎ	ಸತ್ಯಪ್ಪ	01-09-1955	26-09-2007	ಎಸ್ ಸಿ
271	ಸರ್ಕಾರಿ	6362	ಉಮಾ ಬಾಯಿ,	14-02-1952	26-09-2007	ಸಾಮಾನ್ಯ
272	ಸರ್ಕಾರಿ	6664	ಸಿದ್ದಪ್ಪ ಬಸವಣ್ಣಪ್ಪ ಹೊಳೆಯಾಚಿ,	31-05-1950	26-09-2007	ಸಾಮಾನ್ಯ
273	ಸರ್ಕಾರಿ	6665	ಪರಮೇಶ್ವರ ಮಂಜುನಾಥ ಹೆಗಡೆ	01-06-1950	26-09-2007	ಸಾಮಾನ್ಯ
274	ಸರ್ಕಾರಿ	6666	ಜೆ.ಮನೋಹರಿ,	17-06-1952	26-09-2007	ಸಾಮಾನ್ಯ
275	ಮುನ್ಸಿಪಲ್	1242	ಟಿ ವಿ ಲಕ್ಷ್ಮೀಕಾಂತ	21/10/1958	26-09-2007	ಸಾಮಾನ್ಯ
276	ಸರ್ಕಾರಿ	6668	ಎಸ್.ವಿ. ಜೋಳದ,	01-06-1950	26-09-2007	ಸಾಮಾನ್ಯ
277	ಸರ್ಕಾರಿ	6676	ದತ್ತಾತ್ರೇ ಭಟ್,	05-05-1950	26-09-2007	ಸಾಮಾನ್ಯ
278	ಸರ್ಕಾರಿ	14429 ಎ	ಎಂ. ಮುನಿವೆಂಕಟರಾಜು	22-07-1964	26-09-2007	ಎಸ್ ಸಿ
279	ಸರ್ಕಾರಿ	6682	ಇಗ್ನೇಷಿಯಸ್ ಜಾಕೋಬ್ ವಿಲಿಯಂ	07-02-1951	26-09-2007	ಸಾಮಾನ್ಯ
280	ಸರ್ಕಾರಿ	6705	ಮಹಬೂಬಿ,	01-11-1953	26-09-2007	ಸಾಮಾನ್ಯ
281	ಸರ್ಕಾರಿ	6707 ಎ	ಬಿ. ಚಿತ್ರಾ	18-03-1950	26-09-2007	ಸಾಮಾನ್ಯ
282	ಮುನ್ಸಿಪಲ್	1243	ಹೆಚ್ ಎಸ್.ನರಸಿಂಹಮೂರ್ತಿ	05-12-1956	26-09-2007	ಸಾಮಾನ್ಯ
283	ಸರ್ಕಾರಿ	6731	ರಾಮಚಂದ್ರ ವೆಂಕಟ್ರಮಣ ಹೆಗಡೆ	08-11-1951	26-09-2007	ಸಾಮಾನ್ಯ
284	ಸರ್ಕಾರಿ	6735	ಬಿ.ಆರ್. ಗೋಪಾಲ್,	07-05-1954	26-09-2007	ಸಾಮಾನ್ಯ
285	ಸರ್ಕಾರಿ	14444	ಶಿವರಾಜ ಚವ್ವಾಣ,	02-05-1968	26-09-2007	ಎಸ್.ಸಿ
286	ಸರ್ಕಾರಿ	6737	ಎಂ. ಪುಟ್ಟಸ್ವಾಮಿ,	08-01-1951	26-09-2007	ಸಾಮಾನ್ಯ
287	ಸರ್ಕಾರಿ	6738	ಎನ್. ಚಂದ್ರಶೇಖರ	10-08-1953	26-09-2007	ಸಾಮಾನ್ಯ
288	ಸರ್ಕಾರಿ	6743	ಮೆಹರುನ್ನಿಸಾ ಎನ್ ಆಲಮೇಲ	01-06-1950	26-09-2007	ಸಾಮಾನ್ಯ
289	ಮುನ್ಸಿಪಲ್	1244	ಕೆ.ಎಲ್ ನಾಗವೇಣಿ	22-09-1958	27-09-2007	ಸಾಮಾನ್ಯ
290	ಸರ್ಕಾರಿ	6757	ಮಲ್ಲಿಕಾರ್ಜುನ ಪಾಟೀಲ,	05-04-1952	26-09-2007	ಸಾಮಾನ್ಯ
291	ಸರ್ಕಾರಿ	6759	ವಾಸುದೇವ ಶ್ರೀನಿವಾಸರಾವ್ ಕುಲಕರ್ಣಿ,	05-07-1954	26-09-2007	ಸಾಮಾನ್ಯ
292	ಸರ್ಕಾರಿ	6767	ಆರ್. ರಾಜಯ್ಯ,	03-09-1951	26-09-2007	ಸಾಮಾನ್ಯ
293	ಸರ್ಕಾರಿ	14297 ಎ	ಎಂ.ಎ. ಲತಾ	08-10-1968	26-09-2007	ಎಸ್ ಟಿ
294	ಮುನ್ಸಿಪಲ್	1245	ಬಿ ಕೆ ಅಂರಾನಪ್ಪ	05-05-1954	26-09-2007	ಎಸ್ ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
295	ಸರ್ಕಾರಿ	6768	ಎನ್.ಎಸ್. ಗುಡ್ಡಾಳ,	20-05-1951	26-09-2007	ಸಾಮಾನ್ಯ
296	ಸರ್ಕಾರಿ	6770	ವಿ.ಆನಂದಪ್ಪ,	08-02-1950	26-09-2007	ಸಾಮಾನ್ಯ
297	ಸರ್ಕಾರಿ	6771	ಸಿ.ಎಸ್ ಮೋಹನ ಕುಮಾರ್,	10-08-1951	26-09-2007	ಸಾಮಾನ್ಯ
298	ಸರ್ಕಾರಿ	6772	ಬಿ.ವಿ. ದೇಶ್ ಪಾಂಡೆ,	01-06-1949	26-09-2007	ಸಾಮಾನ್ಯ
299	ಸರ್ಕಾರಿ	6779	ಹೆಚ್. ಕುಬೇರಪ್ಪ,	03-06-1950	26-09-2007	ಸಾಮಾನ್ಯ
300	ಸರ್ಕಾರಿ	6782	ಪ್ರಭುಸ್ವಾಮಿ,	04-08-1949	26-09-2007	ಸಾಮಾನ್ಯ
301	ಮುನ್ಸಿಪಲ್	1247	ಎಸ್.ಟಿ ರಾಮಚಂದ್ರ	02-02-1953	26-09-2007	ಎಸ್.ಸಿ
302	ಸರ್ಕಾರಿ	6789	ಕೆ.ಹೆಚ್. ಸಂಜೀವ ಶೆಟ್ಟಿ,	28-12-1949	26-09-2007	ಸಾಮಾನ್ಯ
303	ಸರ್ಕಾರಿ	6790	ಪ್ರಕಾಶ ಮುರಹರಿರಾವ್ ದೇಸಾಯಿ	05-06-1952	26-09-2007	ಸಾಮಾನ್ಯ
304	ಸರ್ಕಾರಿ	6796	ಆರ್. ರಮಾಮಣಿ,	03-11-1950	26-09-2007	ಸಾಮಾನ್ಯ
305	ಸರ್ಕಾರಿ	6800	ಡಿ.ರಾಜೇಗೌಡ,	21-10-1954	26-09-2007	ಸಾಮಾನ್ಯ
306	ಸರ್ಕಾರಿ	6811	ಪಾಂಡುರಂಗ ನಾರಾಯಣ ನಾಯ್ಕ,	02-06-1952	26-09-2007	ಸಾಮಾನ್ಯ
307	ಸರ್ಕಾರಿ	6815	ಶ್ರೀಪಾದ ರಾಮಕೃಷ್ಣ ಹೆಗ್ಗಡೆ	23-06-1952	26-09-2007	ಸಾಮಾನ್ಯ
308	ಸರ್ಕಾರಿ	6817	ಕೆ. ರಮೇಶ್ ಬಾಬು,	19-10-1951	26-09-2007	ಸಾಮಾನ್ಯ
309	ಸರ್ಕಾರಿ	6825	ಎ.ಬಿ. ಆದಾಪೂರ,	10-04-1954	26-09-2007	ಸಾಮಾನ್ಯ
310	ಸರ್ಕಾರಿ	6840	ಈ. ಹೆಚ್. ಕಲ್ಯಾಣ ಕುಮಾರ್,	19-05-1952	26-09-2007	ಸಾಮಾನ್ಯ
311	ಸರ್ಕಾರಿ	6849	ಎನ್.ಕೆ. ದೇಶಪಂಡೆ,	14-10-1949	26-09-2007	ಸಾಮಾನ್ಯ
312	ಸರ್ಕಾರಿ	6851	ಆರ್.ಟಿ. ನಡುವಿನಮನೆ,	07-10-1950	26-09-2007	ಸಾಮಾನ್ಯ
313	ಸರ್ಕಾರಿ	6853	ಜಿ. ಪರಮೇಶ್ವರ,	01-06-1952	26-09-2007	ಸಾಮಾನ್ಯ
314	ಸರ್ಕಾರಿ	6854	ಎಂ.ಎಂ. ಬಸವರಾಜಯ್ಯ,	05-03-1950	26-09-2007	ಸಾಮಾನ್ಯ
315	ಸರ್ಕಾರಿ	6855	ಎಸ್.ಎಂ. ಪಟ್ಟದಕಲ್ಲು	01-06-1950	26-09-2007	ಸಾಮಾನ್ಯ
316	ಸರ್ಕಾರಿ	6861	ಎ.ಎಸ್. ಸೋಮಶೇಖರಯ್ಯ, .	23-01-1950	26-09-2007	ಸಾಮಾನ್ಯ
317	ಸರ್ಕಾರಿ	6867	ಸಚ್ಚಿದಾನಂದ ಮೂರ್ತಿ,	20-02-1953	26-09-2007	ಸಾಮಾನ್ಯ
318	ಸರ್ಕಾರಿ	6877	ಯು.ಬಿ. ಹಿರೇಮಠ,	27-04-1951	26-09-2007	ಸಾಮಾನ್ಯ
319	ಸರ್ಕಾರಿ	6878	ಆರ್. ರಮೇಶನ್,	01-06-1953	26-09-2007	ಸಾಮಾನ್ಯ
320	ಸರ್ಕಾರಿ	6882	ಭೋಗೇಣ್ಣ,	10-03-1950	26-09-2007	ಸಾಮಾನ್ಯ
321	ಸರ್ಕಾರಿ	6888	ಕೆ.ವಿ. ಶಿವರಾಮೇಗೌಡ,	12-10-1951	26-09-2007	ಸಾಮಾನ್ಯ
322	ಸರ್ಕಾರಿ	6900	ಎಸ್. ಸೋಮಶೇಖರ್,	04-05-1952	26-09-2007	ಸಾಮಾನ್ಯ
323	ಸರ್ಕಾರಿ	14524	ನಾಗೇಂದ್ರ ಸಂಗಪ್ಪ ಸಿನ್ನೂರ,	01-06-1966	26-09-2007	ಎಸ್ ಸಿ
324	ಸರ್ಕಾರಿ	14297 ಬಿ	ಆರ್. ಹೆಚ್. ಕೊಟಗಿಮನಿ	01-06-1952	26-09-2007	ಎಸ್ ಟಿ
325	ಸರ್ಕಾರಿ	6903	ಎಸ್. ಶೇಖರಪ್ಪ,	04-03-1951	26-09-2007	ಸಾಮಾನ್ಯ
326	ಸರ್ಕಾರಿ	6942	ಹಜರಾಬೇಗಂ ಎಂ. ಮುಜಾವರ,	08-07-1950	26-09-2007	ಸಾಮಾನ್ಯ
327	ಸರ್ಕಾರಿ	6978	ಕೆ. ಪ್ರಸನ್ನ	28-03-1953	26-09-2007	ಸಾಮಾನ್ಯ
328	ಸರ್ಕಾರಿ	6984	ಸಿ.ಶಿವಮೂರ್ತಿ	07-11-1952	26-09-2007	ಸಾಮಾನ್ಯ
329	ಸರ್ಕಾರಿ	14531	ಮರಗಪ್ಪ ವೆಂಕಪ್ಪ ಫಕೀರಣ್ಣವರ	25-07-1967	26-09-2007	ಎಸ್ ಸಿ
330	ಸರ್ಕಾರಿ	7039	ಕಾಶೀನಾಥ ಮೇಲ್ಕುಂದಿ	10-06-1950	26-09-2007	ಸಾಮಾನ್ಯ
331	ಸರ್ಕಾರಿ	7070	ಕೆ.ಎಂ. ರಾಮಚಂದ್ರಪ್ಪ	03-04-1952	26-09-2007	ಸಾಮಾನ್ಯ
332	ಸರ್ಕಾರಿ	7107	ಎಸ್. ಬಾಲಕೃಷ್ಣ	15-07-1955	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
333	ಸರ್ಕಾರಿ	7201	ಸಂಜಿವನರಾಮ	12-12-1949	26-09-2007	ಸಾಮಾನ್ಯ
334	ಸರ್ಕಾರಿ	7213	ನೂರ್ ಜಹಾನ್ ಬಾನು,	29-01-1955	26-09-2007	ಸಾಮಾನ್ಯ
335	ಸರ್ಕಾರಿ	7218	ಗುರುನಾಥ	02-12-1950	26-09-2007	ಸಾಮಾನ್ಯ
336	ಸರ್ಕಾರಿ	14542	ಗಿರಿಮಲ್ಲಪ್ಪ	01-01-1952	26-09-2007	ಎಸ್ ಸಿ
337	ಸರ್ಕಾರಿ	7257 ಎ	ಬಿ.ನಂದೆಪ್ಪ	03-06-1951	26-09-2007	ಸಾಮಾನ್ಯ
338	ಸರ್ಕಾರಿ	7261	ಆರ್.ಎಸ್. ಕರಡಿ,	01-06-1953	26-09-2007	ಸಾಮಾನ್ಯ
339	ಸರ್ಕಾರಿ	7266	ಎಸ್.ಡಿ. ಕೋಳವಾಡದ	01-07-1950	26-09-2007	ಸಾಮಾನ್ಯ
340	ಸರ್ಕಾರಿ	7268	ಎಂ.ಷಣ್ಮುಖಪ್ಪ,	01-07-1951	26-09-2007	ಸಾಮಾನ್ಯ
341	ಸರ್ಕಾರಿ	7272	ಬಿ.ವಿ. ಶ್ರೀನಿವಾಸ	25-12-1950	26-09-2007	ಸಾಮಾನ್ಯ
342	ಸರ್ಕಾರಿ	7275	ಬಿ. ಏಕಾಂತಪ್ಪ	15-03-1950	26-09-2007	ಸಾಮಾನ್ಯ
343	ಸರ್ಕಾರಿ	14565	ಸಿ. ಬಸವರಾಜು,	01-07-1964	26-09-2007	ಎಸ್.ಸಿ.
344	ಸರ್ಕಾರಿ	7276	ಈಶ್ವರಪ್ಪ ಎಸ್ ಮಡಿವಾಳರ	22-05-1955	26-09-2007	ಸಾಮಾನ್ಯ
345	ಸರ್ಕಾರಿ	7278	ಬಸವರಾಜ ಸಿ. ಹಿರೇಮಠ	01-06-1952	26-09-2007	ಸಾಮಾನ್ಯ
346	ಸರ್ಕಾರಿ	7279	ಡಿ. ಸತ್ಯನಾರಾಯಣ ರಾವ್	03-04-1952	26-09-2007	ಸಾಮಾನ್ಯ
347	ಸರ್ಕಾರಿ	7282	ಶಿವಲಿಂಗಪ್ಪ ಶರಣಪ್ಪ ಚಿಂಚೋಳಿ	01-06-1953	26-09-2007	ಸಾಮಾನ್ಯ
348	ಸರ್ಕಾರಿ	7284	ಬಿ.ಜಿ. ಹೊಗಾರ	05-01-1950	26-09-2007	ಸಾಮಾನ್ಯ
349	ಸರ್ಕಾರಿ	7286	ವಿ.ಆರ್. ಪ್ರಸನ್ನ ಶಂಕರ ಮಾರ್ತಿ,	29-06-1951	26-09-2007	ಸಾಮಾನ್ಯ
350	ಸರ್ಕಾರಿ	7287	ಪದ್ಮನಾಭ	04-09-1949	26-09-2007	ಸಾಮಾನ್ಯ
351	ಸರ್ಕಾರಿ	7288	ಸಣ್ಣಸ್ವಾಮಿ	07-04-1950	26-09-2007	ಸಾಮಾನ್ಯ
352	ಸರ್ಕಾರಿ	7289	ವಿ. ಶಿವಣ್ಣ	07-06-1950	26-09-2007	ಸಾಮಾನ್ಯ
353	ಸರ್ಕಾರಿ	7290	ರಘುರಾಮ ಭಟ್	20-08-1951	26-09-2007	ಸಾಮಾನ್ಯ
354	ಸರ್ಕಾರಿ	7291	ಸಿದ್ದೇಗೌಡ	28-11-1951	26-09-2007	ಸಾಮಾನ್ಯ
355	ಸರ್ಕಾರಿ	14615 ಎ	ಎಂ.ಆರ್. ಲಿಂಗರಾಜು	10-11-1961	26-09-2007	ಎಸ್ ಸಿ
356	ಸರ್ಕಾರಿ	14422	ವೀರಣ್ಣ	20-08-1953	26-09-2007	ಎಸ್ ಟಿ
357	ಸರ್ಕಾರಿ	7294	ಎ.ಎಂ. ಪುರುಷಪ್ಪ,	26-02-1950	26-09-2007	ಸಾಮಾನ್ಯ
358	ಸರ್ಕಾರಿ	7294 ಎ	ಮುಕುಂದಾ ನಾಯಕ್	08-10-1949	26-09-2007	ಸಾಮಾನ್ಯ
359	ಸರ್ಕಾರಿ	7296	ಮಲ್ಲಿಕಾರ್ಜುನ	20-02-1951	26-09-2007	ಸಾಮಾನ್ಯ
360	ಸರ್ಕಾರಿ	7299	ಸಿ.ಜೆ. ಶ್ರೀನಿವಾಸೇ ಗೌಡ	28-01-1950	26-09-2007	ಸಾಮಾನ್ಯ
361	ಸರ್ಕಾರಿ	14632	ಬಿ. ಬೊಮ್ಮರಾಜು	17-08-1964	26-09-2007	ಎಸ್.ಸಿ
362	ಸರ್ಕಾರಿ	7303	ಪುರುಷೋತ್ತಮ್ ಗೌಡ		26-09-2007	ಸಾಮಾನ್ಯ
363	ಸರ್ಕಾರಿ	7304	ಬಿ.ಎಸ್ ಬಸವಕುಮಾರ್	05-11-1951	26-09-2007	ಸಾಮಾನ್ಯ
364	ಸರ್ಕಾರಿ	7306	ಬಿ. ನಂಜಪ್ಪ	30-12-1949	26-09-2007	ಸಾಮಾನ್ಯ
365	ಸರ್ಕಾರಿ	7312	ಎನ್.ಎಸ್. ರಾಜಪ್ಪ	07-06-1950	26-09-2007	ಸಾಮಾನ್ಯ
366	ಸರ್ಕಾರಿ	7313	ನಸ್ತೀನ್ ತಾಜ್	15-05-1951	26-09-2007	ಸಾಮಾನ್ಯ
367	ಸರ್ಕಾರಿ	7314	ಟಿ.ಎಸ್. ಸತ್ಯನಾರಾಯಣ	19-10-1952	26-09-2007	ಸಾಮಾನ್ಯ
368	ಸರ್ಕಾರಿ	14657	ಕೆ.ಬಿ. ಪ್ರಕಾಶ	13-01-1966	26-09-2007	ಎಸ್ ಸಿ
369	ಸರ್ಕಾರಿ	7315	ಕೆ. ಜಯಲಕ್ಷ್ಮಿ	07-11-1952	26-09-2007	ಸಾಮಾನ್ಯ
370	ಸರ್ಕಾರಿ	7316	ಜಿ.ಬಸವರಾಜು	07-02-1953	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
371	ಸರ್ಕಾರಿ	7317	ಹೆಚ್. ಟಿ. ವಿಜಯಲಕ್ಷ್ಮೀ	22-08-1955	26-09-2007	ಸಾಮಾನ್ಯ
372	ಸರ್ಕಾರಿ	7318	ಕೆ. ಶ್ರೀನಿವಾಸ	26-12-1955	26-09-2007	ಸಾಮಾನ್ಯ
373	ಸರ್ಕಾರಿ	7321	ಎ.ಎನ್. ನಂಜುಂಡಸ್ವಾಮಿ	20-11-1952	26-09-2007	ಸಾಮಾನ್ಯ
374	ಸರ್ಕಾರಿ	7324	ಶಿವಪ್ಪ ವೀರಪ್ಪ ಕಟ್ಟಮನಿ	27-01-1950	26-09-2007	ಸಾಮಾನ್ಯ
375	ಸರ್ಕಾರಿ	14670	ಡಿ.ಎನ್. ಶಿವರುದ್ರ	20-02-1963	26-09-2007	ಎಸ್ ಸಿ
376	ಸರ್ಕಾರಿ	7326	ಸಿ.ಆರ್. ಯೋಗೀಶ್	27-06-1953	26-09-2007	ಸಾಮಾನ್ಯ
377	ಸರ್ಕಾರಿ	7327	ಎಸ್. ಕೃಷ್ಣಮೂರ್ತಿ	28-07-1954	26-09-2007	ಸಾಮಾನ್ಯ
378	ಸರ್ಕಾರಿ	7329	ಜಿನ್ನಾಸಾಹೇಬ ಡಿ ಕೊಟ್ಟಾಳ.	01-06-1951	26-09-2007	ಸಾಮಾನ್ಯ
379	ಸರ್ಕಾರಿ	7333	ಎಸ್.ಎಸ್. ಬಳ್ಳಾರ	01-01-1953	26-09-2007	ಸಾಮಾನ್ಯ
380	ಸರ್ಕಾರಿ	14687	ಎಂ. ಮಹದೇವಮ್ಮ	12-09-1964	26-09-2007	ಎಸ್ ಸಿ
381	ಸರ್ಕಾರಿ	7334	ಕೆ.ಎಸ್. ರಂಗಸ್ವಾಮಿ	25-08-1950	26-09-2007	ಸಾಮಾನ್ಯ
382	ಸರ್ಕಾರಿ	7335	ಜೆ. ಭೋಜರಾಜ್	15-08-1951	26-09-2007	ಸಾಮಾನ್ಯ
383	ಸರ್ಕಾರಿ	7336	ಎಂ.ಆರ್. ನಂಜುಂಡಪ್ಪ.	12-01-1954	26-09-2007	ಸಾಮಾನ್ಯ
384	ಸರ್ಕಾರಿ	7338	ಎಲ್.ಸಿ. ರುದ್ರೇಗೌಡ	04-03-1954	26-09-2007	ಸಾಮಾನ್ಯ
385	ಸರ್ಕಾರಿ	7339	ಗೌಡಪ್ಪಾ ಬಿರಾದರ	17-07-1954	26-09-2007	ಸಾಮಾನ್ಯ
386	ಸರ್ಕಾರಿ	7341	ವಹೀದಾ ಬೇಗಂ	26-10-1949	26-09-2007	ಸಾಮಾನ್ಯ
387	ಸರ್ಕಾರಿ	14688	ಎಂ. ನಿರಂಜನ	28-01-1965	26-09-2007	ಎಸ್ ಸಿ
388	ಸರ್ಕಾರಿ	14474	ಮಹಾಂತೇಶ ನೀಲಪ್ಪ ಅಡಿವೆಪ್ಪನವರ	20-05-1967	26-09-2007	ಎಸ್ ಟಿ
389	ಸರ್ಕಾರಿ	7346	ಬಿ. ಹೆಲನ್	11-10-1950	26-09-2007	ಸಾಮಾನ್ಯ
390	ಸರ್ಕಾರಿ	7348	ಬಿ.ಎನ್. ಚಿಂಟಂಬರ ರಾವ್	03-05-1951	26-09-2007	ಸಾಮಾನ್ಯ
391	ಸರ್ಕಾರಿ	7351	ಪಿ.ಹೆಚ್. ಬಾಲಕೃಷ್ಣ	01-10-1951	26-09-2007	ಸಾಮಾನ್ಯ
392	ಸರ್ಕಾರಿ	7352	ಕೆ.ಎನ್. ಮಲ್ಲಯ್ಯ	31-03-1953	26-09-2007	ಸಾಮಾನ್ಯ
393	ಸರ್ಕಾರಿ	14732	ಕಾಂತರಾಜು	22-07-1964	26-09-2007	ಎಸ್ ಸಿ
394	ಸರ್ಕಾರಿ	7352 ಎ	ಆರ್. ಎಸ್. ಮಲಿಗೇಪ್ಪಗೋಳ	28-11-1954	26-09-2007	ಸಾಮಾನ್ಯ
395	ಸರ್ಕಾರಿ	7353	ಎ.ಬಿ. ಪುಟ್ಟ ನಾಗರಾಜಪ್ಪ	12-02-1955	26-09-2007	ಸಾಮಾನ್ಯ
396	ಸರ್ಕಾರಿ	7354	ಚೆನ್ನಬಸ್ವಿ ವೀರಭದ್ರಪ್ಪ ಗೌಡಕ್ಕನವರ	01-04-1955	26-09-2007	ಸಾಮಾನ್ಯ
397	ಸರ್ಕಾರಿ	7356	ಯು.ಪರಮೇಶ್ವರಪ್ಪ	02-06-1950	26-09-2007	ಸಾಮಾನ್ಯ
398	ಸರ್ಕಾರಿ	7357	ಎಂ.ಜೆ. ರಾಮಯ್ಯ	24-03-1951	26-09-2007	ಸಾಮಾನ್ಯ
399	ಸರ್ಕಾರಿ	7360	ದಿಲ್ ಶಾದ್ ಬೇಗಂ.	10-03-1952	26-09-2007	ಸಾಮಾನ್ಯ
400	ಸರ್ಕಾರಿ	14751	ಹೆಚ್.ಪಿ. ಮರಿಸ್ವಾಮಿ.	02-04-1964	26-09-2007	ಎಸ್ ಸಿ
401	ಸರ್ಕಾರಿ	7364	ಟಿ.ಬಸವರಾಜು	07-08-1952	26-09-2007	ಸಾಮಾನ್ಯ
402	ಸರ್ಕಾರಿ	7365	ನೂರ್ ಉಸ್ ಸಬಾ. ಎ	01-04-1953	26-09-2007	ಸಾಮಾನ್ಯ
403	ಸರ್ಕಾರಿ	7367	ಹೆಚ್.ಡಿ. ಪ್ರಭಾಮಣಿ	28-10-1954	26-09-2007	ಸಾಮಾನ್ಯ
404	ಸರ್ಕಾರಿ	7373	ಪಿ.ಎನ್. ಬದ್ರಿನಾರಾಯಣ	15-01-1952	26-09-2007	ಸಾಮಾನ್ಯ
405	ಸರ್ಕಾರಿ	7374	ಕೆ.ಟಿ. ಜಯಮುದ್ದು	09-08-1952	26-09-2007	ಸಾಮಾನ್ಯ
406	ಸರ್ಕಾರಿ	7375	ವಿ. ಜಯಮಣಿ	12-06-1954	26-09-2007	ಸಾಮಾನ್ಯ
407	ಸರ್ಕಾರಿ	14758	ಚಂದ್ರ	12-06-1966	26-09-2007	ಎಸ್ ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
408	ಸರ್ಕಾರಿ	7379	ಟಿ.ಎ. ಷೇರ್ ಇಮಾಂ	09-04-1951	26-09-2007	ಸಾಮಾನ್ಯ
409	ಸರ್ಕಾರಿ	7380	ಎಸ್.ಆರ್. ಮಾಲಾ	12-08-1955	26-09-2007	ಸಾಮಾನ್ಯ
410	ಸರ್ಕಾರಿ	7382	ಬಿ. ವಿಜಯ	05-11-1951	26-09-2007	ಸಾಮಾನ್ಯ
411	ಸರ್ಕಾರಿ	7383	ಕೆ.ಬಿ. ಉಮಾ ಮಹೇಶ್ವರಪ್ಪ	04-08-1953	26-09-2007	ಸಾಮಾನ್ಯ
412	ಸರ್ಕಾರಿ	7384	ವೈ. ಮಲ್ಲೇಶಯ್ಯ	25-12-1950	26-09-2007	ಸಾಮಾನ್ಯ
413	ಸರ್ಕಾರಿ	14769	ರಾಮಚಂದ್ರ	04-02-1963	26-09-2007	ಎಸ್ ಸಿ
414	ಸರ್ಕಾರಿ	7385	ಎಂ. ಮಲ್ಲೇಶ್ವರಯ್ಯ	01-03-1953	26-09-2007	ಸಾಮಾನ್ಯ
415	ಸರ್ಕಾರಿ	7386	ಬಶರತ್ ಜಹಾನ್ ಬೇಗಂ	18-10-1955	26-09-2007	ಸಾಮಾನ್ಯ
416	ಸರ್ಕಾರಿ	7389	ಎನ್. ಹುಚ್ಚೇಗೌಡ	06-08-1952	26-09-2007	ಸಾಮಾನ್ಯ
417	ಸರ್ಕಾರಿ	7393	ಲೋಕೇಶಾಚಾರ್	19-04-1952	26-09-2007	ಸಾಮಾನ್ಯ
418	ಸರ್ಕಾರಿ	7396	ಮೊಹಮ್ಮದ್ ಜಿಯಾ ಉಲ್ಲಾ	04-01-1952	26-09-2007	ಸಾಮಾನ್ಯ
419	ಸರ್ಕಾರಿ	7398	ಕೆ.ಎಂ. ಜಗದೀಶ	11-04-1952	26-09-2007	ಸಾಮಾನ್ಯ
420	ಸರ್ಕಾರಿ	14771	ಎ.ಎಂ. ಲಿಂಗರಾಜು	02-07-1964	26-09-2007	ಎಸ್.ಸಿ
421	ಸರ್ಕಾರಿ	7399	ವಿ.ಬಿ. ಕುಲಕರ್ಣಿ	10-10-1952	26-09-2007	ಸಾಮಾನ್ಯ
422	ಸರ್ಕಾರಿ	7403	ಎ. ತಿಮ್ಮಯ್ಯ	25-03-1955	26-09-2007	ಸಾಮಾನ್ಯ
423	ಸರ್ಕಾರಿ	7404	ಬಿ. ರೇಣುಕಮ್ಮ	10-02-1953	26-09-2007	ಸಾಮಾನ್ಯ
424	ಸರ್ಕಾರಿ	7405	ಸಯಿದಾ ಜಹಾರಾ ಬತೂಲ್	07-04-1955	26-09-2007	ಸಾಮಾನ್ಯ
425	ಸರ್ಕಾರಿ	14779	ಜಿ.ನಾಗೇಂದ್ರಪ್ಪ	05-07-1951	26-09-2007	ಎಸ್.ಸಿ
426	ಸರ್ಕಾರಿ	7408	ಆರ್. ಸೀತಾಲ್ಪಡ್ವೀ	28-09-1951	26-09-2007	ಸಾಮಾನ್ಯ
427	ಸರ್ಕಾರಿ	7410	ಹೆಚ್.ಈರಣ್ಣ	20-10-1952	26-09-2007	ಸಾಮಾನ್ಯ
428	ಸರ್ಕಾರಿ	7411	ಕೆ. ಶ್ರೀರಾಮ	01-04-1952	26-09-2007	ಸಾಮಾನ್ಯ
429	ಸರ್ಕಾರಿ	7412	ಮಹ್ಮದ್ ಹಿಸಾಮುದ್ದೀನ್	05-06-1952	26-09-2007	ಸಾಮಾನ್ಯ
430	ಸರ್ಕಾರಿ	7414	ಹೆಚ್. ಶಿವಕುಮಾರ್	14-03-1954	26-09-2007	ಸಾಮಾನ್ಯ
431	ಸರ್ಕಾರಿ	7416	ಕೆ. ಪಂಚಾಕ್ಷರಿ	01-06-1951	26-09-2007	ಸಾಮಾನ್ಯ
432	ಸರ್ಕಾರಿ	14806	ವಿ. ಪುಷ್ಪಲತಾ	10-09-1964	26-09-2007	ಎಸ್.ಸಿ
433	ಸರ್ಕಾರಿ	7417	ಹಾಲಸಿದ್ದಪ್ಪ	10-03-1950	26-09-2007	ಸಾಮಾನ್ಯ
434	ಸರ್ಕಾರಿ	7418	ಬಿ.ಎಂ. ಕಾಂತರಾಜಯ್ಯ	02-08-1954	26-09-2007	ಸಾಮಾನ್ಯ
435	ಸರ್ಕಾರಿ	7425	ಎಂ.ನಾಗರಾಜು		26-09-2007	ಸಾಮಾನ್ಯ
436	ಸರ್ಕಾರಿ	7426	ಎನ್.ಸಿ. ಶಂಕರಯ್ಯ	20-05-1952	26-09-2007	ಸಾಮಾನ್ಯ
437	ಸರ್ಕಾರಿ	7428	ಶಿವಶರಣಪ್ಪ ಹೂಗಾರ	04-05-1952	26-09-2007	ಸಾಮಾನ್ಯ
438	ಸರ್ಕಾರಿ	7432	ಬಿ.ಎಸ್. ಶಿವಯ್ಯ	10-01-1950	26-09-2007	ಸಾಮಾನ್ಯ
439	ಸರ್ಕಾರಿ	14814 ಎ	ಎಂ. ಪುಟ್ಟಸ್ವಾಮಿ	01-06-1962	26-09-2007	ಎಸ್ ಸಿ
440	ಸರ್ಕಾರಿ	7435	ಜಿ.ಕೆ. ಮಠ	01-06-1952	26-09-2007	ಸಾಮಾನ್ಯ
441	ಸರ್ಕಾರಿ	7436	ಷಹಜಾಹನ್ ಬೇಗಂ	18-05-1953	26-09-2007	ಸಾಮಾನ್ಯ
442	ಸರ್ಕಾರಿ	7438	ಡಿ.ಎಸ್. ಸಿದ್ದರಾಮಯ್ಯ	08-01-1951	26-09-2007	ಸಾಮಾನ್ಯ
443	ಸರ್ಕಾರಿ	7445	ಕೆ. ನಾಗಮಣಿ	01-09-1951	26-09-2007	ಸಾಮಾನ್ಯ
444	ಸರ್ಕಾರಿ	7446	ಕೆ.ಹೆಚ್. ಹನುಮಂತಪ್ಪ	04-04-1951	26-09-2007	ಸಾಮಾನ್ಯ
445	ಸರ್ಕಾರಿ	14821	ಲಕ್ಷ್ಮಣ ನಾಯಕ	11-10-1965	26-09-2007	ಎಸ್ ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
446	ಸರ್ಕಾರಿ	7447	ಆರ್.ಸಿ. ಪಾಟೀಲ್,	01-06-1952	26-09-2007	ಸಾಮಾನ್ಯ
447	ಸರ್ಕಾರಿ	7456	ಹೆಚ್.ಎಸ್. ರೇಣುಕ	04-09-1954	26-09-2007	ಸಾಮಾನ್ಯ
448	ಸರ್ಕಾರಿ	7457	ಎಂ.ಎ. ನಾಯಕ	06-01-1950	26-09-2007	ಸಾಮಾನ್ಯ
449	ಸರ್ಕಾರಿ	7458	ಡಿ. ವೇದಮಾರ್ತಿ	20-10-1956	26-09-2007	ಸಾಮಾನ್ಯ
450	ಸರ್ಕಾರಿ	7460	ಬಿ. ಕೃಷ್ಣಪ್ಪ	27-06-1950	26-09-2007	ಸಾಮಾನ್ಯ
451	ಸರ್ಕಾರಿ	7464	ಜಿ.ಟಿ. ಏಕಾಂತಪ್ಪ	20-09-1949	26-09-2007	ಸಾಮಾನ್ಯ
452	ಸರ್ಕಾರಿ	14824 ಎ	ಹೆಚ್. ಆಂಜನೇಯ	01-08-1966	26-09-2007	ಎಸ್ ಸಿ
453	ಸರ್ಕಾರಿ	14552	ಎ.ಎರಿಯಪ್ಪ,	01-07-1962	26-09-2007	ಎಸ್ ಟಿ
454	ಸರ್ಕಾರಿ	7465	ಎಸ್.ಟಿ. ಬ್ರಹ್ಮಾನಂದ	10-09-1950	26-09-2007	ಸಾಮಾನ್ಯ
455	ಸರ್ಕಾರಿ	7468	ಬಸವೇಗೌಡ	10-01-1952	26-09-2007	ಸಾಮಾನ್ಯ
456	ಸರ್ಕಾರಿ	7470	ಹೆಚ್.ವಿ. ಹನುಮಂತಪ್ಪ	16-06-1952	26-09-2007	ಸಾಮಾನ್ಯ
457	ಸರ್ಕಾರಿ	7478	ಟಿ.ಆರ್. ತಿಮ್ಮಪ್ಪ	10-01-1952	26-09-2007	ಸಾಮಾನ್ಯ
458	ಸರ್ಕಾರಿ	14838 ಎ	ಬಿ. ಮೇಲೂರಪ್ಪ	01-09-1959	26-09-2007	ಎಸ್.ಸಿ
459	ಸರ್ಕಾರಿ	7480	ಮಾದುರಾವ್	02-04-1952	26-09-2007	ಸಾಮಾನ್ಯ
460	ಸರ್ಕಾರಿ	7481	ಹೆಚ್. ರೇವಮ್ಮ	13-05-1952	26-09-2007	ಸಾಮಾನ್ಯ
461	ಸರ್ಕಾರಿ	7482	ಸಿ.ಇ. ನಾಗಣಾಚಾರಿ	23-05-1952	26-09-2007	ಸಾಮಾನ್ಯ
462	ಸರ್ಕಾರಿ	7483	ಶಾಂತಾಬಾಯಿ ರಾಮಣ್ಣಾ ನವಶಂಕರ	01-06-1952	26-09-2007	ಸಾಮಾನ್ಯ
463	ಸರ್ಕಾರಿ	7483 ಎ	ಮಹಬೂಬಸಾಬ ಕೆ ಹುಣಸೀಮರದ	01-06-1952	26-09-2007	ಸಾಮಾನ್ಯ
464	ಸರ್ಕಾರಿ	7484	ಸಿ. ರುದ್ರಪ್ಪ,	15-08-1952	26-09-2007	ಸಾಮಾನ್ಯ
465	ಸರ್ಕಾರಿ	14840 ಎ	ಕಲಾವತಿ	01-06-1962	26-09-2007	ಎಸ್ ಸಿ
466	ಸರ್ಕಾರಿ	7487	ಆರ್.ಸಿದ್ದಲಿಂಗಾಚಾರಿ,	20-11-1949	26-09-2007	ಸಾಮಾನ್ಯ
467	ಸರ್ಕಾರಿ	7488	ಡಿ. ದಾಮೋದರ ಗೌಡ	01-06-1950	26-09-2007	ಸಾಮಾನ್ಯ
468	ಸರ್ಕಾರಿ	7490	ಬಿ.ಕೆ. ದ್ಯಾಮಣಿ	25-01-1951	26-09-2007	ಸಾಮಾನ್ಯ
469	ಸರ್ಕಾರಿ	7491	ಎಸ್.ಡಿ. ದೇಸಾಯಿ	14-09-1951	26-09-2007	ಸಾಮಾನ್ಯ
470	ಸರ್ಕಾರಿ	7492	ಜಿ.ಎಲ್. ಜನಾರ್ದನ	02-02-1952	26-09-2007	ಸಾಮಾನ್ಯ
471	ಸರ್ಕಾರಿ	7493 ಎ	ಹೆಚ್. ಶ್ರೀನಿವಾಸ ಮಾರ್ತಿ	26-05-1952	26-09-2007	ಸಾಮಾನ್ಯ
472	ಸರ್ಕಾರಿ	14841 ಎ	ಸಿ. ನಾರಾಯಣಸ್ವಾಮಿ	01-06-1962	26-09-2007	ಎಸ್.ಸಿ
473	ಸರ್ಕಾರಿ	7495	ಕೆ.ಎನ್. ಗುರುಪಾದಪ್ಪ,	04-08-1952	26-09-2007	ಸಾಮಾನ್ಯ
474	ಸರ್ಕಾರಿ	7498 ಎ	ಲಯಿಕಾ ಜಹರಾ	15-02-1950	26-09-2007	ಸಾಮಾನ್ಯ
475	ಸರ್ಕಾರಿ	7501 ಎ	ತ್ರಿವೇಣಿ ಎಸ್ ಹೆಗಡೆ,	08-09-1951	26-09-2007	ಸಾಮಾನ್ಯ
476	ಸರ್ಕಾರಿ	7502	ಹೆಚ್.ಟಿ. ತಿಮ್ಮಪ್ಪ	12-09-1951	26-09-2007	ಸಾಮಾನ್ಯ
477	ಸರ್ಕಾರಿ	7503	ಎಸ್. ಕೃಷ್ಣಪ್ಪ	07-03-1952	26-09-2007	ಸಾಮಾನ್ಯ
478	ಸರ್ಕಾರಿ	14844	ನರಸಿಂಹಯ್ಯ	01-07-1963	26-09-2007	ಎಸ್ ಸಿ
479	ಸರ್ಕಾರಿ	7504	ಕರಿಬಸಪ್ಪ	02-04-1952	26-09-2007	ಸಾಮಾನ್ಯ
480	ಸರ್ಕಾರಿ	7506	ಎನ್.ಎಸ್. ಚಂದ್ರಪ್ಪ	15-05-1952	26-09-2007	ಸಾಮಾನ್ಯ
481	ಸರ್ಕಾರಿ	7507	ಕೆ. ನಂಜುಂಡಯ್ಯ	18-08-1952	26-09-2007	ಸಾಮಾನ್ಯ
482	ಸರ್ಕಾರಿ	7509	ಹಮೀದ ಬೇಗಂ ಮೊಮಿನ್	04-05-1950	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
483	ಸರ್ಕಾರಿ	7510	ಯು.ವೀರೇಶಪ್ಪ,	01-06-1950	26-09-2007	ಸಾಮಾನ್ಯ
484	ಸರ್ಕಾರಿ	7511	ಜಿ.ಎನ್. ಚನ್ನಬಸಪ್ಪ	08-04-1951	26-09-2007	ಸಾಮಾನ್ಯ
485	ಸರ್ಕಾರಿ	14859	ಆರ್. ನಾಗರಾಜ	21-05-1966	26-09-2007	ಎಸ್.ಸಿ
486	ಸರ್ಕಾರಿ	14567	ಬಾಲಪ್ಪನವರ್	22-07-1964	26-09-2007	ಎಸ್ ಟಿ
487	ಸರ್ಕಾರಿ	7512 ಎ	ಎಸ್.ಯು.ಚಿಕ್ಕಣ್ಣಯ್ಯ	15-10-1949	26-09-2007	ಸಾಮಾನ್ಯ
488	ಸರ್ಕಾರಿ	7514	ವೈ.ಎಸ್. ಸುಮಂಗಲಾದೇವಿ	20-09-1950	26-09-2007	ಸಾಮಾನ್ಯ
489	ಸರ್ಕಾರಿ	7518	ಸುಲೋಚನಾ	06-10-1949	26-09-2007	ಸಾಮಾನ್ಯ
490	ಸರ್ಕಾರಿ	7519	ಹೆಚ್. ಪರಮೇಶ್ವರಪ್ಪ	05-03-1950	26-09-2007	ಸಾಮಾನ್ಯ
491	ಸರ್ಕಾರಿ	14876	ಚನ್ನಿಗರಾಮಯ್ಯ	18-06-1968	26-09-2007	ಎಸ್ ಸಿ
492	ಸರ್ಕಾರಿ	7520	ಪುಟ್ಟಸ್ವಾಮಿ	10-03-1950	26-09-2007	ಸಾಮಾನ್ಯ
493	ಸರ್ಕಾರಿ	7521	ವಿ. ಲಲಿತಾ	26-08-1950	26-09-2007	ಸಾಮಾನ್ಯ
494	ಸರ್ಕಾರಿ	7522	ಚಲುವೇಗೌಡ	17-02-1951	26-09-2007	ಸಾಮಾನ್ಯ
495	ಸರ್ಕಾರಿ	7523 ಎ	ಹೆಚ್.ಎಸ್. ನಾಗರಾಜು	04-03-1952	26-09-2007	ಸಾಮಾನ್ಯ
496	ಸರ್ಕಾರಿ	7525	ಬಿ.ನಾರಾಯಣ,	07-05-1952	26-09-2007	ಸಾಮಾನ್ಯ
497	ಸರ್ಕಾರಿ	7531	ಬಿ.ಕೆ. ಪದ್ಮಾವತಿ	02-09-1949	26-09-2007	ಸಾಮಾನ್ಯ
498	ಸರ್ಕಾರಿ	14913 ಎ	ಕೆ.ಪಿ. ಶಿವನಾಯಕ್,	12-01-1963	26-09-2007	ಎಸ್.ಸಿ
499	ಸರ್ಕಾರಿ	7535	ಟಿ. ನಾಗರಾಜು	21-08-1950	26-09-2007	ಸಾಮಾನ್ಯ
500	ಸರ್ಕಾರಿ	7537	ಎಂ.ಎನ್. ಗಣೇಶ,	04-12-1950	26-09-2007	ಸಾಮಾನ್ಯ
501	ಸರ್ಕಾರಿ	7538	ಜಯಶ್ರೀ ಎಂ ಮಣ್ಣೂರ	12-12-1950	26-09-2007	ಸಾಮಾನ್ಯ
502	ಸರ್ಕಾರಿ	7539	ಕೆ.ಹೆಚ್. ರಾಮಕೃಷ್ಣ ರೆಡ್ಡಿ	20-02-1951	26-09-2007	ಸಾಮಾನ್ಯ
503	ಸರ್ಕಾರಿ	7540	ವಿ. ಸುಂದರಶೆಟ್ಟಿ	03-04-1951	26-09-2007	ಸಾಮಾನ್ಯ
504	ಸರ್ಕಾರಿ	7542	ಎಂ. ಶಿವಮಾರ್ತಿ	01-07-1951	26-09-2007	ಸಾಮಾನ್ಯ
505	ಸರ್ಕಾರಿ	14916	ಡಿ.ಅಶ್ವತ್ಥ	01-06-1964	26-09-2007	ಎಸ್ ಸಿ
506	ಸರ್ಕಾರಿ	7546	ಲಿಂಗಯ್ಯ ಬಸವಲಿಂಗಯ್ಯ ಮಠ್	01-06-1952	26-09-2007	ಸಾಮಾನ್ಯ
507	ಸರ್ಕಾರಿ	7548	ಎನ್. ಬಸಪ್ಪ	01-07-1952	26-09-2007	ಸಾಮಾನ್ಯ
508	ಸರ್ಕಾರಿ	7555	ಕೆ.ನಾರಾಯಣಿ	10-05-1951	26-09-2007	ಸಾಮಾನ್ಯ
509	ಸರ್ಕಾರಿ	7555 ಎ	ಎನ್. ಬಸವಣ್ಣ,	03-07-1951	26-09-2007	ಸಾಮಾನ್ಯ
510	ಸರ್ಕಾರಿ	7556	ಕೆ. ರಾಮಚಂದ್ರ	17-01-1952	26-09-2007	ಸಾಮಾನ್ಯ
511	ಸರ್ಕಾರಿ	14928	ಆರ್. ನಾಗರಜ	01-08-1967	26-09-2007	ಎಸ್ ಸಿ
512	ಸರ್ಕಾರಿ	7557	ಡಿ. ರಾಮಚಂದ್ರ ಗೌಡ	19-01-1952	26-09-2007	ಸಾಮಾನ್ಯ
513	ಸರ್ಕಾರಿ	7558	ಆರ್. ಮಾರ್ತಿ	15-09-1952	26-09-2007	ಸಾಮಾನ್ಯ
514	ಸರ್ಕಾರಿ	7563	ಎ.ಆರ್. ಭದ್ರಮ್ಮ	28-10-1949	26-09-2007	ಸಾಮಾನ್ಯ
515	ಸರ್ಕಾರಿ	7564	ಕೆ.ಗೋಪಾಲಕೃಷ್ಣ ಮೂರ್ತಿ,	12-05-1950	26-09-2007	ಸಾಮಾನ್ಯ
516	ಸರ್ಕಾರಿ	7566	ಎಂ.ಎಲ್. ಬಸವರಾಜು,	10-01-1955	26-09-2007	ಸಾಮಾನ್ಯ
517	ಸರ್ಕಾರಿ	7568	ಹೆಚ್.ಡಿ. ಸೀತಾಲಕ್ಷ್ಮೀ	06-06-1951	26-09-2007	ಸಾಮಾನ್ಯ
518	ಸರ್ಕಾರಿ	14937	ವೈ. ಮಲ್ಲಪ್ಪ,	05-08-1962	26-09-2007	ಎಸ್.ಸಿ
519	ಸರ್ಕಾರಿ	14676	ಎಂ. ದೇವನಾಯಕ	06-06-1963	26-09-2007	ಎಸ್ ಟಿ
520	ಸರ್ಕಾರಿ	7570	ಜಿ.ಪಿ. ಸದಾಶಿವರಾವ್,	01-12-1951	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
521	ಸರ್ಕಾರಿ	7572	ಕೆ.ಎಸ್. ಪಾರ್ವತಿ	05-03-1952	26-09-2007	ಸಾಮಾನ್ಯ
522	ಸರ್ಕಾರಿ	7572 ಎ	ಎಸ್. ತಿಮ್ಮೇಗೌಡ	06-03-1952	26-09-2007	ಸಾಮಾನ್ಯ
523	ಸರ್ಕಾರಿ	7573	ಹೆಚ್.ಜಿ ರಮೇಶ್,	11-04-1952	26-09-2007	ಸಾಮಾನ್ಯ
524	ಸರ್ಕಾರಿ	14952	ಎಲ್. ರಾಮಚಂದ್ರ ನಾಯ್ಕ,	01-06-1968	26-09-2007	ಎಸ್.ಸಿ
525	ಸರ್ಕಾರಿ	7575	ಆರ್. ಶೇಷನಾರಾಯಣ	12-09-1952	26-09-2007	ಸಾಮಾನ್ಯ
526	ಸರ್ಕಾರಿ	7578	ಎನ್. ಭುಜಗೇಂದ್ರ	20-02-1950	26-09-2007	ಸಾಮಾನ್ಯ
527	ಸರ್ಕಾರಿ	7579	ಎಸ್. ವಿಜಯಲಕ್ಷ್ಮೀ	26-07-1951	26-09-2007	ಸಾಮಾನ್ಯ
528	ಸರ್ಕಾರಿ	7580	ಎನ್. ಬಾಲರಾಜು	14-08-1951	26-09-2007	ಸಾಮಾನ್ಯ
529	ಸರ್ಕಾರಿ	7581	ಬಿ.ಹೆಚ್. ನಟರಾಜ,	16-09-1951	26-09-2007	ಸಾಮಾನ್ಯ
530	ಸರ್ಕಾರಿ	7588	ರಾಮೇಗೌಡ	20-06-1950	26-09-2007	ಸಾಮಾನ್ಯ
531	ಸರ್ಕಾರಿ	14956	ಟಿ. ಚಂದ್ರಪ್ಪ	04-04-1962	26-09-2007	ಎಸ್ ಸಿ
532	ಸರ್ಕಾರಿ	7590	ಎಸ್. ನಾಗೇಂದ್ರಪ್ಪ,	17-10-1950	26-09-2007	ಸಾಮಾನ್ಯ
533	ಸರ್ಕಾರಿ	7592	ಈ. ಉಜ್ಜಪ್ಪ	12-08-1951	26-09-2007	ಸಾಮಾನ್ಯ
534	ಸರ್ಕಾರಿ	7594	ಎಸ್.ಬಿ. ರಾಮೇಗೌಡ	25-11-1951	26-09-2007	ಸಾಮಾನ್ಯ
535	ಸರ್ಕಾರಿ	7595	ಮೇಲೇಗೌಡ	20-06-1952	26-09-2007	ಸಾಮಾನ್ಯ
536	ಸರ್ಕಾರಿ	7597	ಹೆಚ್.ಆರ್. ಯೋಗರಾಜನ್	02-08-1952	26-09-2007	ಸಾಮಾನ್ಯ
537	ಸರ್ಕಾರಿ	7600	ಟಿ.ಪಿ. ಅನಂದ ರಾವ್	01-04-1950	26-09-2007	ಸಾಮಾನ್ಯ
538	ಸರ್ಕಾರಿ	14960	ಎ.ಆರ್. ಮಾರುತೇಶ,	23-07-1965	26-09-2007	ಎಸ್.ಸಿ
539	ಸರ್ಕಾರಿ	7601	ವೈ.ಜಿ. ಮಂಜುಳಾಂಬ	27-02-1952	26-09-2007	ಸಾಮಾನ್ಯ
540	ಸರ್ಕಾರಿ	7602	ಕಲಾವತಿ	06-05-1952	26-09-2007	ಸಾಮಾನ್ಯ
541	ಸರ್ಕಾರಿ	7603	ಸಾತಯ್ಯಾ ಬಸಯ್ಯ ಮರಪತಿ	01-06-1952	26-09-2007	ಸಾಮಾನ್ಯ
542	ಸರ್ಕಾರಿ	7613	ಆರ್.ನಾರಾಯಣ,	10-01-1951	26-09-2007	ಸಾಮಾನ್ಯ
543	ಸರ್ಕಾರಿ	7614	ಬಿ.ಜಿ. ಬಿದರಕುಂದಿ	05-08-1950	26-09-2007	ಸಾಮಾನ್ಯ
544	ಸರ್ಕಾರಿ	14961	ಕೆ.ಸಿ.ಮಂಜಪ್ಪ	01-10-1965	26-09-2007	ಎಸ್.ಸಿ
545	ಸರ್ಕಾರಿ	7616	ಬಿ.ಜಿ. ಮೃತ್ಯುಂಜಯಪ್ಪ,	21-04-1951	26-09-2007	ಸಾಮಾನ್ಯ
546	ಸರ್ಕಾರಿ	7618	ವಿ.ಕೆ. ಕೋಲತೆ	06-01-1952	26-09-2007	ಸಾಮಾನ್ಯ
547	ಸರ್ಕಾರಿ	7619	ಎಂ.ಕೆ. ಬಡಿಗೇರ	06-01-1952	26-09-2007	ಸಾಮಾನ್ಯ
548	ಸರ್ಕಾರಿ	7620	ಚನ್ನಪ್ಪ ಮಲ್ಲಪ್ಪ ಸೂಡಿ	02-02-1952	26-09-2007	ಸಾಮಾನ್ಯ
549	ಸರ್ಕಾರಿ	7622	ಮಲ್ಲಿಕಾರ್ಜುನ ಬಸವಣ್ಣಪ್ಪ ಜಕ್ಕಣ್ಣವರ	03-07-1952	26-09-2007	ಸಾಮಾನ್ಯ
550	ಸರ್ಕಾರಿ	7623	ಮಲ್ಲಪ್ಪ ನಾಗಪ್ಪ ಬಸರಿಕಟ್ಟಿ,	07-06-1953	26-09-2007	ಸಾಮಾನ್ಯ
551	ಸರ್ಕಾರಿ	14964	ಹೆಚ್. ನಾಗೇಂದ್ರಪ್ಪ	10-06-1967	26-09-2007	ಎಸ್ ಸಿ
552	ಸರ್ಕಾರಿ	14727	ಯು.ಓಬ್ಬಯ್ಯ,	22-08-1962	26-09-2007	ಎಸ್ ಟಿ
553	ಸರ್ಕಾರಿ	7625	ವೀಣಾ ಎಂ ನಾಯಕ	14-05-1956	26-09-2007	ಸಾಮಾನ್ಯ
554	ಸರ್ಕಾರಿ	7626	ಸಿ.ಎಲ್. ಕಂಗ್ರಾಳಕರ	20-06-1956	26-09-2007	ಸಾಮಾನ್ಯ
555	ಸರ್ಕಾರಿ	7630	ಬಸವರಾಜ ಬಣಗಾರ,	06-01-1951	26-09-2007	ಸಾಮಾನ್ಯ
556	ಸರ್ಕಾರಿ	7631	ನಾಗಪ್ಪ ವೀರಪ್ಪ,	01-11-1951	26-09-2007	ಸಾಮಾನ್ಯ
557	ಸರ್ಕಾರಿ	14969	ಜಿ. ನರಸಿಂಹಮಾರ್ತಿ	25-05-1954	26-09-2007	ಎಸ್ ಸಿ
558	ಸರ್ಕಾರಿ	7633	ಮಲ್ಲಪ್ಪ ಪರಪ್ಪ ಮೇಟಿ	01-06-1952	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
559	ಸರ್ಕಾರಿ	7635	ಎನ್.ಡಿ. ಪಾಟೀಲ್	26-10-1956	26-09-2007	ಸಾಮಾನ್ಯ
560	ಸರ್ಕಾರಿ	7636	ಕಮಲಾಬಾಯಿ ತ ವಂದಕುದರಿ	09-03-1956	26-09-2007	ಸಾಮಾನ್ಯ
561	ಸರ್ಕಾರಿ	7637	ಎನ್.ಎಸ್.ಎಮ್. ಪಾಟೀಲ್	18-05-1956	26-09-2007	ಸಾಮಾನ್ಯ
562	ಸರ್ಕಾರಿ	7642	ಬಸಪ್ಪ ಸಿ ಉಪ್ಪಲದಿನಿ	01-06-1950	26-09-2007	ಸಾಮಾನ್ಯ
563	ಸರ್ಕಾರಿ	7643	ಹೆಚ್.ಆರ್. ರೇವಣಸಿದ್ದಪ್ಪ	10-07-1950	26-09-2007	ಸಾಮಾನ್ಯ
564	ಸರ್ಕಾರಿ	14984 ಎ	ಎನ್. ಈರಣ್ಣ	10-05-1962	26-09-2007	ಎಸ್.ಸಿ
565	ಸರ್ಕಾರಿ	7645	ಡಿ.ಗೋಪಾಲ ರಾವ್	09-02-1951	26-09-2007	ಸಾಮಾನ್ಯ
566	ಸರ್ಕಾರಿ	7646	ಎಂ.ಎಸ್. ಸರಸ್ವತಿ	21-04-1951	26-09-2007	ಸಾಮಾನ್ಯ
567	ಸರ್ಕಾರಿ	7647	ಪಿ.ಜಿ. ಹಚ್ಚೋಳಿ	25-05-1951	26-09-2007	ಸಾಮಾನ್ಯ
568	ಸರ್ಕಾರಿ	7648	ಎಸ್.ಬಿ. ಸಂಕ	01-06-1951	26-09-2007	ಸಾಮಾನ್ಯ
569	ಸರ್ಕಾರಿ	7650	ಕೊಟ್ಟಪ್ಪ ಪುರಂದಪ್ಪ. ಗುರೀಕರ್	01-06-1952	26-09-2007	ಸಾಮಾನ್ಯ
570	ಸರ್ಕಾರಿ	7651	ವಿ.ಟಿ. ಪಾಟೀಲ್,	01-06-1952	26-09-2007	ಸಾಮಾನ್ಯ
571	ಸರ್ಕಾರಿ	14990	ಭೀಮಪ್ಪ ಶಿವಪ್ಪ ಭಜಂತ್ರಿ	13-03-1968	26-09-2007	ಎಸ್ ಸಿ
572	ಸರ್ಕಾರಿ	7652	ಎಂ.ವಾರಿಜ ಶೆಟ್ಟಿ,		26-09-2007	ಸಾಮಾನ್ಯ
573	ಸರ್ಕಾರಿ	7653	ಕುಪೇಂದ್ರ ದೋಣಿ	09-06-1952	26-09-2007	ಸಾಮಾನ್ಯ
574	ಸರ್ಕಾರಿ	7662	ಅಬ್ದುಲ್ ನಬಿ	01-08-1951	26-09-2007	ಸಾಮಾನ್ಯ
575	ಸರ್ಕಾರಿ	7663	ಕೆ.ಎನ್. ನರಸಿಂಹಮಾರ್ತಿ	12-10-1951	26-09-2007	ಸಾಮಾನ್ಯ
576	ಸರ್ಕಾರಿ	7665	ಕೆ.ಟಿ.ಇ. ಸಿದ್ದಣ್ಣನವರ	06-01-1952	26-09-2007	ಸಾಮಾನ್ಯ
577	ಸರ್ಕಾರಿ	7666	ವಿಠಲ ವೆಂಕಣ್ಣ ಗಾವಂಕರ	28-03-1952	26-09-2007	ಸಾಮಾನ್ಯ
578	ಸರ್ಕಾರಿ	7670	ಸುಬಾಷ ಮಾಸಿಮಾಡೆ	03-07-1952	26-09-2007	ಸಾಮಾನ್ಯ
579	ಸರ್ಕಾರಿ	7671	ನಿಂಗಪ್ಪ ಚಕ್ರಸಾಲಿ,	31-07-1952	26-09-2007	ಸಾಮಾನ್ಯ
580	ಸರ್ಕಾರಿ	7672	ಎ.ಎ. ಭಾಗವಾನ	01-05-1954	26-09-2007	ಸಾಮಾನ್ಯ
581	ಸರ್ಕಾರಿ	7674	ಎಸ್.ಬಿ. ತುಪ್ಪದ,	30-09-1955	26-09-2007	ಸಾಮಾನ್ಯ
582	ಸರ್ಕಾರಿ	15039	ವೈ.ಕೆ. ಹೊನ್ನಪ್ಪ	19-12-1964	26-09-2007	ಎಸ್.ಸಿ
583	ಸರ್ಕಾರಿ	14764	ಹೆಚ್.ಹೆಚ್. ಸತೀಶ	06-10-1968	26-09-2007	ಎಸ್ ಟಿ
584	ಸರ್ಕಾರಿ	7676	ಹನುಮಂತ ಬಸಪ್ಪ ಗೊಗಿಹಾಳ	22-05-1958	26-09-2007	ಸಾಮಾನ್ಯ
585	ಸರ್ಕಾರಿ	7677	ಪಿ. ಯಶೋಧ,	01-12-1958	26-09-2007	ಸಾಮಾನ್ಯ
586	ಸರ್ಕಾರಿ	7681	ನಿಂಗಪ್ಪ ಮುದಕಪ್ಪ ಚಮ್ಮನಕಟ್ಟೆ	01-06-1950	26-09-2007	ಸಾಮಾನ್ಯ
587	ಸರ್ಕಾರಿ	7682	ಚಂದ್ರಕಾಂತ ಧರ್ಮಪ್ಪ ಮಡಿವಾಳರ,	01-06-1950	26-09-2007	ಸಾಮಾನ್ಯ
588	ಸರ್ಕಾರಿ	15065	ಲಲಿತಮ್ಮ ಡಿ	21-06-1966	26-09-2007	ಎಸ್.ಸಿ
589	ಸರ್ಕಾರಿ	7685	ಕೇಶವರಾಯ ಬೀಮರಾಯ	02-08-1950	26-09-2007	ಸಾಮಾನ್ಯ
590	ಸರ್ಕಾರಿ	7686	ಜಿ. ಗೌರಮ್ಮ	06-08-1950	26-09-2007	ಸಾಮಾನ್ಯ
591	ಸರ್ಕಾರಿ	7688	ಸುಬಾಷಚಂದ್ರ	01-03-1951	26-09-2007	ಸಾಮಾನ್ಯ
592	ಸರ್ಕಾರಿ	7689	ಜಿ.ಟಿ. ನಂಜೇಗೌಡ	06-07-1951	26-09-2007	ಸಾಮಾನ್ಯ
593	ಸರ್ಕಾರಿ	7690	ಹೆಚ್. ಸೀತಾರಾಮರೆಡ್ಡಿ,	01-08-1951	26-09-2007	ಸಾಮಾನ್ಯ
594	ಸರ್ಕಾರಿ	7691	ಎಂ. ಗಂಗಣ್ಣ	29-09-1951	26-09-2007	ಸಾಮಾನ್ಯ
595	ಸರ್ಕಾರಿ	15094	ಕೆ. ಮಂಜಾನಾಯ್ಕ,	15-07-1969	26-09-2007	ಎಸ್.ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
596	ಸರ್ಕಾರಿ	7692	ಎಂ.ಎಸ್. ನಾಗರಾಜ ರಾವ್		26-09-2007	ಸಾಮಾನ್ಯ
597	ಸರ್ಕಾರಿ	7693	ಟಿ.ಆರ್. ತಿಮ್ಮಣ್ಣ	30-01-1952	26-09-2007	ಸಾಮಾನ್ಯ
598	ಸರ್ಕಾರಿ	7695	ಕೆ. ಸುಬ್ರಹ್ಮಣ್ಯ ಶರ್ಮ	08-05-1952	26-09-2007	ಸಾಮಾನ್ಯ
599	ಸರ್ಕಾರಿ	7705	ಶಾಂತಪ್ಪ ಬಡಿಗೇರ	20-09-1950	26-09-2007	ಸಾಮಾನ್ಯ
600	ಸರ್ಕಾರಿ	7706	ಎಸ್.ಬಿ. ಸಿದ್ದಲಿಂಗಪ್ಪ	21-09-1950	26-09-2007	ಸಾಮಾನ್ಯ
601	ಸರ್ಕಾರಿ	15397 ಎ	ಹೆಚ್. ಗುರುಲಿಂಗಯ್ಯ	01-05-1959	26-09-2007	ಎಸ್ ಸಿ
602	ಸರ್ಕಾರಿ	7707	ಸೂರ್ಯ ನಾರಾಯಣ ಭಟ್,	01-07-1952	26-09-2007	ಸಾಮಾನ್ಯ
603	ಸರ್ಕಾರಿ	14550	ಎಂ. ನಾಗೇಂದ್ರ ನಾಯ್ಕ	30-11-1996	26-09-2007	ಎಸ್ ಸಿ
604	ಸರ್ಕಾರಿ	7708	ಕೆ.ಶಾಮಣ್ಣ	04-02-1952	26-09-2007	ಸಾಮಾನ್ಯ
605	ಸರ್ಕಾರಿ	7710	ಚಂದ್ರಶೇಖರ್ ವಿ ಕಿತ್ತೂರ	01-04-1952	26-09-2007	ಸಾಮಾನ್ಯ
606	ಸರ್ಕಾರಿ	7711	ಸುಧಾ ನಾರಾಯಣಾಚಾರ್ಯ ಉಮರ್ಜಿ	14-06-1952	26-09-2007	ಸಾಮಾನ್ಯ
607	ಸರ್ಕಾರಿ	7712	ಹೆಚ್.ಕೆ. ಹೇಮೇಗೌಡ	18-08-1952	26-09-2007	ಸಾಮಾನ್ಯ
608	ಸರ್ಕಾರಿ	7713	ಇನಾಯತ್‌ಲ್ಲಾ	04-02-1954	26-09-2007	ಸಾಮಾನ್ಯ
609	ಸರ್ಕಾರಿ	7714	ರಾಮಪ್ಪ ಲಕ್ಷ್ಮಪ್ಪ ವಾಸನದ	01-07-1955	26-09-2007	ಸಾಮಾನ್ಯ
610	ಸರ್ಕಾರಿ	7722	ಉದಯಕರ	10-11-1949	26-09-2007	ಸಾಮಾನ್ಯ
611	ಸರ್ಕಾರಿ	7724	ಜಿ. ವರದರಾಜು	18-10-1950	26-09-2007	ಸಾಮಾನ್ಯ
612	ಸರ್ಕಾರಿ	7725 ಎ	ಡಿ.ಎಂ. ಹುಣಸೀಮರದ	15-04-1951	26-09-2007	ಸಾಮಾನ್ಯ
613	ಸರ್ಕಾರಿ	7726	ಎಸ್.ಎಸ್. ಪಾರಶೇಟ್ಟಿ	26-06-1951	26-09-2007	ಸಾಮಾನ್ಯ
614	ಸರ್ಕಾರಿ	7727	ವಿ. ನರಸಿಂಹ	14-12-1951	26-09-2007	ಸಾಮಾನ್ಯ
615	ಸರ್ಕಾರಿ	7728	ಟಿ.ಎಸ್. ಮಧುರನಾಥ್	12-02-1952	26-09-2007	ಸಾಮಾನ್ಯ
616	ಸರ್ಕಾರಿ	7730	ಟಿ.ಎಸ್. ಗುರುಬಸವರಾಜ	01-07-1952	26-09-2007	ಸಾಮಾನ್ಯ
617	ಸರ್ಕಾರಿ	7731 ಎ	ಜಿ. ಮೊಹ್ಮದ ಅಸ್ಲರ ಅಲಿ	04-12-1954	26-09-2007	ಸಾಮಾನ್ಯ
618	ಸರ್ಕಾರಿ	7732	ಕೃಷ್ಣಪ್ಪ ಬೀರಪ್ಪ ಮುಗಳಬೋಡ.	22-07-1956	26-09-2007	ಸಾಮಾನ್ಯ
619	ಸರ್ಕಾರಿ	7736	ರಾಮಪ್ಪ ಹಣಮಪ್ಪ ಶಿರೂರ	01-06-1951	26-09-2007	ಸಾಮಾನ್ಯ
620	ಸರ್ಕಾರಿ	7737	ಎಂ.ಬಿ. ನಾಯಕವಾಡಿ	01-06-1952	26-09-2007	ಸಾಮಾನ್ಯ
621	ಸರ್ಕಾರಿ	7738	ಎ.ಎಸ್. ರೇಣುಕಾ ಪ್ರಸಾದ್,	01-06-1955	26-09-2007	ಸಾಮಾನ್ಯ
622	ಸರ್ಕಾರಿ	7740	ಎಸ್.ಜಿ. ಅಗಸಿಮುಂದಿನ	12-06-1950	26-09-2007	ಸಾಮಾನ್ಯ
623	ಸರ್ಕಾರಿ	7743	ಚನ್ನವೀರಪ್ಪ ಗುಡ್ಡಪ್ಪ ಚೂರಿ,	25-08-1949	26-09-2007	ಸಾಮಾನ್ಯ
624	ಸರ್ಕಾರಿ	7744	ಎಂ. ಗಿದ್ದೇಗೌಡ	15-08-1950	26-09-2007	ಸಾಮಾನ್ಯ
625	ಸರ್ಕಾರಿ	7746	ಮೊಹಮ್ಮದ್ ಶೌಕತ್ ಪಾಷಾ,	13-12-1950	26-09-2007	ಸಾಮಾನ್ಯ
626	ಸರ್ಕಾರಿ	7747	ಆರ್.ಬಿ. ಜೇಷಿ	10-05-1951	26-09-2007	ಸಾಮಾನ್ಯ
627	ಸರ್ಕಾರಿ	7750	ಎಂ. ಹನುಮಂತಪ್ಪ	02-04-1952	26-09-2007	ಸಾಮಾನ್ಯ
628	ಸರ್ಕಾರಿ	7751	ಸಿ. ಸಿದ್ದಲಿಂಗಯ್ಯ	05-04-1952	26-09-2007	ಸಾಮಾನ್ಯ
629	ಸರ್ಕಾರಿ	7752	ಜಿ.ಎಸ್. ಲಿಂಗಾರೆಡ್ಡಿ,	08-06-1952	26-09-2007	ಸಾಮಾನ್ಯ
630	ಸರ್ಕಾರಿ	7753	ರವೀಂದ್ರ ಲಕ್ಷ್ಮಣ ಮಳಗಾಂವಿ	23-06-1952	26-09-2007	ಸಾಮಾನ್ಯ
631	ಸರ್ಕಾರಿ	7753 ಎ	ನಾಗೇಂದ್ರ ಕಿಶನರಾವ ಕುಲಕರ್ಣಿ	25-01-1953	26-09-2007	ಸಾಮಾನ್ಯ
632	ಸರ್ಕಾರಿ	7754	ಜಿ. ಕರಿಯಣ್ಣ	08-04-1953	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
633	ಸರ್ಕಾರಿ	7755	ಸಣ್ಣ ಚಿತ್ತಯ್ಯ	06-05-1953	26-09-2007	ಸಾಮಾನ್ಯ
634	ಸರ್ಕಾರಿ	7757	ದನಾಥ್ ರಜಾಕ್ ಸಾಬ	01-06-1954	26-09-2007	ಸಾಮಾನ್ಯ
635	ಸರ್ಕಾರಿ	7760	ಕೆ.ಟಿ. ಗಂಗಾಧರಪ್ಪ	04-06-1950	26-09-2007	ಸಾಮಾನ್ಯ
636	ಸರ್ಕಾರಿ	7761	ಎಮ್.ಎಸ್. ಮಾಲಗತ್ತಿ	01-04-1952	26-09-2007	ಸಾಮಾನ್ಯ
637	ಸರ್ಕಾರಿ	7763	ಆರ್.ವಿ. ವೆಂಕಟರಾಮೇಗೌಡ	20-05-1958	26-09-2007	ಸಾಮಾನ್ಯ
638	ಸರ್ಕಾರಿ	7766	ಆರ್. ಸಿದ್ದಯ್ಯ	15-03-1952	26-09-2007	ಸಾಮಾನ್ಯ
639	ಸರ್ಕಾರಿ	7769	ಮಾಧವಾಚಾರಿ ಇನಾಂದಾರ್	05-08-1950	26-09-2007	ಸಾಮಾನ್ಯ
640	ಸರ್ಕಾರಿ	7770	ಸಾಬೀರ ಬೇಗಂ	13-04-1952	26-09-2007	ಸಾಮಾನ್ಯ
641	ಸರ್ಕಾರಿ	7772	ಜಯಲಕ್ಷ್ಮಮ್ಮ		26-09-2007	ಸಾಮಾನ್ಯ
642	ಸರ್ಕಾರಿ	7774	ಎಂ.ಪಿ.ವೇದವ್ಯಾಸ,	28-09-1950	26-09-2007	ಸಾಮಾನ್ಯ
643	ಸರ್ಕಾರಿ	7775	ಬಿ.ಎ. ಸಡಲಗಿ	01-06-1951	26-09-2007	ಸಾಮಾನ್ಯ
644	ಸರ್ಕಾರಿ	14899	ಟಿ. ತಿಮ್ಮಯ್ಯ	12-02-1967	26-09-2007	ಎಸ್ ಟಿ
645	ಸರ್ಕಾರಿ	7776	ಡಿ ಶ್ರೀಧರಮೂರ್ತಿ,	26-06-1952	26-09-2007	ಸಾಮಾನ್ಯ
646	ಸರ್ಕಾರಿ	7777	ಎಂ.ಬಸವರಾಜು	03-08-1952	26-09-2007	ಸಾಮಾನ್ಯ
647	ಸರ್ಕಾರಿ	7778 ಎ	ಎಂ.ಕೆ. ವೀರಣ್ಣ	01-06-1955	26-09-2007	ಸಾಮಾನ್ಯ
648	ಸರ್ಕಾರಿ	7780	ಎಸ್.ಕೆ. ಪೀರಜಾದೆ	20-06-1951	26-09-2007	ಸಾಮಾನ್ಯ
649	ಸರ್ಕಾರಿ	7781	ಎ.ಬಸವರಾಜ	04-09-1952	26-09-2007	ಸಾಮಾನ್ಯ
650	ಸರ್ಕಾರಿ	7783	ರೇವಣಪ್ಪ ಸಂಗೋಳಗಿ	01-04-1951	26-09-2007	ಸಾಮಾನ್ಯ
651	ಸರ್ಕಾರಿ	7786	ಎಂ.ಕೆ.ಗಂಗರಗೊಂಡ,	01-05-1950	26-09-2007	ಸಾಮಾನ್ಯ
652	ಸರ್ಕಾರಿ	7789	ಮಲ್ಲಯ್ಯ ನಾಗೋಲಿ	18-12-1951	26-09-2007	ಸಾಮಾನ್ಯ
653	ಸರ್ಕಾರಿ	7790	ಕೆ.ಎಂ. ಪೂಜಾರ್	01-06-1952	26-09-2007	ಸಾಮಾನ್ಯ
654	ಸರ್ಕಾರಿ	7791 ಎ	ಜೆ.ಎಸ್. ಗಣೇಶ್ ಮೂರ್ತಿ	20-09-1953	26-09-2007	ಸಾಮಾನ್ಯ
655	ಸರ್ಕಾರಿ	7794	ಶ್ರೀಪತಿ ಜಿ ಪುಕಾಳ	20-05-1950	26-09-2007	ಸಾಮಾನ್ಯ
656	ಸರ್ಕಾರಿ	7795	ಕೆ.ಆರ್. ಶಿವಣ್ಣಗೌಡ	10-04-1950	26-09-2007	ಸಾಮಾನ್ಯ
657	ಸರ್ಕಾರಿ	7798	ಪ್ರಮೀಲಾ ಮುಳ್ಳೆ	05-08-1950	26-09-2007	ಸಾಮಾನ್ಯ
658	ಸರ್ಕಾರಿ	7801	ಟಿ.ಆರ್. ಚಂದ್ರೇಗೌಡ	08-06-1951	26-09-2007	ಸಾಮಾನ್ಯ
659	ಸರ್ಕಾರಿ	7803	ಎನ್.ಎಸ್. ಕೃಷ್ಣೇಗೌಡ	17-07-1952	26-09-2007	ಸಾಮಾನ್ಯ
660	ಸರ್ಕಾರಿ	7806	ಡಿ. ನಾಗಪ್ಪ	15-05-1951	26-09-2007	ಸಾಮಾನ್ಯ
661	ಸರ್ಕಾರಿ	7807 ಎ	ಎಂ.ಬಿ. ಕಮ್ಮಾರ	20-08-1950	26-09-2007	ಸಾಮಾನ್ಯ
662	ಸರ್ಕಾರಿ	7807 ಬಿ	ಧರಪ್ಪ ಗುರುಲಿಂಗಪ್ಪ ಚೌಗಲೆ	01-06-1956	26-09-2007	ಸಾಮಾನ್ಯ
663	ಸರ್ಕಾರಿ	7811	ಹೆಚ್. ವಿನುತ,	25-09-1949	26-09-2007	ಸಾಮಾನ್ಯ
664	ಸರ್ಕಾರಿ	7812	ಮಹಾಲಿಂಗ ನಾರಾಯಣ ಶೇರುಗಾರ		26-09-2007	ಸಾಮಾನ್ಯ
665	ಸರ್ಕಾರಿ	7815	ವಿ.ಜಿ. ಮೀನಾಕ್ಷಮ್ಮ	10-03-1952	26-09-2007	ಸಾಮಾನ್ಯ
666	ಸರ್ಕಾರಿ	7821	ಎ.ಟಿ. ಶಿವಮೂರ್ತಿ	04-12-1950	26-09-2007	ಸಾಮಾನ್ಯ
667	ಸರ್ಕಾರಿ	7822	ಅಬ್ದುಲ್ ರಜಾಕ್	15-01-1951	26-09-2007	ಸಾಮಾನ್ಯ
668	ಸರ್ಕಾರಿ	7824	ಹೆಚ್.ಎಲ್. ಗಂಗೇಗೌಡ,	03-04-1953	26-09-2007	ಸಾಮಾನ್ಯ
669	ಸರ್ಕಾರಿ	7825	ಹೆಚ್. ತಿಮ್ಮಪ್ಪ	16-02-1958	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
670	ಸರ್ಕಾರಿ	7826	ಸಿ.ಚನ್ನಭೈರೇಗೌಡ	20-07-1958	26-09-2007	ಸಾಮಾನ್ಯ
671	ಸರ್ಕಾರಿ	7827	ಎಂ. ಪರಮೇಶ್ವರಪ್ಪ,	28-06-1950	26-09-2007	ಸಾಮಾನ್ಯ
672	ಸರ್ಕಾರಿ	7828	ಅತ್ತಾರ ಅಬ್ದುಲ್ ಖದೀರ	04-09-1951	26-09-2007	ಸಾಮಾನ್ಯ
673	ಸರ್ಕಾರಿ	7829	ಕೆ.ಬಸವರಾಜಯ್ಯ	12-03-1952	26-09-2007	ಸಾಮಾನ್ಯ
674	ಸರ್ಕಾರಿ	7830	ಎಸ್. ರೇಣುಕ	20-03-1950	26-09-2007	ಸಾಮಾನ್ಯ
675	ಸರ್ಕಾರಿ	7832 ಎ	ಸುರೇಶ ಗುರುಲಿಂಗಪ್ಪ, ದೊಡ್ಡಮನಿ	10-06-1953	26-09-2007	ಸಾಮಾನ್ಯ
676	ಸರ್ಕಾರಿ	7833	ರಫೀಅಹ್ಮದ ಸಾಹೇಬ ಮೈಹಿಯೋಡ್ಡಿನ ಬಗಲಿ,	10-03-1955	26-09-2007	ಸಾಮಾನ್ಯ
677	ಸರ್ಕಾರಿ	14913	ಡಿ ಸೊರಪ್ಪ,	18-07-1962	26-09-2007	ಎಸ್ ಟಿ
678	ಸರ್ಕಾರಿ	7835	ಲಲಿತಮ್ಮ ಹಂಪಿಜಿ ನಿಂಗಪ್ಪ	24-03-1954	26-09-2007	ಸಾಮಾನ್ಯ
679	ಸರ್ಕಾರಿ	7836	ಹೆಚ್ .ನಾರಾಯಣ	11-10-1952	26-09-2007	ಸಾಮಾನ್ಯ
680	ಸರ್ಕಾರಿ	7838	ಬಸವಣ್ಣಪ್ಪ ಮರಿಬಸಪ್ಪ ದಡ್ಡಿ,	01-06-1952	26-09-2007	ಸಾಮಾನ್ಯ
681	ಸರ್ಕಾರಿ	7839	ಪ್ರಕಾಶ ವಿಠ್ಠಪ್ಪ ಜಾಧವ	30-09-1955	26-09-2007	ಸಾಮಾನ್ಯ
682	ಸರ್ಕಾರಿ	7840	ಹನುಮಂತ ಕುಪ್ಪಯ್ಯ ನಾಯ್ಕ,	15-12-1950	26-09-2007	ಸಾಮಾನ್ಯ
683	ಸರ್ಕಾರಿ	7843	ದುಂಡಯ್ಯ ಗದಗಯ್ಯ ಹನುಮನಾಳ	04-04-1955	26-09-2007	ಸಾಮಾನ್ಯ
684	ಸರ್ಕಾರಿ	7845 ಎ	ಆರ್. ಮುರುಗೇಂದ್ರಪ್ಪ	13-06-1952	26-09-2007	ಸಾಮಾನ್ಯ
685	ಸರ್ಕಾರಿ	7849	ಎಸ್.ಎಸ್. ತೋಟಗೇರಿ	25-05-1950	26-09-2007	ಸಾಮಾನ್ಯ
686	ಸರ್ಕಾರಿ	7851 ಎ	ಬಿ.ಎಸ್. ಶ್ರೀನಿವಾಸ ಮೂರ್ತಿ	15-04-1953	26-09-2007	ಸಾಮಾನ್ಯ
687	ಸರ್ಕಾರಿ	7859	ವಿ. ಶ್ರೀನಿವಾಸಪ್ಪ	04-01-1950	26-09-2007	ಸಾಮಾನ್ಯ
688	ಸರ್ಕಾರಿ	7860	ಎಸ್.ವಿ. ನಾಗರಾಜ ರಾವ್	03-06-1954	26-09-2007	ಸಾಮಾನ್ಯ
689	ಸರ್ಕಾರಿ	7861	ಸಿ. ಶಂಕರಪ್ಪ	03-04-1950	26-09-2007	ಸಾಮಾನ್ಯ
690	ಸರ್ಕಾರಿ	7862	ಎನ್. ಶ್ರೀರಾಮ್	06-05-1954	26-09-2007	ಸಾಮಾನ್ಯ
691	ಸರ್ಕಾರಿ	7863	ಹೆಚ್.ಎಂ. ಗೋವಿಂದಪ್ಪ	16-03-1954	26-09-2007	ಸಾಮಾನ್ಯ
692	ಸರ್ಕಾರಿ	7865	ಕೆ.ಹೆಚ್. ಚನ್ನವೀರಪ್ಪ,	28-05-1950	26-09-2007	ಸಾಮಾನ್ಯ
693	ಸರ್ಕಾರಿ	7866	ಕೆ.ಬಿ. ತಿಪ್ಪೇಸ್ವಾಮಿ,	09-02-1951	26-09-2007	ಸಾಮಾನ್ಯ
694	ಸರ್ಕಾರಿ	7867	ರೇವಣಪ್ಪ ವೀರಪ್ಪ ಮುಗದೂರ	23-07-1950	26-09-2007	ಸಾಮಾನ್ಯ
695	ಸರ್ಕಾರಿ	7872	ವೀರಭದ್ರಯ್ಯ ರುದ್ರಯ್ಯ ಹಿರೇಮಠ	05-03-1954	26-09-2007	ಸಾಮಾನ್ಯ
696	ಸರ್ಕಾರಿ	7873	ಎಂ.ಎನ್. ಜೈಕರ್	05-12-1949	26-09-2007	ಸಾಮಾನ್ಯ
697	ಸರ್ಕಾರಿ	7875	ಸಿ.ಎಸ್. ದಿವಾಕರ್	15-12-1951	26-09-2007	ಸಾಮಾನ್ಯ
698	ಸರ್ಕಾರಿ	7876	ಕೆ.ಎ. ತಂಗವೇಲು	05-04-1950	26-09-2007	ಸಾಮಾನ್ಯ
699	ಸರ್ಕಾರಿ	7877	ಬಿ. ಮಲ್ಲಪ್ಪ,	01-03-1952	26-09-2007	ಸಾಮಾನ್ಯ
700	ಸರ್ಕಾರಿ	7878	ಎಸ್.ಎಂ. ಮನುಭಾಯಿ	23-02-1956	26-09-2007	ಸಾಮಾನ್ಯ
701	ಸರ್ಕಾರಿ	7881	ಕೆ.ಆರ್. ಪಾರ್ಥಸಾರಥಿ	16-05-1950	26-09-2007	ಸಾಮಾನ್ಯ
702	ಸರ್ಕಾರಿ	7882	ಪಿ.ಕೆ. ಮಲ್ಲೇಶಯ್ಯ	12-04-1951	26-09-2007	ಸಾಮಾನ್ಯ
703	ಸರ್ಕಾರಿ	7884	ಕೆ. ಪುರುಷೋತ್ತಮ್	01-07-1950	26-09-2007	ಸಾಮಾನ್ಯ
704	ಸರ್ಕಾರಿ	7885	ಬಿ.ವಿ. ಅಯ್ಯನಗೌಡರ	01-06-1951	26-09-2007	ಸಾಮಾನ್ಯ
705	ಸರ್ಕಾರಿ	7886	ಎ.ಎಂ.ತೆಗ್ಗಿ	25-10-1953	26-09-2007	ಸಾಮಾನ್ಯ
706	ಸರ್ಕಾರಿ	7887 ಇ	ಹೆಚ್.ಎಸ್. ಸೌಭಾಗ್ಯಮ್ಮ	30-12-1949	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
707	ಸರ್ಕಾರಿ	7892	ಹೆಚ್.ಬಿ. ಅನಸೂಯ	01-01-1951	26-09-2007	ಸಾಮಾನ್ಯ
708	ಸರ್ಕಾರಿ	7894	ಪಿ. ಸುಬ್ರಹ್ಮಣ್ಯ ಭಟ್	28-11-1955	26-09-2007	ಸಾಮಾನ್ಯ
709	ಸರ್ಕಾರಿ	14922	ನಾಗರಾಜು,	20-07-1967	26-09-2007	ಎಸ್ ಟಿ
710	ಸರ್ಕಾರಿ	7895	ಕೆ.ಜಿ. ಅಶ್ವಮಹಾದೇವಿ,	07-04-1950	26-09-2007	ಸಾಮಾನ್ಯ
711	ಸರ್ಕಾರಿ	7897	ಎಸ್. ಜಯಮಾರ್ತಿ	08-06-1950	26-09-2007	ಸಾಮಾನ್ಯ
712	ಸರ್ಕಾರಿ	7898	ಶಿವರಾಮ ಪಂಡುರಂಗ ಭಟ್ ಜೋಶಿ	01-12-1953	26-09-2007	ಸಾಮಾನ್ಯ
713	ಸರ್ಕಾರಿ	7899	ರವೀಂದ್ರ ನಾರಾಯಣರಾವ್ ಕಟ್ಟಿ,	01-06-1954	26-09-2007	ಸಾಮಾನ್ಯ
714	ಸರ್ಕಾರಿ	7901	ಪಿ.ಮುಕುಂದ ಭಟ್	25-11-1953	26-09-2007	ಸಾಮಾನ್ಯ
715	ಸರ್ಕಾರಿ	7903	ಹೆಚ್.ಎಸ್. ವಿಶ್ವೇಶ್ವರನ್	18-09-1951	26-09-2007	ಸಾಮಾನ್ಯ
716	ಸರ್ಕಾರಿ	7904	ಎ.ಗೀತಾರತ್ನ	23-02-1953	26-09-2007	ಸಾಮಾನ್ಯ
717	ಸರ್ಕಾರಿ	7905	ಸಿ.ಬಿ. ಹಿರೇಮಠ,	01-08-1953	26-09-2007	ಸಾಮಾನ್ಯ
718	ಸರ್ಕಾರಿ	7906	ಹೆಚ್. ಮಹಾಲಿಂಗಯ್ಯ	08-09-1954	26-09-2007	ಸಾಮಾನ್ಯ
719	ಸರ್ಕಾರಿ	7907 ಎ	ಬಿ.ಆರ್. ಶ್ರೀಕಂಠನ್	02-04-1953	26-09-2007	ಸಾಮಾನ್ಯ
720	ಸರ್ಕಾರಿ	7910	ಸೋಮಶೇಖರಪ್ಪ	10-08-1953	26-09-2007	ಸಾಮಾನ್ಯ
721	ಸರ್ಕಾರಿ	7913	ಚಿನ್ನ ಆಶಿರದ್ವಿ,	10-07-1950	26-09-2007	ಸಾಮಾನ್ಯ
722	ಸರ್ಕಾರಿ	7914	ಸೈಯದ್ ಜಮೀರುದ್ದೀನ ಹುಸೇನಿ	09-08-1952	26-09-2007	ಸಾಮಾನ್ಯ
723	ಸರ್ಕಾರಿ	7915	ಪ್ರಭಾಕರ್ ಘೋಟಕರ	05-08-1951	26-09-2007	ಸಾಮಾನ್ಯ
724	ಸರ್ಕಾರಿ	7919	ಕೆ. ರಾಜು	02-03-1950	26-09-2007	ಸಾಮಾನ್ಯ
725	ಸರ್ಕಾರಿ	7921	ಬಿ.ಎಂ. ಶಿವಬಸಪ್ಪ	18-02-1951	26-09-2007	ಸಾಮಾನ್ಯ
726	ಸರ್ಕಾರಿ	7926	ಎಂ. ಪುರುಷೋತ್ತಮ್	27-08-1953	26-09-2007	ಸಾಮಾನ್ಯ
727	ಸರ್ಕಾರಿ	7927	ಹೆಚ್.ಪಿ. ನಾಗರತ್ನ	10-03-1951	26-09-2007	ಸಾಮಾನ್ಯ
728	ಸರ್ಕಾರಿ	7928	ಬಿ.ವಿ. ರತ್ನಾಕರ	10-07-1954	26-09-2007	ಸಾಮಾನ್ಯ
729	ಸರ್ಕಾರಿ	7928 ಎ	ಹಣಮಪ್ಪ ಸಗರಪ್ಪ ದಳವಾಯಿ	01-03-1953	26-09-2007	ಸಾಮಾನ್ಯ
730	ಸರ್ಕಾರಿ	7929	ಮನೋಹರ ರಾವ ಬೀರಾದಾರ	01-05-1954	26-09-2007	ಸಾಮಾನ್ಯ
731	ಸರ್ಕಾರಿ	7933	ಜಿ.ಟಿ. ರಾಮೇಗೌಡ	01-06-1956	26-09-2007	ಸಾಮಾನ್ಯ
732	ಸರ್ಕಾರಿ	7933 ಎ	ಜಿ.ಆರ್. ಕಳಾವತಮ್ಮ	16-05-1951	26-09-2007	ಸಾಮಾನ್ಯ
733	ಸರ್ಕಾರಿ	7936	ಸಿ. ಮಹೇಶ್ವರಪ್ಪ,	07-03-1955	26-09-2007	ಸಾಮಾನ್ಯ
734	ಸರ್ಕಾರಿ	7937 ಎ	ಬಿ.ಆರ್. ಶ್ರೀಕಂಠದತ್ತ	28-03-1953	26-09-2007	ಸಾಮಾನ್ಯ
735	ಸರ್ಕಾರಿ	7938	ಕೆ. ಚಂದ್ರಶೇಖರ ಉರಾಳ	08-04-1954	26-09-2007	ಸಾಮಾನ್ಯ
736	ಸರ್ಕಾರಿ	7939	ಹೆಚ್.ಎಸ್. ತೋಟದಾರ್ಯ	10-01-1951	26-09-2007	ಸಾಮಾನ್ಯ
737	ಸರ್ಕಾರಿ	7940	ಶ್ಯಾಮ್ ರಾಘವೇಂದ್ರ ಕಾನಾಗೋ	18-12-1953	26-09-2007	ಸಾಮಾನ್ಯ
738	ಸರ್ಕಾರಿ	7942	ಹಸರತ್ ಪಾಶಾ	12-06-1954	26-09-2007	ಸಾಮಾನ್ಯ
739	ಸರ್ಕಾರಿ	7943	ಟಿ.ಎಂ. ಪರ್ವಿನ್ ಬಾನು	04-02-1954	26-09-2007	ಸಾಮಾನ್ಯ
740	ಸರ್ಕಾರಿ	14924	ಪಿ. ರಾಮಪ್ಪ,	01-07-1966	26-09-2007	ಎಸ್ ಟಿ
741	ಸರ್ಕಾರಿ	7944	ಮಹ್ಮದ್ ಸಿರಾಜುದ್ದೀನ್	19-09-1956	26-09-2007	ಸಾಮಾನ್ಯ
742	ಸರ್ಕಾರಿ	7945	ಚನ್ನಪ್ಪ ಸಜ್ಜನ,	08-08-1952	26-09-2007	ಸಾಮಾನ್ಯ
743	ಸರ್ಕಾರಿ	7946	ಚಂದ್ರಶೇಖರ ಅಡವಿಹಾಳ,	02-10-1954	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
744	ಸರ್ಕಾರಿ	7947	ಕೆ.ಎಸ್. ರಾಜಶೇಖರ ಮಾರ್ತಿ	02-06-1954	26-09-2007	ಸಾಮಾನ್ಯ
745	ಸರ್ಕಾರಿ	7949	ಹೆಚ್.ಕೆ. ದೇವರಾಜಪ್ಪ	23-09-1952	26-09-2007	ಸಾಮಾನ್ಯ
746	ಸರ್ಕಾರಿ	7951	ಕೆ.ಎಂ.ಬಸಪ್ಪ	25-11-1950	26-09-2007	ಸಾಮಾನ್ಯ
747	ಸರ್ಕಾರಿ	7952	ಎ.ಎಲ್. ಭಟ್	12-01-1951	26-09-2007	ಸಾಮಾನ್ಯ
748	ಸರ್ಕಾರಿ	7952 ಎ	ವಿಶ್ವೇಶ್ವರ ನಾರಾಯಣ ಭಟ್	01-04-1953	26-09-2007	ಸಾಮಾನ್ಯ
749	ಸರ್ಕಾರಿ	7952 ಡಿ	ಎ.ಕೆ. ಪೂವಮ್ಮ	29-04-1953	26-09-2007	ಸಾಮಾನ್ಯ
750	ಸರ್ಕಾರಿ	7953	ಪಿ. ನರಸರದಿ.	05-01-1950	26-09-2007	ಸಾಮಾನ್ಯ
751	ಸರ್ಕಾರಿ	7956	ಸೂರ್ಯಕಾಂತ ಹನುಮಂತಪ್ಪ ಬೈರಗೊಂಡ	01-06-1950	26-09-2007	ಸಾಮಾನ್ಯ
752	ಸರ್ಕಾರಿ	7957	ಪರಹತ್ ಸುಲ್ತಾನಾ	27-02-1954	26-09-2007	ಸಾಮಾನ್ಯ
753	ಸರ್ಕಾರಿ	7957 ಎ	ಎಸ್.ಹೆಚ್. ಕೃಷ್ಣ	14-04-1955	26-09-2007	ಸಾಮಾನ್ಯ
754	ಸರ್ಕಾರಿ	7960	ಕೆ. ಶ್ರೀಹರಿ.	27-03-1953	26-09-2007	ಸಾಮಾನ್ಯ
755	ಸರ್ಕಾರಿ	7963	ಎನ್.ಎಮ್. ಕಲಿಗಣನಾಥ	11-08-1951	26-09-2007	ಸಾಮಾನ್ಯ
756	ಸರ್ಕಾರಿ	7964	ಬಿ.ಎಸ್. ಜಯೇಂದ್ರ	12-10-1955	26-09-2007	ಸಾಮಾನ್ಯ
757	ಸರ್ಕಾರಿ	7966	ಶಾಂತಾ ವಿ ಬಡಿಗೇರಾ,	23-09-1952	26-09-2007	ಸಾಮಾನ್ಯ
758	ಸರ್ಕಾರಿ	7967	ಪ್ರಕಾಶ ನಾರಾಯಣ ಗಾಂವಕಾರ	17-02-1953	26-09-2007	ಸಾಮಾನ್ಯ
759	ಸರ್ಕಾರಿ	7968	ದಯಾನಂದ ಉತ್ತಮ ಗೌಡರ್	05-04-1954	26-09-2007	ಸಾಮಾನ್ಯ
760	ಸರ್ಕಾರಿ	7969	ಬಕ್ಕಪ್ಪ ರಂಗಪ್ಪ ಸೊನ್ನದ	01-06-1952	26-09-2007	ಸಾಮಾನ್ಯ
761	ಸರ್ಕಾರಿ	7970	ಜಿ.ಬಿ. ಅನಿಗೋಳ	24-11-1952	26-09-2007	ಸಾಮಾನ್ಯ
762	ಸರ್ಕಾರಿ	7971	ಬಾಬು ಭುಜಬಲ್ಲಿ ನಂದಗಾವ	01-11-1953	26-09-2007	ಸಾಮಾನ್ಯ
763	ಸರ್ಕಾರಿ	7973	ಸೈಯದ್ ಅಹ್ಮದ್	25-10-1952	26-09-2007	ಸಾಮಾನ್ಯ
764	ಸರ್ಕಾರಿ	7974	ಕೆ. ಜನ್ನೂಮಾಂಬ	15-01-1951	26-09-2007	ಸಾಮಾನ್ಯ
765	ಸರ್ಕಾರಿ	7975	ಶಿವರಾಯ ಚಂದಪ್ಪಾ ಪೂಜಾರಿ	01-07-1954	26-09-2007	ಸಾಮಾನ್ಯ
766	ಸರ್ಕಾರಿ	7977	ಲಕ್ಷ್ಮಣ ನಿಂಗಪ್ಪ ಮಿಶೆನ್ನವರ	01-01-1953	26-09-2007	ಸಾಮಾನ್ಯ
767	ಸರ್ಕಾರಿ	7978	ಶಂಕರ ಗುಣವಂತ ಹಾವಳಿ,	10-06-1954	26-09-2007	ಸಾಮಾನ್ಯ
768	ಸರ್ಕಾರಿ	7979	ಗಣಪತಿ ರಾಮಚಂದ್ರಪ್ಪ ಬೋಡಕೆ	30-01-1955	26-09-2007	ಸಾಮಾನ್ಯ
769	ಸರ್ಕಾರಿ	7980	ಸುರೇಶ ದತ್ತಾ ನಾಯ್ಕ	16-11-1954	26-09-2007	ಸಾಮಾನ್ಯ
770	ಸರ್ಕಾರಿ	7983	ಕಾಳೆ ಪ್ರಹ್ಲಾದ	01-01-1955	26-09-2007	ಸಾಮಾನ್ಯ
771	ಸರ್ಕಾರಿ	14947	ಕೆ.ಎನ್. ರಾಮಚಂದ್ರ	12-06-1966	26-09-2007	ಎಸ್ ಟಿ
772	ಸರ್ಕಾರಿ	7985	ಬಿ.ವೈ. ಮೆಳ್ಳಿಗೇರಿ	01-03-1956	26-09-2007	ಸಾಮಾನ್ಯ
773	ಸರ್ಕಾರಿ	7986	ಕಮಲಾಕರ ತೋಪು ಗೋವಕರ	01-06-1952	26-09-2007	ಸಾಮಾನ್ಯ
774	ಸರ್ಕಾರಿ	7988	ಎಸ್.ಸಿ.ಜಿ. ಚಂದ್ರಶೇಖರ	01-07-1952	26-09-2007	ಸಾಮಾನ್ಯ
775	ಸರ್ಕಾರಿ	7991	ಜಿ.ಪಿ. ಉಮರ್ಜಿ	22-05-1957	26-09-2007	ಸಾಮಾನ್ಯ
776	ಸರ್ಕಾರಿ	7992	ಹೆಚ್.ಎನ್. ನಟರಾಜು	19-05-1958	26-09-2007	ಸಾಮಾನ್ಯ
777	ಸರ್ಕಾರಿ	7994	ಹನುಮಂತಪ್ಪ ರಾಮಪ್ಪ ರಿತ್ತಿಕುರಬರ	01-08-1955	26-09-2007	ಸಾಮಾನ್ಯ
778	ಸರ್ಕಾರಿ	7995	ಡಿ. ಚಂದ್ರಪ್ಪ	10-08-1952	26-09-2007	ಸಾಮಾನ್ಯ
779	ಸರ್ಕಾರಿ	7996	ಎನ್.ಬಿ. ಜಯಪ್ಪ	07-02-1956	26-09-2007	ಸಾಮಾನ್ಯ
780	ಸರ್ಕಾರಿ	7997	ಬಿ.ಪಿ. ನೀಲಕಂಠಾಚಾರ್	20-02-1954	26-09-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
781	ಸರ್ಕಾರಿ	7998	ಬಿ.ಎಂ. ಉಮಾಕಾಂತ	01-09-1949	26-09-2007	ಸಾಮಾನ್ಯ
782	ಸರ್ಕಾರಿ	7998 ಎ	ಸಿ.ಡಿ. ರಾಮಪ್ಪ	04-02-1950	26-09-2007	ಸಾಮಾನ್ಯ
783	ಸರ್ಕಾರಿ	8000	ಎನ್. ಶಂಕರಪ್ಪ	25-01-1950	26-09-2007	ಸಾಮಾನ್ಯ
ದಿನಾಂಕ : 11/12/2007 ರಂದು ಮುಂಬಡ್ತಿ ಹೊಂದಿದ ಅಧಿಕಾರಿಗಳ ವಿವರ(R P C)						
ಕ್ರಮ ಸಂಖ್ಯೆ	ಘಟಕ	ಗ್ರೇಡ್ ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ	ಗ್ರೂಪ್ ಬಿ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ಜಾತಿ
784	ಸರ್ಕಾರಿ	5786	ಚಿಕ್ಕಹನುಮಯ್ಯ	01-06-1957	11-12-2007	ಎಸ್ ಸಿ
785	ಸರ್ಕಾರಿ	6672	ರತ್ನಾವತಿ	31-05-1951	11-12-2007	ಸಾಮಾನ್ಯ
786	ಸರ್ಕಾರಿ	6998	ಪಿ.ಎಲ್. ವಿಜಯಲಕ್ಷ್ಮೀ	08-12-1952	11-12-2007	ಸಾಮಾನ್ಯ
787	ಸರ್ಕಾರಿ	11809	ಸ್ವಾಮಿನಾಥನ್	10-10-1959	11-12-2007	ಎಸ್ ಸಿ
788	ಸರ್ಕಾರಿ	7297	ಬಿ.ಎಸ್. ಶ್ರೀರಂಗ ರಾಜಲಕ್ಷ್ಮೀ	22-09-1955	11-12-2007	ಸಾಮಾನ್ಯ
789	ಸರ್ಕಾರಿ	11885	ಡಿ.ಫಿಲೋಮಿನಾ	23-07-1959	11-12-2007	ಎಸ್ ಸಿ
790	ಸರ್ಕಾರಿ	7301	ಎಸ್. ಮಹಾಲಕ್ಷ್ಮೀ	18-02-1954	11-12-2007	ಸಾಮಾನ್ಯ
791	ಸರ್ಕಾರಿ	7739	ಎಸ್. ಶಾಂತಪ್ಪ	01-03-1950	11-12-2007	ಸಾಮಾನ್ಯ
792	ಸರ್ಕಾರಿ	7796	ಫರ್ಖುಂದ ಅಫೋಜ್	12-02-1952	11-12-2007	ಸಾಮಾನ್ಯ
793	ಸರ್ಕಾರಿ	7837	ಹನುಮಂತ ಸಯಿಬು ಮಸೂತಿ	28-12-1950	11-12-2007	ಸಾಮಾನ್ಯ
794	ಸರ್ಕಾರಿ	7913 ಎ	ಹೆಚ್ ಎಲ್ ಹರೀಶ	10-12-1950	11-12-2007	ಸಾಮಾನ್ಯ
795	ಟಿ ಡಿ ಬಿ	1235	ಡಿ.ರಾಜೇಶ್ವರಿ	23-07-1963	11-12-2007	ಎಸ್ ಸಿ
796	ಸರ್ಕಾರಿ	7267	ಸಂಗಪ್ಪ ರುದ್ರಪ್ಪ ಕುರಡಗಿ	31-05-1951	11-12-2007	ಸಾಮಾನ್ಯ
797	ಸರ್ಕಾರಿ	7413	ಜಿ. ಕೃಷ್ಣಪ್ಪ	02-02-1950	11-12-2007	ಸಾಮಾನ್ಯ
798	ಸರ್ಕಾರಿ	7514 ಎ	ಬಿ.ಎನ್.ಪುಟ್ಟಲಿಂಗಯ್ಯ	08-04-1951	11-12-2007	ಸಾಮಾನ್ಯ
799	ಸರ್ಕಾರಿ	7656 ಎ	ರಹಮತ್ ಉಲ್ಲಾ ಷರೀಫ್	13-12-1949	11-12-2007	ಸಾಮಾನ್ಯ
800	ಸರ್ಕಾರಿ	7661	ಬಿ.ಅನಂತಶಯನ	19-04-1951	11-12-2007	ಸಾಮಾನ್ಯ
801	ಸರ್ಕಾರಿ	7748	ದೊಡ್ಡಹುಚ್ಚಣ್ಣ	16-11-1951	11-12-2007	ಸಾಮಾನ್ಯ
802	ಸರ್ಕಾರಿ	7773	ಎಂ.ಟಿ.ಶಾಮಪ್ಪ	09-04-1950	11-12-2007	ಸಾಮಾನ್ಯ
803	ಸರ್ಕಾರಿ	7787	ಟಿ.ಎಸ್. ಶಿವಲಿಂಗಯ್ಯ	07-05-1950	11-12-2007	ಸಾಮಾನ್ಯ
804	ಸರ್ಕಾರಿ	7861 ಎ	ಮಹಮದ್ ಸಿರಾಜುಲ್ಲಾ	04-05-1954	11-12-2007	ಸಾಮಾನ್ಯ
805	ಸರ್ಕಾರಿ	7876 ಎ	ಎಸ್. ಸಿದ್ದೇಗೌಡ	06-04-1950	11-12-2007	ಸಾಮಾನ್ಯ
806	ಸರ್ಕಾರಿ	7887 ಸಿ	ಗುರುಶಾಂತಪ್ಪ.ಕೆ	10-08-1950	11-12-2007	ಸಾಮಾನ್ಯ
807	ಸರ್ಕಾರಿ	7890	ಸೊಲದಣ್ಣಾ ರುದ್ರಪ್ಪ ವಾಲಿ	22-07-1955	11-12-2007	ಸಾಮಾನ್ಯ
808	ಸರ್ಕಾರಿ	7917	ಎಸ್. ವೈ. ಪಾಟೀಲ	01-06-1953	11-12-2007	ಸಾಮಾನ್ಯ
809	ಸರ್ಕಾರಿ	7917 ಎ	ಎಸ್. ಶಿವಸ್ವಾಮಿ	08-10-1951	11-12-2007	ಸಾಮಾನ್ಯ
810	ಸರ್ಕಾರಿ	7927 ಎ	ಎಲ್. ಮಹದೇವ	06-08-1951	11-12-2007	ಸಾಮಾನ್ಯ
811	ಸರ್ಕಾರಿ	7934 ಎ	ಎ.ರಾಮಪ್ಪ	28-06-1950	11-12-2007	ಸಾಮಾನ್ಯ
812	ಸರ್ಕಾರಿ	7937	ಎಂ.ಎಸ್.ಕೃಷ್ಣಮೂರ್ತಿ	28-04-1951	11-12-2007	ಸಾಮಾನ್ಯ
813	ಸರ್ಕಾರಿ	7941 ಎ	ಎಂ.ಹನುಮಂತಪ್ಪ	15-08-1955	11-12-2007	ಸಾಮಾನ್ಯ
814	ಸರ್ಕಾರಿ	7950	ಆರ್.ಮನೋಹರ	05-05-1953	11-12-2007	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
815	ಸರ್ಕಾರಿ	7952 ಜಿ	ರಾಜವ್ವ.ಡಿ	01-11-1951	11-12-2007	ಸಾಮಾನ್ಯ
816	ಸರ್ಕಾರಿ	7952 ಸಿ	ಆರ್.ಎನ್. ಸುನಂದಮ್ಮ	20-05-1956	11-12-2007	ಸಾಮಾನ್ಯ
817	ಸರ್ಕಾರಿ	7954 ಎ	ಡಿ.ಹನುಮನಾಯ್ಕ	01-07-1955	11-12-2007	ಸಾಮಾನ್ಯ
818	ಸರ್ಕಾರಿ	7954 ಸಿ	ಶಿವಾನಂದ ದಾನಣ್ಣವರ	18-12-1952	11-12-2007	ಸಾಮಾನ್ಯ
819	ಸರ್ಕಾರಿ	7959	ಎಸ್.ಎಂ. ಪೋಲೀಸ್ ಪಾಟೀಲ್	01-06-1950	11-12-2007	ಸಾಮಾನ್ಯ
820	ಸರ್ಕಾರಿ	7989 ಬಿ	ಜಯಶ್ರೀ ಹೊಸುರಕರ್	27-01-1954	11-12-2007	ಸಾಮಾನ್ಯ
821	ಸರ್ಕಾರಿ	7999	ಎಂ.ಜೆ. ಪರಿಮಳ,	19-09-1953	11-12-2007	ಸಾಮಾನ್ಯ
822	ಸರ್ಕಾರಿ	7275 ಎ	ಶಬ್ದೀರ ಅಹ್ಮದ್ ಅಬ್ದುಲ್ ನಬೀ ಸೌದಾಗರ	21-11-1953	11-12-2007	ಸಾಮಾನ್ಯ
823	ಸರ್ಕಾರಿ	7466	ಜಿ.ವಿ ಪಾಂಡುರಂಗಯ್ಯ ಶೆಟ್ಟಿ	19-09-1950	11-12-2007	ಸಾಮಾನ್ಯ
824	ಸರ್ಕಾರಿ	7505	ಎಸ್.ಎನ್ ಕೇಶವ ಪ್ರಸಾದ್	30-04-1952	11-12-2007	ಸಾಮಾನ್ಯ
825	ಸರ್ಕಾರಿ	7683	ಎಸ್.ಕೆ ನಾಗಪ್ಪ		11-12-2007	ಸಾಮಾನ್ಯ
826	ಸರ್ಕಾರಿ	7731	ಜಿ.ಆರ್ ಹಂಜಾಟೆ	10-07-1952	11-12-2007	ಸಾಮಾನ್ಯ
827	ಸರ್ಕಾರಿ	14592	ಹೆಚ್. ಕಾಳನಾಯಕ	18-06-1967	11-12-2007	ಎಸ್ ಟಿ
, ಸಿ1(1) ಸ್ಥಾ. ಪ. ಬಡ್ತಿ 86/2008-09 20-07-2009 (30+80=110 ಧಾರವಾಡ)						
828	ಮುನಿಸಿಪಲ್		ಸಿ.ಎಂ.ಲೀಲಾವತಿ	22/07/1962	16-02-2008	
829	ಮುನಿಸಿಪಲ್		ಜಿ.ಪಿ.ಬಾಹುಬಲಿ	06-07-1965	16-02-2008	
830	ಮುನಿಸಿಪಲ್		ಎನ್.ಲೋಕನಾಥ್	01-06-1964	16-02-2008	
831	ಮುನಿಸಿಪಲ್		ಟಿ.ಆರ್.ಉದಯಕುಮಾರ್	16/10/1963	16-02-2008	ನಿಧನ
832	ಮುನಿಸಿಪಲ್		ವಿ.ನಾರಾಯಣ ಸ್ವಾಮಿ	12-06-1960	16-02-2008	
, ಸಿ1(1) ಸ್ಥಾ. ಪ. ಬಡ್ತಿ 86/2008-09 20-07-2009 (30+80=110 ಧಾರವಾಡ)						
833	856		ಪಿ.ಎಸ್.ಸಚ್ಚಿದಾನಂದ		17/06/2008	
834	857		ಕೆ.ಹೆಚ್.ಮಹದೇವಪ್ಪ		17/06/2008	
835	858		ಪ್ರಕಾಶ ಗೋಪಾಲ ಒಂಕಾರ		17/06/2008	
836	859		ನಾಗಪ್ಪ ದುರಗಪ್ಪ ಸಿಂಗಿ		17/06/2008	
837	860		ಎನ್.ಜಿ.ನಾರಾಯಣಸ್ವಾಮಿ		17/06/2008	
838	861		ಕೆ.ನಾಗಭೂಷಣಂ		17/06/2008	
839	862		ಎಂ.ವಿ.ಕನಕಶೈಲ		17/06/2008	
840	863		ಟಿ.ಮಹದೇವಪ್ಪ		17/06/2008	
841	864		ಕೆ.ಮಲ್ಲೇಸ್ವಾಮಿ		17/06/2008	
ಸಿ1.ಸ್ಥಾ.ಪ.ಬಡ್ತಿ.86/2008-09 ದಿನಾಂಕ:20-07-2009 (30+80=110 ಧಾರವಾಡ)						
842	865	3	ಎಸ್.ಡಿ.ಸುಗತೆ,	01-06-1954	01-08-2009	ಸಾಮಾನ್ಯ
843	866	6	ಶ್ರೀಮತಿ ವಿಮಲಾಬಾಯಿ ಹಂದಿಗೋಳ,	17-07-1957	31-07-2009	ಸಾಮಾನ್ಯ
844	867	8	ಶ್ರೀ.ಡಿ.ಮುದ್ದಣ್ಣ.	01-06-1956	01-08-2009	ಪ.ಜಾ
845	868	48	ಎಸ್.ಪಿಂಕಾರಯನವರ,	01-03-1955	01-01-2009	ಸಾಮಾನ್ಯ
846	869	51	ವಿ.ಎ.ಬಳಗೋಡ,	21-07-1959	28-05-2009	ಸಾಮಾನ್ಯ
847	870	52	ಎ.ಬಿ.ಚಪ್ಪರಬಂದ,	01-06-1955	01-08-2009	ಸಾಮಾನ್ಯ
848	871	63	ಶ್ರೀಮತಿಜಿ ಪುಷ್ಪಕುಮಾರಿ,	12-09-1953	04-08-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
849	872	65	ಎಸ್.ಜಿ.ಭಟ್,	13-05-1956	05-08-2009	ಸಾಮಾನ್ಯ
850	873	67	ವಿ.ಬಿ.ಹೂಗಾರ,	05-04-1956	01-08-2009	ಸಾಮಾನ್ಯ
851	874	68	ಪಂಜಾಕ್ಷರಿ ಶ ಅಂಗಡಿ,	21-05-1963	01-08-2009	ಸಾಮಾನ್ಯ
852	875	70	ಶ್ರೀ ಎಸ್.ಜಿ.ಸಣ್ಣಂಗಿ	14/05/1961	01-08-2009	ಸಾಮಾನ್ಯ
853	876	73	ಡಿ.ಎಲ್.ಜಾದವ	29/5/1965	24-08-2009	ಸಾಮಾನ್ಯ
854	877	75	ಶ್ರೀ ಎ ಎನ್. ಬಾಳಿಕಾಯಿ,	12-05-1964	01-08-2009	ಸಾಮಾನ್ಯ
855	878	76	ಉಮರಘಾರುಕ ಅಬ್ಬಲಗಣಿ ಮುಲ್ಲಾ	26-01-1964	20-11-2009	ಸಾಮಾನ್ಯ
856	879	77	ಶ್ರೀ ವಸಂತ ಸಿದ್ರಾಮ ನಾಯಕ,	20-07-1963	03-08-2009	ಸಾಮಾನ್ಯ
857	880	81	ಶ್ರೀ ಶಮೀಮಬಾನು ಇನಾಮದಾರ,	22-01-1961	03-08-2009	ಸಾಮಾನ್ಯ
858	881	83	ಎಸ್.ಜೆ.ಕೋಲಾಜಿಗೌಡ,	15-06-1960	30-07-2009	ಸಾಮಾನ್ಯ
859	882	85	ವಿ.ಎಚ್.ಜೋಷಿ,	01-07-1965	27-07-2009	ಸಾಮಾನ್ಯ
860	883	87	ಮನೋಹರ ಮಾಕಾಣಿ,	01-06-1951	09-09-2009	ಸಾಮಾನ್ಯ
861	884	89	ಎಂ.ಬಿ.ಚೆನ್ನಪ್ಪಗೌಡರ,	01-06-1954	22-08-2009	ಸಾಮಾನ್ಯ
862	885	91	ಶ್ರೀ.ಆರ್.ಎನ್.ಝಂಜರವಾಡ	19.01.1957	21-07-2009	ಸಾಮಾನ್ಯ
863	886	97	ಶ್ರೀ ರಾಮದಾಸ ಹಬ್ಬಾರ	29-12-1953	05-08-2009	ಸಾಮಾನ್ಯ
864	887	102	ಶ್ರೀ ಶರಣಬಸಪ್ಪ ಗೌಡರ	09-12-1953	01-09-2009	ಸಾಮಾನ್ಯ
865	888	105	ಆರ್.ಜಿ.ಪಠಾಣ	10-05-1951	04-08-2009	ಸಾಮಾನ್ಯ
866	889	106	ಎಚ್.ಜಿ.ಬಸವರಾಜಪ್ಪ	24-04-1953	04-08-2009	ಸಾಮಾನ್ಯ
867	890	107	ಎನ್.ಎಚ್.ವಡಗಾಂವಕರ,	15-06-1954	27-07-2009	ಸಾಮಾನ್ಯ
868	891	108	ಪಿ.ಎ.ಬರಮೂಚೆ,	01-06-1955	27-07-2009	ಸಾಮಾನ್ಯ
869	892	109	ಬಿ.ಎನ್.ರೂಡಬಸಣ್ಣವರ,	15-12-1951	27-07-2009	ಸಾಮಾನ್ಯ
870	893	123	ಎಸ್.ಸಿ.ವಂದಾಲ,	07-12-1962	03-08-2009	ಪ.ಜಾ
871	894	779	ಶ್ರೀ ಬಿ.ವಾಯ್. ಪಾಟೀಲ,	24-04-1960	31-07-2009	ಪ.ಜಾ
ಸಿ.ಸ್ಟಾ.ಪ.ಬಡ್ತಿ.86/2008-09 ದಿನಾಂಕ:20-07-2009 (30+80=110 ಧಾರವಾಡ)						
872	895	64ಎ	ಹಸನ ದಸ್ತಗೀರ ಬೇಗ್,	11-05-1956	18-11-2009	ಸಾಮಾನ್ಯ
873	896	65ಎ	ಶ್ರೀ ಜಿ.ಎಲ್. ಗುಡದಪ್ಪ	02-04-1952	03-11-2009	ಸಾಮಾನ್ಯ
874	897	96ಎ	ಶ್ರೀ ಎಸ್.ಸಿ. ರತ್ನಕಟ್ಟಿ	01-07-1952	23-09-2010	ಸಾಮಾನ್ಯ
875	898	110	ಶ್ರೀ ಬಸವಂತ ನೀಲಪ್ಪ ಮಾನೆ,	01-03-1952	29-10-2009	ಸಾಮಾನ್ಯ
876	899	113	ಶ್ರೀಮತಿ ಪುಷ್ಪಲತಾ ಕವರಿ	15-04-1953	03-11-2009	ಸಾಮಾನ್ಯ
877	900	114	ಶ್ರೀ ಬಿ. ವೀರಪ್ಪ,	06-12-1952	31-9-2009	ಸಾಮಾನ್ಯ
878	901	116	ಶ್ರೀಮತಿ ಪರಮೇಶ್ವರಿ ಗಾಂವಕರ,	02-06-1952	15-11-2009	ಸಾಮಾನ್ಯ
879	902	119	ಶ್ರೀ ವಿ.ಪಿ.ಜಾಕೋಜಿ,	12-03-1965	01-11-2009	ಸಾಮಾನ್ಯ
880	903	121	ಶ್ರೀ ರಾಜೇಂದ್ರ ನಾಯ್ಕ	18-02-1964	26-10-2009	ಸಾಮಾನ್ಯ
881	904	122	ಶ್ರೀ ಎ ಎಲ್ ರೊಡ್ಡನ್ನವರ	12-11-1959	22-07-2010	ಸಾಮಾನ್ಯ
882	905	124	ಶ್ರೀ ಲಕ್ಕಪ್ಪಾ ಈ ಕೊಳವಿ	01-06-1962	23-11-2009	ಸಾಮಾನ್ಯ
883	906	125	ಶ್ರೀ ಎಚ್.ವಿ.ಗೌಡ	01-06-1961	31-10-2009	ಸಾಮಾನ್ಯ
884	907	126ಎ	ಶ್ರೀ ಈಶ್ವರಪ್ಪ ಈ ಹಾದಿಮನಿ,	01-06-1955	18-11-2009	ಸಾಮಾನ್ಯ
885	908	127	ಶ್ರೀ ಅರವಿಂದ ಜಿ ಗಣೇಯನ್	07-08-1959	30-10-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
886	909	128	ಶ್ರೀ ಶಿವಪ್ಪ ಅ ಕನ್ನೂರ	22-06-1960	18-11-2009	ಸಾಮಾನ್ಯ
887	910	129	ಶ್ರೀಮತಿ ಪಾರ್ವತಮ್ಮ ಹುಬ್ಬಳ್ಳಿ	01-06-1961	30-10-2009	ಸಾಮಾನ್ಯ
888	911	130	ಶ್ರೀಮತಿ ಎನ್ ಎ ಚೌಗಲಾ,	06-09-1963	29-10-2009	ಸಾಮಾನ್ಯ
889	912	131	ಶ್ರೀಮತಿ ಮಲನಬಿ,	01-06-1956	14-11-2009	ಸಾಮಾನ್ಯ
890	913	132	ಶ್ರೀ ರಂಗಪ್ಪ ತಿಮ್ಮಪ್ಪ ಹಕಾಟಿ,	01-06-1961	29-10-2009	ಸಾಮಾನ್ಯ
891	914	133	ಶ್ರೀಮತಿ ರವಿಕಲಾ ಎನ್ ನಾಯ್ಕ	30-06-1962	29-10-2009	ಸಾಮಾನ್ಯ
892	915	134	ರಾಜಮ್ಮ ಗೋವಿಂದಪ್ಪ ನಾಯಕ,	11-03-1965	29-10-2009	ಸಾಮಾನ್ಯ
893	916	136	ಎಚ್ ಪಿ ಕಡ್ಲಿಮಟ್ಟಿ	13-04-1965	27-10-2010	ಸಾಮಾನ್ಯ
894	917	137	ಶ್ರೀ.ಎಸ್.ಎನ್.ಪಾಟೀಲ.	01-06-1958	04-11-2009	ಸಾಮಾನ್ಯ
895	918	138	ಶ್ರೀಮತಿ ಕಲ್ಪನಾ ನಾಗೇಶ ಶೆಟ್ಟಿ,	23-01-1965	31-10-2009	ಸಾಮಾನ್ಯ
896	919	140	ಶ್ರೀಮತಿ ನಯನಾ ಎನ್. ನಾಯ್ಕ,	11-07-1965	29-10-2009	ಸಾಮಾನ್ಯ
897	920	141	ಶ್ರೀಮತಿ ಎಸ್.ಡಿ ಸಂಖಿ	01-05-1964	02-11-2009	ಸಾಮಾನ್ಯ
898	921	141ಎ	ಹುಸೇನಸಾಬ ಲಾಲಸಾಬ ಅಲಿಖಾನ,	01-06-1964	29-10-2009	ಸಾಮಾನ್ಯ
899	922	142	ಶ್ರೀ ನಾಗನೂರ ಅದ್ವಾಪ್ಪ ಬೀರಪ್ಪ,	20-07-1962	29-10-2009	ಸಾಮಾನ್ಯ
900	923	143	ಶ್ರೀಮತಿ.ಜಿ.ಎಚ್.ಬಾಗವಾನ.	31-10-1960	11-11-2009	ಸಾಮಾನ್ಯ
901	924	144	ಶ್ರೀಮತಿ ಲಕ್ಷ್ಮೀ ಶಿವಪ್ಪ ನಾಯ್ಕ,	22-02-1962	31-10-2009	ಸಾಮಾನ್ಯ
902	925	147	ರವೀಂದ್ರ ರಾಮಚಂದ್ರ ಕುಂದನಗಾರ,	22-07-1964	28-10-2009	ಸಾಮಾನ್ಯ
903	926	150	ಶ್ರೀ ಸುಭಾಷ ಎಲ್. ಶೀರೂರು,			
904	927	152	ಇಕ್ಕಾಲಹಳ್ಳದ ಖಾಜಿ	30-06-1962	02-11-2009	ಸಾಮಾನ್ಯ
905	928	152ಎ	ರಾಮಪ್ಪ ಫಕೀರಪ್ಪ ಲೋಟಗೇರಿ	04-04-1961	30-10-2009	ಸಾಮಾನ್ಯ
906	929	153	ಶೀಮತಿ.ಆರ್.ಎಂ.ಗುಬ್ಬಾಡ.	01-06-1964	02-11-2009	ಸಾಮಾನ್ಯ
907	930	154	ಶ್ರೀ ವಿ.ಎಂ ಮುಗದಮ್	21-07-1964	29-10-2009	ಸಾಮಾನ್ಯ
908	931	155	ಶ್ರೀಮತಿ ಎಲ್. ಬಿ. ಪಾಟೀಲ	05-01-1961	06-11-2009	ಸಾಮಾನ್ಯ
909	932	155ಎ	ಶ್ರೀ.ಆರ್.ಟಿ.ಹಾದಿಮನಿ.	01-10-1962	01-02-2010	ಸಾಮಾನ್ಯ
910	933	156	ಶ್ರೀ ಮನೋಹರ ಅನಂತ ನಾಯ್ಕ,	16-11-1960	30-10-2009	ಸಾಮಾನ್ಯ
911	934	157	ಶ್ರೀಮತಿ ಶರ್ಮಶಾದ ಸೈಯ್ದದ	12-02-1965	30-10-2009	ಸಾಮಾನ್ಯ
912	935	158	ಅಬ್ದುಲ್ ಗಫಾರ ಮ ಕಮಲ ಪಾ,	15-03-1960	28-10-2010	ಸಾಮಾನ್ಯ
913	936	159	ಪಿ ಜಿ ಜಾಧವ	03-03-1958	27-11-2009	ಸಾಮಾನ್ಯ
914	937	160	ಶ್ರೀ ರಾಮಚಂದ್ರ ಚಿ ಭಟ್ಟ	28-03-1955	31-10-2009	ಸಾಮಾನ್ಯ
915	938	165	ಶ್ರೀ ಅಶೋಕ ಲಕ್ಷಣ ನಗರ	01-06-1959	30-10-2009	ಸಾಮಾನ್ಯ
916	939	166	ಶ್ರೀ ಅಜೀಶ ಅಪ್ಪಾಸಾಹೇಬ ಜಾಧವ,	20-02-1960	29-10-2009	ಸಾಮಾನ್ಯ
917	940	167	ಶ್ರೀಮತಿ ಗಂಗೂಬಾಯಿ ದಿಂಡವಾರ,	15-03-1963	07-11-2009	ಸಾಮಾನ್ಯ
918	941	168	ಮಹಮ್ಮದ ಇಸ್ಮಾಯಿಲ್ ಎಸ್. ಕಲಾದಗಿ	15-07-1964	02-11-2009	ಸಾಮಾನ್ಯ
919	942	172	ಶ್ರೀ ಎಂ ಬಿ ಬಿರಾದರ ಗೌಡರ	20-06-1962	29-10-2009	ಸಾಮಾನ್ಯ
920	943	172ಎ	ಶ್ರೀ.ಎ.ಎಚ್.ಬೆಲ್ಲದ.	15-10-1961	03-11-2009	ಸಾಮಾನ್ಯ
921	944	173	ಶ್ರೀ ವಾಯ್.ಆರ್.ಮಾಡಗಿ	25-08-1960	29-10-2009	ಸಾಮಾನ್ಯ
922	945	174	ಶ್ರೀಮತಿ ಸೀತಾ ಎನ್. ಭಟ್,	27-05-1964	30-10-2009	ಸಾಮಾನ್ಯ
923	946	175	ಶ್ರೀ ಶಿವರಾಮ ಎನ್ ಹೆಗಡೆ	13-03-1961	31-10-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
924	947	176	ಶ್ರೀ.ವಿ.ಎಸ್.ಕುಂಬಾರ.	01-05-1960	02-11-2009	ಸಾಮಾನ್ಯ
925	948	177	ಶ್ರೀ ಜಿ.ಎ.ನಾಯ್ಕ.	22-04-1960	30-10-2009	ಸಾಮಾನ್ಯ
926	949	177ಎ	ಶ್ರೀ ಎಂ ಬಿ ಕುಂಬಾರಗೇರಿ	01-01-1959	28-10-2009	ಸಾಮಾನ್ಯ
927	950	178	ಶ್ರೀ ಹನುಮಂತಪ್ಪ ಯ ಮಡಿವಾಳರ,	01-06-1960	05-11-2009	ಸಾಮಾನ್ಯ
928	951	932	ಶ್ರೀ ಗೋವಿಂದಪ್ಪ ಡಿ	28-02-1966	03-11-2009	ಪ.ಜಾ
929	952	933	ಶ್ರೀ ಎಂ. ಪಿ. ಕೇಶವಮೂರ್ತಿ	06-01-1966	31-10-2009	ಪ.ಪಂ
930	953	939	ಶ್ರೀ ಎಲ್ ಚಂದ್ರ ನಾಯ್ಕ.	08-05-1959	03-11-2009	ಪ.ಜಾ
931	954	950	ಶ್ರೀ ಮೋಹನಕುಮಾರ ಪಿ	15/5/1970	31-10-2009	ಪ.ಜಾ
932	955	952	ಶ್ರೀ ಕೆ ತಿಪ್ಪೇಶನಾಯ್ಕ	04-04-1971	31-10-2009	ಪ.ಜಾ
933	956	960	ಶ್ರೀ ಬಿ ಆರ್ ಜಯಪ್ಪ	20/5/1965	31-10-2009	ಪ.ಪಂ
934	957	962	ಶ್ರೀ. ಟಿ ಆರ್ ಮೂಡಿ	06-01-1966	30-10-2009	ಪ.ಜಾ
935	958	974	ಡಿ. ಜಯನಾಯ್ಕ	10-10-1957	31-10-2009	ಪ.ಜಾ
936	959	975	ಶ್ರೀಮತಿ ಎಚ್ ಶ್ರೀಶೈಲಮ್ಮ	07-01-1959	03-10-2009	ಪ.ಜಾ
937	960	986	ಶ್ರೀ ಬಸವರಾಜ ಎಸ್	16/9/1961	31-10-2009	ಪ.ಜಾ
938	961	988	ಶ್ರೀ ವಿ.ಎಲ್.ಕಾಂಬಳೆ,	01-06-1962	30-06-2010	ಪ.ಜಾ
939	962	990	ಶ್ರೀಮತಿ ಎಸ್.ಎನ್.ಉಷಾದೇವಿ	20-07-1963	30-10-2009	ಪ.ಜಾ
940	963	997	ಶ್ರೀಮತಿ ಜಯಮ್ಮ ಆರ್ ತೆವರಿ	29-07-1966	30-10-2009	ಪ.ಪಂ
941	964	1002	ಶ್ರೀ ಯುರಾಜ ವೆಂ ಮುಂಡರಗಿ	20-05-1967	30-10-2009	ಪ.ಜಾ
942	965	1028	ಶ್ರೀ ಎಸ್.ಎಚ್. ಪ್ರಭಾಕರ	10-04-1964	29-10-2009	ಪ.ಜಾ
943	966	1033	ಶ್ರೀ ಪೀರಪ್ಪ ನಿಂಗಪ್ಪ ಸೋನೇವಾನೆ,	01-06-1966	06-11-2009	ಪ.ಜಾ
944	967	1038	ಶ್ರೀ ಎಸ್.ಬಿ.ಕಾಂಬಳೆ ಸಪ್ತಾಶಾಲೆ ಬಳವಾಡ	01-06-1967	01-12-2009	ಪ.ಜಾ
945	968	1058	ಶ್ರೀ ನಾಗಪ್ಪ ಬೇಗೇರಿ	01-05-1961	31-10-2009	ಪ.ಜಾ
946	969	1059	ಶ್ರೀ ಎಸ್. ಖ. ಚಲವಾದಿ	01-06-1962	23-11-2009	ಸಾಮಾನ್ಯ
947	970	1062	ಶ್ರೀ ಶಿವಪ್ಪ ತುಕರಾಮ ಮಾಡಲಗಿ	05-09-1963	23-11-2009	ಪ.ಜಾ
948	971	1078	ಶ್ರೀ ವಿ ಎಚ್ ಕೋಲ್ಕಾರ	20-06-1967	18-11-2009	ಪ.ಜಾ
949	972	1138	ಶ್ರೀ ಎಂ ಡಿ ಚನ್ನಗಿರಿ	06-11-1965	02-11-2009	ಪ.ಪಂ
950	973		ಶ್ರೀ ಹನುಮಂತಪ್ಪ ಕೆ	01-12-1963	31-10-2009	ಪ.ಜಾ
ಸಿ1(2)ಸ್ಥಾಪ.ಬಡ್ತಿ.10/2008-09 ದಿನಾಂಕ:19-08-2009 ಬೆಂಗಳೂರು ಆಯುಕ್ತಾಲಯ 223 ಮಂದಿ						
951	974	7401	ಶಾಹೀದಾ ಖಾತೂನ್.	02-12-1953	19-08-2009	ಸಾಮಾನ್ಯ
952	975	7402	ಜೇನತ್ ಉನ್ನೀಸಾ ಬಿ	22-10-1951	19-08-2009	ಸಾಮಾನ್ಯ
953	976	7501ಬಿ	ಕೆ.ಆರ್. ಅನ್ನಪೂರ್ಣ,	22-08-1951	19-08-2009	ಸಾಮಾನ್ಯ
954	977	7567	ಎಸ್. ಲಿಂಗೇಗೌಡ.,	06-05-1951	19-08-2009	ಸಾಮಾನ್ಯ
955	978	7632	ಎಂ.ಕೆ. ಶ್ರೀನಿವಾಸ.,	02-02-1952	19-08-2009	ಸಾಮಾನ್ಯ
956	979	7908	ಲಿಂಗೇ ಗೌಡ. ಹೆಚ್.,	11-08-1954	19-08-2009	ಸಾಮಾನ್ಯ
957	980	7910ಎ	ಜಿ.ಸಿ. ಸದಾಶಿವ	03-06-1951	19-08-2009	ಸಾಮಾನ್ಯ
958	981	7922	ನ್ಯಾನಮಾರ್ತಿ.ಎನ್.	04-09-1951	19-08-2009	ಸಾಮಾನ್ಯ
959	982	7932	ಬಿ. ದ್ವಾರಕೇನಾಥ್	02-06-1951	19-08-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
960	983	7989	ಎಸ್. ನಾಗೇಂದ್ರ ರಾವ್,	16-02-1953	19-08-2009	ಸಾಮಾನ್ಯ
961	984	7989ಎ	ಯಂ.ಎ. ನರಸಿಂಹ ಭಟ್	02-03-1954	01-09-2009	ಸಾಮಾನ್ಯ
962	985	8001	ಬಿ.ಹೆಚ್. ಜಗದಾಂಬ ದೇವಿ	01-01-1953	19-08-2009	ಸಾಮಾನ್ಯ
963	986	8002	ಕೆ. ಮುತ್ತರಾಯಪ್ಪ,	11-01-1954	19-08-2009	ಸಾಮಾನ್ಯ
964	987	8003	ಬಿ. ಕಾಳಪ್ಪ,	04-05-1956	19-08-2009	ಸಾಮಾನ್ಯ
965	988	8005	ಎನ್. ಈಶ್ವರಯ್ಯ	13-04-1957	19-08-2009	ಸಾಮಾನ್ಯ
966	989	8006	ಸಿ.ಎಂ. ತಮ್ಮಯ್ಯ,	15-08-1954	19-08-2009	ಸಾಮಾನ್ಯ
967	990	8006ಎ	ಸೈಯಿದಾ ಯಾಸ್ಮಿನ್ ಸುಲ್ತಾನಾ,	20-05-1955	19-08-2009	ಸಾಮಾನ್ಯ
968	991	8006ಬಿ	ಜಿ.ಅಡವಿಕುಮಾರ್,	20-07-1959	19-08-2009	ಸಾಮಾನ್ಯ
969	992	8007	ಕೆ. ನಂಜೇಗೌಡ	05-06-1955	19-08-2009	ಸಾಮಾನ್ಯ
970	993	8008	ಡಿ. ಚಂದ್ರಪ್ಪ,	01-12-1955	19-08-2009	ಸಾಮಾನ್ಯ
971	994	8009	ವಿಶ್ವನಾಥರಾವ್ ಚೌಹಾಣ್,	05-09-1958	19-08-2009	ಸಾಮಾನ್ಯ
972	995	8010	ಸಿ.ಆರ್. ಯೋಗಾನರಸಿಂಹ,	01-01-1959	19-08-2009	ಸಾಮಾನ್ಯ
973	996	8011	ಎಂ.ಎಂ. ಚಂಗಪ್ಪ,	22-03-1955	19-08-2009	ಸಾಮಾನ್ಯ
974	997	8012	ಜಿ. ಶಿವಾನಂದಮಯ್ಯ	02-07-1955	19-08-2009	ಸಾಮಾನ್ಯ
975	998	8013	ಕೆ.ಟಿ. ಲಕ್ಷ್ಮೀಕಾಂತ,	06-02-1957	19-08-2009	ಸಾಮಾನ್ಯ
976	999	8014	ಎಂ.ಹೆಚ್ ರಂಗೇಗೌಡ,	01-05-1958	19-08-2009	ಸಾಮಾನ್ಯ
977	1000	8014ಎ	ಎಂ. ರಾಜಗುರು ಹೆಬ್ಬಾರ್,	20-02-1959	19-08-2009	ಸಾಮಾನ್ಯ
978	1001	8014ಬಿ	ಸಿ ಎನ್ ಆಶಾಲತ	10-02-1960	24-08-2009	ಸಾಮಾನ್ಯ
979	1002	8015	ತಮ್ಮಣ್ಣಗೌಡ	02-12-1953	19-08-2009	ಸಾಮಾನ್ಯ
980	1003	8016	ರುದ್ರಪ್ಪ,	02-03-1954	19-08-2009	ಸಾಮಾನ್ಯ
981	1004	8017	ಸಿ. ಮಹದೇವು,	25-07-1955	19-08-2009	ಸಾಮಾನ್ಯ
982	1005	8018	ಹೆಚ್. ರಾಮು,	05-03-1956	19-08-2009	ಸಾಮಾನ್ಯ
983	1006	8019	ಎ. ಅಪ್ಪಣ ನಾಯಕ್,	01-06-1956	19-08-2009	ಸಾಮಾನ್ಯ
984	1007	8019 ಎ	ಸಬೀಹ ಬಾನು	05-04-1957	19-08-2009	ಸಾಮಾನ್ಯ
985	1008	8020	ಕೆ. ಶಿವಮಕುಮಾರ್,	20-06-1957	19-08-2009	ಸಾಮಾನ್ಯ
986	1009	8021	ಕೆ.ಪಿ. ಸೋಮಶೇಖರ,	17-11-1957	19-08-2009	ಸಾಮಾನ್ಯ
987	1010	8022	ಹೆಚ್.ಸಿ. ಜಗದೀಶ್,	16-03-1958	19-08-2009	ಸಾಮಾನ್ಯ
988	1011	8023	ಪಿ.ಶಿವರಾಮ ಭಟ್,	08-07-1958	19-08-2009	ಸಾಮಾನ್ಯ
989	1012	8024	ಬಾಲಕೃಷ್ಣೇಗೌಡ, ಎಂ ವಿ	10-07-1959	19-08-2009	ಸಾಮಾನ್ಯ
990	1013	8024ಂ	ಎಸ್. ನಾರಾಯಣಸ್ವಾಮಿ,	11-11-1954	19-08-2009	ಸಾಮಾನ್ಯ
991	1014	8024ಃ	ಉಮೇಶ್ ಬಾಂಬೋರೆ,	28-02-1960	19-08-2009	ಸಾಮಾನ್ಯ
992	1015	8024ಅ	ಬಿ.ಆರ್. ಸುಬ್ರಹ್ಮಣ್ಯ ,	06-03-1955	02-09-2009	ಸಾಮಾನ್ಯ
993	1016	8024ಆ	ಸಿ. ಸರಸ್ವತಿ,	02-06-1957	19-08-2009	ಸಾಮಾನ್ಯ
994	1017	8025	ಹೆಚ್.ಎನ್. ನಾಗೇಂದ್ರ ರಾವ್,	15-04-1954	31-08-2009	ಸಾಮಾನ್ಯ
995	1018	8026	ಡಿ.ಎ ನಿಂಗಪ್ಪ,	02-10-1954	01-09-2009	ಸಾಮಾನ್ಯ
996	1019	8027	ಆರ್. ಎಂ. ಸಿದ್ದೇಗೌಡ,	20-06-1953	31-08-2009	ಸಾಮಾನ್ಯ
997	1020	8028	ಭೈರೇಗೌಡ,	04-06-1955	19-08-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
998	1021	8029	ಎನ್. ನಾಗೇಂದ್ರ,	01-04-1957	19-08-2009	ಸಾಮಾನ್ಯ
999	1022	8029ಎ	ಎಸ್.ಪಿ. ಅಶ್ವತನಾರಾಯಣ,	05-12-1957	19-08-2009	ಸಾಮಾನ್ಯ
1000	1023	8030	ರೇವಮ್ಮ,	25-12-1957	19-08-2009	ಸಾಮಾನ್ಯ
1001	1024	8031	ಪಿ.ಸಿ. ಲೀಲಾವತಿ	10-04-1960	19-08-2009	ಸಾಮಾನ್ಯ
1002	1025	8032	ಎಂ. ಮಂಜುಳ,	25-02-1961	19-08-2009	ಸಾಮಾನ್ಯ
1003	1026	8032ಂ	ಆರ್.ಎನ್. ಪರಶಿವಮೂರ್ತಿ	16-03-1954	19-08-2009	ಸಾಮಾನ್ಯ
1004	1027	8033	ಕೆ.ಟಿ. ಜುಂಜಪ್ಪ,	03-10-1951	19-08-2009	ಸಾಮಾನ್ಯ
1005	1028	8034ಂ	ಎ. ಸಾವಿತ್ರಿ	10-03-1956	19-08-2009	ಸಾಮಾನ್ಯ
1006	1029	8035	ಎಂ.ಎನ್. ಯಶೋಧ,	10-03-1958	19-08-2009	ಸಾಮಾನ್ಯ
1007	1030	8036	ಎನ್.ಎಂ. ಜಯರಾಮನ್,	07-09-1955	19-08-2009	ಸಾಮಾನ್ಯ
1008	1031	8036ಎ	ಪಿ. ರೇಖಾ,	02-06-1958	19-08-2009	ಸಾಮಾನ್ಯ
1009	1032	8037	ಕೆ. ಪ್ರಶಾಂತ್,	01-06-1955	19-08-2009	ಸಾಮಾನ್ಯ
1010	1033	8037ಎ	ಎಸ್.ಕೆ. ರಮೇಶ್,	01-04-1958	19-08-2009	ಸಾಮಾನ್ಯ
1011	1034	8043	ಎಂ. ನಟರಾಜ,	01-04-1958	19-08-2009	ಸಾಮಾನ್ಯ
1012	1035	8048	ಎನ್. ವಿರೂಪಾಕ್ಷಪ್ಪ,	01-06-1956	19-08-2009	ಸಾಮಾನ್ಯ
1013	1036	8056	ಪಿ. ಜಿನ್ನಪ್ಪಗೌಡ,	01-08-1955	19-08-2009	ಸಾಮಾನ್ಯ
1014	1037	8074	ಜಿ. ಬಸವರಾಜ,	01-04-1953	19-08-2009	ಸಾಮಾನ್ಯ
1015	1038	8079	ಕೆ.ಟಿ. ರಂಗಪ್ಪ,	01-06-1956	19-08-2009	ಸಾಮಾನ್ಯ
1016	1039	8082	ಪಿ. ಜಗದೀಶ,	25-07-1953	19-08-2009	ಸಾಮಾನ್ಯ
1017	1040	8088	ವೈ.ಸಿ. ಬಸವರಾಜಪ್ಪ,	14-07-1952	19-08-2009	ಸಾಮಾನ್ಯ
1018	1041	8089	ಬಿ. ಬಸವರಾಜಯ್ಯ,	04-10-1953	19-08-2009	ಸಾಮಾನ್ಯ
1019	1042	8089ಬಿ	ಕೆ.ಬಿ. ವಿಶಾಲಾಕ್ಷಮ್ಮ,	29-04-1953	19-08-2009	ಸಾಮಾನ್ಯ
1020	1043	8090ಬಿ	ಎಂ.ಎಸ್. ಗುರುಮೂರ್ತಿ,	10-08-1951	19-08-2009	ಸಾಮಾನ್ಯ
1021	1044	8093	ಕೆ.ಎಲ್. ನಾಗರಾಜ,	18-07-1960	19-08-2009	ಸಾಮಾನ್ಯ
1022	1045	8096	ಕೆ.ಜಿ. ಓಂಕಾರಮೂರ್ತಿ,	02-10-1950	19-08-2009	ಸಾಮಾನ್ಯ
1023	1046	8097	ಕೆ.ಟಿ. ನಂಜುಂಡಯ್ಯ,	02-04-1952	19-08-2009	ಸಾಮಾನ್ಯ
1024	1047	8097ಎ	ಕೆ. ನಾರಾಯಣಪ್ಪ,	08-04-1953	19-08-2009	ಸಾಮಾನ್ಯ
1025	1048	8099	ಕೆ.ಎಸ್. ಶಿವರಾಮಯ್ಯ,	13-09-1954	19-08-2009	ಸಾಮಾನ್ಯ
1026	1049	8100	ಪಿ.ಹೆಚ್. ಸಂಜೀವ ರೆಡ್ಡಿ,	10-01-1957	19-08-2009	ಸಾಮಾನ್ಯ
1027	1050	8101	ಡಿ.ಎಸ್. ಧನ್ಯಕುಮಾರ್,	06-09-1960	19-08-2009	ಸಾಮಾನ್ಯ
1028	1051	8101ಎ	ಮಹೇಶ್,	10-07-1961	19-08-2009	ಸಾಮಾನ್ಯ
1029	1052	8103	ಪಾಹೀದಾ ಬೇಗಂ,	12-09-1954	19-08-2009	ಸಾಮಾನ್ಯ
1030	1053	267	ಜಿ.ಕೆ. ನಾಗರಾಜ,	08-05-1959	19-08-2009	ಸಾಮಾನ್ಯ
1031	1054	268	ಎಚ್. ಎಸ್. ತಿಪ್ಪೇಸ್ವಾಮಿ,	20-07-1958	22-08-2009	ಸಾಮಾನ್ಯ
1032	1055	269	ಬಿ.ವಿ. ಬಾಬು ಜನಾರ್ದನ ನಾಯ್ಕ,	11-01-1958	19-08-2009	ಸಾಮಾನ್ಯ
1033	1056	270	ಸಿ.ವಿ. ನಾಗನಾಥ,	24-08-1951	19-08-2009	ಸಾಮಾನ್ಯ
1034	1057	271	ಕೆ.ಇ. ಯೋಗಾಚಾರ್ ,	01-06-1956	19-08-2009	ಸಾಮಾನ್ಯ
1035	1058	273	ಬಿ.ವೆಂಕಟೇಶಮೂರ್ತಿ,	24-05-1954	19-08-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1036	1059	276	ಬಿ.ಎನ್. ಶಿವಾರೆಡ್ಡಿ, .	10-10-1955	19-08-2009	ಸಾಮಾನ್ಯ
1037	1060	277	ಬಿ. ಲಕ್ಷ್ಮಣ ರೆಡ್ಡಿ.	20-09-1955	19-08-2009	ಸಾಮಾನ್ಯ
1038	1061	279	ವಿ. ಮಂಜುನಾಥ ಸ್ವಾಮಿ.	30-06-1960	19-08-2009	ಸಾಮಾನ್ಯ
1039	1062	280	ಬಿ. ಹನುಮಯ್ಯ.	04-07-1959	26-08-2009	ಸಾಮಾನ್ಯ
1040	1063	281	ಸಿ. ಶಿವಕುಮಾರ ಸ್ವಾಮಿ	22-03-1961	30-09-2009	ಸಾಮಾನ್ಯ
1041	1064	282	ರಿಯಾಜ್ ಉಲ್ಲಾ .	06-08-1956	19-08-2009	ಸಾಮಾನ್ಯ
1042	1065	284	ಎಂ.ವಿ. ನಂದಕುಮಾರ್.	23-02-1964	19-08-2009	ಸಾಮಾನ್ಯ
1043	1066	285	ಕೆ.ಬಿ. ಶಿವಲಿಂಗಯ್ಯ.	19-05-1960	02-09-2009	ಸಾಮಾನ್ಯ
1044	1067	286	ಹೆಚ್.ಸಿ. ದೇವೇಗೌಡ.	03-02-1962	19-08-2009	ಸಾಮಾನ್ಯ
1045	1068	288	ಜಿ.ಎಸ್. ನಾಗರಾಜಪ್ಪ.	16-05-1956	19-08-2009	ಸಾಮಾನ್ಯ
1046	1069	289	ನಾಗರತ್ನ ಬಡಿಗೇರ.	22-05-1959	19-08-2009	ಸಾಮಾನ್ಯ
1047	1070	290	ಎನ್. ಜಗದೀಶ.	01-01-1959	19-08-2009	ಸಾಮಾನ್ಯ
1048	1071	292	ಎಂ. ತಿಮ್ಮಾರೆಡ್ಡಿ.	01-04-1952	26-08-2009	ಸಾಮಾನ್ಯ
1049	1072	297ಎ	ಬೈರೇಗೌಡ	01-12-1952	19-08-2009	ಸಾಮಾನ್ಯ
1050	1073	297ಬಿ	ಕೆ. ದೇವೇಂದ್ರಪ್ಪ	15-10-1953	19-08-2009	ಸಾಮಾನ್ಯ
1051	1074	302ಎ	ಜಿ.ಬೋರೇಗೌಡ	15-11-1950	19-08-2009	ಸಾಮಾನ್ಯ
1052	1075	304	ಟಿ. ಕೃಷ್ಣಪ್ಪ.	08-06-1951	19-08-2009	ಸಾಮಾನ್ಯ
1053	1076	306ಎ	ಸಿ.ಕೆ. ಪ್ರಕಾಶ್	29-01-1955	19-08-2009	ಸಾಮಾನ್ಯ
1054	1077	308	ಜಿ.ಸಿ. ಯತ್ತಿನಹಳ್ಳಿ.	02-07-1950	19-08-2009	ಸಾಮಾನ್ಯ
1055	1078	308ಎ	ಕೆ.ಎನ್. ಗಂಗಾಧರಪ್ಪ	08-04-1952	19-08-2009	ಸಾಮಾನ್ಯ
1056	1079	309	ಎಸ್. ಶ್ರೀಧರಮೂರ್ತಿ.	03-07-1954	19-08-2009	ಸಾಮಾನ್ಯ
1057	1080	313	ಜಿ. ಪರಮೇಶ್ವರಪ್ಪ.	08-07-1951	01-08-2009	ಸಾಮಾನ್ಯ
1058	1081	315	ಡಿ ಜಯಪ್ಪ.	26-07-1953	19-08-2009	ಸಾಮಾನ್ಯ
1059	1082	316	ಎನ್.ಪಿ. ಉತ್ತಪ್ಪ.	10-08-1954	19-08-2009	ಸಾಮಾನ್ಯ
1060	1083	317	ರಾಧಾ ಶಿವು ನಾಯಕ್.	01-05-1955	03-09-2009	ಸಾಮಾನ್ಯ
1061	1084	319	ಜಿ.ಮುನಿಯಪ್ಪ	02-04-1953	19-08-2009	ಸಾಮಾನ್ಯ
1062	1085	320	ಸಿ.ಬಿ. ಕೃಷ್ಣಮೂರ್ತಿ.	23-02-1954	19-08-2009	ಸಾಮಾನ್ಯ
1063	1086	322	ಮಹಾದೇವ ಗೌಡ ಭರಮಗೌಡ ಮೂಕನಗೌಡ	01-06-1954	31-08-2009	ಸಾಮಾನ್ಯ
1064	1087	323	ಎಸ್. ತಿಮ್ಮರಾಯಪ್ಪ.	08-08-1952	28-08-2009	ಸಾಮಾನ್ಯ
1065	1088	324	ಎಂ.ಪಿ.ಎಂ. ಸಣ್ಣಯ್ಯ ಸ್ವಾಮಿ	21-10-1954	19-08-2009	ಸಾಮಾನ್ಯ
1066	1089	330	ಎನ್. ಬಸವರಾಜಪ್ಪ.	06-02-1953	19-08-2009	ಸಾಮಾನ್ಯ
1067	1090	332	ಆರ್. ಮಂಜುಳ.	01-01-1954	09-09-2009	ಸಾಮಾನ್ಯ
1068	1091	334	ಜಿ.ಎನ್. ಶೀಲಾ .	23-03-1955	01-06-2009	ಸಾಮಾನ್ಯ
1069	1092	338	ಎಲ್.ಖತೀಜುನ್ನಿಸಾ	02-04-1957	19-08-2009	ಸಾಮಾನ್ಯ
1070	1093	339	ಸಿ.ಕೆ. ಕರಿಯಪ್ಪ.	02-01-1952	19-08-2009	ಸಾಮಾನ್ಯ
1071	1094	340	ಹೆಚ್.ಪಿ. ರಾಜಣ್ಣ.	08-10-1954	19-08-2009	ಸಾಮಾನ್ಯ
1072	1095	341	ಹೆಚ್.ಡಿ. ಗೋವಿಂದ ರಾಜು.	27-09-1955	19-08-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1073	1096	345	ಸಾಜಿದುನ್ನಿಸಾ	06-10-1953	19-08-2009	ಸಾಮಾನ್ಯ
1074	1097	351	ಎ.ಟಿ. ಜಯರಾಂ,	14-01-1952	19-08-2009	ಸಾಮಾನ್ಯ
1075	1098	354	ಕೆ.ಎಂ. ಶಿವಲಿಂಗಯ್ಯ,	05-03-1953	19-08-2009	ಸಾಮಾನ್ಯ
1076	1099	355	ಜೆ. ಶಿವಣ್ಣ,	30-12-1954	19-08-2009	ಸಾಮಾನ್ಯ
1077	1100	357	ಎಂ. ತಿಪ್ಪೇಸ್ವಾಮಿ,	01-11-1950	01-09-2009	ಸಾಮಾನ್ಯ
1078	1101	359	ಎಸ್.ಕೆ. ವೆಂಕಟಾಚಲ,	13-06-1952	19-08-2009	ಸಾಮಾನ್ಯ
1079	1102	367	ಪಿ. ಕೃಷ್ಣ ರೆಡ್ಡಿ	12-07-1952	17-09-2009	ಸಾಮಾನ್ಯ
1080	1103	368	ನೋಣಯ್ಯ ಗೌಡ,	09-08-1954	19-08-2009	ಸಾಮಾನ್ಯ
1081	1104	369	ಎಲ್. ಪಾಪಯ್ಯ ,	11-06-1955	19-08-2009	ಸಾಮಾನ್ಯ
1082	1105	373	ಟಿ.ಆರ್. ಮಲ್ಲರಾಜುನಪ್ಪ, ,	11-04-1953	01-09-2009	ಸಾಮಾನ್ಯ
1083	1106	376	ಹೆಚ್.ಸಿ. ಚನ್ನಬಸಪ್ಪ,	12-11-1950	19-08-2009	ಸಾಮಾನ್ಯ
1084	1107	377ಎ	ಹೆಚ್.ಆರ್. ಯಜಮಾನಾಚಾರ್	02-08-1951	19-08-2009	ಸಾಮಾನ್ಯ
1085	1108	379	ಟಿ. ಕರೀಮ್ ಸಾಹೇಬ್,	01-07-1952	19-08-2009	ಸಾಮಾನ್ಯ
1086	1109	381	ಜಾನಕಮ್ಮ	07-09-1950	19-08-2009	ಸಾಮಾನ್ಯ
1087	1110	382	ಸಿ.ಎಂ. ಕುಮಾರಸ್ವಾಮಿ,	01-06-1951	19-08-2009	ಸಾಮಾನ್ಯ
1088	1111	384	ಟಿ. ಸಿದ್ದಪ್ಪ,	15-07-1951	19-08-2009	ಸಾಮಾನ್ಯ
1089	1112	385	ಎಂ.ಹೆಚ್. ಶಿವಣ್ಣ,	28-08-1951	07-09-2009	ಸಾಮಾನ್ಯ
1090	1113	387	ಎಂ.ಎಸ್. ನಾಗರತ್ನ,	12-08-1953	19-08-2009	ಸಾಮಾನ್ಯ
1091	1114	392	ಎಂ. ಲಲಿತಮ್ಮ,	20-05-1955	19-08-2009	ಸಾಮಾನ್ಯ
1092	1115	397	ಬಿ. ಸಿದ್ದಪ್ಪ,	01-07-1952	10-09-2009	ಸಾಮಾನ್ಯ
1093	1116	399	ಟಿ.ವಿ. ಮೋಹನ್,	20-06-1954	19-08-2009	ಸಾಮಾನ್ಯ
1094	1117	400	ಎಂ.ವಿ. ವೆಂಟಕನಾರಾಯಣ,	10-12-1951	15-02-2010	ಸಾಮಾನ್ಯ
1095	1118	400ಎ	ಮಲ್ಲಪ್ಪ	14-05-1951	19-08-2009	ಸಾಮಾನ್ಯ
1096	1119	405	ಕೆ. ಯಾಸ್ಮಿನ್ ರಿಜ್ವಾನ್,	20-05-1955	19-08-2009	ಸಾಮಾನ್ಯ
1097	1120	406ಎ	ಎಂ.ವಿ. ನಾಗರತ್ನಮ್ಮ	14-11-1953	19-08-2009	ಸಾಮಾನ್ಯ
1098	1121	407	ಎಸ್.ಎನ್. ಸುಧಾಕರ್,	04-05-1952	31-08-2009	ಸಾಮಾನ್ಯ
1099	1122	408	ಎನ್.ವಿ. ಮಂಜುನಾಥ್,	24-07-1960	19-08-2009	ಸಾಮಾನ್ಯ
1100	1123	411	ಎ.ಆರ್. ವಿಶ್ವಾಸ,	16-05-1968	19-08-2009	ಸಾಮಾನ್ಯ
1101	1124	412	ಹೆಚ್. ಸುಭಾಷ್ ಚಂದ್ರ ,	08-06-1959	19-08-2009	ಸಾಮಾನ್ಯ
1102	1125	413	ಪುಷ್ಪಾವತಿ ಎಸ್.	26-07-1963	19-08-2009	ಸಾಮಾನ್ಯ
1103	1126	413ಎ	ಟಿ.ಎಂ. ದೇವರಾಜು	15-06-1963	19-08-2009	ಸಾಮಾನ್ಯ
1104	1127	414	ಹೆಚ್. ರಾಮಣ್ಣ,	14-03-1963	19-08-2009	ಸಾಮಾನ್ಯ
1105	1128	415	ಟಿ.ಎನ್. ಲಿಂಗೇಗೌಡ,	25-07-1958	19-08-2009	ಸಾಮಾನ್ಯ
1106	1129	416	ದೇವಿದಾಸ ನಾರಾಯಣ ಪಟಗಾರ,	22-05-1964	19-08-2009	ಸಾಮಾನ್ಯ
1107	1130	418	ಬಿ. ನಾಗರಾಜು,	23-12-1989	19-08-2009	ಸಾಮಾನ್ಯ
1108	1131	418ಎ	ಮೀನಾ ಗಣಪತಿ ಗಾಂವಕರ್	10-05-1966	19-08-2009	ಸಾಮಾನ್ಯ
1109	1132	419	ಜಯಲಕ್ಷ್ಮೀ,	06-08-1958	19-08-2009	ಸಾಮಾನ್ಯ
1110	1133	420	ಜಿ.ಹೆಚ್. ಪ್ರಸನ್ನ ಕುಮಾರಿ,	15-03-1962	02-09-2009	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1111	1134	420ಎ	ಎನ್. ಚಿಕ್ಕನರಸಯ್ಯ	10-05-1959	19-08-2009	ಸಾಮಾನ್ಯ
1112	1135	422	ಉಮೇಶ್ ನಾರಾಯಣ ರಾಯಕರ್,	27-05-1964	19-08-2009	ಸಾಮಾನ್ಯ
1113	1136	423	ಬಿ. ಜಯಮ್ಮ	02-05-1965	31-08-2009	ಸಾಮಾನ್ಯ
1114	1137	425	ಬಿ. ನಿರ್ಮಲಾ ,	11-10-1963	19-08-2009	ಸಾಮಾನ್ಯ
1115	1138	1878	ಬಿ. ನಿರ್ಮಲ	01-01-1967	19-08-2009	ಎಸ್ ಸಿ
1116	1139	1885	ಎಸ್. ಪುಟ್ಟಸ್ವಾಮಿ	10-09-1966	26-08-2009	ಎಸ್ ಸಿ
1117	1140	1893	ಸಿ. ವಿನೋದ	20-02-1968	19-08-2009	ಎಸ್ ಸಿ
1118	1141	1944	ಸಿ.ವಿ.ವೆಂಕಟರಾಮು	27-08-1954	19-08-2009	ಎಸ್ ಸಿ
1119	1142	2062	ಕೆ. ವೀರಭದ್ರಯ್ಯ	01-06-1965	19-08-2009	ಎಸ್ ಸಿ
1120	1143	2056	ವೆಂಕಟರವಣಪ್ಪ,	06-01-1962	19-08-2009	ಎಸ್ ಟಿ
1121	1144	2064	ಡಿ. ಗೋವಿಂದನಾಯ್ಕ,	10-05-1967	19-08-2009	ಎಸ್ ಸಿ
1122	1145	2065	ಜಯಲಕ್ಷ್ಮಮ್ಮ	22-06-1967	19-08-2009	ಎಸ್ ಸಿ
1123	1146	2075	ಕೆ.ಎಂ. ಕೃಷ್ಣಪ್ಪ,	15-02-1962	19-08-2009	ಎಸ್ ಸಿ
1124	1147	2079	ಎಸ್.ಪಿ. ರಾಜಣ್ಣ,	20-09-1963	19-08-2009	ಎಸ್ ಸಿ
1125	1148	2080	ಎಂ. ಮಂಜು,	01-10-1963	19-08-2009	ಎಸ್ ಸಿ
1126	1149	2081	ಜಿ.ಎಂ. ಭುವನೇಶ್,	22-06-1964	19-08-2009	ಎಸ್ ಸಿ
1127	1150	2104	ಪಿ.ಸಿ. ಜನಾರ್ದನ ಸ್ವಾಮಿ,	18-03-1958	19-08-2009	ಎಸ್ ಸಿ
1128	1151	2110ಎ	ಕುಮಾರ್	06-11-1963	19-08-2009	ಎಸ್ ಸಿ
1129	1152	2115	ಹೆಚ್. ಅಂಜನಪ್ಪ,	10-08-1965	19-08-2009	ಎಸ್ ಸಿ
1130	1153	2116	ಆರ್. ಮಂಜುಳಾ,	23-07-1967	19-08-2009	ಎಸ್ ಸಿ
1131	1154	2127	ಪಿ. ಮಂಜಾನಾಯ್ಕ,	01-06-1958	19-08-2009	ಎಸ್ ಸಿ
1132	1155	2131	ಚಂದ್ರಕಾಂತಮ್ಮ	28-10-1959	19-08-2009	ಎಸ್ ಸಿ
1133	1156	2135	ಶಿವಾನಂದ,	25-07-1961	09-09-2009	ಎಸ್ ಸಿ
1134	1157	2136	ಡಿ. ರಾಜು,	14-04-1962	19-08-2009	ಎಸ್ ಸಿ
1135	1158	2119	ಬಿ. ಚಂದ್ರಿಕ,	04-01-1969	19-08-2009	ಎಸ್ ಟಿ
1136	1159	2139	ಎಂ. ಭಾಗ್ಯಲಕ್ಷ್ಮೀ,	20-07-1963	19-08-2009	ಎಸ್ ಸಿ
1137	1160	2149	ಎಂ.ಎನ್. ಜಯಣ್ಣ,	07-01-1965	19-08-2009	ಎಸ್ ಸಿ
1138	1161	2150	ಹನುಮಂತಯ್ಯ	04-05-1965	19-08-2009	ಎಸ್ ಸಿ
1139	1162	2173	ಎಸ್. ಮಂಜಾನಾಯ್ಕ,	06-03-1967	19-08-2009	ಎಸ್ ಸಿ
1140	1163	2181	ವೆಂಕಟೇಶಪ್ಪ,	01-06-1968	19-08-2009	ಎಸ್ ಸಿ
1141	1164	2182	ಕೆ. ಪುಟ್ಟನಾಯಕ್,	02-06-1968	19-08-2009	ಎಸ್ ಸಿ
1142	1165	2198	ಸುರೇಂದ್ರ ತಹಶೀಲದವರ,	01-05-1969	19-08-2009	ಎಸ್ ಟಿ
1143	1166	2184	ಕೆ. ಪುಷ್ಪಲತಾ,	06-05-1968	19-08-2009	ಎಸ್ ಸಿ
1144	1167	2185	ಎಂ.ಆರ್. ಸೂರಜ್ ಕುಮಾರ್	25-05-1968	19-08-2009	ಎಸ್ ಸಿ
1145	1168	2186	ಎಂ. ಮಲ್ಲಕಾರ್ಜುನ ,	01-06-1968	19-08-2009	ಎಸ್ ಸಿ
1146	1169	2190	ಕೆ. ವೀಣಾ,	03-10-1968	19-08-2009	ಎಸ್ ಸಿ
1147	1170	2194	ಎನ್. ರಾಮಚಂದ್ರಪ್ಪ,	01-06-1969	19-08-2009	ಎಸ್ ಸಿ
1148	1171	2210	ಆರ್. ಸೋಮಣ್ಣ,	12-06-1969	19-08-2009	ಎಸ್ ಟಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1149	1172	2217	ಓ. ಪರಮೇಶ್ವರಪ್ಪ,	20-06-1970	19-08-2009	ಎಸ್ ಸಿ
1150	1173	2221	ಹೆಚ್. ತಿಪ್ಪೇಸ್ವಾಮಿ ,	12-06-1970	19-08-2009	ಎಸ್ ಸಿ
1151	1174	2222	ಟಿ.ಜಿ. ಲಾವಣ್ಯ,	10-12-1970	19-08-2009	ಎಸ್ ಸಿ
1152	1175	2243	ಕೆ. ರಾಮಚಂದ್ರಪ್ಪ,	01-06-1962	28-08-2009	ಎಸ್ ಸಿ
1153	1176	2257	ವಿ. ಸೋಮನಾಥ್,	18-07-1966	19-08-2009	ಎಸ್ ಸಿ
1154	1177	2228	ಎಂ ಆರ್ ಕೃಷ್ಣಮೂರ್ತಿ	15-03-1972	19-08-2009	ಎಸ್ ಟಿ
1155	1178	2260	ಟಿ. ಗಂಗಾಧರ,	01-08-1967	19-08-2009	ಎಸ್ ಸಿ
1156	1179	2263	ಡಿ ಮಲ್ಲರಾಜುನ,	04-06-1967	19-08-2009	ಎಸ್ ಸಿ
1157	1180	2274	ಎಲ್. ವೀಣಾ,	21-02-1967	19-08-2009	ಎಸ್ ಸಿ
1158	1181	2317	ಜಿ. ನಾಗರತ್ನಮ್ಮ,	19-08-1963	19-08-2009	ಎಸ್ ಸಿ
1159	1182	2341	ವಿ. ಕನಕಮ್ಮ,	16-05-1966	19-08-2009	ಎಸ್ ಸಿ
1160	1183	2244	ಓ. ತಿಪ್ಪೇಸ್ವಾಮಿ,	01-06-1964	19-08-2009	ಎಸ್ ಟಿ
1161	1184	2356	ವಿ. ಲಕ್ಷ್ಮಯ್ಯ,	16-03-1967	19-08-2009	ಎಸ್ ಸಿ
1162	1185	2359	ಓ. ಧನಂಜಯ್ಯ,	01-06-1967	19-08-2009	ಎಸ್ ಸಿ
1163	1186	2360	ಡಿ. ಇಂದಿರಾ,	01-06-1967	19-08-2009	ಎಸ್ ಸಿ
1164	1187	2373	ಡಿ. ರಮೇಶ್,	03-07-1968	19-08-2009	ಎಸ್ ಸಿ
1165	1188	2380	ಹೆಚ್. ಕೆ. ರಾಜಪ್ಪ,	01-06-1968	19-08-2009	ಎಸ್ ಸಿ
1166	1189	2303	ಪಿ.ಎಲ್. ಕರಿಯಪ್ಪ	09-02-1970	19-08-2009	ಎಸ್ ಟಿ
1167	1190	2392	ಬಿ.ಜಿ. ಪ್ರೇಮಲತ,	07-03-1969	19-08-2009	ಎಸ್ ಸಿ
1168	1191	2417	ಎಲ್. ನಾಗನಾಯ್ಕ,	18-02-1970	19-08-2009	ಎಸ್ ಸಿ
1169	1192	5009	ಮಹದೇವಯ್ಯ	25-06-1967	19-08-2009	ಎಸ್ ಸಿ
1170	1193	5423	ಎಸ್.ಕೆ.ಜಯಾನಂದ	19-06-1959	19-08-2009	ಎಸ್ ಸಿ
ಮಾಜಿ ಪುರಸಭೆ						
1171	1194	1236	ಡಿ. ಶಿವಣ್ಣ	03-04-1951	19-08-2009	ಸಾಮಾನ್ಯ
1172	1195	1239	ಸುಂದರಯ್ಯ	08-11-1950	19-08-2009	ಸಾಮಾನ್ಯ
1173	1196	1240	ಎಂ.ಎನ್. ಹೊನ್ನೇಗೌಡ	03-06-1954	19-08-2009	ಸಾಮಾನ್ಯ
ಸಿ2(1)ಆಡಳಿತ.ಬಿ.ವೃಂದ. ಸ್ಥಾಪ.ಬಿಡಿ.31/2008-09 ದಿನಾಂಕ:05-02-2010 (ಗುಲ್ಬರ್ಗ) 120 ಮಂದಿ						
1174	1197	15	ಡಿ.ಎಂ. ಶಿವಕುಮಾರ ಶರ್ಮಾ,	25.08.1964	05.02.2010	ಸಾಮಾನ್ಯ
1175	1198	18	ಶ್ರೀ ಪಡಕ್ಕರಯ್ಯ	18.12.1954	05.02.2010	ಸಾಮಾನ್ಯ
1176	1199	33	ಶ್ರೀ ಶಂಕರ ಪಾಟೀಲ,	01.06.1956	05.02.2010	ಸಾಮಾನ್ಯ
1177	1202	38	ಶ್ರೀ ಸೊಕ್ಕೆ ರಾಘವೇಂದ್ರರಾವ್,	16.07.1958	05.02.2010	ಸಾಮಾನ್ಯ
1178	1203	43	ಶ್ರೀಮತಿ ಮಂಗಲಾ. ಎಚ್.	15.03.1952	05.02.2010	ಸಾಮಾನ್ಯ
1179	1204	45	ಲಕ್ಷ್ಮಣ ಹರಿಲಾಲ್ ರಾಜೋಡ,	03.11.1950	05.02.2010	ಸಾಮಾನ್ಯ
1180	1205	47	ಶ್ರೀ ವೆಂಕಟ ದಶರಥರಾವ,	02.07.1954	05.02.2010	ಸಾಮಾನ್ಯ
1181	1206	60	ಸೈದಾಬೇಗಂ.	10.04.1951	05.02.2010	ಸಾಮಾನ್ಯ
1182	1207	77	ಶ್ರೀ ಪ್ರಕಾಶ.	01.09.1954	05.02.2010	ಸಾಮಾನ್ಯ
1183	1208	82	ಶ್ರೀಮತಿ ದಿಲಶಾದ ಬೇಗಂ.	01.06.1955	05.02.2010	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1184	1211	100	ಶ್ರೀ ಸೈಯಿದಾ ಫಾತಿಮಾ.	25.06.1958	05.02.2010	ಸಾಮಾನ್ಯ
1185	1214	108	ಶ್ರೀ ಕೆ. ನಾಗಭೂಷಣ.	23.09.1950	05.02.2010	ಸಾಮಾನ್ಯ
1186	1218	119	ಶ್ರೀ ಎಂ. ವೀರಭದ್ರಾಚಾರ್ಯ.	12.10.1951	05.02.2010	ಸಾಮಾನ್ಯ
1187	1219	120	ಶ್ರೀ ಕೆ.ಪೊಂಪನಗೌಡ.	10.06.1952	05.02.2010	ಸಾಮಾನ್ಯ
1188	1220	121	ಶ್ರೀ ಚೆನ್ನಬಸವಯ್ಯ.	15.06.1953	05.02.2010	ಸಾಮಾನ್ಯ
1189	1222	125	ಶ್ರೀಮತಿ ದಾನಮ್ಮ.	05.06.1952	05.02.2010	ಸಾಮಾನ್ಯ
1190	1223	127	ಶ್ರೀ ಯು.ಜಂಬಣ್ಣ.	01.07.1952	05.02.2010	ಸಾಮಾನ್ಯ
1191	1224	129	ಶ್ರೀ ಸಿದ್ದಮಲ್ಲಪ್ಪ.	01.06.1951	05.02.2010	ಸಾಮಾನ್ಯ
1192	1225	131	ಶ್ರೀ ಎಲ್. ಲಿಂಗಪ್ಪ.	01.07.1951	05.02.2010	ಸಾಮಾನ್ಯ
1193	1226	132	ಶ್ರೀ ಶಂಕರಗೌಡ ಒಡೆಯರ.	01.07.1952	05.02.2010	ಸಾಮಾನ್ಯ
1194	1227	133	ಶ್ರೀ ಹೆಚ್. ಷಡಕ್ಷರಪ್ಪ.	01.07.1951	05.02.2010	ಸಾಮಾನ್ಯ
1195	1228	134	ಶ್ರೀ ದ್ಯಾಮನಗೌಡ.	24.03.1952	05.02.2010	ಸಾಮಾನ್ಯ
1196	1229	135	ಶ್ರೀ ಜೆ. ಚಂದ್ರಶೇಖರ.	05.03.1951	05.02.2010	ಸಾಮಾನ್ಯ
1197	1230	138	ಶ್ರೀ ಅರಸಿಕೇರಿ ಬಸಲಿಂಗಪ್ಪ.	01.01.1953	05.02.2010	ಸಾಮಾನ್ಯ
1198	1231	141	ಶ್ರೀ ಕೆ.ಎಂ. ವೀರಭದ್ರಯ್ಯ.	01.07.1951	05.02.2010	ಸಾಮಾನ್ಯ
1199	1232	142	ಶ್ರೀ ಟಿ.ಎಂ.ಶಂಕರಯ್ಯ.	01.07.1952	05.02.2010	ಸಾಮಾನ್ಯ
1200	1234	144	ಶ್ರೀ ಕೆ. ಕಲ್ಲೇ ನಿಂಗಪ್ಪ.	09.01.1952	05.02.2010	ಸಾಮಾನ್ಯ
1201	1236	146	ಶ್ರೀ ಕೆ. ಷಣ್ಮುಖಪ್ಪ.	01.04.1953	05.02.2010	ಸಾಮಾನ್ಯ
1202	1237	147	ಶ್ರೀಮತಿ ಬಾನುಮತಿ.	12.06.1953	05.02.2010	ಸಾಮಾನ್ಯ
1203	1238	150	ಶ್ರೀ ಸುಭಾಷಚಂದ್ರ ಮಠಪತಿ.	05.01.1954	05.02.2010	ಸಾಮಾನ್ಯ
1204	1239	152	ಶ್ರೀ ಸೋಪಾನರಾವ ಸಲಗರೆ.	27.08.1950	05.02.2010	ಸಾಮಾನ್ಯ
1205	1240	156	ಶ್ರೀ ಬಸವರಾಜ ಹದನೂರ.	01.08.1962	05.02.2010	ಸಾಮಾನ್ಯ
1206	1242	166	ಶ್ರೀ ಅಶೋಕ ಗುರಪ್ಪ ವಗ್ಗಿ.	01.06.1962	05.02.2010	ಸಾಮಾನ್ಯ
1207	1243	167	ಶ್ರೀ ಶರಣಪ್ಪ ಸುಗಠಾಣ.	22.07.1961	05.02.2010	ಸಾಮಾನ್ಯ
1208	1245	173	ವಿನಾಯಕರಾವ್ ವೆಂಕಟರಾವ್.	02.11.1955	05.02.2010	ಸಾಮಾನ್ಯ
1209	1246	179	ಶ್ರೀ ಗುರುಸಿದ್ದಪ್ಪ ಹತ್ತಿ.	08.10.1961	05.02.2010	ಸಾಮಾನ್ಯ
1210	1252	193	ಶ್ರೀಮತಿ ಪಿ. ಸೂರ್ಯಕುಮಾರಿ.	13.11.1957	05.02.2010	ಸಾಮಾನ್ಯ
1211	1253	194	ಶ್ರೀಮತಿ ಅನುಸುಯಾ ಸಂಗಮಕರ.	20.01.1958	05.02.2010	ಸಾಮಾನ್ಯ
1212	1257	207	ಶ್ರೀಮತಿ ಸಿ. ಪಾರ್ವತಮ್ಮ.	06.07.1962	05.02.2010	ಸಾಮಾನ್ಯ
1213	1258	208	ಶ್ರೀಮತಿ ಸರೋಜಿನಿ.	18.01.1953	05.02.2010	ಸಾಮಾನ್ಯ
1214	1259	209	ಶ್ರೀಮತಿ ಪದ್ಮಾಬಾಯಿ ಭಾಸ್ಕರಾವ.	08.11.1954	05.02.2010	ಸಾಮಾನ್ಯ
1215	1264	219	ಶ್ರೀಮತಿ ಪ್ರಭಾವತಿ.	18.07.1954	05.02.2010	ಸಾಮಾನ್ಯ
1216	1266	223	ಶ್ರೀಮತಿ ಎ. ಪ್ರಮೀಳಾ ಬಾಯಿ.	20.08.1955	05.02.2010	ಸಾಮಾನ್ಯ
1217	1276	240	ಭಾಗಿರಥಿ ಎಸ್. ಪೂಜಾರಿ.	01.06.1958	05.02.2010	ಸಾಮಾನ್ಯ
1218	1280	248	ಶ್ರೀ ಬಿ. ಯಶವಂತ್.	01.06.1959	05.02.2010	ಸಾಮಾನ್ಯ
1219	1283	252	ಶ್ರೀ ಶ್ರೀನಿವಾಸ ಜೋಷಿ.	01.08.1959	05.02.2010	ಸಾಮಾನ್ಯ
1220	1286	260	ಶ್ರೀಮತಿ ನಾಜೀರಾ ಬೇಗಂ.	01.02.1951	05.02.2010	ಸಾಮಾನ್ಯ
1221	1291	268	ಶ್ರೀ ಎಂ.ಗೌಡಪ್ಪ.	15.09.1957	05.02.2010	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1222	1295	710	ಶ್ರೀ ಅಶೋಕ ಶಿವಲಿಂಗಪ್ಪ ಮುರಾಳಿ.		05.02.2010	ಅರ್ಹತೆಯಿಲ್ಲದೆ ಇರುವುದರಿಂದ ಬಡ್ತಿ ರದ್ದುಗೊಳಿಸಲಾಗಿದೆ.
1223	1296	753	ಶ್ರೀ ದಶರಥ.	02-01-1900	05.02.2010	ಎಸ್.ಸಿ
1224	1298	941	ಶ್ರೀ ಆರ್.ಎಂ. ಸಣ್ಣ ಯಲ್ಲಪ್ಪ.	01.06.1970	05.02.2010	ಎಸ್.ಸಿ
1225	1300	947	ಶ್ರೀ ಕೆ. ಬಸ್ಸಯ್ಯ.	15.06.1953	05.02.2010	ಎಸ್.ಟಿ
1226	1301	948	ಶ್ರೀ ಎ.ವೈ.ನಾಯಕೋಡಿ.	20.07.1965	05.02.2010	ಎಸ್.ಟಿ
1227	1302	949	ಯಮನಪ್ಪ ಹನುಮಪ್ಪ ಕಡೆಮನಿ.	01.06.1967	05.02.2010	ಎಸ್.ಸಿ
1228	1303	950	ಶ್ರೀ ಬಾಲಚಂದ್ರಪ್ಪ. ದಾಸರ.	01.06.1968	05.02.2010	ಎಸ್.ಸಿ
1229	1304	952	ಶ್ರೀ ವೀರಪನ್ನಾ ಗುಡಮಿ.	14.11.1969	05.02.2010	ಎಸ್.ಸಿ
1230	1305	953	ಶ್ರೀ ಕೆ.ಆರ್.ಕೃಷ್ಣಾ ನಾಯಕ.	30.06.1958	05.02.2010	ಎಸ್.ಸಿ
1231	1306	954	ಶ್ರೀ ಹನುಮಂತಪ್ಪ ಪ. ಮಾದರ.	04.10.1954	05.02.2010	ಎಸ್.ಸಿ
1232	1307	962	ಶ್ರೀ ರವಿಂದ್ರ ಲಕ್ಷ್ಮಣ ಯಲಡಗಿ.	16.04.1967	05.02.2010	ಎಸ್.ಸಿ
1233	1308	965	ಶ್ರೀ ಟಿ.ಈಶ್ವರಪ್ಪ.	08.06.1966	05.02.2010	ಎಸ್.ಸಿ
1234	1309	969	ಶ್ರೀ ಮಹಾದೇವಪ್ಪ ಸಿ. ಹಂದ್ರಾಳ.	25.11.1966	05.02.2010	ಎಸ್.ಸಿ

ಸರ್ಕಾರಿ ಆದೇಶ ಸಂಖ್ಯೆ ಇಡಿ 121 ಪಿ.ಟಿ. ಐ 2009 ದಿನಾಂಕ 16-2-2010 ರಲ್ಲಿ ಚಿಕ್ಕಬಳ್ಳಾಪುರ ನಗರ ಸಭೆ ಒಡತನದಲ್ಲಿರುವ ಪುರಸಭಾ ಕಾಲೇಜನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮೇತ ಡಿ.ಎಸ್.ಸಿ ಆರ್ ಟಿ ಯ ನೇರ ಆಡಳಿತಕ್ಕೆ ಪರಿವರ್ತಿಸಿ ಹಸ್ತಾಂತರಿಸಿ ಆದೇಶಿಸಿರುತ್ತಾರೆ. ಅದರಂತೆ ಸರ್ಕಾರದ ಆದೇಶ ಸಂಖ್ಯೆ ಇಡಿ 40 ಪಿ.ಟಿ.ಐ ದಿನಾಂಕ 18-01-2012 ರಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗೆ ಪದನಾಮದೊಂದಿಗೆ ಪರಿಷ್ಕರಿಸಿದ ವೇತನ ಶ್ರೇಣಿಯನ್ನು ನೀಡಿ ಆದೇಶ ಹೊರಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ಸರ್ಕಾರದ ಆಡಳಿತಕ್ಕೆ ಒಳಪಡಿಸಿದ ಆದೇಶದ ದಿನಾಂಕ 16-02-2010 ರಿಂದ ಜೈಷ್ಠತೆಯನ್ನು ನೀಡಲಾಗಿದೆ.

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1235	ಮುನ್ಸಿಪಲ್	—	ಬಿ ರವೀಂದ್ರ	04-02-1962	16-02-2010	
1236	ಮುನ್ಸಿಪಲ್	—	ಸಿ. ಕೆ ವರದರಾಜು	15-02-1964	16-02-2010	
1237	ಮುನ್ಸಿಪಲ್	—	ಸಿ.ಎನ್ ಸೂರ್ಯಪ್ರಕಾಶ್	02-03-1969	16-02-2010	
1238	ಮುನ್ಸಿಪಲ್	—	ವಿ ಗುರುಮೂರ್ತಿ	06-08-1961	16-02-2010	
1239	ಮುನ್ಸಿಪಲ್	—	ಹೆಚ್ ಮಮತ	22-06-1970	16-02-2010	
1240	ಮುನ್ಸಿಪಲ್	—	ಎ ಆನಂದ	10-11-1968	16-02-2010	
1241	ಮುನ್ಸಿಪಲ್	—	ಕೆ. ಹೆಚ್ ಮೋಹನೇಶ	21-07-1975	16-02-2010	
ಸಿ2(1)ಆಡಳಿತ.ಬಿ.ವೃಂದ. ಸ್ಥಾಪ.ಬಡ್ತಿ.31/2008-09 ದಿನಾಂಕ:14-07-2010(ಗುಲ್ಬರ್ಗಾ) 70 ಮಂದಿ						
1242	1317	12	ಶ್ರೀ ಬಿ. ಜಿ. ಕುಲಕರ್ಣಿ	01-06-1951	14-07-2010	ಸಾಮಾನ್ಯ
1243	1340	322	ಶ್ರೀ ಸುಭಾಷಚಂದ ನಿಲಗಾರ	02-06-1952	14-07-2010	ಸಾಮಾನ್ಯ
1244	1320	275	ಶ್ರೀ ವೈ.ಎಸ್. ಪಟ್ಟಣಶೆಟ್ಟಿ	07-12-1953	14-07-2010	ಸಾಮಾನ್ಯ
1245	1365	374	ಶ್ರೀ ಮುನಿಬ ತಾಯಬ	06-06-1954	14-07-2010	ಸಾಮಾನ್ಯ
1246	1371	384	ಶ್ರೀ ಬೈಲಯ್ಯ ಬಸಯ್ಯ ಹಿರೇಮಠ	05-06-1956	14-07-2010	ಸಾಮಾನ್ಯ
1247	1354	351	ಶ್ರೀ ಕೆ.ವಿ.ಬಗರೆ	09-02-1958	14-07-2010	ಸಾಮಾನ್ಯ
1248	1334	309	ಹೆಚ್ ರವೀಂದ್ರ	06-01-1959	14-07-2010	ಸಾಮಾನ್ಯ
1249	1336	315	ಶ್ರೀ ಶಂಕರ ಗ್ರಾಮ ಪುರೋಹಿತ	01-06-1958	14-07-2010	ಸಾಮಾನ್ಯ
1250	1321	277	ಶ್ರೀ ಡಿ.ನಾಗರಾಜ	10-09-1958	14-07-2010	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1251	1373	502	ಶ್ರೀ ವೀರಯ್ಯ ಸಂಗಯ್ಯ ಹಿರೇಮಠ	02-06-1959	14-07-2010	ಸಾಮಾನ್ಯ
1252	1358	359	ಶ್ರೀ ಬಸವಂತಪ್ಪ ಸಂಗಪ್ಪ	01-04-1960	14-07-2010	ಸಾಮಾನ್ಯ
1253	1360	361	ಶ್ರೀ ಶಿವಲಿಂಗಪ್ಪ	06-01-1961	14-07-2010	ಸಾಮಾನ್ಯ
1254	1325	285	ಶ್ರೀ ಡೋರಾ ಸರಸ್ವತಿ	09-08-1961	14-07-2010	ಸಾಮಾನ್ಯ
1255	1374	956	ಶ್ರೀ ಬಸವರಾಜ ಸಿದ್ದಪ್ಪ ತಳವಾರ	01-01-1963	14-07-2010	ಸಾಮಾನ್ಯ
1256	1352	348	ಶ್ರೀ ಎಸ್.ಟಿ.ಪಾಟೀಲ	18/08/1957	14-07-2010	ಸಾಮಾನ್ಯ
1257	1370	380	ಶ್ರೀ ಪ್ರಕಾಶ ಧೋಂಡಿರಾಮ	21/04/1956	14-07-2010	ಸಾಮಾನ್ಯ
1258	1353	350	ಅಶೋಕ ಮಹಾದೇವಪ್ಪ ಪತ್ತಾರ	22/07/1958	14-07-2010	ಸಾಮಾನ್ಯ
1259	1327	294	ಶ್ರೀಮತಿ ಪ್ರಭ	22/07/1959	14-07-2010	ಸಾಮಾನ್ಯ
1260	1318	32	ಶ್ರೀಮತಿ ಎಂ. ಕಮಲಾ	22/12/1951	14-07-2010	ಸಾಮಾನ್ಯ
1261	1381	1101	ಶ್ರೀ ಜಗನ್ನಾಥ ಚೌರಿ	27/08/1956	14-07-2010	ಎಸ್.ಸಿ
1262	1355	352	ಶ್ರೀ ಲಚಮಾ ರೆಡ್ಡಿ	29/12/1958	14-07-2010	ಸಾಮಾನ್ಯ
1263	4507		ಹನುಮಂತ	06-01-1962	05-02-2010	ಪ ಜಾ

ಸಿ1(2)ಸ್ಥಾಪ.ಬಡ್ತಿ.10/10-11 ದಿನಾಂಕ:14-07-2010ರಲ್ಲಿ ಮುಂಬಡ್ತಿ ಹೊಂದಿದ 88 ಅಧಿಕಾರಿಗಳ ವಿವರ

1264	1437	522	ಶಿವಣ್ಣ	01-06-1950	14-07-2010	ಸಾಮಾನ್ಯ
1265	1454	557	ಮರಿಯಪ್ಪ ಟಿ	09-10-1950	14-07-2010	ಸಾಮಾನ್ಯ
1266	1391	326	ಜಿ ವಿ ವೆಂಕಟಸುಬ್ಬರೇಡ್ಡಿ	04-12-1950	27/07/2010	ಸಾಮಾನ್ಯ
1267	1390	290ಎ	ಸಿ ಹುಲ್ಲಪ್ಪ	04-06-1951	14-07-2010	ಸಾಮಾನ್ಯ
1268	1392	344	ಎಸ್ ಎನ್ ಶೇಕರಪ್ಪ	08-06-1951	31/07/2010	ಸಾಮಾನ್ಯ
1269	1416	463ಎ	ಪೈರೋಜ್ ಪಾಷಾ	03-06-1952	22/07/2010	ಸಾಮಾನ್ಯ
1270	1434	511	ಗೋವಿಂದೇಗೌಡ ಹೆಚ್	30-06-1952	08-09-2010	ಸಾಮಾನ್ಯ
1271	1473	2583	ತ್ರಿವೇಣಿ ಆರ್	02-07-1952	14-07-2010	ಎಸ್ ಸಿ
1272	1393	366	ಬೈರ ಶೆಟ್ಟಿ	25-11-1952	14-07-2010	ಸಾಮಾನ್ಯ
1273	1418	465	ರಂಗಸ್ವಾಮಯ್ಯ	12-02-1953	14-07-2010	ಸಾಮಾನ್ಯ
1274	1455	560	ರಾಜಣ್ಣ ಎಂ	04-04-1953	08-05-2010	ಸಾಮಾನ್ಯ
1275	1419	473	ಮಲ್ಲಿಕಾರ್ಜುನ ಪ್ರಸಾದ್	13-06-1953	08-03-2010	ಸಾಮಾನ್ಯ
1276	1456	562	ಸ್ವಾಮಿ ಹೆಚ್ ಪಿ	07-10-1953	14-07-2010	ಸಾಮಾನ್ಯ
1277	1450	551	ಕೃಷ್ಣೇಗೌಡ ಹೆಚ್ ಆರ್	02-03-1954	14-07-2010	ಸಾಮಾನ್ಯ
1278	1389	277ಎ	ಎಸ್ ಎನ್ ಹನುಮಂತರಾವ್	04-05-1954	14-07-2010	ಸಾಮಾನ್ಯ
1279	1387	145	ಡಿ ಜಗದೀಶ್	24-11-1954	14-07-2010	ಸಾಮಾನ್ಯ
1280	1453	555	ನಿರಂಜನಮುರ್ತಿ ಹೆಚ್ ಇ	22-12-1954	14-07-2010	ಸಾಮಾನ್ಯ
1281	1438	525	ಪ್ರಕಾಶ್ ಕುಮಾರ್	20-05-1955	08-05-2010	ಸಾಮಾನ್ಯ
1282	1445	536	ಪ್ರಕಾಶ್ ಆರ್	13-10-1955	14-07-2010	ಸಾಮಾನ್ಯ
1283	1427	489	ವರದರೆಡ್ಡಿ ವಿ	01-06-1956	14-07-2010	ಸಾಮಾನ್ಯ
1284	1439	526	ಬಸಮ್ಮ ಜಿ	01-06-1956	09-04-2010	ಸಾಮಾನ್ಯ
1285	1444	534	ಅಬುಲ್ ಅಜೀಜ್ ಸಿ	01-06-1956	31/07/2010	ಸಾಮಾನ್ಯ
1286	1449	550	ಮಾರ್ಗರೇಟ್ ಎಸ್	18-06-1957	31/07/2010	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1287	1452	554	ಮಲ್ಲಪ್ಪ ಹೆಚ್ ವಿ	23-07-1957	14-07-2010	ಸಾಮಾನ್ಯ
1288	1422	478	ಮೂಡ್ಲಗಿರಿ	17-08-1957	14-07-2010	ಸಾಮಾನ್ಯ
1289	1451	553	ಕೆ ಸಿ ರಾಜಶೇಖರ್	12-09-1957	14-07-2010	ಸಾಮಾನ್ಯ
1290	1440	527	ಉಜಲಾಬಾಯಿ	22-09-1957	14-07-2010	ಸಾಮಾನ್ಯ
1291	1433	497	'ನಿರ್ಮಲಾ ವಿ ಶಾಸ್ತ್ರಿ	12-10-1957	08-05-2010	ಸಾಮಾನ್ಯ
1292	1388	275	ವಿ ಜಯಮ್ಮ	06-01-1958	14-07-2010	ಸಾಮಾನ್ಯ
1293	1446	537	ಗಫರ್ ಖಾನ್	02-03-1958	14-07-2010	ಸಾಮಾನ್ಯ
1294	1408	446	ಸಾವಿತ್ರಿ ಪಿ ಭಟ್	01-06-1958	14-07-2010	ಸಾಮಾನ್ಯ
1295	1409	449	ಪುಟ್ಟಪ್ಪ ಟಿ	01-08-1958	14-07-2010	ಸಾಮಾನ್ಯ
1296	1441	529	ಎಸ್ ಎಂ ಚರಂತಿ	02-08-1958	30/07/2010	ಸಾಮಾನ್ಯ
1297	1415	460	ಹೊನ್ನೇಗೌಡ ಬಿ ಹೆಚ್	01-10-1958	14-07-2010	ಸಾಮಾನ್ಯ
1298	1447	538	ನಾಗೇಂದ್ರಪ್ಪ ಎಂ	20-05-1959	14-07-2010	ಸಾಮಾನ್ಯ
1299	1442	530	ಯಶವಂತ ಬಿ	01-06-1959	30/07/2010	ಸಾಮಾನ್ಯ
1300	1425	482	ಅರವಿಮದ ಹೆಚ್ ಕರ್ಕಿ	21-07-1959	14-07-2010	ಸಾಮಾನ್ಯ
1301	1406	443	ಈಶ್ವರಮೂರ್ತಿ	23-07-1959	14-07-2010	ಸಾಮಾನ್ಯ
1302	1394	426	ಕೆ ಜಿ ಮಂಜುನಾಥ	23-08-1959	14-07-2010	ಸಾಮಾನ್ಯ
1303	1448	540	ಲಿಂಗಪ್ಪ ಡಿ	09-10-1959	14-07-2010	ಸಾಮಾನ್ಯ
1304	1414	459	ಜಗದಿಶ್ ಬಿ ಜಿ	15-12-1959	14-07-2010	ಸಾಮಾನ್ಯ
1305	1436	521	ರಾಜಶ್ರೀ ಪಿ ಟಿ	01-06-1960	31/07/2010	ಸಾಮಾನ್ಯ
1306	1424	481	ಉಮೇಶ್ ಆರ್	10-06-1960	14-07-2010	ಸಾಮಾನ್ಯ
1307	1395	427	ನಂಜುಂಡಯ್ಯ	21-06-1960	14-07-2010	ಸಾಮಾನ್ಯ
1308	1435	513	ವಿಜಯಲಕ್ಷ್ಮಿ	20-07-1960	14-07-2010	ಸಾಮಾನ್ಯ
1309	1429	491	ಪ್ರಾಭಾಕರ ಡಿ ಪಿ	04-01-1961	09-01-2010	ಸಾಮಾನ್ಯ
1310	1396	428	ನಾಗರತ್ನ ಆಚಾರ್	06-01-1961	14-07-2010	ಸಾಮಾನ್ಯ
1311	1443	532	ನಿರ್ಮಲಾ ಪತ್ತಾರ್	24-03-1961	14-07-2010	ಸಾಮಾನ್ಯ
1312	1461	2451	ಪರಶಿವಮೂರ್ತಿ ಕೆ ಸಿ	20-05-1961	22/07/2010	ಎಸ್ ಸಿ
1313	1417	464	ನೈದಿಲಾ ಶೀತಾರಾಮ ನಾಯಕ್	01-06-1961	09-01-2010	ಸಾಮಾನ್ಯ
1314	1432	496	ಮುಭೀನ್ ಪರ್ವಿನ್	15-08-1961	14-07-2010	ಸಾಮಾನ್ಯ
1315	1405	441	ಸಾಗನೂರ್ ವೈ ಎಂ	01-06-1962	08-02-2010	ಸಾಮಾನ್ಯ
1316	1474	2588	ದೇಶಾ ನಾಯ್ಕ ಕೆ	01-06-1962	14-07-2010	ಎಸ್ ಸಿ
1317	1397	429	ಹೇಮಲತಾ ಬಿ ಆರ್	24-06-1962	14-07-2010	ಸಾಮಾನ್ಯ
1318	1457	2024	ಗೋವಿಂದ ಚೌಹಾಣ್	01-06-1963	29/07/2010	ಎಸ್ ಸಿ
1319	1426	483	ಉದಯಕುಮಾರ್ ಕೆ	09-09-1963	14-07-2010	ಸಾಮಾನ್ಯ
1320	1462	2464	ಸಿದ್ದಲಿಂಗಾರಾಜ್ ಡಿ ಆರ್	22-09-1963	26/07/2010	ಎಸ್ ಸಿ
1321	1410	452	ವಿಜಯ ಕುಮಾರಿ	08-12-1963	14-07-2010	ಸಾಮಾನ್ಯ
1322	1403	439	ಶಶಿಮಂಗಳ ಜಿ ವೈ	20-04-1964	14-07-2010	ಸಾಮಾನ್ಯ
1323	1463	2468	ಲಕ್ಷ್ಮಣ ಸಿಂಗ್ ಎಂ	01-05-1964	14-07-2010	ಎಸ್ ಸಿ
1324	1411	453	ಸ್ನೇಹಲತಾ	30-05-1964	14-07-2010	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1325	1420	475	ನಾಗೇಶ್ ಜಿ ಟಿ	11-07-1964	14-07-2010	ಸಾಮಾನ್ಯ
1326	1428	490	ಶ್ರೀದೇವಿ ಬಾಯಿ	22-07-1964	27/07/2010	ಸಾಮಾನ್ಯ
1327	1412	455	ನಿವೇದಿತಾ ಬಿ	08-01-1965	14-07-2010	ಸಾಮಾನ್ಯ
1328	1400	433	ಹೆಮಲತಾ ಕೆ	16-01-1965	28/07/2010	ಸಾಮಾನ್ಯ
1329	1401	436	ವಸಂತ ಎಲ್	16-01-1965	14-07-2010	ಸಾಮಾನ್ಯ
1330	1402	438	ವಿಜಯ ಎಂ ಕುಲಕರ್ಣಿ	12-04-1965	27/07/2010	ಸಾಮಾನ್ಯ
1331	1398	431	ಸಂಧ್ಯಾ ನರಸಿಂಹ ಹೆಗಡೆ	18-04-1965	29/07/2010	ಸಾಮಾನ್ಯ
1332	1404	440	ಮಂಜುನಾಥ ಪಿ ಜಿ	27-04-1965	14-07-2010	ಸಾಮಾನ್ಯ
1333	1421	477	ಸಚ್ಚಿದಾನಂದಮೂರ್ತಿ ಜಿ	15-05-1965	14-07-2010	ಸಾಮಾನ್ಯ
1334	1423	480	ದಿವಾಕರ ಹೆಗಡೆ	01-06-1965	14-07-2010	ಸಾಮಾನ್ಯ
1335	1464	2481	ಉಮಾಶಂಕರ್ ಎಂ ಎಸ್	20-07-1965	14-07-2010	ಎಸ್ ಸಿ
1336	1465	2485	ಲೋಕಾನಾಯ್ಕ ಪಿ	06-01-1966	14-07-2010	ಎಸ್ ಸಿ
1337	1399	432	ಸವಿತಾ ಜಿ	03-05-1966	08-02-2010	ಸಾಮಾನ್ಯ
1338	1466	2491	ಮಹೇಶ್ವರಪ್ಪ	01-06-1966	14-07-2010	ಎಸ್ ಸಿ
1339	1467	2492	ಯಲ್ಲೇಶ್ ಹೆಚ್	01-06-1966	14-07-2010	ಎಸ್ ಸಿ
1340	1468	2496	ಪುಟ್ಟಮ್ಮ ಎಸ್.	01-07-1966	14-07-2010	ಎಸ್ ಸಿ
1341	1413	456	ಗೀತಾ ನಾರಾಯಣ ಶಿರಾಲಿ	02-07-1967	14-07-2010	ಸಾಮಾನ್ಯ
1342	1407	445	ಸುಧಾಮಣಿ ಎ	12-08-1967	08-02-2010	ಸಾಮಾನ್ಯ
1343	1470	2530	ಲಲಿತಮ್ಮ ಕೆ.	22-07-1968	14-07-2010	ಎಸ್ ಸಿ
1344	1458	2409	ಚಿತ್ರಯ್ಯ ಹೆಚ್	28-07-1969	14-07-2010	ಎಸ್ ಟಿ
1345	1459	2412	ಗೋವರ್ಧನ	30-09-1969	28/07/2010	ಎಸ್ ಟಿ
1346	1471	2558	ರಮೇಶ್ ಕೆ ವಿ	21-04-1970	14-07-2010	ಎಸ್ ಸಿ
1347	1472	2581	ಮೋತೀನಾಯ್ಕ ವಿ	01-04-1972	14-07-2010	ಎಸ್ ಸಿ
1348	1430	493	ಚನ್ನಬಸಪ್ಪ ಎಸ್ ಸಿ		14-07-2010	ಸಾಮಾನ್ಯ
1349	1431	495	ಮುಕ್ತಾ ಪ್ರಭು		29/07/2010	ಸಾಮಾನ್ಯ
1350	1460	2420ಎ	ಲಕ್ಷ್ಮಪ್ಪ		14-07-2010	ಎಸ್ ಸಿ
1351	1469	2506ಎ	ಪಾಲಯ್ಯ ಡಿ ಎಸ್		14-07-2010	ಎಸ್ ಟಿ
ಸಿ.ಸ್ಟಾನಪನ್ ಬಡ್ತಿ.86/2008-09 ದಿ:19-07-2010 (ಧಾರವಾಡ) - 40 ಮಂದಿ ಅಧಿಕಾರಿಗಳು						
1352	1475	137ಎ	ಶಾಂತಾಬಾಯಿ ಶೆಟ್ಟಿ	07-09-1951	02-08-2010	ಸಾಮಾನ್ಯ
1353	1476	138ಎ	ಡಿ.ಆರ್.ಬಾಗೇವಾಡಿ,	05-08-1950	21-02-2010	ಸಾಮಾನ್ಯ
1354	1477	152ಎ	ಶ್ರೀ ಜಿ.ಎನ್.ನಾಯ್ಕ	12-02-1953	22-07-2010	ಸಾಮಾನ್ಯ
1355	1478	179	ಶ್ರೀ ಎಸ್.ಬಿ.ಖಿಲಾರೆ,	22-06-1961	31-07-2010	ಸಾಮಾನ್ಯ
1356	1479	183	ಶ್ರೀ.ಐ.ಜಿ.ಅತ್ತಾರ.	01-06-1962	23-07-2010	ಸಾಮಾನ್ಯ
1357	1480	185	ಶ್ರೀಮತಿ ಜಿ ಎಸ್ ಮೊಕಾಶಿ	01-06-1964	18-11-2009	ಸಾಮಾನ್ಯ
1358	1481	187	ಶ್ರೀ.ಎಂ.ಎ.ಮುಜಾವರ.	04-06-1958	23-07-2010	ಸಾಮಾನ್ಯ
1359	1482	188	ಶ್ರೀಮತಿ ಕೆ.ಪಿ.ಕಲಾದಗಿ.	07-01-1960	27-07-2010	ಸಾಮಾನ್ಯ
1360	1483	188ಎ	ಶ್ರೀ ಎಚ್.ಆರ್. ಕುಲಕರ್ಣಿ,	01-04-1962	22-07-2010	ಸಾಮಾನ್ಯ
1361	1484	190	ಶ್ರೀ ನೀಲಪ್ಪ ಇ ಪಲ್ಲೇದ,	20-05-1958	23-07-2010	ಸಾಮಾನ್ಯ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1362	1485	191	ಶ್ರೀ ಸಿ ಎಸ್ ಸಜ್ಜನ	06-01-1960	08-03-2010	ಸಾಮಾನ್ಯ
1363	1486	192	ಶ್ರೀ ಪ್ರಭಾಕರ್ ಚಿಕ್ಕನ್ಮನೆ	01-03-1966	23-07-2010	ಸಾಮಾನ್ಯ
1364	1487	193	ಹನುಮಂತ ಅಡಿವೆಪ್ಪ ಪೂಜಾರ,	01-06-1954	26-07-2010	ಸಾಮಾನ್ಯ
1365	1488	194	ಎಂ.ಎನ್.ಪಂಡಿತ,	19-09-1963	23-07-2010	ಸಾಮಾನ್ಯ
1366	1489	201	ವಿ ಎಂ ಶಾಮನೂರ	06-01-1958	27/07/2010	ಸಾಮಾನ್ಯ
1367	1490	202	ಮೀನಾ ಪ್ರಭಾಕರ ಚಿಂಚಿವಾಡಿ,	02-08-1961	19-07-2010	ಸಾಮಾನ್ಯ
1368	1491	206ಎ	ಶ್ರೀ ಎಸ್.ಎಸ್.ಪುರೋಹಿತ,	26-02-1952	31-07-2010	ಸಾಮಾನ್ಯ
1369	1492	207	ಶ್ರೀಮತಿ ಎಸ್ ಆರ್ ಮುಕ್ಕಣವರ	31-07-1953	22-07-2010	ಸಾಮಾನ್ಯ
1370	1493	211	ಶ್ರೀ ಪಿ.ಎಸ್.ಯರಗಲ್ಲ	01-06-1958	23-07-2010	ಸಾಮಾನ್ಯ
1371	1494	212	ಶ್ರೀ.ಎಂ.ಹೆಚ್.ಆನದಿನ್ನಿ,	01-06-1958	23-07-2010	ಸಾಮಾನ್ಯ
1372	1495	215	ಶ್ರೀ ಎಸ್.ಎನ್. ಮುಲ್ಲಾ,	22-07-1960	20-07-2011	ಸಾಮಾನ್ಯ
1373	1496	217	ಶ್ರೀ ಎಂ ಬಿ ವರಾರ	01-06-1958	29-07-2010	ಸಾಮಾನ್ಯ
1374	1497	219	ಶ್ರೀಮತಿ ಜಯಶ್ರೀ ಜಿ ನಾಯಕ	22-07-1958	08-07-2010	ಸಾಮಾನ್ಯ
1375	1498	220	ಮೋಹನ ದೇವೇಂದ್ರಪ್ಪ ಕುಂಬಾರ,	01-05-1953	24-07-2010	ಸಾಮಾನ್ಯ
1376	1499	225	ಶಾಂತಾಬಾಯಿ ವೀರಪ್ಪ ವಾಲಿ	12-04-1955	31-07-2010	ಸಾಮಾನ್ಯ
1377	1500	226	ಶ್ರೀಮತಿ.ಅನ್ನಪೂರ್ಣ.ಬಿರಾದಾರ.	20-07-1955	24-07-2010	ಸಾಮಾನ್ಯ
1378	1501	227	ಶ್ರೀ ಎಸ್.ಕೆ. ಕವಟಕೊಪ್ಪ,	10-12-1955	19-07-2010	ಸಾಮಾನ್ಯ
1379	1502	228	ಶ್ರೀ.ಸಿ.ಜಿ.ನಿರಾಳೆ,	22-06-1956	24-07-2010	ಸಾಮಾನ್ಯ
1380	1503	232	ಶ್ರೀ ಸುರೇಶ ಚನ್ನಬಸಪ್ಪ ಹತ್ತಿ,	01-06-1957	19-07-2010	ಸಾಮಾನ್ಯ
1381	1504	235	ಶ್ರೀ ಎ ಎಂ ಮಧಭಾವಿಕರ	05-10-1958	29-07-2010	ಸಾಮಾನ್ಯ
1382	1505	238	ಶ್ರೀ ಬಾಲಚಂದ್ರ ಗಣಪತಿ ಗುಣಿ,	08-08-1959	23-07-2010	ಸಾಮಾನ್ಯ
1383	1506	239	ಶ್ರೀಮತಿ ಪ್ರಭಾವತಿ ಬಿ ನಾಯಕ	12-06-1959	01-07-2010	ಸಾಮಾನ್ಯ
1384	1507	696	ಶ್ರೀಮತಿ ಮೀರಾ ಬಿ ನಾಯಕ,	01-06-1960	23-07-2010	ಸಾಮಾನ್ಯ
1385	1508	998	ಶ್ರೀ ಪಿ.ಕೆ. ಕಾಂಬಳೆ,	01-06-1967	31-07-2010	ಪ.ಜಾ
1386	1509	1081	ಶ್ರೀ ಖೇಮು ರಾಮಚಂದ್ರ ಲಮಾಣಿ	01-06-1968	27-07-2010	ಪ.ಜಾ
1387	1510	1088	ಶ್ರೀ ಚಂದ್ರಕಾಂತ ಸಂಭಾಜಿ ಕಾಂಬಳೆ	01-01-1969	28-07-2010	ಪ.ಜಾ
1388	1511	1092	ಶ್ರೀ.ಜಿ.ಎಸ್.ಮೇಲ್ಗಡೆ	25-11-1969	19-07-2010	ಪ.ಜಾ
1389	1512	1096	ಶ್ರೀ ಮಹಾದೇವ ಸಿ. ಮಲ್ಲಾಡದ,	02-06-1970	20-07-2010	ಪ.ಜಾ
1390	1513	1134ಎ	ಶ್ರೀ ಕಂಬಣ್ಣ ಲಕ್ಷ್ಮಣ ಮೇಲ್ಗಡೆ	15-03-1970	29-07-2010	ಪ.ಜಾ
1391	1514	1152	ಸುರೇಶಕುಮಾರ ಶಿವಪ್ಪ ಹಡಗಲಿ	01-09-1968	02-08-2010	ಪ.ಪಂ
2010 ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ.ಯಿಂದ ನೇರ ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು						
1392	1515	1	ಸೈಯದ್ ಸಮೀ ಉಲ್ಲಾ,	01-06-1977	20-07-2010	
1393	1516	3	ಸಮೀನಾ,	20-05-1974	20-07-2010	
1394	1517	4	ರೇವತಿ ಡಿ ಎಂ,	05-06-1976	22-07-2010	
1395	1518	5	ಭಾನು ಕುಮಾರ ಆರ್	01/08/1982	19-07-2010	
1396	1519	6	ಮುತ್ತು ರಾಜು ಎಲ್	25-04-1980	19-07-2010	
1397	1520	7	ಶಶಿವದನ ಕೆ.ಎಸ್.,	02-02-1976	19-07-2010	
1398	1521	10	ಮುಯೀಜಾ ಬೇಗಂ,	18-04-1974	22-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1399	1522	11	ಪೂರ್ಣಿಮಾ ಕೆ,	06-11-1976	24-07-2010	
1400	1523	12	ಶಿವಪ್ಪ ಸಂಗಣ್ಣನವರ್	19-07-1973	20-07-2010	ಎಸ್.ಟಿ.
1401	1524	13	ನೂರ್ ಫಾತಿಮಾ ಟಿ ಎ,	01-11-1973	23-07-2010	
1402	1526	15	ರಮೇಶ ಆರೇಮಲ್ಲಾಪುರ	25-07-1975	29-07-2010	ಎಸ್.ಟಿ.
1403	1527	17	ದಿನೇಶ ಎಸ್ ಎನ್	23-06-1980	19-07-2010	
1404	1528	18	ಪ್ರಶಾಂತ್‌ಕುಮಾರ್ ಕೆ ಎಸ್,	30-04-1982	16-07-2010	
1405	1529	19	ಮೋಹನ್ ಬಾಬು ಹೆಚ್ ಕೆ	21-07-1978	19-07-2010	ಎಸ್.ಸಿ.
1406	1530	20	ತಿರುಪತಪ್ಪ ಮುದಕಪ್ಪ ದೇವರಮನಿ,	01-06-1979	28-07-2010	ಪ.ಪಂ
1407	1531	21	ಬಸವಣ್ಣ ಎ ಜಿ,	30-06-1979	28-07-2010	
1408	1532	22	ಸುಮಿತ್ರ ಡಿ,	13-04-1979	15-07-2010	
1409	1533	23	ವಿಜಯೇಂದ್ರ ಎ ಜಿ,	03-03-1982	19-07-2010	
1410	1534	24	ಚೇತನಾ ಜಿ ಟಿ,	09-09-1979	19-07-2010	
1411	1535	25	ಸಂತೋಷ್ ಜಿ,	01-01-1982	22-07-2010	
1412	1536	27	ಮಲ್ಲಿಕಾರ್ಜುನ ಕೆ.ಇ.,	10-07-1975	28-07-2010	
1413	1537	28	ಶ್ರೀ ಸುನೀಲ ಎಸ್ ಕಿತ್ತೂರ	29-06-1986	22-07-2010	
1414	1538	29	ಪುಷ್ಪಲತಾ ಬಿದರಿ	22-05-1975	23-07-2010	
1415	1539	31	ಶ್ರೀ ಮಲ್ಲಿಕಾರ್ಜುನ ಎಂ ಬೆಳಗಲ್ಲ	01-05-1981	21-07-2010	
1416	1540	32	ಅಪ್ಪಣ್ಣ.ಆರ್.ಅಂಬಿಗಿ	12-07-1979	23-07-2010	
1417	1541	33	ಹೇಮಂತ್ ಜಿ ಎಂ,	01-06-1983	17-07-2010	
1418	1542	34	ಮಂಗಳ ಎಸ್.ಸಿ,	05-03-1973	22-07-2010	
1419	1543	35	ಕುಮಾರ ಹನುಮಂತಪ್ಪ ಸಾರಥಿ,	05-03-1980	21-07-2010	
1420	1544	36	ಶ್ರೀ ಬಸವಂತಯ್ಯ ದುಂಬನಮರಡಿ	01-04-1977	20-07-2010	
1421	1545	37	ಭಾಗ್ಯಲಕ್ಷ್ಮಿ ಹೆಚ್,	18-01-1977	19-07-2010	
1422	1546	38	ನಾಗರಾಜ ಹೆಚ್ ಎಲ್,	06-06-1977	16-07-2010	
1423	1547	39	ಶ್ರೀ ಅಬ್ದುಲ ರಹಮಾನ ದರ್ಗಾ	21-06-1971	29-07-2010	
1424	1548	40	ಗಂಗಾಧರ ವಿ,	04-06-1981	21-07-2010	
1425	1549	41	ತಿಮ್ಮರಾಯಿ ಗೌಡ ಎಂ,	01-06-1969	17-07-2010	
1426	1550	42	ಸತೀಶ್ ಡಿ ಎಂ,	01-04-1972	19-07-2010	
1427	1551	43	ಪ್ರಮೀಳಾ ಎಸ್.ಆರ್,	21-01-1981	22-07-2010	
1428	1552	44	ಶ್ರೀಕಂಠ ಸ್ವಾಮಿ ಎಂ ಬಿ,	23-03-1974	30-07-2010	
1429	1553	45	ಪ್ರಶಾಂತ್ ಜಿ ಆರ್,	24-06-1982	19-07-2010	
1430	1554	46	ಪದ್ಮಾವತಿ ಹೆಚ್.,	20-05-1976	20-07-2010	
1431	1555	47	ರಾಜೇಶ್ವರಿ ಎಸ್.,	06-03-1983	19-07-2010	
1432	1556	48	ಅವಿನಾಶ್ ಜೆರಾಲ್ಡ್,	01-06-1985	16-07-2010	ಸಾಮಾನ್ಯ
1433	1557	49	ಉದಯಕುಮಾರ್ ಕೆ ಆರ್,	01-06-1973	19-07-2010	
1434	1558	50	ವೆಂಕಟಾಚಲ ಜಿ,	11-10-1974	21-07-2010	
1435	1559	51	ಮಲ್ಲೇಶ್ ಎಂ,	13-03-1976	16-07-2010	
1436	1560	52	ರಂಗಸ್ವಾಮಿ,	18-06-1980	17-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1437	1561	53	ಶಂಕರ್ ಸಿ ಈ,	27-05-1984	19-07-2010	
1438	1562	54	ರಾಮಲಿಂಗೇಗೌಡ ಎಂ.ಜಿ,	01-06-1979	21-07-2010	
1439	1563	55	ಹುಲಿಕುಂಬರಾಯ ಆರ್,	01-06-1980	20-07-2010	
1440	1564	57	ಚಂದ್ರ ಆರ್,	05-02-1979	17-07-2010	
1441	1565	58	ಶ್ರೀ ಅರಹಂತ ಬಿರಾದಾರ ಪಾಟೀಲ	01-06-1977	23-07-2010	
1442	1566	59	ಹನುಮಂತರಾಯಪ್ಪ ಎನ್,	02-06-1977	19-07-2010	
1443	1567	61	ಪ್ರವೀಣ,	06-07-1980	17-07-2010	
1444	1568	63	ಶ್ರೀ ಅಷ್ವಾಕ ಎಂ ಹೀರೆಕುಂಬಿ	09-05-1984	21-07-2010	
1445	1569	64	ಶ್ರೀನಿವಾಸಲು ಆರ್,	27-05-1978	19-07-2010	ಎಸ್.ಸಿ.
1446	1571	66	ಕಾಂತರಾಜು, ಹೆಚ್ ಎಂ,	01-06-1972	16-07-2010	
1447	1572	67	ಹಜರತ್ ಅಲಿ ದೇಗಿನಾಳ,	01-06-1979	20-07-2010	
1448	1573	68	ಪ್ರೇಮಕುಮಾರ ಬಿ ಟಿ,	03-11-1980	22-07-2010	
1449	1574	69	ಚಂದ್ರಶೇಖರ್ ಜಿ ಆರ್.,	18-02-1982	16-07-2010	
1450	1577	72	ಶ್ರೀ ಜಗದೀಶ ಬಳೇಗಾರ	06-01-1981	23-03-2010	
1451	1578	73	ಮೌನೇಶಪ್ಪ ಸಿ,	01-06-1980	21-07-2010	
1452	1579	74	ಗಿರೀಶ್ ಡಿ,	20-07-1980	20-07-2010	
1453	1580	75	ಹನುಮಂತ ಸಿ,	15-07-1984	19-07-2010	ಎಸ್.ಟಿ.
1454	1582	77	ಗ್ಯಾನಪ್ಪ ಮನಗೂಗೂಳಿ	20-06-1976	21-07-2010	
1455	1583	78	ಜಿಯಾ ಉಲ್ಲಾ ಕೆ.ಎಂ,	06-03-1982	21-07-2010	
1456	1584	79	ಪ್ರದೀಪ್ ಕುಮಾರ್.ಎಸ್,	07-07-1983	19-07-2010	
1457	1585	80	ಸುರೇಶ್ ಎಂ,	01-05-1977	30-07-2010	
1458	1586	81	ಸಿದ್ದರಾಜು ಎ,	01-04-1971	16-07-2010	ಎಸ್.ಸಿ.
1459	1587	82	ಶ್ರೀ ಮಲ್ಲಿಕಾರ್ಜುನ ಹೆಚ್ ಯರಗುದ್ರಿ	07-07-1981	21-07-2010	
1460	1588	83	ವಸಂತ ಕುಮಾರಿ ಆರ್.ಬಿ,	30-11-1982	16-07-2010	
1461	1589	84	ಮಂಜೇಗೌಡ ಬಿ ಪಿ,	02-10-1978	16-07-2010	
1462	1590	85	ವೀರೇಶ್ ಆರ್,	01-06-1976	16-07-2010	
1463	1591	86	ಮೋಹನ ಕುಮಾರ ಹೆಚ್ ಎಸ್,	30-04-1978	19-07-2010	
1464	1592	87	ಮಂಜಣ್ಣ ಎಂ ಪಿ,	05-09-1979	26-07-2010	
1465	1593	88	ಉಮಾ,	14-11-1979	22-07-2010	
1466	1594	89	ರುದ್ರಪ್ಪ ಐ ಹಲಗೇರಿ	01-09-1980	23-07-2010	
1467	1595	90	ಮೃಣಾಲಿನಿ ಪಾಟೀಲ,	28-10-1974	21-07-2010	
1468	1596	91	ಮಂಜುನಾಥಚಾರಿ ಬಿ,	30-06-1975	21-07-2010	
1469	1597	92	ಸಂಪತ್ ಕುಮಾರ್ ಜಿ ಎಸ್,	05-07-1975	21-07-2010	
1470	1598	94	ಶ್ರೀ ಪ್ರಕಾಶ.ಬಿ.ಭೂತಾಳೆ,	22-07-1979	19-07-2010	
1471	1599	95	ಶಿವಲಿಂಗಪ್ಪ ಬನಹಟ್ಟಿ,	18-12-1982	22-07-2010	
1472	1600	96	ರವೀಶ ಕೆ,	22-06-1974	22-07-2010	
1473	1601	97	ಲಿಂಗೇಶಿ ಡಿ ಎಸ್,	10-07-1975	19-07-2010	
1474	1602	98	ರಾಜೇಶ್ವರಿ ಎಂ,	02-08-1976	29-07-2010	ಎಸ್.ಸಿ.

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1475	1603	100	ಶ್ರೀ ಮಹಾದೇವ ಟಿ ಜನಗೌಡ	01-06-1980	21-07-2010	
1476	1604	101	ಶ್ರೀ ಸಂಜೀವ ಹುಲ್ಲೇಳಿ	01-07-1980	21-07-2010	
1477	1605	102	ಶ್ರೀ ರಾಜಶೇಖರ ಎಸ್ ಚಳಗೇರಿ	17-12-1981	18-10-2010	
1478	1606	103	ಮಧುಸೂಧನ ಕೆ ಎಸ್,	01-05-1983	16-07-2010	
1479	1607	104	ಸುಷ್ಮಾ ಜೆ ಪಿ,	12-05-1985	17-07-2010	
1480	1608	105	ಶ್ರೀ ಬೀಮರಾಯ ಎಚ್ ತಿಳಗೂಳ	01-07-1971	23-07-2010	
1481	1609	106	ನಾಗರತ್ನಮ್ಮ ಜಿ,	05-05-1972	21-07-2010	
1482	1610	107	ಇಪ್ಪತ್ ಜಹಾನ್,	21-06-1974	21-07-2010	
1483	1611	108	ಶ್ರೀಮತಿ ಮಂಗಳ ಕೋರಬು,	20-07-1980	30-09-2009	
1484	1612	109	ಕುಮಾರ ಸ್ವಾಮಿ ಕೆ ಎನ್,	22-07-1977	17-07-2010	
1485	1613	110	ಮಂಜುಳ ಜಿ ಟಿ,	22-07-1977	22-07-2010	
1486	1614	111	ಲತಾ ಎಲ್,	28-06-1979	21-07-2010	ಎಸ್.ಸಿ.
1487	1616	113	ರಂಗಸ್ವಾಮಿ ಕೆ.ಆರ್,	14-05-1983	16-07-2010	
1488	1617	114	ತಿಪ್ಪೇಸ್ವಾಮಿ ಎನ್,	12-12-1969	22-07-2010	ಎಸ್.ಸಿ.
1489	1618	115	ಕೃಷ್ಣಪ್ಪ ಎಸ್,	06-07-1972	22-07-2010	ಎಸ್.ಸಿ.
1490	1619	116	ಶ್ರೀ ರುದ್ರಯ್ಯ ಬಿ ದಮ್ಮೂರಮಠ	01-06-1975	20-07-2010	
1491	1620	117	ಮಹದೇವ ಸ್ವಾಮಿ ಪಿ,	05-06-1976	16-07-2010	ಎಸ್.ಸಿ.
1492	1621	118	ಕುಸುಮ ಕೆ,	20-05-1978	29-07-2010	
1493	1622	119	ಚಂದ್ರಶೇಖರ ಡಿ ಎಸ್,	22-07-1982	19-07-2010	
1494	1623	120	ಜಯಶೀಲಾ ಕೆ ಸಿ,	21-07-1972	16-07-2010	
1495	1624	121	ಶ್ರೀಮತಿ ಸಾಜಿದಾಖಾನುಂ ಹೊನ್ನಳ್ಳಿ	22-07-1974	22-07-2010	
1496	1625	122	ಜಯಶ್ರೀ ಕೆ,	20-05-1977	26-07-2010	ಎಸ್.ಟಿ.
1497	1626	124	ಶಿವರಾಮು ಜಿ ಆರ್,	15-03-1981	16-07-2010	ಎಸ್.ಟಿ.
1498	1627	125	ಯೋಗೀಶ್,	01-06-1981	28-07-2010	
1499	1628	126	ಶಿಲ್ಪಕಲ ಕೆ.ಎನ್.	16-07-1981	16-07-2010	
1500	1629	127	ಶ್ರೀ.ಶರಣಪ್ಪ.	20-06-1983	28-07-2010	
1501	1630	128	ದೇವರಾಜು ಟಿ,	01-06-1971	16-07-2010	
1502	1631	130	ವೆಂಕಟ ಮೋಹನ್ ಟಿ ಕೆ,	20-06-1977	20-07-2010	
1503	1632	131	ಸುಧಾ ಮಣಿ ಡಿ ಎಸ್,	24-09-1977	17-07-2010	
1504	1634	133	ಗುರುರಾಜ್ ಹೆಚ್,	20-07-1979	19-07-2010	
1505	1635	134	ಕೌಸರ್ ರೇಷ್ಮಾ ಜಿ,	19-05-1981		
1506	1639	139	ಮಂಜುನಾಥ ಡಿ ಎಂ,	28-12-1975	15-07-2010	ಎಸ್.ಸಿ.
1507	1640	140	ಶ್ರೀದೇವಿ,	31-01-1979	17-07-2010	
1508	1641	141	ರತ್ನಾಬಾಯಿ ಬಿ. ಖೇಮಲಾಪುರೆ	01-06-1979	23-07-2010	
1509	1642	142	ಮಹೇಶ ಪರೀಟ	01-05-1980	23-07-2010	
1510	1643	143	ಶಿವಪ್ಪ ಹರಿಜನ	20-05-1980	28-07-2010	ಪ.ಜಾ
1511	1644	144	ನಾಗರಾಜು, ಬಿ ಎನ್,	12-06-1980	23-07-2010	
1512	1645	145	ಪುಷ್ಪಾಂಬಲಿ ಎಂ ಬಿ,	12-06-1982	20-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1513	1646	146	ಸಿದ್ದಲಿಂಗಸ್ವಾಮಿ ಎನ್ ಎಸ್,	31-03-1984	16-07-2010	
1514	1647	147	ಕಲ್ಲಪ್ಪ ಎಸ್ ಸಣ್ಣೋಳ್ಳಿ	22-07-1969	21-07-2010	
1515	1648	149	ಪದ್ಮಾವತಿ ವಿ,	08-07-1972	29-07-2010	ಎಸ್.ಸಿ.
1516	1649	150	ಪ್ರಮೀಳಾ ಹೆಚ್,	19-03-1976	21-07-2010	
1517	1650	152	ನಾಗೇಶ ಕೆ ಪಿ,	10-05-1978	16-07-2010	
1518	1651	153	ಪದ್ಮಶ್ರೀ ಜಿ,	15-10-1979	23-07-2010	
1519	1652	154	ಉಮೇಶ್,	05-05-1980	21-07-2010	
1520	1653	155	ಭವ್ಯ ಎಲ್,	04-02-1981	23-07-2010	
1521	1654	156	ಶೋಭಾ ಬಿ ಹೆಚ್,	13-04-1981	22-07-2010	
1522	1655	157	ಅನ್ನಪೂರ್ಣ ವಿ,	08-05-1981	29-07-2010	
1523	1656	158	ಮಹದೇವ,	04-06-1981	16-07-2010	
1524	1657	159	ಯೋಗೇಶ ಎನ್.ಎನ್,	03-06-1982	16-07-2010	
1525	1658	160	ಶ್ರೀ ಕಿರಣಕೂಮಾರ ಕೋರಿ	01-02-1983	04-08-2010	
1526	1659	161	ಸಲೀಹ ಅಂಜುಂ,	10-05-1975	20-07-2010	
1527	1660	162	ಶುಭಾಂಗಿನಿ.ಎಂ,	20-07-1977	19-07-2010	ಎಸ್.ಸಿ.
1528	1661	163	ದೇವರಾಜು ಕೆ.ಎಸ್,	20-07-1979	19-07-2010	
1529	1663	165	ಮೋಹನ್ ಕುಮಾರ್ ಕೆ ಎಸ್,	08-09-1980	24-07-2010	
1530	1664	166	ಹೆಗಡೆ ಶ್ರೀರಾಮ ಸುಬ್ಬರಾಯ	22-04-1981	21-07-2010	
1531	1665	167	ಗೋಪಾಲೇ ಗೌಡ ಸಿ ಎನ್,	15-05-1982	20-07-2010	
1532	1666	168	ಅರುಣ ಕುಮಾರಿ ಎನ್ ಎನ್,	18-08-1982	17-07-2010	
1533	1668	170	ಮಾಲಿನಿ.ಎಸ್,	14-01-1975	22-07-2010	
1534	1669	171	ಮಮತಾ ಹೆಚ್ ಜಿ,	22-05-1977	21-07-2010	
1535	1670	173	ಕೋಟಿಮಠ ಭಾಗ್ಯಜ್ಯೋತಿ	22-07-1978	22-07-2010	
1536	1673	176	ಮಂಜುಳ ಎಸ್ ಕೆ,	13-02-1982	16-07-2010	
1537	1674	177	ಶೋಭಾ ಎಸ್ ಎಂ,	21-01-1973	22-07-2010	
1538	1675	178	ಚಂದ್ರ ಕುಮಾರ ಹೆಚ್.ಆರ್,	29-01-1974	24-07-2010	
1539	1676	179	ಅಸುಂತ ಸಿಕ್ಹೇರ,	14-08-1976	27-07-2010	
1540	1677	180	ಧೂಳಪ್ಪ ಮಳೆನೂರ	01-12-1977	01-08-2010	
1541	1678	182	ಸುರೇಂದ್ರನಾಥ ಕೆ,	20-07-1972	19-07-2010	
1542	1679	183	ಚಂದ್ರಕಲಾ ಜಿ ಎಂ,	15-08-1972	16-07-2010	
1543	1680	184	ಆಂಜನೇಯ ಹೆಚ್ ಜಿ,	22-06-1977	20-07-2010	
1544	1681	185	ತಿಪ್ಪೇಸ್ವಾಮಿ ಕೆ,	03-07-1980	19-07-2010	ಎಸ್.ಟಿ.
1545	1682	186	ರಮೇಶ್ ಬಿ ಎಸ್,	20-01-1976	19-07-2010	ಎಸ್.ಸಿ.
1546	1683	187	ವಿಜಯ ಕುಮಾರ್.ಎಲ್.ಎಸ್,	28-07-1976	21-07-2010	ಎಸ್.ಸಿ.
1547	1684	188	ಸುಷ್ಮಾ ಭಟ್,	31-03-1981	28-07-2010	
1548	1685	189	ಜ್ಯೋತಿ ಎಲ್ ಭಂಡಾರಿ	19-12-1978	29-07-2010	
1549	1686	190	ಕಾಂಚನಮಾಲ ಕೆ ಎಲ್,	29-05-1982	03-08-2010	
1550	1687	191	ದೀಪ್ತಿ ಅಪ್ಪಯ್ಯ ಟಿ.	04-10-1970	27-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1551	1688	192	ಧನಂಜಯ ಮೇಧೂರು,	06-12-1982	16-07-2010	ಎಸ್.ಟಿ.
1552	1689	193	ಗಿರೀಶ್ ವಿ,	05-06-1982	22-07-2010	
1553	1690	194	ನರಸಿಂಹಯ್ಯ ಜಿ ಎನ್,	20-04-1973	19-07-2010	
1554	1691	195	ನಾಗೇಂದ್ರಮೂರ್ತಿ ಹೆಚ್ ಎಂ,	23-07-1973	17-07-2010	
1555	1692	196	ಶ್ರೀಧರ ಮೂರ್ತಿ ಪಿ,	23-02-1976	26-07-2010	ಎಸ್.ಟಿ.
1556	1693	197	ಗಿರಿಧರ್ ಜಿ ಆರ್, ರಾಯ್,	01-04-1983	28-07-2010	
1557	1694	198	ಮಂಜುಳ ಜೆ,	20-05-1974	20-07-2010	
1558	1695	199	ಪವಿತ್ರ ದೇವಿ.ಬಿ,	08-04-1979	16-07-2010	ಎಸ್.ಸಿ.
1559	1696	200	ಬಟ್ಟಮ್ಮ ಎಂ,	01-05-1980	16-07-2010	ಎಸ್.ಸಿ.
1560	1697	201	ನಾಗರಾಜ ನಾಯಕ ಎಂ,	15-11-1976	22-07-2010	ಎಸ್.ಸಿ.
1561	1698	202	ವೀಣಾ ಎಂ ಟಿ,	02-12-1977	22-07-2010	
1562	1699	203	ವಿಶ್ವನಾಥ್ ಕೆ ಆರ್,	21-06-1978	23-07-2010	
1563	1700	205	ಸುಧಾ ಹೆಚ್ ಆರ್,	10-05-1980	16-07-2010	
1564	1701	206	ಯೋಗಾನಂದ ಎಸ್,	01-06-1969	19-07-2010	
1565	1702	207	ಯುವರಾಜ ಜಿ ಬಿ,	22-03-1976	20-07-2010	
1566	1703	209	ಸುಧಾ ಕೆ ಸಿ,	20-06-1979	26-07-2010	ಎಸ್.ಟಿ.
1567	1704	210	ಶ್ರೀ ಶಂಕಪ್ಪ ಸಿ ಹಡಗಲಿ	22-07-1982	21-07-2010	
1568	1705	211	ಶ್ರೀ ಬಸಮ್ಮನವರ ದೇವಿಂದ್ರಪ್ಪ	19-08-1977	23-07-2010	ಪ.ಜಾ
1569	1706	212	ಶ್ರೀ ಮಂಜುನಾಥ .ಎನ್ ಡೊಂಬರ,	20-04-1978	22-07-2010	
1570	1707	213	ಓಂಕಾರಪ್ಪ ಬಿ,	10-01-1979	16-07-2010	
1571	1709	215	ಶ್ರೀಅಪ್ಪಯ್ಯ ಎಸ್ ತಿಗರಿ	30-06-1980	19-07-2010	
1572	1710	217	ದಿನೇಶ್ ಟಿ,	10-06-1980	16-07-2010	
1573	1711	218	ಶ್ರೀಮತಿ ಕವಿತಾ ಹುಣಿಸಿಮಠ	07-01-1980	23-07-2010	
1574	1712	220	ಪ್ರಕಾಶ ಬಿ ಕೆ,	30-03-1978	19-07-2010	
1575	1713	221	ಗಣೇಶ್ ಈ ಬಿ,	04-03-1981	16-07-2010	
1576	1714	222	ಪ್ರಶಾಂತ್ ಎಂ ಸಿ,	10-01-1983	22-07-2010	
1577	1716	224	ಮೂರ್ತಿ ಎಂ ಕೆ,	01-06-1979	23-07-2010	ಎಸ್.ಸಿ.
1578	1717	225	ಸವೀತಾ ಪರಪ್ಪ ಹಲಕಿ	20-07-1980	30-09-2009	
1579	1718	226	ಬಾಲಾಜಿ,	06-04-1976	23-07-2010	ಎಸ್.ಸಿ.
1580	1721	229	ನಾಗರಾಜಚಾರಿ ಎಲ್,	24-06-1978	24-07-2010	
1581	1722	230	ಶ್ರೀನಿವಾಸ ಕೆ,	01-01-1975	16-07-2010	
1582	1723	231	ಮಲ್ಲಿಕಾರ್ಜುನ ಎ ಜೆ,	25-07-1976	23-07-2010	
1583	1724	233	ಸೋಮಶೇಖರ ಎ ಜೆ,	21-07-1978	16-07-2010	
1584	1725	235	ನಳಿನಾಕ್ಷಿ ಕೆ ಎಸ್,	25-03-1981	23-07-2010	
1585	1726	236	ದೀಪಕ್ ಕೆ ಎಸ್,	07-01-1983	16-07-2010	
1586	1727	237	ಮಮತಾ ಕೆ ಎಂ,	05-06-1983	19-07-2010	
1587	1728	238	ಶ್ರೀಮತಿ ರೇಣುಕಾ ಅಮಲರಘುರಿ	01-06-1974	31-07-2010	
1588	1729	239	ಭಾರತಿ ಬಿ ಸಿ,	01-06-1977	19-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1589	1730	240	ಜಯಪ್ರಕಾಶ್ ಡಿ ಬಿ,	23-07-1983	21-07-2010	ಎಸ್.ಟಿ.
1590	1731	241	ಸಂಗಮೇಶ ಬಿ ಕೆ,	15-01-1984	21-07-2010	
1591	1732	242	ಗಣೇಶ ಟಿ ಎಸ್,	01-06-1978	23-07-2010	
1592	1733	243	ರಾಧಾಮಣಿ ಟಿ ಎಸ್,	16-06-1971	19-07-2010	
1593	1734	244	ಸಂಪತ್ ಕುಮಾರ್.ಇ,	05-05-1975	29-07-2010	
1594	1735	245	ಗಂಗಾಧರಯ್ಯ ಹೆಚ್ ಕೆ,	01-06-1970	16-07-2010	
1595	1736	246	ಶ್ರೀ ಷಣ್ಮುಖಿ ಸೋನೋನಿ	17-05-1978	28-07-2010	ಪ.ಜಾ
1596	1737	247	ಶ್ರೀ.ಸಂತೋಷಕುಮಾರ.ಬೀಳಗಿ.	05-06-1983	28-07-2010	ಪ.ಜಾ
1597	1738	248	ವಿನೋದ ಕುಮಾರಿ ಹೆಚ್ ವಿ,	19-07-1972	21-07-2010	
1598	1739	249	ಶೈಲಾ ಟಿ ಡಿ,	26-04-1970	16-07-2010	
1599	1740	250	ರುದ್ರೇಶ್ ಎಸ್ ಆರ್,	02-11-1976	29-07-2010	
1600	1742	253	ಶಶಿಧರ ಆರ್.ಎಂ,	16-03-1983	28-07-2010	ಎಸ್.ಸಿ.
1601	1743	254	ವಸಂತ ಕೆ ಸಿ,	10-11-1983	19-07-2010	
1602	1744	255	ಶ್ರೀಮತಿ ನಾಜೀಯಾ ಶಿರೀನ ಎಂ	21-02-1976	21-07-2010	
1603	1745	256	ರಮೇಶ ಹೆಚ್ ಎನ್,	28-06-1973	29-07-2010	
1604	1746	257	ರಾಘವೇಂದ್ರ ಎನ್ ಜಿ,	16-06-1974	19-07-2010	
1605	1748	259	ಅನಿತಾ ಆರ್,	10-06-1977	19-07-2010	
1606	1749	260	ತಮ್ಮಯ್ಯ ಆರ್,	09-06-1978	19-07-2010	
1607	1750	261	ಶ್ರೀ ರೇವುಗೌಡ ಬಿ ಪಾಟೀಲ.	01-06-1979	24-07-2010	
1608	1751	262	ವಿಜಯಲಕ್ಷ್ಮಿ ಎನ್,	26-02-1982	26-07-2010	
1609	1752	263	ರವಿಕುಮಾರ್ ಎಲ್,	25-05-1983	24-07-2010	
1610	1753	265	ಶ್ರೀ ರವಿ.ಬೆಂಜಿಹಳ್ಳಿ	16-04-1981	19-07-2010	ಪ.ಪಂ
1611	1754	266	ಅನುಸೂಯ ಪಿ ಆರ್,	26-12-1981	26-07-2010	
1612	1755	267	ಸಾಬಣ್ಣ ವಗ್ಗರ.	06-08-1970	20-7-2010	
1613	1756	268	ಕುಮಾರಿ ಸಿ,	13-04-1977	22-07-2010	ಎಸ್.ಸಿ.
1614	1758	270	ಹನುಮಂತರಾಯ ಆರ್,	20-02-1981	19-07-2010	ಎಸ್.ಟಿ.
1615	1759	271	ಶೀತಲ್ ಯು ಕೆ,	14-03-1981	20-07-2010	
1616	1760	272	ನಾಗರತ್ನ ಟಿ ಎನ್,	01-06-1981	28-07-2010	ಎಸ್.ಟಿ.
1617	1761	273	ಸುರೇಂದ್ರ ನಾಯ್ಕ ಬಿ,	01-07-1972	21-07-2010	ಎಸ್.ಸಿ.
1618	1762	274	ಬಸಪ್ಪ ಎಚ್ ಎರಲದಿನ್ನಿ	01-06-1981	21-07-2010	ಪ.ಪಂ
1619	1763	276	ಯೋಗೇಶ್ ಎನ್ ಹೆಚ್,	16-06-1976	23-07-2010	
1620	1764	277	ಕನಿಕಾ ಎಂ ಸಿ,	14-07-1983	20-07-2010	
1621	1765	278	ಶ್ರೀದೇವಿ ಎನ್,	16-06-1973	21-07-2010	
1622	1766	280	ಮಲ್ಲಿಕಾರ್ಜುನ ಬಿ,	20-07-1977	21-07-2010	
1623	1767	281	ರೋಸಲೀನ್ ಪೆರೇರಾ,	16-05-1977	21-07-2010	
1624	1768	282	ಶ್ರೀಕಾಂತ ಕೆ ಸಿ,	08-11-1982	28-07-2010	
1625	1769	283	ನಂದೀಶ ಬಿ ವಿ,	04-06-1976	19-07-2010	
1626	1770	284	ಸರಸ್ವತಿ ಎನ್ ಎಲ್,	15-03-1977	21-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1627	1771	285	ಶ್ರೀದೇವಿ.ಎಸ್.ನಾಗನೂರ	22-07-1977	16-08-2010	
1628	1772	286	ಚಂದ್ರಶೇಖರಯ್ಯ ಪಿ.	20-07-1978	22-07-2010	
1629	1773	287	ತಿಪ್ಪೇಶಪ್ಪ ಎಂ.	01-06-1982	22-07-2010	ಎಸ್.ಸಿ.
1630	1774	288	ಶಿವಪ್ಪಗೌಡ ಕೆ .ಬಿರಾದಾರ.	01-06-1981	20-07-2010	
1631	1775	289	ಶ್ರೀಮತಿ.ನೀಲಮ್ಮ.ಬಿ.ತೆಗ್ಗಿನಮಠ.	25-07-1981	21-07-2010	
1632	1776	290	ಸತ್ಯಭಾಮ,	07-03-1980	16-07-2010	
1633	1777	291	ಗಂಗರೆಡ್ಡಿ ಜಿ.	05-05-1972	22-07-2010	
1634	1778	292	ಮಂಜುನಾಥ್ ಎಂ ಜಿ.	10-07-1972	21-07-2010	
1635	1779	293	ಕೃಷ್ಣ ಕುಮಾರ್ ಕೆ.	01-06-1976	23-07-2010	
1636	1780	294	ಹಾದಿಮನಿ ಜಗದೀಶ	01-06-1980	19-07-2010	ಪ.ಪಂ
1637	1781	295	ಯಶೋಧ ಎನ್.	09-07-1969	26-07-2010	ಎಸ್.ಸಿ.
1638	1783	297	ಶ್ರೀನಿವಾಸ ಗೌಡ ಜಿ ಎಸ್.	23-03-1982	19-07-2010	
1639	1784	298	ಕೆಂಪರಾಜ, ಮುಖ್ಯ ಶಿಕ್ಷಕರು.	09-11-1978	16-07-2010	ಎಸ್.ಸಿ.
1640	1785	299	ಕುಮಾರ ಮಾದರ	22-07-1982	22-07-2010	ಪ.ಜಾ
1641	1786	300	ಮಂಜುನಾಥ ಎನ್.	01-06-1980	16-07-2010	
1642	1787	301	ವಿಶಾಲಾಕ್ಷಿ ಎಸ್ ಎನ್.	12-06-1980	16-07-2010	
1643	1789	303	ಉಮಾಶಂಕರ್ ಹೆಚ್.ಎಸ್.,	15-05-1979	29-07-2010	ಎಸ್.ಸಿ.
1644	1790	304	ಮಹಾಂತೇಶ.ನರಸನಗೌಡರ.	01-06-1983	22-07-2010	
1645	1791	305	ರೇಖಾ ಹೆಚ್.ಆರ್	07-03-1976	30/7/2010	
1646	1792	306	ನಾಗರಾಜ ಆರ್ ಎಂ.	28-12-1976	22-07-2010	
1647	1793	307	ರಾಜಶೇಖರ ಎ ಜಿ.	08-01-1979	17-07-2010	
1648	1794	308	ಹರೀಶ ಎಸ್ ಕೆ.	20-07-1983	16-07-2010	
1649	1796	309	ಶ್ರೀನಿವಾಸ ಬನ್ನಿಗೋಳ.		16-7-2010	
1650	1797	310	ಚಂದ್ರಪ್ಪ ಸಿ.	01-06-1978	17-07-2010	
1651	1799	312	ಶ್ರೀ.ಚಿದಂಬರ.ಬಂಡಗಾರ.	06-06-1981	20-07-2010	
1652	1800	314	ಹೇಮಂತ್ ಕುಮಾರ್ ಎಂ ಎನ್.	10-05-1982	24-07-2010	
1653	1801	315	ಹರೀಶ್ ಹೆಚ್ ಜಿ.	22-07-1979	22-07-2010	
1654	1802	316	ಧನಂಜಯ ಡಿ ಎಸ್.	05-12-1979	23-07-2010	
1655	1803	317	ವೇದಾವತಿ ಬಿ.	13-12-1970	21-07-2010	
1656	1804	318	ಕೆಂಪರಾಜ ಎಸ್ ಕೆ.	12-06-1975	06-08-2010	
1657	1805	319	ಗೀತಾ ಟಿ.	14-12-1971	19-07-2010	
1658	1806	320	ತಿಪ್ಪೇರುದ್ರಪ್ಪ ಇ.	10-07-1976	24-07-2010	ಎಸ್.ಸಿ.
1659	1807	321	ಚೇತನ ಎಸ್.	04-05-1978	16-07-2010	
1660	1808	322	ಫಕೀರಪ್ಪ ಯು ಪೂಜೇರ	10-08-1979	23-07-2010	
1661	1809	323	ಚೈತ್ರ ಎನ್.	20-05-1984	23-07-2010	
1662	1810	324	ಶ್ರೀ ಮಲ್ಲಪ್ಪ ಪಿ ಮಾಗಿ	12-06-1972	26-07-2010	
1663	1811	325	ಶ್ರೀ ಉತ್ತರ ಭೂಪ ಧರಿಕಾರ.	01-07-1974	19-07-2010	
1664	1812	326	ಮಾರುತಿ ಟಿ ಹೆಚ್.	01-06-1977	29-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1665	1813	327	ಸುಚಿತ್ರ ಎಂ,	01-11-1980	23-07-2010	ಎಸ್.ಸಿ.
1666	1814	328	ಶ್ರೀ ಅಶೋಕ ಬಿ ಕುಂಬಾರ	05-10-1983	21-07-2010	
1667	1815	329	ರಾಘವೇಂದ್ರ ಎನ್,	07-05-1977	21-07-2010	ಎಸ್.ಸಿ.
1668	1816	330	ರಾಮಕೃಷ್ಣ ಪಿ ಆರ್,	05-05-1972	04-08-2010	
1669	1817	331	ವೇದಾವತಿ ಸಿ ಎಲ್,	02-07-1975	19-07-2010	ಎಸ್.ಸಿ.
1670	1818	332	ಶಿವಕುಮಾರ ಎಸ್ ಕುರಿಯವರ	17-12-1978	22-07-2010	
1671	1820	334	ಶಿವಾನಂದ ಹೆಚ್,	12-07-1983	22-07-2010	
1672	1821	336	ಮುರಳೀಧರ ಟಿ ಎಸ್,	12-03-1977	22-07-2010	
1673	1822	337	ಶಿವರಾಜು ಬಿ ಜಿ,	26-03-1980	16-07-2010	
1674	1823	338	ಸಮತಾ ಶರ್ಮ ಜಿ,	23-08-1977	29-07-2010	
1675	1824	339	ಮಲ್ಲೇಶಪ್ಪ ಹುಳ್ಳಾಳ	05-05-1983	19-07-2010	
1676	1825	340	ರೇಖಾವತಿ ಡಿ ಆರ್,	12-07-1970	28-07-2010	
1677	1826	341	ಕುಮಾರ ಡಿ,	01-01-1973	17-07-2010	
1678	1827	342	ಕೃಷ್ಣಮೂರ್ತಿ ಎಸ್,	04-12-1979	22-07-2010	
1679	1828	343	ಮನ್ಸೂರ್ ಎಂ,	18-02-1981	19-07-2010	
1680	1829	344	ಭಾಸ್ಕರ ಟಿ,	03-02-1974	29-07-2010	
1681	1831	347	ಆನಂದ್ ವಿ,	01-03-1980	19-07-2010	ಎಸ್.ಸಿ.
1682	1832	348	ಜಗದೀಶ,	20-06-1980	20/07/2010	ಎಸ್.ಸಿ.
1683	1833	349	ಬಾಲಕೃಷ್ಣ ಪಿ,	21-03-1975	16-07-2010	
1684	1834	350	ಶಶಿಕಲ ಬಿ ಎಸ್,	09-04-1976	23-07-2010	
1685	1835	351	ಮಂಜುನಾಥ ಬಿ,	04-05-1981	22-07-2010	
1686	1836	352	ಯಶೋಧ ಆರ್.ಪಿ,	20-07-1981	22-07-2010	
1687	1837	353	ಮಹದೇವ ಕುಮಾರ ಡಿ,	15-05-1975	23-07-2010	ಎಸ್.ಸಿ.
1688	1838	354	ಸಿದ್ದರಾಮೇಶ್ ಬಿ,	16-07-1976	21-07-2010	
1689	1839	355	ಮಂಟೇಸ್ವಾಮಿ ಡಿ,	20-07-1979	23-07-2010	ಎಸ್.ಸಿ.
1690	1841	358	ರೇಣುಕಾ ಎಂ,	10-03-1984	16-07-2010	
1691	1842	359	ರಾಜಪ್ಪ ಆರ್,	10-06-1974	23-07-2010	
1692	1843	360	ರಫತ್ ನಾಜ್‌ನೀನ್ ತಾಜ್,	08-06-1984	02-02-2011	
1693	1844	362	ಯಶೋಧರ ಜೆ,	01-08-1980	20-07-2010	ಎಸ್.ಸಿ.
1694	1845	363	ಮಹೇಶ ಚನ್ನಂಗಿ	06-05-1981	21-07-2010	
1695	1846	364	ಶೈಲಾ ಪಿ,	10-09-1983	19-07-2010	
1696	1847	365	ಪರಶಿವಮೂರ್ತಿ ಎನ್,	10-06-1975	21-07-2010	ಎಸ್.ಸಿ.
1697	1848	366	ಸಾದಿಕ ಅಹ್ಮದ್ ಬಿದರಿ	06-06-1976	21-07-2010	
1698	1849	367	ಮಹೇಶ್ ಆರ್,	10-04-1979	21-07-2010	ಎಸ್.ಸಿ.
1699	1850	370	ಶಂಕರಪ್ಪ ಎಂ,	01-04-1975	22-07-2010	ಎಸ್.ಸಿ.
1700	1851	371	ಶರಣಪ್ಪ ಗೋಗೇರಿ	01-06-1981	21/07/2010	
1701	1852	372	ಶಂಕ್ರಪ್ಪ,	01-05-1973	23-07-2010	ಎಸ್.ಸಿ.
1702	1853	373	ನಾಗ್ಯಾನಾಯ್ಕ,	01-06-1973	22-07-2010	ಎಸ್.ಸಿ.

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1703	1854	374	ಶಿವಣ್ಣ,	06-02-1975	16-07-2010	
1704	1855	375	ರಿಯಾಜ್ ಹೆಚ್,	20-07-1978	19-07-2010	
1705	1856	376	ಪವಿತ್ರ ಕೆ ಎಂ,	20-06-1981	17-07-2010	
1706	1857	377	ನಿರ್ಮಲ ಪಿ ಸಿ,	27-04-1975	28-07-2010	
1707	1858	378	ರವಿ ಕೆ,	20-12-1978	17-07-2010	ಎಸ್.ಸಿ.
1708	1859	379	ಶ್ರೀ ರಂಗಸ್ವಾಮಿ ಎಸ್	02-07-1982	08-04-2010	ಪ.ಪಂ
1709	1860	380	ಬಾಲರಾಜು ಎಸ್	06-01-1982	26/7/2010	ಪ.ಜಾ
1710	1861	381	ಉಮಾದೇವಿ	01-06-1984	21-07-2010	
1711	1862	382	ಪ್ರಕಾಶ ದಾಸರ	22-07-1976	23-07-2010	ಪ.ಜಾ
1712	1864	384	ಗೀತಾ ಸಿ ಎಸ್	07-02-1980	08-05-2010	ಪ.ಜಾ
1713	1865	385	ರಾಜೇಶ್ವರಿ ಎಸ್ ಬಾದವಾಡಗಿ	27-02-1982	21-07-2010	
1714	1866	386	ಪೂರ್ಣಿಮಾ ಎಂ ಎಸ್	21/11/1973	30/7/2010	
1715	1867	387	ಹೊನ್ನಮ್ಮ ಸಿ ಗಾಂವಕರ	21-05-1976	21-07-2010	
1716	1868	388	ಮಲ್ಲಪ್ಪ ಕೆ ತೊದಲಬಾಗಿ.	15-05-1981	27-07-2010	
1717	1869	389	ಲಕ್ಷ್ಮಪ್ಪ ಎಂ ಬಿ	27/01/1977	19-07-2010	ಪ.ಜಾ
1718	1871	391	ಗೌರಮ್ಮ ಎಮ್. ಆರ್	01-06-1972	23-07-2010	
1719	1872	392	ಮಹೇಶ ಕೆ. ಜಿ	20-07-1976	19-07-2010	
1720	1873	393	ಜಿ.ಎಸ್. ಮಂಜುಳ	09-08-1969	21-07-2010	
1721	1874	394	ಸಂಗನಗೌಡ ಎಚ್ ಬಿರಾದರ	06-01-1978	23-07-2010	
1722	1875	395	ಮಲ್ಲಿಕಾರ್ಜುನ ಬಿ ದೊಡ್ಡಪ್ಪನವರ.	01-06-1981	24-07-2010	
1723	1876	396	ಹನುಮಂತ ಜಿ	17-04-1982	26-07-2010	
1724	1877	397	ಮಂಜುಳಾ ಎಲ್ ಅಂಬಿಗೇರ	29-09-1983	21-07-2010	
1725	1878	399	ಯಶೋಲಕ್ಷ್ಮಿ ಬಿ ಆರ್	28/06/1979	23-07-2010	ಪ.ಜಾ
1726	1879	400	ರಘುಹಿದ ಮುತಹ್ತರ ಬಿ	21-12-1970	28-07-2010	
1727	1880	401	ಭಾಗ್ಯಕೆ.ಎಚ್.	18/07/1980	26/7/2010	
1728	1881	403	ಸುಬ್ರಮಣಿ ಎಸ್.ಟಿ.	20-07-1975	06-08-2010	ಪ.ಜಾ
1729	1882	404	ಅನ್ನಪೂರ್ಣ ಹೆಚ್.	29-01-1980	30-07-2010	
1730	1883	405	ಜಯರಾಮ್ ಬಿ.ಎಸ್.	01-06-1981	22-07-2010	
1731	1884	406	ಮಂಗಲಗೌರಮ್ಮ	20-07-1980	19-07-2010	
1732	1885	407	ಶರೀಪ ಸಾಹೇಬ ನದಾಫ	15-06-1970	22-07-2010	
1733	1886	408	ಉಮಾ ನಾಯ್ಕ	16-03-1979	22-07-2010	ಪ.ಜಾ
1734	1887	409	ಶ್ರೀಧರ ಎಸ್ ಬಡಿಗೇರ	01-03-1982	21-07-2010	
1735	1888	410	ಮಂಜುನಾಥ ಸಾಳುಂಕೆ	01-06-1977	25-08-2010	
1736	1889	411	ದೀಪಾ ಬಿ. ಪಟಗಾಡಿ	01-02-1978	22-10-2010	
1737	1890	412	ಪ್ರತಿಭಾ ಬಿ.ಪಿ.	18-05-1981	20-09-2010	
1738	1891	413	ವೈ .ಎನ್. ನೇತ್ರಾವತಿ	06-03-1983	28-07-2010	
1739	1892	414	ಗಂಗಾಧರ ಅಣ್ಣಿಗೇರಿ	01-06-1980	20-07-2010	
1740	1893	416	ಕವಿತಾ ಎಚ್.ಟಿ.	22-05-1984	30-07-2010	

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1741	1894	417	ಕುಮಾರ್	01-05-1973	02-08-2010	ಎಸ್.ಸಿ.
1742	1896	421	ಹೆಚ್.ಆರ್. ಅನಂದಕುಮಾರ್	21-07-1971	15-10-2010	
1743	1898	423	ಜಯಶೀಲಾ	20-07-1980	30-09-2009	
1744	1899	424	ವಿ ಕೃಷ್ಣಕುಮಾರಿ	14-02-1981	20-09-2010	
1745	1900	425	ಬಿಂದು ಕೆ ಆರ್	14-10-1978	22-07-2010	
1746	1901	426	ಶಶಿಕಲ ಎಂ.ಕೆ.	20-05-1972	23-07-2010	
1747	1902	427	ಜ್ಯೋತಿ ಎಸ್.	21-02-1981	12-11-2010	
1748	1904	429	ರವೀಂದ್ರ, ಖಡಾಖಡಿ.	03-11-1975	22-12-2010	ಪ.ಪಂ
1749	1905	430	ಕವಿತ ಶಿವಶಂಕರ.	06-11-1970	20-7-2010	
1750	1907	432	ಬಿ ಎನ್ ಬ್ಯಾಳೆ	09-05-1974	21-07-2010	
1751	1908	433	ಸಂಜೀವ ಕುಮಾರ್ ಕೆ.ಎಸ್	23-06-1980	31-07-2010	ಪ.ಜಾ
1752	1910	435	ಸಿದ್ದರಾಜು ಎಸ್	18-07-1976	26-07-2010	ಪ.ಜಾ
1753	1911	436	ಸ್ವಾಮಿ ಪಿ	28-07-1983	23-07-2010	
1754	1912	437	ಅಬ್ದುಲ್ ರೆಹಮಾನ್	07-02-1975	20-07-2010	
1755	1913	438	ರೇಣುಕಾದೇವಿ.ಹೆಚ್.	01.06.1978	30/07/2010	ಎಸ್.ಟಿ
1756	1914	439	ಪುಂಡಲಿಕ ಎಸ್ ಚವ್ವಾಣ	22-07-1979	24-07-2010	ಪ.ಜಾ
1757	1915	440	ದಾದಾಫಿರ್	20-07-1970	01-08-2010	
1758	1916	441	ಸ್ವಾಮಿ	08-10-1974	19-07-2010	ಪ.ಜಾ
1759	1917	442	ತಿಪ್ಪೇಸ್ವಾಮಿ.ಎಂ.	01.05.1983	28/07/2010	ಎಸ್.ಟಿ
1760	1918	443	ಡಾ. ಎ ಎಂ ಮಿರ್ಜನ್ವರ	15-06-1971	26-07-2010	
1761	1919	444	ರೇಖಾ ದೈವಜ್ಞ	09-04-1976	13-11-2010	
1762	1920	445	ಮಹಿಬೂಬ ಬಳಿಗಾರ.	01.06.1977	16/07/2010	
1763	1921	446	ಜಮೀಲ್ ಅಹ್ಮದ್ ಎಂ.ಆರ್.	16.05.1978	22-7-2010	
1764	1922	447	ರಘು ಎಂ.ಜಿ.	24.02.1983	19-7-2010	ಎಸ್.ಸಿ
1765	1923	448	ಚಂದ್ರಪ್ಪ ಹೆಚ್.ಕೆ. ನೀಲಗುಂದ.	01.06.1981	21/07/2010	
1766	1924	449	ಶಾಂತಮೀಶಿ.	06-01-1974	28/07/2010	
1767	1925	450	ಮಹಂತೇಶ ಎನ್.	08-10-1974	22/07/2010	
1768	1926	451	ದೇವರಾಜ ನಾಯಕ. ಹೆಚ್.	20-07-1977	16-7-2010	ಎಸ್.ಟಿ.
1769	1927	452	ಕುಮಾರ ಎ.ಹೆಚ್.	02-09-1980	26/07/2010	
1770	1928	453	ಪ್ರಶಾಂತ ವರ್ಣೇಕರ್.	13-05-1976	24/07/2010	
1771	1929	454	ಹನುಮಂತಪ್ಪ ಹರಿಜನ್.	01-01-1982	16/08/2010	ಎಸ್.ಸಿ
1772	1930	456	ಸುಮ ಜಿ.ಕೆ. ತಂದೆ ಕೃಷ್ಣಪ್ಪ ಎನ್.	08-05-1983	07-06-2010	
1773	1931	457	ಗುಣವತಿ . ಎಸ್.	14-07-1973	02-08-2010	
1774	1932	459	ಮೂರ್ತಿ.	15-08-1976	07-06-2010	
1775	1933	460	ಶೋಭಾ.ಎ.	01-04-1984	22/07/2010	
1776	1934	461	ಸಾಯಿದಾ ಬೀ	18-03-1973	29-07-2010	
1777	1935	462	ಬಸವರಾಜ ಎನ್.ಕಾಂಭೆ.	20-05-1977	22/07/2010	ಎಸ್.ಸಿ
1778	1936	463	ಶೋಭ. ಹೆಚ್.ಪಿ.	28-06-1979	22-7-2010	ಎಸ್.ಟಿ.

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1779	1937	464	ಭೃಗ್ಯಲಕ್ಷ್ಮೀ.ಕೆ.ಎಂ.	25-05-1981	08-09-2010	ಎಸ್.ಸಿ
1780	1938	465	ರಾಜೇಶ. ಈ. ಗೋಳಿಕಟ್ಟೆ.	27-01-1981	26/07/2010	
1781	1939	466	ಪ್ರವೀಣಾ ಹಲಗಣಿ.	20-07-1981	16-7-2010	ಎಸ್.ಸಿ
1782	1940	467	ಅನಿತ ಸಜ್ಜನ್.	14-07-1974	26-7-2010	
1783	1941	468	ಮಂಜುಳ ಮಾದರ್.	01-06-1980	27-7-2010	ಎಸ್.ಸಿ
1784	1942	469	ತ್ರಿಮೂರ್ತಿ.ಬಿ.	15-05-1979	16-7-2010	
1785	1943	471	ಸಾವಿತ್ರಿ ಕೊಳಿ.	02-10-1982	16/07/2010	
1786	1944	472	ಲಲಿತ ಹರ್ಲಾಪುರ.	16-05-1971	28/07/2010	
1787	1945	473	ಮಂಜುನಾಥ.ಪಿ.	06-01-1979	31-7-2010	
1788	1946	474	ಭೀಮಪ್ಪ ಕಸಾಳೆ.	05-01-1980	16/07/2010	
1789	1947	475	ರೂಪಾಕ್ಷ ಎನ್.ಆರ್.	15-06-1976	27-7-2010	
1790	1948	476	ಶಶಿಕಲ.ಹೆಚ್.	05-09-1978	28/07/2010	
1791	1949	477	ಶ್ರೀನಿವಾಸ ತಡಕನಹಳ್ಳಿ.	06-01-1979	28-7-2010	
1792	1950	478	ಕಂಬಾರ ಮೌನಪ್ಪ.	22-07-1982	16-7-2010	
1793	1952	482	ಚನ್ನಪ್ಪ. ಹೆಚ್.ಕುಂಬನಿ.	06-01-1975	22/07/2010	ಎಸ್.ಸಿ
1794	1953	483	ಭೂಷಣ ಪತ್ತಾರ.	16-01-1980	21/07/2010	
1795	1955	485	ರೇಣುಕ ಬಿ.ಬಿ.ಜೆ.	05-04-1972	30-7-2010	
1796	1956	487	ಪುಷ್ಪಎಲ. ತಂದೆ ಲಕ್ಷ್ಮಣಪ್ಪ.ಕೆ.	11-06-1972	27/07/2010	
1797	1957	488	ಶಾರದ.ಕೆ. ಗಂಡ ದ್ಯಾವಯ್ಯ.ಎಂ.ಕೆ.	29-03-1977	22-7-2010	ಎಸ್.ಸಿ
1798	1958	489	ಮಹದೇವಮ್ಮ . ಎಸ್.	15-04-1977	11-08-2010	ಎಸ್.ಸಿ.
1799	1959	490	ಕೌಸಲ್ಯ.ಸಿ.	13-01-1978	16-7-2010	ಎಸ್.ಸಿ
1800	1960	492	ವಿಜಯಲಕ್ಷ್ಮೀ ಅರ್ಕಸಾಲಿ.	20-07-1978	19/07/2010	
1801	1961	493	ಸಂತೋಷ ಕುಮಾರ.ಕೆ.	29-08-1978	23/07/2010	ಎಸ್.ಸಿ
1802	1963	495	ಶೈಲಾ ಸಿದ್ದಪ್ಪ ಹಳೆಮನಿ.	06-01-1981	20/07/2010	
1803	1964	496	ವಿಜಯಕುಮಾರಿ ಎಸ್.	15-06-1972	29-7-2010	ಎಸ್.ಸಿ
1804	1965	497	ಜಿ.ಹೆಚ್. ವೀಣಾ	20-04-1979	02-08-2010	
1805	1966	498	ಸರಸ್ವತಿ ಯು.ನಾಯಕ್.	09-04-1979	17-7-2010	ಎಸ್.ಸಿ
1806	1967	499	ಆಫರೀನ ಇನಾಮದಾರ.	31-12-1979	29/07/2010	
1807	1968	500	ನೇತ್ರಾವತಿ.ವಿ.	06-04-1982	28/07/2010	ಎಸ್.ಸಿ
1808	1969	501	ರಿಯಾಜ್ ಮೊಹಮ್ಮದ್ ಮುಲ್ಲಾನಿ.	06-01-1982	16-7-2010	
1809	1970	502	ಮನಿಷಾ ಗೊಟ್ಟಬಾಣ್.	05-04-1971	31-8-2010	
1810	1971	503	ಅರ್ಪಣ.ಸಿ.ಎಸ್.	07-12-1981	23/07/2010	ಎಸ್.ಸಿ
1811	1972	504	ಜಮೀರ್ ಪಾಷಾ ಟಿ.ಎಸ್.	09-01-1975	22-7-2010	
1812	1975	507	ನುಸರತ್ ಕೌಸರ್ ಅತ್ತರ್	06-01-1980	29/07/2010	
1813	1976	508	ಸಹನಾ ಫಾತಿಮಾ	05-01-1983	28/7/2010	
1814	1977	509	ಗಾಯತ್ರಿ ಅಜ್ಜಣ್ಣವರ್.	10-10-1982	16-7-2010	ಎಸ್.ಸಿ
1815	1978	510	ರಫೀಕಸಾಬ್.	06-01-1975	16-7-2010	
1816	1979	511	ರಾಧಾ ಕುಮಾರಿ ಎಂ.ಕೆ.	29-06-1977	29-7-2010	ಎಸ್.ಸಿ

ಕ್ರಮ ಸಂಖ್ಯೆ	ಘಟಕ	ಗ್ರೇಡ್-1 ಸಂಖ್ಯೆ	ಹೆಸರು	ಹುಟ್ಟಿದ ದಿನಾಂಕ		ವರ್ಗ
1817	1980	512	ಮಹಾಲಕ್ಷ್ಮಿ.ಸಿ.ಎನ್.	24-01-1981	16/07/2010	
1818	1981	513	ಸೌಮ್ಯ ಕುಮಾರಿ. ಸಿ.ಟಿ.	15-05-1980	16-7-2010	ಎಸ್.ಟಿ
1819	1982	514	ಪ್ರಸನ್ನ.ವೈ.ಬಿ.	20-04-1977	16-7-2010	ಎಸ್.ಸಿ
1820	1983	515	ಅನ್ನಪೂರ್ಣ	01-06-1977	15-08-2010	ಎಸ್.ಸಿ.
1821	1984	516	ವಾಣಿಶ್ರೀ ಕೊಪ್ಪದ	20-07-1977	30-07-2010	ಎಸ್.ಟಿ.
1822	1985	517	ಸರೋಜಾ ಎಚ್. ಹಣಕೆ	10-06-1971	28/7/2010	ಎಸ್.ಸಿ
1823	1986	518	ಶೋಭಾರಾಣಿ. ಎನ್.	05-11-1983	22-7-2010	ಎಸ್.ಟಿ
1824	1987	519	ಪಂಚಶೀಲ.	04-05-1980	15/07/2010	ಎಸ್.ಸಿ
1825	1988	520	ಬೇಬಿ ರಾಣಿ. ಎಂ.ವಿ.	06-11-1978	05-08-2010	ಎಸ್.ಸಿ.
1826	1990	522	ಶೋಭ.ಜಿ. ಎಲ್.ಐ.ಜಿ.	15-08-1976	28/07/2010	ಎಸ್.ಸಿ
1827	1991	523	ಗೀತಾ.ಡಿ.ಎನ್.	30-11-1979	19-7-2010	ಎಸ್.ಸಿ
1828	1992	524	ಸರಿತಾ ಎಸ್.	06-12-1983	26-7-2010	ಎಸ್.ಸಿ
1829	1993	525	ಸುಗುಣ. ಎಸ್.	25-05-1981	08-06-2010	ಎಸ್.ಸಿ
1830	1994	526	ವೀಣಾ ಡಿ.ಸಿ. ತಂದೆ ದಾನ್ಯನವರ್.	20-10-1981	29-7-2010	ಎಸ್.ಸಿ
1831	1995	527	ಸುಕನ್ಯಾ ಎಂ.	25-07-1984	16-7-2010	ಎಸ್.ಸಿ
1832	1996	528	ಕವಿತ . ಹೆಚ್.ಪಿ.	15-02-1982	20/07/2010	ಎಸ್.ಸಿ
1833	1997	529	ಪ್ರಕಾಶ ಟಿ.ಎಸ್.	22-07-1979	20-8-2010	ಎಸ್.ಸಿ
1834	1998	530	ಸುಬ್ರಹ್ಮಣ್ಯ	06-02-1962	24-09-2010	
1835	2003	538	ರಾಘವೇಂದ್ರ.	30-11-1962	07-04-2010	
1836	2004	539	ಆರ್ಯ ಸಿ ಯಲ್ಲಪ್ಪನವರ	12-01-1964	27-07-2010	
1837	2005	540	ವಿಜಯ.ಬಿ.ಜೆ	26-11-1966	27/07/2010	
1838	2007	543	ಶಿವಣ್ಣ.ಎಂ. ತಂದೆ ವೆಂಕಟರಾಯಪ್ಪ.	13-01-1982	16-7-2010	ಎಸ್.ಸಿ
1839	2008	544	ಡೇನಿಯಲ್ ಸುಜೈಕುಮಾರ.	29-12-1965	30-7-2010	
1840	2009	545	ಶ್ರೀನಿವಾಸ ಅಡಿಗ.ಪಿ.	05-06-1966	28-7-2010	
1841	2011	550	ಶಿವಾಜಿ. ಎಸ್.ರೋಡೆ.	20-04-1964	27/07/2010	
1842	2012	551	ರವಿಶಂಕರ.ಪಿ.	04-01-1975	29-7-2010	ಎಸ್.ಸಿ
1843	2013	552	ಅಪ್ಪಣ್ಣ ಸೌದಿ.	20-06-1966	28/07/2010	
1844	2014	555	ಗಂಗಯ್ಯ ಹಿರೇಮಠ ತಂದೆ ಮಹಂತಯ್ಯ	06-01-1958	20-7-2010	
1845	2015	556	ಚಂದ್ರಾವತಿ . ಪಿ.	01-06-1978	28-07-2010	
1846	2017	558	ವಿಷ್ಣುಪ್ರಸಾದ ಪಿ	30-5-1966	26-7-2010	

ಎಂ.ಗಣೇಶ

PR-908
SC-1000ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಪ್ರೌಢ)

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ಕಲಂ 28(4)ರಡಿ ಅಧಿಸೂಚನೆ

ಸಂಖ್ಯೆ : ಸಿಐ 131 ಎಸ್‌ಪಿಕ್ಯೂ 2015, ಬೆಂಗಳೂರು, ದಿನಾಂಕ : 17-10-2015.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕ ಕಾಯ್ದೆ ಸಂಖ್ಯೆ: 18) ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 08-03-2010ರ ಕರ್ನಾಟಕ ವಿಶೇಷ ರಾಜ್ಯಪತ್ರದ ಭಾಗ-3ರ ಪುಟ ಸಂಖ್ಯೆ 1 ರಿಂದ 4ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 31 ಎಸ್‌ಪಿಕ್ಯೂ 2009, ದಿನಾಂಕ: 29.01.2010ರ ಪ್ರಕಾರ ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಮಂಡಳಿ ವತಿಯಿಂದ ಕೈಗಾರಿಕಾ ಪ್ರದೇಶ ನಿರ್ಮಾಣದ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಅನುಸೂಚಿಯಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಭೂಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ದಿಶೆಯಲ್ಲಿ ಮೇಲ್ಕಂಡ ಕಾಯ್ದೆಯ ವಿಧಿ 28(3)ರಡಿ ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿಗಳು ತಮಗೆ ನಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಆದೇಶ ಹೊರಡಿಸಿದ್ದಾರೆ.

ಆದುದರಿಂದ 1966ರ ಕೆ.ಐ.ಎ.ಡಿ. ವಿಧಿ 28(4)ರಡಿಯಲ್ಲಿ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಿರುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಗ್ರಾಮ : ದೇವರಕಗ್ಗಲಹಳ್ಳಿ

ಹೋಬಳಿ : ಹಾರೋಹಳ್ಳಿ

ತಾಲ್ಲೂಕು : ಕನಕಪುರ

ಜಿಲ್ಲೆ : ರಾಮನಗರ

ಕ್ರಮ ಸಂಖ್ಯೆ	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂಬರ್	ಸ್ವಾಧೀನಕ್ಕೊಳಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಐನ್ ಎ-ಗು	ಖರಾಬು ಎ-ಗು	ಉಳಿಕೆ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
1	ಕಿಷನ್ ಆನಂದ್ ಬಿನ್ ದೇವಾನಂದ್	ಕಿಷನ್ ಆನಂದ್	107	2-00	0-04	1-36	4-00	ಖುಷ್ತಿ	18	91	17	18
ಒಟ್ಟು				2-00	0-04	1-36						

PR. 909

SC-65

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಮಹಾದೇವ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4)ರಡಿ ಅಧಿಸೂಚನೆ

ಸಂಖ್ಯೆ : ಸಿಐ 133 ಎಸ್‌ಪಿಕ್ಯೂ 2015, ಬೆಂಗಳೂರು, ದಿನಾಂಕ : 16/17-10-2015.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 15.1.2015 ರಂದು ಕರ್ನಾಟಕದ ರಾಜ್ಯಪತ್ರ ಭಾಗ-III, ಪುಟ ಸಂಖ್ಯೆ 381 ರಿಂದ 394 ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 212 ಎಸ್‌ಪಿಕ್ಯೂ 2014, ದಿನಾಂಕ: 29.12.2014 ರ ಪ್ರಕಾರ ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ಥಳಗಳ ಪ್ರದೇಶವನ್ನು “ಬೆಂಗಳೂರು ಮೆಟ್ರೋ ರೈಲು ಯೋಜನೆಯ” ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಸ್ಥತ್ತಿನ ಸಂಖ್ಯೆ	ಒಟ್ಟು ವಿಸ್ತೀರ್ಣ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
								ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9				10
ನಾಯಂಡಹಳ್ಳಿ ನಿಲ್ದಾಣ												
ವಾರ್ಡ್ : 160		ವಾರ್ಡ್ ಹೆಸರು : ರಾಜರಾಜೇಶ್ವರಿನಗರ		ಗ್ರಾಮ : ಪಂತರಪಾಳ್ಯ		ಹೋಬಳಿ : ಕೆಂಗೇರಿ-4		ತಾಲ್ಲೂಕು : ಬೆಂಗಳೂರು ದಕ್ಷಿಣ		ಜಿಲ್ಲೆ: ಬೆಂಗಳೂರು		
1	R-2E-1B	ಎಂ.ಗಣಪತಿರಾಜ್ ಬಿನ್ ಲೇಟ್ ಮಂಗಿಲಾಲ್, ಅಶೋಕ್ ಕುಮಾರ್ ಬಿನ್ ಉತ್ತಮಚಂದ್	ಮಾಹಾವೀರ್ ಲೇಬಲ್ಸ್	1/2 ಪೈಕಿ	20/18/18/217/185ಎ	606.20	52.50	ಉಳಿಕೆ ಸ್ವತ್ತು	ಮೈಸೂರು ರಸ್ತೆ	ಸರ್ವೆ ನಂ. 1/2 ರ ಉಳಿಕೆ ಸ್ವತ್ತು	ಎಂ.ಗಣಪತಿ ರಾಜ್ ಇವರ ಸ್ವತ್ತು	ಎಲೆಕ್ಟ್ರಿಕಲ್ ಟ್ರಾನ್ಸ್ ಫಾರ್ಮರ್
		ಬಿ.ಗಣಪತಿರಾಜ್ ಬಿನ್ ಭವರಲಾಲ್		1/2 ಪೈಕಿ	21/19/19 205/1	606.20	97.50	ಉಳಿಕೆ ಸ್ವತ್ತು	ಮೈಸೂರು ರಸ್ತೆ	ಎಂ.ಗಣಪತಿ ರಾಜ್ ಮತ್ತು ಅಶೋಕ್ ಕುಮಾರ್ ಇವರುಗಳ ಸ್ವತ್ತು	ಸರ್ವೆ ನಂ. 1/ಬಿ	ಜಿ+3 ಕಟ್ಟಡ
						ಒಟ್ಟು - (ಎ)	150.00					
ನಾಯಂಡಹಳ್ಳಿ ನಿಲ್ದಾಣದಿಂದ ರಾಜರಾಜೇಶ್ವರಿನಗರ ನಿಲ್ದಾಣದವರೆಗಿನ ವಯಾಡಕ್ಸ್ ಪ್ರದೇಶಕ್ಕಾಗಿ (ಪಿ. ನಂ. 456 ರಿಂದ ಪಿ. ನಂ. 459)												
ವಾರ್ಡ್ : 160		ವಾರ್ಡ್ ಹೆಸರು : ರಾಜರಾಜೇಶ್ವರಿನಗರ		ಗ್ರಾಮ : ಪಂತರಪಾಳ್ಯ		ಹೋಬಳಿ : ಕೆಂಗೇರಿ-4		ತಾಲ್ಲೂಕು : ಬೆಂಗಳೂರು ದಕ್ಷಿಣ		ಜಿಲ್ಲೆ: ಬೆಂಗಳೂರು		
2	R-2E-7A	ಎಲ್.ಶರಾವತಿ ಕೋಂ ಟಿ.ಕೆ.ವರದರಾಜು	ಎಲ್.ಶರಾವತಿ ಕೋಂ ಟಿ.ಕೆ.ವರದರಾಜು	109/1ಬಿ ಪೈಕಿ 109/2 ಪೈಕಿ	33/448/27/227	1562.54	4.00 19.00	ಉಳಿಕೆ ಸ್ವತ್ತು	ಮೈಸೂರು ರಸ್ತೆ	ಉಳಿಕೆ ಸ್ವತ್ತು	109/2 ಪೈಕಿ ಜಾನ್ ಡಿಸ್ಕಿಲರೀಸ್ ಇವರ ಸ್ವತ್ತು	ಕಾಂಪೌಂಡ್ ಮತ್ತು ಸೆಕ್ಯೂರಿಟಿ ಕೋಠಡಿ (ಆರ್‌ಸಿಸಿ)

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಸ್ವತ್ತಿನ ಸಂಖ್ಯೆ	ಒಟ್ಟು ವಿಸ್ತೀರ್ಣ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ	ಚಕ್ಕುಬಂದಿ				ಕಟ್ಟಡ ವಿನಾಸಗಳ ವಿವರಗಳು
								ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9				10
3	R-2E-7B	ಮೆ: ಜಾನ್ ಡಿಸ್ಪಿಲರೀಸ್ ಪರವಾಗಿ ವ್ಯವಸ್ಥಾಪಕ ನಿರ್ದೇಶಕರು - ಶ್ರೀ ಕೃಷ್ಣನ್ ನಂಬೂದರಿ	ಮೆ: ಜಾನ್ ಡಿಸ್ಪಿಲರೀಸ್	109/2 ಪೈಕಿ	29/29/229 /109, 110	1224.08	20.00	ಉಳಿಕೆ ಸ್ವತ್ತು	ಮೈಸೂರು ರಸ್ತೆ	ಸರ್ವೆ ನಂ. 109/2 ಪೈಕಿ ಶರಾವತಿ ಇವರ ಸ್ವತ್ತು	ಉಳಿಕೆ ಸ್ವತ್ತು	ಜಿ + 1 ಕಾಂಪೌಂಡ್ ಮತ್ತು ಸೆಕ್ಯೂರಿಟಿ ಕೋಲಡಿ (ಆರ್‌ಸಿಸಿ)
						ಒಟ್ಟು - (ಬಿ)	43.00					
ವಾರ್ಡ್ : 39 ವಾರ್ಡ್ ಹೆಸರು : ಚಂದ್ರಲೇಡೀಟ್ ಗ್ರಾಮ : ನಾಯಂಡಹಳ್ಳಿ ಹೋಬಳಿ : ಕೆಂಗೇರಿ-4 ತಾಲ್ಲೂಕು : ಬೆಂಗಳೂರು ದಕ್ಷಿಣ ಜಿಲ್ಲೆ: ಬೆಂಗಳೂರು ನಾಯಂಡಹಳ್ಳಿ ನಿಲ್ದಾಣದಿಂದ ರಾಜರಾಜೇಶ್ವರಿನಗರ ನಿಲ್ದಾಣದವರೆಗಿನ ವಯಾಡ್ಕ್ಸ್ ಪ್ರದೇಶಕ್ಕಾಗಿ (ಪಿ. ನಂ. 455 ರಿಂದ ಪಿ. ನಂ. 456)												
4	R-2E-8A	ಎನ್.ನರಸಿಂಹಯ್ಯ	ಇ.ಸಿ.ಎಸ್. ಇನ್ಫೋಟೆಕ್ ಕಂಪ್ಯೂಟರ್ಸ್ (ಲಿನೋವೋ)	41/2ಎ ಪೈಕಿ	39-12-20/1-5	1760.38	10.00	ಮೈಸೂರು ರಸ್ತೆ	ಉಳಿಕೆ ಸ್ವತ್ತು	ಸರ್ವೆ ನಂ. 41/2ಎ ರ ಉಳಿಕೆ ಸ್ವತ್ತು	ಸರ್ವೆ ನಂ. 41/3ಎ	ಕಾಂಪೌಂಡ್ ಗೋಡೆ
						ಒಟ್ಟು - (ಸಿ)	10.00					
ವಯಾಡ್ಕ್ಸ್ ಪ್ರದೇಶಕ್ಕಾಗಿ (ಪಿ. ನಂ. 471 ರಿಂದ ಪಿ. ನಂ. 496)												
ವಾರ್ಡ್ : 131 ವಾರ್ಡ್ ಹೆಸರು : ನಾಯಂಡಹಳ್ಳಿ ಗ್ರಾಮ : ನಾಯಂಡಹಳ್ಳಿ ಹೋಬಳಿ : ಕೆಂಗೇರಿ-4 ತಾಲ್ಲೂಕು : ಬೆಂಗಳೂರು ದಕ್ಷಿಣ ಜಿಲ್ಲೆ: ಬೆಂಗಳೂರು												
5	R-2E-43A	ಎ.ಮೋಹನ್‌ರಾಂ ಬಿನ್ ಲೇಟ್ ಎ.ಎಲ್.ನರಸಿಂಹಯ್ಯ ಅರಕೆರೆ ಜಯರಾಂ ಬಿನ್ ಲೇಟ್ ಎ.ಎಲ್.ನರಸಿಂಹಯ್ಯ	ಎ.ಮೋಹನ್‌ರಾಂ ಬಿನ್ ಲೇಟ್ ಎ.ಎಲ್. ನರಸಿಂಹಯ್ಯ ಅರಕೆರೆ ಜಯರಾಂ ಬಿನ್ ಲೇಟ್ ಎ.ಎಲ್. ನರಸಿಂಹಯ್ಯ	17	MR-H-5/ 2011-12 ಪೌತಿ 16/1/2012 39-6-1	13860.59	774.98	ಸುಭದ್ರಮ್ಮ ಇವರ ಸ್ವತ್ತು, ಎಸ್.ಬಿ.ಎಂ. ವೇ ಬ್ರಿಡ್ಜ್	ನಾಲಾ	ಸ್ವತ್ತಿನ ಉಳಿಕೆ ಪ್ರದೇಶ	ಮೈಸೂರು ರಸ್ತೆ	ಖಾಲಿ ಪ್ರದೇಶ, ತೆಂಗಿನ ಮರ-6, ಪಪ್ಪಾಯಿ ಗಿಡ-1, ಈಚಲ ಮರ -2, ಕಬ್ಬಿಣದ ಗೇಟ್

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಸ್ವತ್ತಿನ ಸಂಖ್ಯೆ	ಒಟ್ಟು ವಿಸ್ತೀರ್ಣ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
								ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9				10
6	R-2E-43B	ಸುಭದ್ರಮ್ಮ ಪಿ. ಕೋಂ ಲೇಟ್ ಪಿ.ವೆಂಕಟಾಚಲಪತಿ	ಸುಭದ್ರಮ್ಮ ಪಿ. ಕೋಂ ಲೇಟ್ ಪಿ.ವೆಂಕಟಾಚಲಪತಿ	19/2ಎ2 ಪೈಕಿ	02	3642.12	123.96	ಬೆಂಗಳೂರು ಸಾಫ್ಟ್ ಡ್ರಿಂಕ್ಸ್ ಪ್ರೈ. ಲಿ. ಇವರ ಸ್ವತ್ತು	ಎ.ಮೋಹನ್ ರಾಂ ಮತ್ತು ಅರಕೆರೆ ಜಯರಾಮ ಇವರ ಸ್ವತ್ತು	ಈ ಸ್ವತ್ತಿನ ಉಳಿಕೆ ಪ್ರದೇಶ	ಮೈಸೂರು ರಸ್ತೆ	ಎ.ಸಿ. ಶೀಟ್ ಶೆಡ್, ಮಾವಿನ ಮರ
7	R-2E-43C	ಮೆ ಬೆಂಗಳೂರು ಸಾಫ್ಟ್ ಡ್ರಿಂಕ್ಸ್ ಪ್ರೈವೇಟ್ ಲಿಮಿಟೆಡ್ - ಇದರ ವ್ಯವಸ್ಥಾಪಕ ನಿರ್ದೇಶಕರು ಲಹಾನಿ ಪಿ.ಸಿ.	ಬೆಂಗಳೂರು ಸಾಫ್ಟ್ ಡ್ರಿಂಕ್ಸ್ ಪ್ರೈವೇಟ್ ಲಿಮಿಟೆಡ್	19/2ಎ1 ಪೈಕಿ	39-6-2	8296.14	78.06	ಸ್ವತ್ತಿನ ಉಳಿಕೆ ಪ್ರದೇಶ	ಸುಭದ್ರಮ್ಮ ಇವರ ಸ್ವತ್ತು, ಎಸ್.ಬಿ.ಎಂ. ವೇ ಬ್ರಿಡ್ಜ್	ಈ ಸ್ವತ್ತಿನ ಉಳಿಕೆ ಪ್ರದೇಶ	ಮೈಸೂರು ರಸ್ತೆ	ಖಾಲಿ ಪ್ರದೇಶ
	R-2E-43D			19/2ಎ1 ಪೈಕಿ 19/3ಎ ಪೈಕಿ	39-6-2	8296.14 2225.74	113.12 52.40	ರಸ್ತೆ	ಈ ಸ್ವತ್ತಿನ ಉಳಿಕೆ ಪ್ರದೇಶ	ಈ ಸ್ವತ್ತಿನ ಉಳಿಕೆ ಪ್ರದೇಶ	ಮೈಸೂರು ರಸ್ತೆ	ಖಾಲಿ ಪ್ರದೇಶ
						ಒಟ್ಟು - (ಡಿ)	1142.52					
ಜ್ಞಾನಭಾರತಿ ನಿಲ್ದಾಣ												
ವಾರ್ಡ್ : 160		ವಾರ್ಡ್ ಹೆಸರು : ರಾಜರಾಜೇಶ್ವರಿನಗರ			ಗ್ರಾಮ : ಕೆಂಚೇನಹಳ್ಳಿ		ಹೋಬಳಿ : ಕೆಂಗೇರಿ-4		ತಾಲ್ಲೂಕು : ಬೆಂಗಳೂರು ದಕ್ಷಿಣ		ಜಿಲ್ಲೆ: ಬೆಂಗಳೂರು	
8	R-2E-93, 94, 95, 96, 97	ಶಾರದಮ್ಮ ಕೋಂ ಲೇಟ್ ಬಿ.ಎಂ.ಶಾಮಣ್ಣ	ಇಂಡಿಯಾ ಮೋಟಾರ್ಸ್, ಶಾರದ ಮೋಟಾರ್ಸ್, ಸಹರಾ ಮೋಟಾರ್ಸ್, ಟೀ ಸ್ಟಾಲ್ ಮತ್ತು ಕ್ಯಾಂಟೀನ್	14/2ಎ ಪೈಕಿ	MR 7/2004-2005	8093.60	900.56	ಬಿ.ಎನ್. ಚೇತನ್ ಮತ್ತು ಇತರರ ಸ್ವತ್ತು	ಎಸ್. ನಾಗರಾಜು ಇವರ ಸ್ವತ್ತು	ಮೈಸೂರು ರಸ್ತೆ	ಉಳಿಕೆ ಸ್ವತ್ತು	ಎ.ಸಿ. ಶೀಟ್ ಕಟ್ಟಡಗಳು

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಸ್ವತ್ತಿನ ಸಂಖ್ಯೆ	ಒಟ್ಟು ವಿಸ್ತೀರ್ಣ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
								ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9				10
9	R-2E-98	1) ಎಸ್.ಯಶೋದಾ ಕೋಂ ಬಿ.ಟಿ. ಗೋಪಿನಾಥ್ 2) ಬಿ.ವಿ. ನಂಜುಂಡಪ್ಪ ಬಿನ್ ಲೇಟ್ ಪಿ.ಎನ್. ವೆಂಕಟರಮಣ ಸ್ವಾಮಿ 3) ಬಿ.ವಿ.ಜಯಂತ್ ಬಿನ್ ಲೇಟ್ ಪಿ.ಎನ್. ವೆಂಕಟರಮಣ ಸ್ವಾಮಿ 4) ಬಿ.ವಿ.ಸೋಮ ಶೇಖರ್ ಬಿನ್ ಲೇಟ್ ಪಿ.ಎನ್. ವೆಂಕಟರಮಣ ಸ್ವಾಮಿ	ಸ್ಥಗಿತಗೊಂಡಿರುವ ಹೆಚ್.ಪಿ. ಪೆಟ್ರೋಲ್ ಬಂಕ್	14/1 ಪೈಕಿ	IHC-3/91-92 MR-11/2009-10	7183.07	79.00	ಉಳಿಕೆ ಸ್ವತ್ತು	ಶಾರದಮ್ಮ ಇವರ ಸ್ವತ್ತು	ಮೈಸೂರು ರಸ್ತೆ	ಉಳಿಕೆ ಸ್ವತ್ತು	ಖಾಲಿ ಜಾಗ
						ಒಟ್ಟು- (ಇ)	979.56					
ಜ್ಞಾನಭಾರತಿ ನಿಲ್ದಾಣ ಮತ್ತು ಪಟ್ಟಣಗರೆ ನಿಲ್ದಾಣದ ಮಧ್ಯೆ ಬರುವ ವಯಾಡಕ್ ಪ್ರದೇಶ												
ವಾರ್ಡ್ : 159		ವಾರ್ಡ್ ಹೆಸರು : ಕೆಂಗೇರಿ		ಗ್ರಾಮ : ಪಟ್ಟಣಗರೆ		ಹೋಬಳಿ : ಕೆಂಗೇರಿ-4		ತಾಲ್ಲೂಕು : ಬೆಂಗಳೂರು ದಕ್ಷಿಣ		ಜಿಲ್ಲೆ : ಬೆಂಗಳೂರು		
10	R-2E-99	ಗೋಪಮ್ಮ ಬಿನ್ ದೊರೈಸ್ವಾಮಿ ನಾಯ್ಡು, ಕೆ.ಲಕ್ಷ್ಮಿ ಕೋಂ ಕೃಷ್ಣ, ಸಿ.ಸಿ.ಚಂದ್ರಶೇಖರ್ ಬಿನ್ ಚಂಗಲರಾಯನಾಯ್ಡು	ಗೋಪಮ್ಮ ಬಿನ್ ದೊರೈಸ್ವಾಮಿ ನಾಯ್ಡು, ಕೆ.ಲಕ್ಷ್ಮಿ ಕೋಂ ಕೃಷ್ಣ, ಸಿ.ಸಿ.ಚಂದ್ರಶೇಖರ್ ಬಿನ್ ಚಂಗಲರಾಯನಾಯ್ಡು	33/2 ಪೈಕಿ	MR 1/89-90	3945.63	6.00	ವಿ.ಡಿ. ಗಜೇಂದ್ರ ಇವರ ಸ್ವತ್ತು	ಉಳಿಕೆ ಸ್ವತ್ತು	ಮೈಸೂರು ರಸ್ತೆ	ಉಳಿಕೆ ಸ್ವತ್ತು	ಕಾಂಪೌಂಡ್ ಗೋಡೆ
		ವಿ.ಡಿ. ಗಜೇಂದ್ರ ಬಿನ್ ಎಂ.ದೊರೈಸ್ವಾಮಿ ನಾಯ್ಡು	ವಿ.ಡಿ. ಗಜೇಂದ್ರ ಬಿನ್ ಎಂ.ದೊರೈಸ್ವಾಮಿ ನಾಯ್ಡು	36/2ಎಫ್‌2 ಪೈಕಿ	MR 5 2008-2009	4249.14	21.00	ರಸ್ತೆ	ಗೋಪಮ್ಮ ಮತ್ತು ಇತರರ ಸ್ವತ್ತು	ಮೈಸೂರು ರಸ್ತೆ	ಉಳಿಕೆ ಸ್ವತ್ತು	ಕಾಂಪೌಂಡ್ ಗೋಡೆ
						ಒಟ್ಟು (ಎಫ್)	27.00					

೪೨೫೨

ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೯, ೨೦೧೫

ಭಾಗ ೩

ಘೋಷ್ವಾರೆ

ಕ್ರ. ಸಂ.	ಗ್ರಾಮದ ಹೆಸರು	ಹೋಬಳಿ	ತಾಲ್ಲೂಕು	ವಯಾಡಕ್ಟ್ ಪ್ರದೇಶ (ಚ.ಮೀ)	ಸ್ಟೇಷನ್ (ಚ.ಮೀ)	ಡಿಪೋ ಎರಿಯಾ (ಚ.ಮೀ)	ಒಟ್ಟು ವಿಸ್ತೀರ್ಣ (ಚ.ಮೀ. ಗಳಲ್ಲಿ)
1	ಪಂತರಪಾಳ್ಯ	ಕೆಂಗೇರಿ	ಬೆಂಗಳೂರು ದಕ್ಷಿಣ	43.00	150.00	—	193.00
2	ನಾಯಂಡಹಳ್ಳಿ	ಕೆಂಗೇರಿ	ಬೆಂಗಳೂರು ದಕ್ಷಿಣ	10.00 1142.52 1152.52	—	—	1152.52
3	ಕೆಂಚೇನಹಳ್ಳಿ	ಕೆಂಗೇರಿ	ಬೆಂಗಳೂರು ದಕ್ಷಿಣ	—	979.56	—	979.56
4	ಪಟ್ಟಣಗೆರೆ	ಕೆಂಗೇರಿ	ಬೆಂಗಳೂರು ದಕ್ಷಿಣ	27.00	—	—	27.00
	ಒಟ್ಟು ವಿಸ್ತೀರ್ಣ			1222.52	1129.56	—	2352.08

PR. 910

SC-65

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಮಹಾದೇವ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.